

**THE BOOK WAS
DRENCHED**

**TEXT LITE
WITHIN THE
BOOK ONLY**

UNIVERSAL
LIBRARY

OU_200119

UNIVERSAL
LIBRARY

ಹಂಸ ಸಾಹಿತ್ಯ ಮಾಲೆ—೧೧

ಪರೀಕ್ಷೆ

ಪ್ರ. ವಿ. ಇಂದಿರಾಬಾಯಿ

ಡಿ. ವಿ. ಕೆ. ಮೂತ್ರಿ — ಪ್ರಕಾಶಕರು — ಮೈಸೂರು

ಮೊದಲ ಮುದ್ರಣ: ೧೯೫೨

ಹೃಜಾಶಕರು:

ಡಿ. ವಿ. ಕೆ. ಮೂರತಿ

ಜಗನ್ನಾರ್ಥಕನ ಬಂಗಲೆ ಚೌಕ, ಹೆಚ್.ಸಂ.ರೂ.

ಬೆಲೆ: ೨—೧೨—೦

ಮುದ್ರಣ:

ಕರಿಮ್‌ಖ ಹೆಚ್.

ನೂರಿಡಿ ರಸ್ತೆ—ಮೈಸೂರು

ଦେଖିବା
ପାଇବା

ಪ ರೀ ಹೈ

“ಲಲಿತಾ, ಲಲಿತಾ” ಮಾಲತಿ ಕೂಗಿದಳು.

ಸಾರಾಯಣ ಅಡಿಗೆ ಮನೆಯಿಂದ ಬರುತ್ತಿದ್ದವನು, ಮಾಲತಿ ಕೂಗಿದ್ದನ್ನು ಕೇಳಿ ಅಲ್ಲಿಯೇ ನಿಂತು ತಂಗಿಗೆ ಗಟ್ಟಿಯಾಗಿ ಹೇಳಿದ,

“ಲಲಿತಾ ಯಾರೋ ಬಂದಿದ್ದಾರೆ, ನೋಡು”

“ಬಂದೇ ಅಕ್ಷ್ಯಾ, ಅವಳನ್ನು ಒಳಗಡೆ ಬಂದು ಕುಂತಾಕುಂತಾ ಎಂದು ಹೇಳುತ್ತೀರೋ? ಈಗ ಬಂದುಬಿಡುತ್ತೀರೋ”

“ಬಿನ್ನಿ, ಒಳಗಡೆ ಕುಳಿತಿರಿ. ಉಲ್ಲಿತಾ ಈಗ ಒರುತ್ತಾಳೆ” ಮಾಲತಿಗೆ ಸಾರಾಯಣ ಹೇಳಿದ. ಮಾಲತಿ ಮುಮ್ಮನೆ ಅಲ್ಲಿಯೇ ನಿಂತಿದ್ದಳು. ನಾರಾಯಣ ಅವಳ ಕಡೆಗೆ ಒಂದು ಬಾರಿ ನೋಡಿ ತನ್ನ ಕೊರಡಿಗೆ ಹೂಡಿದ.

ಲಲತೆ ಈಚೆಗೆ ಬರೆಲು ಎರಡು ಸಮಿಪಗಳು ಜೀಕಾದುವು. ಬಳಿಕ ಹಜಾರದಿಂದಲೇ “ಕ್ವಮಿಸು ಮಾಲಾ, ಪೂಂಬಾ ಕಾಯಿಸಿಬಟ್ಟಿ” ಎನ್ನುತ್ತ ಸರಸರನೆ ಬಂದಳು.

“ಷಿಹೋ ಮಾಲಾ! ಎಂಥ ವೆಸರು! ಯಾರೋ ಹೋಸ ಗೆಳತಿಯಿರ ಬೇಕು” ಎಂದುಕೊಂಡ ನಾರಾಯಣ.

ಅವರಾದುತ್ತಿದ್ದ ಮಾತುಗಳು ಸ್ವಷ್ಟವಾಗಿ ಅವನ ಕಿವಿಗೆ ಬೀಳುತ್ತಿದ್ದುವು.

“ಈಗ ತಾನೇ ಬಂದೆ ಉಲಿತ. ಏನು ಮಹಾ ಕಾಯಿಸಿರಬಹುದು ನೀನು?” ಎಂದು ಮಾಲತಿ ಹೇಳಿದಳು, “ಇವತ್ತು ಪರೀಕ್ಷೆಯ ಪ್ರವೇಶ ಪತ್ರಿಕೆಯನ್ನು ಕೊಡುತ್ತಾರೆಂತೆ. ಲಕ್ಷ್ಮಿ ಹೇಳಿಕಳುಹಿಸಿದ್ದಳು. ಉಂಟಿವಾಯ್ತೇ ನಿನ್ನದು? ಆಗಿದ್ದರೆ ಈಗಲೇ ಜೋಗಿ ತಂದುಬಿಡಬಹುದು.”

“ಆಗಲೇ ಅದೂ ಬಂದುಬಿಟ್ಟಿತೆ! ನಿನಗೆ ಸಂತೋಷ, ಅಲ್ಲವೇ ಮಾಲಾ? ಪರೀಕ್ಷೆಗೆ ಸೀನು ಪ್ರೋತ್ಸಾಹಿಸಿದ್ದಾಗಿ ಆಗಲೇ ಬಂದು ವಾರ

ವಾದರೂ ಆಗಿರಬೇಕು. ಅದಕ್ಕೇ ನಿನ್ನ ಮುಖದಲ್ಲಿ ಹುಡುಕಿದರೂ ಚಿಂತಿಯ ಸುಳಿವಿಲ್ಲ”

ತಂಗಿಯ ಮಾತುಗಳನ್ನು ಕೇಳುತ್ತ ನಾರಾಯಣ ಅಂದುಕೊಂಡ :

“ಎಹು ಹುಚ್ಚು ಹುಚ್ಚುಗಿ ಮಾತನಾಡುತ್ತಾಳೆ ಲಲಿತ !”

ಮಾಲತಿಯೂ ಮಾತಿನಲ್ಲಿ ಲಲಿತಿಯಂತಿಯೇ.

“ಒಂದೇ ವಾರವೆಂದು ಹೇಳುತ್ತೀರುಲ್ಲ ಲಲಿತಾ ? ನಾನು ಓಡುವುದನ್ನು ಸಿಲ್ಲಿಸಿ ಒಂದು ವರ್ಷಕ್ಕೆ ಬಂದಿತು. ಇನ್ನು ಚಿಂತಿ ಮಾಡಿ ಫಲವೇನು ಹೇಳು. ಪರಿಷ್ಕೇಗೆ ಕಟ್ಟಿದ್ದಕ್ಕೆ ನನಗೆ ಸಿಗುವ ಫಲ ಈ ಪ್ರವೇಶ ಪತ್ರಿಕೆ ಅಷ್ಟೆ”

“ಅಲ್ಲವೇ ಮತ್ತೆ ? ಮಾಲಾ, ಯಾರಿಗೆ ಹೇಳಿಕೊಡುತ್ತೀ ಇದನ್ನು ನೀನು ? ಒಂದು ಮಾತು—ನೀನು ಹೇಳಿದ್ದ ನಿಜವಿರಬಹುದು ಅನ್ನು. ನೀನು ಓದುವಿಯೇಕೆ ಮಾಲಾ ? ಕಾಲೇಜನಲ್ಲಿ ಪಾಠ ನಡೆಯುವಾಗಲೇ ನಿನ್ನ ಮೇದುಳು ಎಲ್ಲವನ್ನೂ ಸಂಪೂರ್ಣವಾಗಿ ಗ್ರಹಿಸಿಬಿಟ್ಟಿದೆ.... ನಮ್ಮಂಥಾ ದಡ್ಡಿಗೆ ತಾನೇ ಕಷ್ಟ ! ಪರಿಷ್ಕೇ ಹತ್ತಿರ ಬರುತ್ತಿದೆ ಎಂಬ ಹೆದರಿಕೆಯಲ್ಲಿ ಯಾವುದನ್ನು ಓದಲು ಹೊದರೂ ಆದು ಅರ್ಥವೇ ಆಗುವುದಿಲ್ಲ. ಏನೂ ಬರುವುದಿಲ್ಲವಲ್ಲ ಎನ್ನುವ ಚಿಂತಿಯಲ್ಲಿ ರಾತ್ರೆ ನಿದ್ದೆ ಬರುವುದಿಲ್ಲ ಸರಿಯಾಗಿ ; ಉಟ್ಟವೂ ಬೇಕಾಗುವುದಿಲ್ಲ. ಒಟ್ಟಿನಲ್ಲಿ ಇಲ್ಲಿ ಇದೂ ಇಲ್ಲ, ಅಲ್ಲಿ ಇಡ್ಡ ತಿರೋಗ್ರಘೂ ಕೆಡುತ್ತದೆ.....”

“ಸಾಕು ಲಲಿತ. ಹೀಗೆ ಹೇಳುವವರೇ ಚಿನ್ನಾಗಿ ಪ್ರಧಮ ಶ್ರೀಣಿಯಲ್ಲಿ ತೇಗರ್ಡಿಯಾಗುವವರು. ನಿನಗಂತೂ ಪ್ರಧಮ ಶ್ರೀಣಿಯಲ್ಲಿ ಪ್ರಧಮ ಸಾಫನ ದೊರಕಿದರೂ ನನಗೆ ಆಶ್ಚರ್ಯವಾಗುವುದಿಲ್ಲ.....”

“ಆಹಾ, ಮಾಲತಿ ! ವರವಾ ಇಲ್ಲ ನೀನು, ಏನೋ ಅಂತಿದೆ ! ಪ್ರತಿವರ್ಷ ತರಗತಿಯಲ್ಲಿ ಹೊದಲನ್ಯಾ ವಳಾಗಿ ನಿಂತು, ಎವ್ಯೋ ಪತ್ರಿಕೆಗಳಲ್ಲಿ ಸೂರಕ್ಕೆ ನೂಡು ಅಂಕಗಳನ್ನು ಪಡೆಯುವ ನೀನು, ನೀಲೋ ಕೊನೆಯಲ್ಲಿ ಬರುವ ನನ್ನನ್ನು ಹಾಸ್ಯ ಮಾಡುತ್ತೀರೂ ?

ಹಂಗಾದರೆ ಹೋಗು, ನಾನು ಪ್ರವೇಶ ಪತ್ರಿಕೆಯನ್ನೇ ಶೇರುಡುಣಿಸ್ತು ವುದಿಲ್ಲ.”

“ಬೇಡ, ಬಿಡು. ನಾನೂ ತೆಗೆದುಕೊಳ್ಳುವುದಿಲ್ಲ”

“ಭೀ!, ಈ ಹುಡಿಗೆಯರು ಪದವೀಧರರಾಗುವ ಸ್ಥಿತಿಗೆ ಬಂದರೂ ಎಳೆಯ ಮಕ್ಕಳಂತೆ ಜಗತ್ವಾದುತ್ತಾರಲ್ಲ, ಅದೂ ಬೀದಿಯ ಬಾಗಿಲಿ ನಲ್ಲಿ!” ಎಂದು ಕೊಂಡು ನಾರಾಯಣ ತಂಗಿಯನ್ನು ಕೂಗಿದ: “ಲಲಿತಾ, ಇಲ್ಲೆ ಸ್ವಲ್ಪಿ ಬಾ”

“ನಿನಿಷ್ಟ್ವಾ, ಬಂದೆ,” ಎಂದು ಅವನಿಗೆ ಹೇಳಿ ಲಲಿತೆ ಮಾಲತಿಗೆ ಹೇಳಿದಳು, “ಬಂದು ನಿಮಿಷ ಮಾಲಾ, ನಮ್ಮಣಿ ಏಕೋ ಖಾಗುತ್ತಾರೆ, ಅದೇನೂ ಕೇಳಿ ಬರುತ್ತೇನೆ”

“ಎಲ್ಲೋ ಗುಗ್ಗು” ಎಂದು ನಾರಾಯಣ ಲಲಿತೆಯ ಕಡೆಗೆ ತಿರುಗಿದ, “ಲಲಿತಾ ಬಂದವರನ್ನು ಎಷ್ಟು ಹೊತ್ತು ಬೀದಿಯ ಬಾಗಿಲಿನಲ್ಲಿ ನಿಲ್ಲಿಸಿ ಮಾತನಾಡಿಸುವುದು? ಇಷ್ಟು ದೊಡ್ಡ ಹುಡುಗಿ, ಇನ್ನು ನಡತೆ ತಿಳಿಯದಲ್ಲಿಮ್ಮೆ ನಿನಗೆ?”

“ಓ! ತಪ್ಪಾಯಿತು ಆಣ್ಣಾ ತಪ್ಪಾಯಿತು. ಅದರೆ ಈ ಪುಣ್ಯತ್ವ ಗಿತ್ತಿ ಮಾಲತಿಗೆ ಒಳಗೆ ಬರುವುದಕ್ಕೇ ಇವತ್ತು ಏನೋ ನಾಚಕೆ. ನೀನು ಇದ್ದೀಯೆ ಅಂತಲೋ ಏನೋ ಎಂದು ಹೇಳಿ ಲಲಿತ ಷಿಡಿಹೋದಳಿ ಹಿಂದಿರುಗಿ.

ಇವರಿಬ್ಬರ ಮಾತುಗಳು ಮಾಲತಿಗೆ ಕೇಳಿಸಿತ್ತು. ಅವಳು ಆಗಲೇ ಒಳಕ್ಕೆ ಕಾಲಿರಿಸುತ್ತಿದ್ದಳು. ಲಲಿತ ನಗುತ್ತ,

“ಬಾ ಒಳಕ್ಕೆ ಹೋಗಿ ಉಟ್ಟದ ಮನೆಯಲ್ಲೇ ಕುಳಿತು ಬಿಡ್ಡೋಣ. ಇನ್ನು ಹತ್ತು ನಿಮಿಷಗಳು ಬೇಕಾದಿತು ನಾನು ಹೇರಳು ಹಾಕಿಕೊಂಡು ಹೊರಡಲು ಸಿದ್ದ ಖಾಗುವುದಕ್ಕು” ಎಂದು ಅವಳನ್ನು ಒಳಕ್ಕೆ ಕರೆ ದೊಯ್ದು ಳು.

“ಓಹೋ! ಮಾಲತಿಯೆ ಈ ಹುಡುಗಿ!” ಎಂದು ಚಕ್ಕಿರುದ ನಾರಾಯಣ. ಅವರ ಮಾತುಗಳು ಈಗ ಅಸ್ವಷ್ಟವಾಗಿ ಕೇಳಿಸುತ್ತಿದ್ದುವು

ಕೊಡಿಯಲ್ಲಿ. ಬಹಳಃ ಅಮ್ಮೆ ಕೂಡ ಅವರೋಂದಿಗೆ ಹರಟಿಗೆ ಸೀರಿರ ಬೇಕು.” ಎಂದುಕೊಂಡ ಅವನು.

ಮಾಲತಿ ನಾರಾಯಣನಿಗೆ ಹೊಸಬಳಲ್ಲ. ಏರಡು ವರ್ಷಗಳ ಹಿಂದೆ ಅವಸ್ಥೆಯೇ ಓದುತ್ತಿದ್ದಾಗ ಅವಳನ್ನು ನೈಕ್ಯ ತಂಗಿಯೊಡನೆ ನೋಡುತ್ತಿದ್ದು. ಅದರೂ ಇವತ್ತು ಅವಸ್ಥೆ ಅವಳ ಗುರುತು ಸಿಕ್ಕಲಿಲ್ಲ. ಅದು ಹೇಗೆ ತಾನೇ ಸಿಕ್ಕೇತು? ಆಗ ಅವಳು ಇದ್ದುದೇ ಬೇರೆಯ ತರಹ, ಶುದ್ಧ ಹರಕು ಮುರಕು, ತಲೆಗೆದರಿದ ಹುಡುಗಿ, ಅದರಿಂದ ಅವನು ಅವಳ ಕಡೆಗೆ ಸರಿಯಾಗಿ ನೋಡಿ ಸಹ ಇರಲಿಲ್ಲ. ಅದರೆ ಇವತ್ತು ಅವಳು, ಉಟ್ಟಿದ್ದುದು ಮಿಶ್ಲನ ಸೀರೆಯಾದರೂ,.....

“ಹರವಾ ಇಲ್ಲ ಲಲಿತ! ಒಳ್ಳೇ ಗೆಳತಿಯರನ್ನೇ ಅರಿಸಿಕೊಂಡಿದ್ದಾಳೆ.” ಎಂದುಕೊಂಡ.

ಪ್ರವೇಶ ಪತ್ರಿಕೆಯನ್ನು ತಂದ ಮೇಲೆ ಲಲಿತ ಸದಾ ಓದುವುದಕ್ಕೆ ಪ್ರಾರಂಭಿಸಿಬಿಟ್ಟಿಳು. ತನ್ನ ಓದನ್ನು ಅದೇ ತಾನೇ ಮುಗಿಸಿ ಬಂದಿದ್ದ ನಾರಾಯಣನಿಗೆ ಇದು ವಿನೋದವಾಗಿ ಕಂಡಿತು.

“ಲಲಿತಾ, ಸದಾ ಓದಬೇಡ, ಪರಿಷ್ಕೇ ಹೊತ್ತಿಗೆ ಹುಚ್ಚಿಜ್ಞ ಹಿಡಿದಿರು ಇಲ್ಲಿಂದ್ದರೆ” ಎಂದ ಒಂದು ಸಲ.

“ಹಾಗಾದರೂ ಆಗಲಿ ಅಣ್ಣಾ. ಆಗ ಯಾರೂ ನನ್ನನ್ನು ಹಾಸ್ಯ ಮಾಡಿದರೂ ತಿಳಿಯುವುದಿಲ್ಲ. ಅವಮಾನದ ಅನುಭವವಾಗುವುದಿಲ್ಲ” ಎಂದುತ್ತರ ಕೊಟ್ಟಿಳು ಲಲಿತ.

“ಅರೇ! ನಿಜ ಲಲಿತಾ, ನನಗೆ ಇದು ಹೊಳೆಯಲಿಲ್ಲ” ಎಂದು ನೆಕ್ಕ ನಾರಾಯಣ, “ನಿನ್ನ ಗೆಳತಿಯೂ ಹೀಗೆಯೇ ಓದುತ್ತಾಳೆಯೋ?”

“ನನಗೆ ಗೊತ್ತಿಲ್ಲ ಅಣ್ಣಾ. ಬಹಳಃ ಇಲ್ಲ ಅಂತ ತೋರುತ್ತೆ. ಎಲ್ಲರಿಗೂ ಒಂದೇ ತರಹ ಅವಕಾಕ, ಇನ್ನುಕೂಲಗಳು ಇರುತ್ತದೆಯೇ?”

“ನಿನ್ನ ಸ್ವೇಧಿತೆಯೇನೋ ಅನ್ನಕೂಲಸ್ಥಳಂತೆಯೇ ಇದ್ದಳಿ”*

“ಆಹಾ, ಅದೇ ನಿನಗೆ ಗೊತ್ತಾಗುವುದು” ಎಂದಳು ಲಲಿತ, “ಪಾಪ! ಅವಳು ಮನೆಯಲ್ಲಿ ಅಡಿಗೆ ಮಾಡಿ, ಕಸಮುಸರೆ ಮಾಡಿ

ಕೊಂಡು ಕಾಲೇಜಿಗೆ ಬರಬೇಕು ನಿತ್ಯ, ಗೊತ್ತೀ ಶಣ್ಣಿ ? ಜೋತಿಗೆ ಮನೆಯಲ್ಲಿ ಎಷ್ಟು ತರಕಾರಿ ಬೆಳೆಯುತ್ತಾಳೆ ! ಅವಳ ಸ್ಥಳದಲ್ಲಿ ನಾನು ಇದ್ದಿದ್ದರೆ ಎಂದೋ ಓದು ಬಿಟ್ಟುಬಿಡುತ್ತಿದ್ದೆ ”

“ಏಕೆ ಲಲಿತ, ಮಾಲತಿಗೆ ತಾಯಿ ಇಲ್ಲವೇ ?”

“ಇದ್ದಾರಣ್ಣಾ. ಅವಳಿಗೆ ಅವರೊಬ್ಬರೇ ಇರುವುದು. ಅವರು ಆಸ್ತಿತ್ಯಾಲ್ಲಿ ದಾದಿಯ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಏಳು ಗಂಟಿಗೆ ಹೊರಟಿರೆ ಮನೆಯಿಂದ ಸಂಜೆಗೇ ಬರುವುದು ಹಿಂದಿರುಗಿ.”

“ತುಂಬಾ ಬಡವರೇ ಆವರು ಲಲಿತ ?” ಸಿರಿವಂತರ ಮರುಕದಿಂದ ನಾರಾಯಣ ಕೇಳಿದ.

“ಏನೋ ? ನಮ್ಮಂತೆಯೇ ಉಟಪನಾಡುತ್ತಾರೆ, ಶುಭ್ರವಸ್ತು ಗಳನ್ನು ಹಾಕಿಕೊಳ್ಳುತ್ತಾರೆ.” ಲಲಿತೆ ನಗುತ್ತ ಹೇಳಿದೆಂದು, “ಮಾಲತಿ ಬಹಳ ಆಭಿನಾಷಿನಿ ಆಣ್ಣಾ. ತನ್ನ ಕವ್ಯಗಳನ್ನು ಇನ್ನೊಂದು ಇಲ್ಲಿಗೆ ಹೇಳಿ ಕೊಂಡು ಅಳಬೇಕು ಎನ್ನುವ ಬುದ್ಧಿ ಅವಳಲ್ಲಿ ಇಲ್ಲ, ನನಗಿಂತ ಖುಷಿಯಾಗಿ ಇರುತ್ತಾಳೆ ಯಾವಾಗಲೂ”

“ಹುಂ !” ಎಂದ ನಾರಾಯಣ.

ನಾರಾಯಣ ಲಲಿತೆಯನ್ನು ಹಾಷ್ಯಮಾಡಿದರೂ, ಅವಳು ಪರೀಕ್ಷೆಯಲ್ಲಿ ಜೆನ್ನಾಗಿ ಮಾಡಬೇಕೆಂದು ಅವನಿಗೂ ಅಭಿಲಾಷೆಯಿದ್ದಿತು. ಅವಳು ಕೇಳಿದಾಗಲೇಲ್ಲ, ಬೇಸರ ತೋರಿಸದೆ ಪಾಠ ಹೇಳಿಕೊಡುತ್ತಿದ್ದೆ.

ಪರೀಕ್ಷೆಯ ದಿನ ಬಂದಿತು. ತಂಗಿಯನ್ನು ಪರೀಕ್ಷೆಗೆ ಕಳುಹಿಸುವುದಕ್ಕೆ ಮುಂಚೆ ಅವಳಿಗೆ ಅವನು ಬೇಕಾದಷ್ಟು ಸಲಹೆ, ಧೈರ್ಯಗಳನ್ನು ಕೊಟ್ಟು,

“ಮುಂಚೆ, ಎಲ್ಲ ಪ್ರಶ್ನೆಗಳನ್ನು ಓದಿ, ಎಷ್ಟುಕ್ಕೆ ಉತ್ತರ ಬರಿಯ ಬೇಕು ಅಂತ ನೋಡಿಕೊಂಡು, ಯಾವ ಯಾವ ಪ್ರಶ್ನೆಗಳಿಗೆ ಉತ್ತರ ಬರಿಯಬೇಕು ಅಂತ ಇರುತ್ತೀರೋ ಅದನ್ನು ಗುರುತು ಹಾಕಿಕೊ. ಅಮೇಲೆ ಅವುಗಳಲ್ಲಿ ಅತ್ಯಂತ ಸುಲಭವಾದ ಪ್ರಶ್ನೆಯಿಂದ ಉತ್ತರ ಬರಿಯಲು ಪ್ರಾರಂಭ ಮಾಡು.....”

ಅವಳೂ ಧಾರಾಳವಾಗಿ ಅಣ್ಣಿನ ಸಹಾನುಭೂತಿಯನ್ನು ಸೂರೆ ಮಾಡಿದಳು,

“ಅಣ್ಣಿ, ನಿನ್ನ ಪೆನ್ನನ್ನೂ ತೆಗೆದುಕೊಂಡು ಹೋಗ್ರೀನಣ್ಣಿ ಪರಿಕ್ಷೇಗೆ. ಅದಕ್ಕೆ ಶಾಯಿ ತುಂಬಿಕೊಡುತ್ತೀರೂ?”

ನಾರಾಯಣಿಗೆ ಬಹುಮಾನ ಬಂದಿದ್ದ ಪೆನ್ನು ಅದು. ಅವನು ಸ್ವಲ್ಪ ಹಿಂದು ಮುಂದು ನೋಡಿ ಬಳಿಕ, “ಆಗಲಿ, ನಿನ್ನ ಪೆನ್ನನ್ನೂ ಕೊಡು, ಅದನ್ನೂ ತೊಳೆದು, ಶಾಯಿ ತುಂಬಿಕೊಡುತ್ತೀನೆ” ಎಂದೇ ಬಿಟ್ಟು.

ಲಲಿತೀಯ ಪರಿಕ್ಷೇ ಪ್ರಾರಂಭವಾದನೇರೆಲ್ಲ ಅವನು ಅವಳ ವಿನಯ ದಲ್ಲಿ ಮತ್ತೂ ಆಸಕ್ತಿ ವಹಿಸಿದ. ನಿತ್ಯ ಮಧ್ಯಾಹ್ನ ಹಾಗೇ ಸ್ವೀಕಳಾ ಯಾಕಿಕೊಂಡು ಪರಿಕ್ಷೇ ಕೇಂದ್ರಕ್ಕೆ ಹೋಗಿ, ಬೆಳಗನ ಪತ್ರಿಕೆಯಲ್ಲಿ ಅವಳು ಹೇಗೆ ಮಾಡಿದ್ದಾಳೆ ಎಂದು ವಿಚಾರಿಸಿ, ಮನೆಗೆ ಬಂದು ತಂದೆ ಶಾಯಿಗಳಿಗೆ ಹೇಳುವುದೂ ಅವನ ಕೆಲಸವಾಯಿತು.

ಮಾಲತಿಯೂ ಸ್ವಲ್ಪ ದೂರದಲ್ಲಿ ಉಳಿದ ಹುಡುಗಿಯರೆಡಣಿನೇ ಇರುತ್ತಿದ್ದಳು. ಅವಳು ಹೇಗೆ ಮಾಡಿದ್ದಾಳೆ ಎಂದು ತಿಳಿಯಲು ಇವನಿಗೆ ಕುತೂಹಲವಾಗುತ್ತಿತ್ತು.

“ನಿನ್ನ ಸ್ವೀಹಿತಿ ಹೇಗೆ ಮಾಡಿದ್ದಾಳೆ ಲಲಿತ? ಎಂದು ಕೇಳಿದ ಒಂದು ದಿನ.

“ಇ, ಅವಳಿಗೇನಣ್ಣಿ. ಸೋಗಸಾಗಿಮಾಡಿದ್ದಾಳೆ” ಎಂದಳು ಲಲಿತ.

ಮರು ದಿವಸದಿಂದ ಲಲಿತಿ ಮಾಲತಿಯನ್ನೂ ಕರೆಯುತ್ತಿದ್ದಳು. ಮಾಲತಿ ಬರುತ್ತಿದ್ದಳು, ಆದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ.

“ಸುಮಾರಾಗಿ ಮಾಡಿದ್ದೀನೆ. ಆರು ಪ್ರಶ್ನೆಗಳಿಗೆ ಉತ್ತರ ಹೇಗೋ ಬರೆದಿದ್ದೀನೆ, ಆದರಲ್ಲಿ ಎವ್ವ ಸರಿಯೋ ಎವ್ವ ತಪ್ಪೇ?”

“ಹೋಗಲಿ, ಇಬ್ಬರೂ ಏನೇನುತ್ತರ ಬರೆದಿದ್ದೀರಿ ಹೇಳಿ. ಸರಿಯೆವ್ವು ಅಂತ ನಾನು ಹೇಳುತ್ತೀನೆ”

“ಹೂಂ....? ಅಲ್ಲಿ ಮೂರು ಗಂಟೆ ಕುಳಿತು ತಲೆ ಕೆಡಿಸಿ

ಕೊಂಡಿದ್ದೇ ಸಾಕಾಗಿದೆ ಮತ್ತೆ ಅದರ ಮಾತೇತಕ್ಕೆ ? ಬರೆದುದನ್ನು ಬರೆದುದಾಯ್ತು” ಎನ್ನು ವಳಿ ಮಾಲತಿ.

ಸಾರಾಯಣಿಗೆ ಇನ್ನೇ ನೀಲಿ ಒಟ್ಟಿಗೆ ತಂಗಿಯ ನೆಚ್ಚಿನ ಗೆಳತಿ, ಅದೂ ಅಲ್ಲದೆ ಎಪ್ಪು ಕಷ್ಟದಲ್ಲಿದ್ದು ಓದಿದರೂ ತರಗತಿಯಲ್ಲಿ ಚೆನ್ನಾಗಿ ದಾಂಡಿ ಎಂದು ಒಂದು ತರಹ ಅಭಿಮಾನ. ಈ ಅಭಿಮಾನಕ್ಕೆ ಬೇರೆಯ ರೂಪವನ್ನು ಕೊಟ್ಟಿರುವನು ಆನಂತ.

ಒಂದು ದಿನ ಮಧ್ಯಾಹ್ನ ಪರೀಕ್ಷೆ ಕೇಂದ್ರಕ್ಕೆ ಸಾರಾಯಣ ಹೊರಟಿದ್ದಾಗ ದಾರಿಯಲ್ಲಿ ಆನಂತ ಸಿಕ್ಕಿದ.

“ಏನೋ ಇದು ? ಬಿಸಲಿನಲ್ಲಿ ಯಾತ್ರೆ ಹೊರಟಿದ್ದೀ ?”

“ನನ್ನ ತಂಗಿ ಪರೀಕ್ಷೆಯಲ್ಲಿ ಹೇಗೆ ವಾಡಿದ್ದಾಗೇಯೋ ನೋಡಿ ಕೊಂಡು ಬರುವುದಕ್ಕೆ ಹೋಗುತ್ತಿದ್ದೇನೇ ಕಣೋ. ಬರುತ್ತೀಯೇನು ನೀನೂ ? ಇವತ್ತು ರಸಾಯನ ಶಾಸ್ತ್ರದ ಪತ್ರಿಕೆ. ಯಾವಾಗಲೂ ಇದು ಸ್ವಲ್ಪ ಕಿರಿ ಅನ್ನು ತೂರೆ”

“ಏನೋ ನಾರಾಯಣ, ನೀನೂ ಹೀಗಾಗಿಬಿಟ್ಟಿ ? ಹುಡಿಗಿಯರು ತಮಾಷೆಗೆ ಓದುತ್ತಾರೆ ಕಣೋ. ಅವರು ತೇಗರ್ ಡೆಯಾದರೆವೈ ಇಲ್ಲಿ ದಿದ್ದರೂ ಅಷ್ಟೇ. ಯಾವ ಹುಡುಗಿನ ಬೇಕಾದರೆ ಕೇಳು. ಯಾವನಾದರೂ ತಲೆಮಾಸಿದವನನ್ನು ಹಿಡಿದು, ಪುಸಲಾಯಿಸಿ ಇವರ ಕೃಯಲ್ಲಿಟ್ಟಿಬಿಟ್ಟಿರೆ, ಅವನನ್ನು ಆಳಿಕೊಂಡು ರಾಣಿ ಹಾಗೆ ಇರಬೇಕು ಅನ್ನೋ ಇದು ಅವರ ಧ್ಯೇಯ, ನಾರಾಯಣ. ಈ ಪರೀಕ್ಷೆ ಹೆದರಿಕೆ ನಾಳೆ ಸಂಸಾರ ರ್ಥಾನ ಎಳೆಯಬೇಕಾದ ನಮಗೆ ಮಾತ್ರ ಕಣೋ ಇರೋದು”

“ಸರಿ, ಹಾಗಾದರೆ ನೀನು ರಥ ಎಳೆಯಲು ಹೋಗು. ನಾನು ಹೊರಟಿ”

“ಓಹೋ, ಕೋಪ ಬಂದು ಬಿಟ್ಟಿತೇನಯ್ಯ ? ನಡೆಯಪ್ಪೆ ಬರು ತ್ತೀನೇ ನಾನೂ” ಎಂದು ಅನಂತ ಸಾರಾಯಣನ ಜೊತೆಯಲ್ಲೇ ಹೊರಟಿ.

ಇವರು ಪರೀಕ್ಷೆ ಕೇಂದ್ರಕ್ಕೆ ಹೋದಾಗ ವೊದಲನೆ ಪತ್ರಿಕೆ

ಮುಗಿದು ಸ್ವಲ್ಪ ಹೊತ್ತುಗಿದ್ದಿತು. ಲಲಿತೆ, ಮಾಲತಿ ಇವರ ಕಣ್ಣಿಗೆ ಬೀಳಲಿಲ್ಲ. ನಾರಾಯಣ ಅಲ್ಲಿಯೇ ಇನ್ನ ಆಳನ್ನು ಕರೆದು ಹೇಳಿದ,

“ಲಲಿತಮೃನವರನ್ನು ಸ್ವಲ್ಪ ಕರಿಯವ್ವು”

ಆ ಆಳಿಗೆ ನಿತ್ಯ ನಾರಾಯಣನನ್ನು ನೋಡಿ ಇವನು ಯಾರಿಗಾಗಿ ಬರುತ್ತಾನೆಂದು ಗೊತ್ತಿತ್ತು, ಅದರಿಂದ ತಟ್ಟನೆ ಹೊರಟೆ. ಆದರೆ ಅನಂತ ಅಂದೇ ಅಂದ,

“ಲೋ ಹುದುಗಿಯರ ಕಾಲೇಜಿನಲ್ಲಿ ಲಲಿತಮೃ ಎನ್ನವರು ಎಷ್ಟು ಜನಪ್ರೇರು, ಶರಿಯಾಗಿ ಹೇಳಿ ಕಳುಹಿಸುವುದಕ್ಕೆ ಕೂಡ ಬರುವ ದಿಳ್ಳಿ ನಿನಗೆ”

“ಸುಮ್ಮನಿರೋ ನಿನು, ಅವನಿಗೆ ಗೊತ್ತಾಗದಿದ್ದರೆ ಅವನೇ ಕೇಳುತ್ತಿದ್ದು” ಎಂದು ದಬಾಯಿಸಿದ ನಾರಾಯಣ.

ಆಳು ಎರಡು ನಿನಿಷದಲ್ಲಿ ಬಂದ ಹಿಂದಿರುಗಿ,

“ಹೇಳಿದೆ ಬುದ್ದಿ. ಮುಖ ತೋಳಿದುಕೊಂಡು ಬರುತ್ತಾರೆ”

“ಮುಖ ತೋಳಿದುಕೊಂಡು! ಯಾಕೋ ಕಾಣೆ”

“ಅಳುತ್ತಿದ್ದರು ಸ್ವಾಮಿ, ಪರೀಕ್ಷೇಲಿ ಚೆನ್ನಾಗಿ ಮಾಡಿಲ್ಲ ಅಂತ, ಅದರಿಂದ.....” ಎಂದು ನೆಕ್ಕು ಆಳು

ಲಲಿತೆ ಮುಂಚಿ ಬಂದಳು,

“ಚೆನ್ನಾಗಿ ಮಾಡದಿದ್ದರೆ ಅಷ್ಟೇ ಹೋಯಿತು ಬಿಡೀಮ್ಮು” ಎಂದ ಅನಂತ, “ಇದರಿಂದ ನಿಮಗೆ ಮುಂದೆ ಉಪಯೋಗ ಆಗುವುದು ಅಷ್ಟ ರಲ್ಲಿಯೇ ಇದೆ”

“ಎನ್ನು ಪ್ರಶ್ನೆಗಳಿಗೆ ಉತ್ತರ ಬರೆದೆ ಲಲಿತಾ?” ಎಂದ ನಾರಾಯಣ.

“ನಾನು ಚೆನ್ನಾಗಿ ಮಾಡಿದ್ದೀನಣ್ಣು” ಎಂದಳು ಲಲಿತ ಅಧ್ಯ ನಗು, ಅಧ್ಯ ದುಃಖಿಂದ, “ಆದರೆ ಮಾಲತಿಗೆ ತುಂಬ ಕಷ್ಟವಾಗಿತ್ತಾಂತ ತೋರುತ್ತೆ ಪ್ರಶ್ನೆ ಪತ್ತಿಕೆ”

“ಅವರು ಸುಮಾರಾಗೂ ಮಾಡಿಲ್ಲವೇ ?”

“ಇಲ್ಲ ಅಂತ ತೋರುತ್ತೆ. ತುಂಬ ಅಳುತ್ತಿದ್ದಳು. ಅಣ್ಣಾ, ನೀನು ಅವಳನ್ನು ನೋರಿಯಿಸಬೇಕೆ ಪ್ರಶ್ನೆ ಮಾಡಿ, ತಿಳಿಯಿತೇ?”

ಲಲಿತೆ ಮಾತನಾಡುತ್ತಿದ್ದಂತೆಯೇ ಮಾಲತಿ ಈಚಿಗೆ ಬಂದಳು.

“ಬಾ ಮಾಲಾ”

“ಬನ್ನಿ, ಇವತ್ತು ಪಶ್ಮೀ ಪಶ್ತಿಕೆ ಸ್ವಲ್ಪವೂ ಚೆನ್ನಾಗಿರಲಿಲ್ಲವಂತೆ. ಹುಡುಗರು, ಅಧ್ಯ ಗಂಟಿಯಾಗುತ್ತೆ ಲೇ ಎದ್ದು ಎದ್ದು ಹೊಗುತ್ತಿದ್ದು.....” ಸಾರಾಯಣ ಸುಳ್ಳ ಹೇಳಲು ಪ್ರಾರಂಭಮಾಡಿದೆ.

“ಅದೇನೋ ಸರಿ, ಆದರೆ ಲಲಿತಾ, ಇವತ್ತು ಬಂದ ಪ್ರಶ್ನೆಗಳು ನಾನು ನಿನಗೆ ಕಳುಹಿಸಿದ ಚಿಕ್ಕ ಪ್ರಶ್ನೆಯೇತ್ತರದ ವ್ಯಾಸಕದಲ್ಲಿವೆ. ನೀನು ಅದನ್ನು ಅಭ್ಯಾಸಮಾಡಿದೆ ಹೇಗೆ ಬಿಟ್ಟಿ?” ಮಾಲತಿ ಲಲಿತೆಯನ್ನು ಕೇಳಿದಳು.

“ಲಲಿತ ನಿನ್ನ ಗುಟ್ಟು ಬಿತ್ತು ಹೊರಗೆ. ಅದರಿಂದಲೇ ನಿನಗೆ ಈ ಪಶ್ತಿಕೆಯಲ್ಲಿ ಚೆನ್ನಾಗಿ ಮಾಡಲು ಆಯಿತು.....” ಎಂದು ಸಾರಾಯಣ ಪ್ರಾರಂಭಿಸಿನ, ಮಧ್ಯ ಬಾಯಿಹಾಕಿ ಮಾಲತಿ ಲಲಿತೆಯನ್ನು ಕೇಳಿದಳು,

“ಚೆನ್ನಾಗಿ ಮಾಡಿದ್ದೀರು ನೀನು, ಲಲಿತ್?”

“ಮಾಡಿದೆ ಅಂತ ಸಂತೋಷ ಕೂಡ ನನಗೆ ಇಲ್ಲ, ಮಾಲಾ. ನೀನು ದುಃಖವಾಡುವುದನ್ನು ನಾನು ನೋಡಲೇ ಆರಿ” ಎಂದಳು ಲಲಿತೆ.

ಅದನ್ನು ಕೇಳಿ ಮಾಲತಿ ಗಟ್ಟಿಯಾಗಿ ನಗತೋಡಿದಳು. ಸಾರಾಯಣ, ಅನಂತರಿಗೂ ನಗುಬಂತು.

“ಏಕೆ, ಏನು ತಮಾನೆ ನಡೆದಿದೆ ಇಲ್ಲಿ?” ಅನಂತ ಕೇಳಿದೆ.

“ನೀನು ಚೆನ್ನಾಗಿ ಮಾಡಿಲ್ಲ ಅಂತ ಅಂದುಕೊಂಡೆ ಉಲಿತಾ. ಅದಕ್ಕೇ ನಾನೂ ಚೆನ್ನಾಗಿ ಮಾಡಲಿಲ್ಲ ಅಂತ ಹೇಳಿದೆ” ಎಂದು ಮಾಲತಿ ಕೇಳಿದಳು, “ಹಾಗಾದರೆ ನಾನು ಪರಿಕ್ಷ್ಯಾ ಕೊತಡಿಯಿಂದ ಹೊರಗಡೆ ಬಂದಾಗ ನೀನೇತಕ್ಕೆ ಅಪ್ಪು ವೆಚ್ಚಾಗಿ ಸಂತಿದ್ದೀ?”

“ಈ ಅದೇ.....” ಎಂದು ಲಲಿತೆ ನಕ್ಕಳು.

ಅಂತೊ ಬಹು ನಿವಿಷಗಳು ಬೇಕಾಯಿತು ನಾರಾಯಣನಿಗೆ ಸರಿಯಾದ ವಿಧ್ಯವಾನಗಳು ತಿಳಿಯಲು.

ಇಬ್ಬರೂ ತಾನು ಉತ್ತರ ಬರೆದಿದ್ದ ವಿಷಯಗಳಲ್ಲಿ ತೃಪ್ತಿರಾಗಿದ್ದರು, ಪರೀಕ್ಷೆಯ ಕೊರಡಿಗಳಿಂದ ಬಂದಾಗೆ. ಲಲಿತೆ ಮೊದಲು ಬಂದಳು. ಹೊರಗಡೆ ಕೆಲವು ಹುಡುಗಿಯರು ಸ್ವಲ್ಪವೂ ಬರೆಯಲಾಗಲಿಲ್ಲ ಅಂತ ಅಳುತ್ತಿದ್ದರು. ಲಲಿತೆಗೆ ಅವರ ಮಾತುಗಳನ್ನು ಕೇಳುತ್ತ ಕೇಳುತ್ತ ತಾನು ಬರೆದುದೆಲ್ಲ ತಪ್ಪು ಎಂದೇ ಅನ್ನಿಸತ್ತೊಡಗಿತು. ಏಕೋ ಅಳು ಬರುವಂತೆಯೇ ಆಯಿತು. ಅಷ್ಟುಹೊತ್ತಿಗೆ ಮಾಲತಿ ಬಂದವಳು, ಲಲಿತೆಯನ್ನು ನೋಡಿದಳು. “ಓಹೋ ಇವಳು ಸರಿಯಾಗಿ ಮಾಡಿರಲಾರಳು” ಎಂದುಕೊಂಡಳು, ಅವಳಿಗೆ ಕಣಿವಿಸಿಯಾಯಿತು; ಲಲಿತೆಯ ಹತ್ತಿರ ಹೊದಳು. ಇಬ್ಬರೂ ಒಬ್ಬರನ್ನೇ ಬ್ಬಿರು ನೋಡುತ್ತಿಲೇ, ಲಲಿತೆಗೆ ಅಳು ಬಂದೇ ಬಿಟ್ಟಿತು. ಮಾಲತಿಯೂ ಅತ್ತಿಳು. ಬಳಿಕ ರಸಾಯನ ಶಾಸ್ತ್ರದ ಅಧ್ಯಾಪಕರು ಬಂದರು. ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳಿದರು. ಆಗ ಲಲಿತೆಗೆ ತಾನೇನೋ ಚೆನ್ನಾಗಿಯೇ ಮಾಡಿದ್ದೇನೇ ಅಂತ ಗೊತ್ತಾಯಿತು. ಆದರೆ ಮಾಲತಿ? ಮಾಲತಿಯೂ ಅಷ್ಟು. ಗೆಳತಿಗೆ ತನ್ನ ಸಂತೋಷದಿಂದ ನೋವಾಗ ಕೂಡದು ಅಂತ ಮನಸ್ಸು ಮಾಡಿದಳು. ಸರಿ, ಇಬ್ಬರೂ ಅತ್ತಿದ್ದ್ವಾಗಿ ಅತ್ತಿದ್ದೇ ಅಳು ಹೋಗಿ ಕರೆಯುವವರಿಗೆ.

ಅಲ್ಲಿಂದ ಹಿಂದಿರುಗಿ ಬರುವಾಗ ಅನಂತ ಹೇಳಿದ,

“ಅಬ್ಬು, ಈ ಹುಡಿಗೆಯರು, ಏನೂ ಇಲ್ಲದೆಯೇ ಎಷ್ಟು ಗಲಾಟಿ ಮಾಡುತ್ತಾರೆ!”

“ಹಾಗೆ ಹೇಳಬೇಡ, ಅವರಿಬ್ಬಿರ್ಗೂ ಸ್ವೀಕರಿಸಬಂಧನ ಅಷ್ಟು ಬಿಗಿಯಾಗಿದೆ”

“ಹೊದ್ದೊದ್ದು, ಸಹಾನುಭೂತಿಯ ಗಡೆಗಳು ಇಬ್ಬರೂ,” ಎಂದ ಅನಂತ, “ಅದಿರಲಿ, ನಿನಗೆ ಇಷ್ಟು ರಸಿಕತೆ ಎಲ್ಲಿಂದ ಬಂದಿತು? ಇಷ್ಟು ದಿನಸಗಳೂ ನನಗೆ ಅದರ ಸುಳವೇ ಸಿಕ್ಕಿರಲಿಲ್ಲ!”

“ರಸಿಕತೆ! ಏನೋ ಅದು?”

“ಅದೇ ಕಣೋ.....ಆ ಕನ್ನಾಕುವಾರಿ ಮಾತನಾಡುತ್ತಿದ್ದಾಗ ನಾನು ನೋಡಿಬಿಟ್ಟೆ.ನಿನ್ನ ಮುಖವನ್ನು, ಕ್ಷೇತ್ರಕ್ಕಿಂತ್ತು ಅರಳೀ ಅರಳೀ ಗುರುತೇ ಸಿಕ್ಕುದುತ್ತೇ ಆಗಿಬಿಟ್ಟಿತ್ತು. ನಾಟಕದ ದುರ್ಘಂತನ ಹಾಗೇ ಕಾಣುತ್ತಿದೆ.....”

“ಲೋ ಅನಂತ. ಬಾಯಿಗೆ ಬಂದಂತೆ ಮಾತನಾಡಬೇಡ. ಮಾಲತಿ ಅಂದರೆ ಏನು ಅಂತ ಇದ್ದೀ? ನಿನಗೆ ಯಾರ ವಿಷಯ.....”

“ಸಾಕು ಸುಮೃಸಿರೋ ನಾರಾಯಣ. ನನ್ನ ಹತ್ತಿರ ನಿನಗೆ ಬಿಗುವಾನ ಯಾಕೋ? ನನಗೆ ಆ ಹುಡುಗಿ ತಂಗಿಯ ಸಮಾನ, ಸರಿಯೇ? ಇನ್ನು ಹೇಳು, ಹೇಳುದೇನು ನನಗೆ ಇವತ್ತು ಲ್ಲಾ ನಾಳೆ ಗೊತ್ತಾಗಿಯೇ ಆಗುತ್ತೇ. ಇದನ್ನು ಲ್ಲಾ ಗುಟ್ಟಾಗಿ ಇಡಲು ಅನುತ್ತದೆಯೇ?”

“ಹಾಳಾಗಿ ಹೋಗು ಸ್ತಂಭಿಸು,” ಎಂದ ನಾರಾಯಣ.

“ಕಲಾಳಣವಾಗಲ ನಿನಗೆ” ಎಂದು ನಗುತ್ತಾ ಸ್ವೀಕಲ್ಪನ್ನು ಮನೆಯ ಕಡೆಗೆ ತರುಗಿಸಿದ ಅನಂತ.

ಅನಂತ ಸರಸಿ. ಅವನ ರೂಪಿಗೆ ಪ್ರಾರ್ಥಾನ್ಯವನ್ನು ಕೊಡಬೇಕಾಗಿಲ್ಲವೆಂದು ನಾರಾಯಣನೇನೇ ಇಧಾರ ಮಾಡಿದ. ಆದರೆ ಆಗಾಗ ಅವನಗೆ ಅನ್ನಿಸಲು ಅರಂಭವಾಯಿತು,

“ಮಾಲಾ ಸುಂದರಿ, ಬುದ್ಧಿಶಾಲೀಸಿ, ಹಾಗೂ ಸಂತೋಷ ಪ್ರಕೃತಿಯವಳು.”

ಮಾಲತಿ ನಾರಾಯಣನ ಎದುರಿಗೆ ಲಲಿತೀಯೋಂದಿಗೆ ಮಾತನಾಡುತ್ತಿದ್ದರೂ, ಎಂದೂ ಅವನೋಡನೆಯೇ ಮಾತನಾಡಿರಲ್ಲಿ, ಶ್ವಲ್ಪ ದೂರ ದೂರದಲ್ಲಿಯೇ ಇರುತ್ತಿದ್ದ ಇಂತಹ ಕೂಡ, ಇದು ನಾರಾಯಣಿಗೆ ಸರಿಬೇಳುತ್ತಿರಲಿಲ್ಲ,

“ಈ ಹುಡುಗಿಯಿರಿಗೆ ಈ ಶಿಕ್ಷಣವಾದರೂ ಏತಕ್ಕೊನ್ನೇ? ಹುಚ್ಚು ಹುಚ್ಚು ನಾಚಿಕೆ, ಬಿನ್ನಾ ಓಗಳು. ಇದರಿಂದಲೇ ಅನಂತ ಏನಾದರೂ ಅಧ್ಯ ಕಲ್ಪಿಸುವುದು” ಎಂದುಕೊಳ್ಳುತ್ತಿದ್ದ ಅಸಮಾಧಾನದಿಂದ,

“ಏಕೆ ನಿನ್ನ ಗೀಳತಿಗೆ ಇವ್ವು ನಾಚಿಕೆ? ನನ್ನ ಜೊತೆಯಲ್ಲಿ ಮಾತ್ರ ನಾಡುಕೂಡದೇ?” ಎಂದು ಅವನು ತಂಗಿರುನ್ನೂ ಒಂದು ಬಾರಿ ಕೇಳಿದ.

ಅವಳು ಹೇಳಿದಳು,

“ಅವಳಿಗೆ ಅಂಥಾ ನಾಟಿಕೆಯೇನೂ ಇಲ್ಲಣಿ. ಏತಕ್ಕೆ ಎಲ್ಲಿ ಗಂಡಸರೂಡನೆಯೂ ಮಾತ್ರನಾಡುವುದು ಇಂತಹಾಗೆ ಇರುತ್ತಾ ಈ ಅಪ್ಪೆ”

“ಎಲ್ಲರೂಡನೆ ಹರಟಿವುದು ಸರಿಯಲ್ಲ, ಅದನ್ನು ನಾನೂ ಒಪ್ಪುತ್ತೇನೇ. ಆದರೆ ನನ್ನ ಬಳಿಯಲ್ಲಿ ಮಾತ್ರನಾಡಬಹುದು....”

“ಅದು ಹೇಗಳ್ಳಿ? ನೀನು ವಾತ್ರ ಹೇಳಿಸಿಂದ ಇಲ್ಲದು ಬಂದೆಯಾ?”

“ಗುಗ್ಗಿ ನೀನು ಲಲಿತ್!” ಎಂದೇನೇರ್ ಅಂದ ಆದರೆ ತನ್ನೊಡನೆ ಮಾತ್ರ ಏತಕ್ಕೆ ಮಾತ್ರನಾಡಬಹುದು ಎಂದು ವಿವರಿಸಲು ತೋಚಲಿಲ್ಲ ನಾರಾಯಣನಿಗೆ.

ಲಲಿತೆಯ ಪರೀಕ್ಷೆ ಮುಗಿದ ಹೇಳಿ ಮಾಲತಿ ಇವರ ಮನೆಗೆ ಬರುವುದು ಬಹಳ ಅವಶೂಪವಾಗತೊಡಗಿತು. ಲಲಿತೆಯೇ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದಳು.

ಮನೆಯಲ್ಲಿ ಆಗಾಗ ನಾರಾಯಣನ ಭವಿಷ್ಯದ ವಿಚಾರದಲ್ಲಿ ಚಚ್ಚೆ ನಡೆಯುತ್ತಿದ್ದಿತು.

“ಇನ್ನೊಂದು ವರ್ಷ ಯಾವುದಾದರೂ ಶಾಖಾನೆಯಲ್ಲಿ ಶಿಕ್ಷಣ ತೆಗೆದುಕೊಂಡರೇ ನನ್ನ ಓದು ಮುಗಿದಂತಾಗುವುದು” ಎಂದು ನಾರಾಯಣ ಅನ್ನುತ್ತಿದ್ದು.

“ಏನಪ್ಪು, ಇನ್ನೊಂದು ವರ್ಷ, ಇನ್ನೇ ರಧು ವರ್ಷ ಅನ್ನುತ್ತೀರೇ ಇದ್ದೀಯೇ. ನೀನು ಎಂದಿಗೆ ಎಲ್ಲರಂತೆ ಸಂಸಾರಿಯಾಗಿ ಬಾಳುವುದು?” ಎಂದು ಯಶೋದಮ್ಮ.

ಗೋವಿಂದಪ್ಪನವರ ಯಶೋಚನೆಯೇ ಬೇರೆ. ಅವರು,

“ಶಿಕ್ಷಣ ಗಿಕ್ಷಣ ಹಾಗೆ ಇರಲಿ ನಾರಾಯಣ. ಈಗ ನಾಲ್ಕು ದಿವಸ ನೀನು ಅರಾಮವಾಗಿ ಇರು.” ಎನ್ನುತ್ತಿದ್ದರು, “ಈಗ ಕೆಲಸಕ್ಕೆ ಬಾರದ

ವರೇಲ್ಲರೂ ಆ ದೇಶ ಈ ದೇಶ ಅಂತ ಹೊರಗೆ ಹೋಗಿ ಖಂಡು ದೊಡ್ಡ ರಂದ್ದೆಗಳನ್ನು ಸೇರುತ್ತಾರೆ. ಸಿನಗೂ ಈ ತರಹ ಒಂದು ಅವಕಾಶ ಸಿಕ್ಕಿತ್ತೇನೋ ನೋಡುತ್ತೇನೇ.”

“ಹಾಗಾದರೆ ಅದಕ್ಕಾದರೂ ಪ್ರಯತ್ನ ಪದಿ ಅಥವಾ ನೋಡುವುದೇನು, ಸೀವೇ ಕಳುಪಿಸಿ. ಇನುವ ದುಡ್ಡನ್ನು ಲಾಲ ಮಕ್ಕಳಿಗಲ್ಲದೆ ಯಾರಿಗೆ ಮಾಡಬೇಕು?”

“ಎನು, ನಾನು ಕಳುಪಿಸಬೇಕೇ? ಆಗಲಿ ನಾನೇ ಕಳುಹಿಸುತ್ತೇನೆ” ಎಂದು ನಗುತ್ತಿದ್ದರು, ಗೋವಿಂದಪ್ಪ.

ಒಂದು ದಿನ ನಾರಾಯಣ ಉರಿಗೆ ಒಂದು ಒಂದು ತಿಂಗಳಾದ ಮೇಲೆ ಅವರು ತಮ್ಮ ಯೋಜನೆಯನ್ನು ಯಶೋದಮೃನವರಿಗೆ ಹೇಳಿದರು,

“ಎಂಥಾ ಬೀಗರನ್ನು ಹಂಡುಕಿದ್ದೇನೆ ಬಲ್ಲಿಯಾ ಯಶೋದ? ಎರಡು ಉಪರಿಗೆಯ ಮನೆಗಳು, ಮೂವತ್ತು ಎಕರೆ ಜಮಿನು, ಮೂರು ತೊಟ್ಟಿಗಳು ಇನ್ನು ಚಿಲ್ಲರೆಪಲ್ಲರೆ ಆಸ್ತಿ ಪಾಸ್ತಿ ಎಪ್ಪೋ ಸಿನ್ನ ಮಗನ ದಾಗುತ್ತದೆ. ಅವರಾಗಿಯೇ ತಮ್ಮ ಮಗಳು ಅಳಿಯ ಇಬ್ಬರನ್ನು ಹೊರಡೇಶಕೆ ಕಳುಹಿಸುವುದಾಗಿ ಹೇಳಿದರು.....”

“ಯಾರು, ಅಂತಹವರು?”

“ನಾವು ಬೊಂಬಾಯಿಗೆ ಹೋಗಿದ್ದಾಗ ಸಿಕ್ಕಿದ್ದರಲ್ಲ, ಲಷ್ಟೋ ನಾರಾಯಣಪ್ಪ, ಅವರು”

“ಸರಿ,” ಎಂದರು ಯಶೋದಮ್ಮ “ಸಂತೋಷ, ಆದರೆ ಸ್ವಲ್ಪ ನಿಮ್ಮ ಸಂತೋಷವನ್ನು ಬಿಗಿ ಹಿಡಿಯಿರಿ, ಈಗ ಕಾಲ ಬದಲಾಯಿಸಿದೆ; ಹುಡುಗ ಹುಡುಗಿಯನ್ನು ಒಪ್ಪಬೇಕು, ಹುಡುಗಿ ಹುಡುಗನನ್ನು ಒಪ್ಪಬೇಕು.....”

“ಸೀನು ಇಲ್ಲದ ಶಕುನ ನುಡಿಯಬೇಡ. ನನ್ನ ಮಗ ನನಗೆ ವಿಧೀಯನಾಗಿರುತ್ತಾನೆ”

ಹುಡುಗಿಯೇನೋ ಹುಡುಗನ ಭಾವಚಿತ್ರವನ್ನು ನೋಡಿಯೇ

ಒಪ್ಪಬೆಟ್ಟಿದ್ದ ಇಂ. ಅದುದರಿಂದ ಅವರ ಕಡೆಯವರು ಮೇಲಿಂದ ಮೇಲೆ ಬಂದು ಗೋವಿಂದಪ್ಪನವರನ್ನು ಕಾಣುತ್ತಿದ್ದರು.

“ಶುಭ ಕೆಲಸ, ಬೀಗನೇ ನಡೆದು ಹೋದರೆ ಒಳ್ಳೆಯದು”

ಗೋವಿಂದಪ್ಪ ಮಗನ ಹಾಗೂ ಕುಟುಂಬದ ವಿಧೀಯತ್ವದ ಮೇಲೆ ಸಂಪೂರ್ಣ ನಂಬುಗೆಯಿಟ್ಟಿದ್ದರಿಂದ, ಧೈಯವಾಗಿ ಮಾತು ಕಥಿ ನಡೆಯಿಸತ್ತೊಡಗಿದರು. ಕೊಡುವುದು ಬಿಡುವುದರಲ್ಲಿ ಹೆಚ್ಚು ಎಳೆ ದಾಟವಾಗಲ್ಲ, ಬೀಗರು ಸಂತೋಷದಿಂದ ಗೋವಿಂದಪ್ಪನವರ ಹೇಳಿಕೆ ಗಳಿಗೆ ಒಪ್ಪಿದರು,

“ಆಗಲಿ, ಸಾಳಿಂಕೃತ ಕನ್ನಡಾನವನ್ನು ಮಾಡುತ್ತೇನೆ. ನಾಲ್ಕು ಸೇರು ಭಂಗಾರ, ಪಜ್ಜದ ಅಡ್ಡಿಗೆ, ಬೆಂಧೋಲೆ..... ಹೊರದೇಶಕ್ಕೆ ಅವರಿಬ್ಬರೂ ಹೋಗಿಬರುವ ಖಚು ನಮ್ಮೆದಿರಲಿ..... ನಮಗೆ ಇರುವವಳು ಇವಕ್ಕೊಬ್ಬಿಳುವಾಗಳು. ತರುವಾಯ ಈ ಆಸ್ತಿಯೆಲ್ಲ ಅವಳಿಗೇ” ಎಂದು ಕೊನೆಯ ಮಾತನ್ನೂ ಆಡಿದರು. ಯಂತೋದಮ್ಮೆ ಮತ್ತೆ ಹೇಳಿದರು,

“ನಾರಾಯಣ ಹುಡುಗಿಯನ್ನು ನೋಡಬೇಕು. ಆಮೇಲೆ ಮಾತು ನಡೆಯಲೆ” ಆದರೆ ಗೋವಿಂದಪ್ಪ ಆ ಮಾತನ್ನು ಕಿವಿಯಮೇಲೆ ಜಾಕಿಕೊಳ್ಳಲಿಲ್ಲ.

“ಸ್ವಲ್ಪ ತಡೆ, ಈಗ ನನ್ನನ್ನು ಗೋಳು ಹುಯ್ಯೋಬೇಡ. ಆಮೇಲೆ ಎಲ್ಲವೂ ನಿಸ್ನಿಷ್ಟದಂತಿಯೇ ಆಗುತ್ತದೆ” ಎಂದುಬಿಟ್ಟರು.

ಕೊನೆಗೆ ಒಂದು ದಿವಸ, ಲಗ್ಗುದ ದಿನವನ್ನೂ ನಿಷ್ಪರ್ಣ ಮಾಡಿ ಮನೆಗೆ ಬಂದರು.

“ಯಶೋದ, ಇನ್ನು ನಿನಗೇನು ಮಾಡಬೇಕೆನ್ನು ಸುತ್ತುದೆಯೋ ಹೇಳು. ಹುಡುಗಿಯನ್ನು ನೋಡಲು ನಾರಾಯಣ ಅವರ ಮನೆಗೆ ಹೋಗಲೋ ಆಥವಾ ಅವಳನ್ನು ಇಲ್ಲಿಗೇ ಕರೆದು ತನ್ನ ರೆಂದು ಬೀಗರಿಗೆ ಹೇಳಲೋ ಇಂ”

“ನಿಮಿತ್ತಪ್ಪ, ಹೇಗಂಡೇನು? ಅವನು ಅವಳನ್ನು ನೋಡಲೀ ಎಂದಷ್ಟೇ ನಾನು ಹೇಳಬುದು”

“ಹಾಗೋ? ಹಾಗಾದರೆ ಹುಡುಗಿ ಇಲ್ಲಿಗೇ ಬರಲಿ. ಲಲಿತೆ, ಸೀನು, ನಾನು ಎಲ್ಲರೂ ಕೂದ ನೋಡುವುದಕ್ಕೆ ಅನುಕೂಲವಾಗಿರುತ್ತದೆ.”

ಅವತ್ತು ವೊಡಲನೇ ಬಾರಿಗೆ ನಾರಾಯಣನಿಗೆ ಸಮಾಚಾರ ಮುಟ್ಟಿತ್ತು. ಗೋವಿಂದಪ್ಪನವರೇ ಹೇಳಿದರು,

“ಒಕ್ಕೆಯು ಗೌರವಸ್ಥರ ಮನೆಯ ಹುಡುಗಿಯನ್ನು ಹುಡುಕಿದ್ದೇನೆ ವಾಗು, ಎಲ್ಲಾ ಮಾತು ಕಢಿಯಾಗಿದೆ, ಸೀನು ಹುಡುಗಿಯನ್ನು ನೋಡಿ ಒಪ್ಪಿಬಿಡು. ಈ ತಿಂಗಳಲ್ಲಿಯೇ ಮಂದುವೇ ಮಾಡಿಬಿಡುತ್ತೀರೆ. ಬಳಿಕ ಜೀರ್ಣವಾಸದಲ್ಲಿ ಸೀನು ಇಂಗ್ನೊಂಡಿಗೆ ಹೋಗುತ್ತೀರೋ, ಅವೇರಕಾವಿಗೋ ನಿಶ್ಚಯಿಸಿ ಹೋಗಬಹುದು.”

ತಂದೆ ಮಾತನಾಡಿದ ರೀತಿಯಲ್ಲಿ ನಾರಾಯಣನಿಗೆ ಸರಿಯಾದ ವಿಷಯ ಗೊತ್ತಾಗಲಿಲ್ಲ. ಒಂದು ಹುಡುಗಿಯನ್ನು ನೋಡಬೇಕಾಗುವುದು ಎಂದೇನೋ ಶಳಿಯ ತು. ಅದೇನೂ ಅತಿಶಯವನ್ನಿಸಲಿಲ್ಲ. ಅದ ರಂದಲೇ,

“ನಾಳೆಯ ದಿನ ಮಧ್ಯಾಹ್ನ ಹುಡುಗಿಯನ್ನು ಕರೆತರುತ್ತಾರೆ. ಮನೆಯಲ್ಲಿಯೇ ಇರಪ್ಪ ಅವರು ಹೋರಬುವವರಿಗೂ” ಎಂದು ತಾಯಿ ಹೇಳಿದಾಗ, ಆಗಲೆಂದು ಬಿಟ್ಟಿದ್ದ. ಬಳಿಕ ಅವನಿಗೆ, ‘ಹುಡುಗಿಯನ್ನು ನೋಡುವುದು’ ಸಾಧಾರಣ ಕೆಲಸವಲ್ಲವನ್ನಿಸಿತು. “ಅನಂತನಿಗೆ ಬರ ಹೇಳಿದರೆ ಒಕ್ಕೆಯದು” ಎನ್ನಿಸಿತು. ಸಂಜೀ ಹೋಗಿ ಅನಂತನನ್ನು ನೋಡಿದ, ಅನಂತ ನಾರಾಯಣ ಹೇಳಿದುದನ್ನು ಕೇಳಿ ಅಶ್ವಯಾಪಟ್ಟಿ,

“ಯಾಕೋ, ಆ ಹುಡುಗಿ ಮಾಲತಿ—ಅವಳ ಜೊತೆಯಲ್ಲಿ ಜಗಳ ವಾಡಿಬಿಟ್ಟಿದ್ದೀರ್ಣೆನು?”

“ಧತ್ತ! ಮತ್ತೆ ತೆಗೆಯಬೇಡನೋ ಆ ಮಾತನ್ನು”

“ಓಹೋ ತಪ್ಪಾಯಿತು, ಈ ಹುಡುಗಿ ಅವಳಿಗಂತಲೂ ಚೆಲುವೆ ಅನ್ನಬಾರದಿತ್ತೆ?”

“ಅಲ್ಲಿನೇ ಅನಂತ, ಮಾಲತಿಯ ನಾತು ಯಾರಿಗೆ ಅಡಿಲ್ಲ, ಯೋಚಿಸಿಲ್ಲ ಕೂಡ. ನೀನೇ ಇಲ್ಲದ್ದೊಂದು ಹೇಳುತ್ತಿದ್ದಿ. ಇದು ನಾನು ಈಗ ಹೇಳುತ್ತಿರುವುದು * ನಮ್ಮ ತಂಡೆ ಇವತ್ತು ನನಗೆ ಹೇಳಿದ ಸಮಾಜಾರ, ಇಂದಿನ ವರೆಗೆ ನನ್ನ ವಿವಾಹದ ಯೋಚನೆ ನನ್ನ ಮನಸ್ಸಿನಲ್ಲಿಯಂತೂ ಇರಲಿಲ್ಲ.....”

ಅಧ್ಯ ಗಂಟಿ ವಿವರಿಸಿ ಹೇಳಿದ ಮೇಲೆ ಅನಂತ ಹೇಳಿದ,

“ಆಗಲಿ, ನಾಳೆಯ ದಿನ ಉಟ್ಟ ಮಾಡಿಕೊಂಡು ಬಂದುಬಿಡು ಶೈನೇ”

ಲಲಿತೀಗೂ ತುಂಬ ಉತ್ತಾಪಕ. “ನಾಳೆಯ ದಿನ ಇಲ್ಲಿಗೇ ಉಟ್ಟಕ್ಕೆ ಬಂದುಬಿಡು” ಎಂದು ಮಾಲತಿಯನ್ನು ಆಹತ್ವನಿಸಿದಳು, “ನನ್ನ ಅತ್ತಿಗೆ ಯಾಗುವ ಹುಡುಗಿಯನ್ನು ಮನಿಗೆ ಕರೆದುಕೊಂಡು ಬರುತ್ತಾರಂತೆ ನಮಗೆ ತೋರಿಸಲೋಷುಗ. ಒಹಳ ಕೆಲಸಗಳಿರಬಹುದು”

ಮರು ದಿವಸ ಮಧ್ಯಾಹ್ನ ದೊಡ್ಡ ವೋಟರು ಕಾರಿನಲ್ಲಿ ಗೋವಿಂದಪ್ಪನವರ “ಭಾವೀ” ಬೀಗರು ಬಂದು ಇಂದರು.

ಮಹಡಿಯ ಮೇಲಿನ ಕೊರಡಿಯಿಂದ ಲಲಿತೀ—ಮಾಲತಿಯರು ಸೋಡಿದರು. ಬಂದವರಲ್ಲಿ ಇಬ್ಬರು ಗಂಥಸರು, ಇಬ್ಬರು ಹೆಂಗಸರು. ಅವರಲ್ಲಿ ಹುಡುಗಿ ಯಾರು, ಎಂದು ತಿಳಿಯಲಾಗಲಿಲ್ಲ ಇಬ್ಬರಿಗೂ.

ನಡುಮನೆಯಲ್ಲಿ ಬಂದವರನ್ನು ಕೂಡಿಸಿದರು, ಯಶೋದಮ್ಮ. ಅವರಿಗೂ ಅನ್ನಿಸಿತು, “ಹುಡುಗಿಯನ್ನು ಕರತರಲಾಗಲಿಲ್ಲವೇನೋ, ಅಥವಾ ಅವಳನ್ನು ಬೇರೆಯಾಗಿ ಕರೆಸುತ್ತಾರೆಯೇನೋ” ಎಂದು.

ಮರುಕ್ಕೊಂಡಲ್ಲಿ ಆ ಅನುಮಾನ ಬಯಲಾಯಿತು,

“ಮಗು, ನಿಮ್ಮ ಅತ್ತಿ ಮಾವನವಂಗೆ ನಮಸ್ಕಾರ ಮಾಡಮ್ಮ” ಎಂದು ಹಿರಿಯ ಗಂಡಸರು ಹೇಳುತ್ತಲೇ ಹುಡುಗಿ ಎದ್ದು ಳು.

ಯಶೋದಮ್ಮನವರಿಗೆ ಬಂದು ಕ್ಕೊಣ ಏನು ಮಾಡುವುದೆಂದು ತಿಳಿಯಲಿಲ್ಲ. ಸೀರೆಯುಟ್ಟ ಕರಿಯ ಗುಡಾಣದಂತಿದ್ದು ಆ ಹುಡುಗಿ ನಳುತ್ತಿದ್ದ ಹಾಗೆಯೇ ಅವರು ಅಲ್ಲಿಯೇ ಕುಳಿತರು.

ಗೋ ವಿಂದಪ್ಪನವರು ನಗುನಗುತ್ತಲೇ ಮಾತನಾಡುತ್ತಿದ್ದರು,

“ಕುಳಿತುಕೊಂಡಾಯಿ, ಈ ನಮಸ್ಕಾರಗಳೆಲ್ಲ ಅಮೇಲಾಗಲಿ. ಯಶೋದಾ, ಲಲಿತೀಯೆಲ್ಲಿ? ಮಾಲತಿಯೂ ಬಂದಂತಿತ್ತು. ಅವರಿಷ್ಟ ರನ್ನು ಕರಿಯಬಾರದೆ? ಪ್ರಮದಾಗೆ ಜೊತೆಯ ಹುಡುಗಿಯಿರಿದ್ದರೇ ಸರಿ. ನಾವು ಮುದುಕರು.....ನಮ್ಮ ಕೆಲಸ ಈ ಚಿಕ್ಕಚಿಕ್ಕವರನ್ನು ಜೊತೆಗೆ ಹಾಕಿ ಕಟ್ಟಿಸುವುದು ಅಷ್ಟೇ. ಅಭಿನೇ ಸ್ವಾಮಿ?”

“ಆಹಾ! ನಿಜ, ನಿಜ” ಎಂದರು. ಅವರು, “ತಮ್ಮ ಚಿರಂಜೀವಿ ಯನ್ನು ಹಾಗೆಯೇ ಕರೆಯಬಹುದು.”

ಯಶೋದಮ್ಮನೆ ಸುಮ್ಮನೆ ಕುಳಿತಿದ್ದವರು ಈಗ ಎದ್ದರು,

“ಆಗಲಿ ಕರೆಯುತ್ತೀನೇ.”

ಒಳಗಡೆ ಲಲಿತ-ಮಾಲತಿ “ಕರೆದಾರೇ, ಹೋದೇನೇ?” ಎಂದು ಕಾದು ಕುಳಿತಿದ್ದರು.

“ನಿಂದಿಬ್ಬರೂ ಹೋಗಿ ಅಲ್ಲಿ ಅವರಿಷ್ಟರೊಡನೆ ಕುಳಿತಿರಿ. ಲಲಿತಾ ನಿನು ಬಾಯಿಬಿಟ್ಟೇಯಿ! ಒಂದು ಮಾತನ್ನು ನಿರಾಗಿ ಅಡಕೂಡಿದು. ಸಾನು ಹುಡುಗರನ್ನು ಕರೆದುಕೊಂಡು ಈಗ ಬರುತ್ತೀನೇ” ಎಂದು ಯಶೋದಮ್ಮನೆ ಸಾರಾಯಣವ ಕೊರಡಿಯ ಕಡೆಗೆ ಹೋದರು.

ಲಲಿತ ಮತ್ತು ಮಾಲತಿ ನಡುಮನಸೆಗೆ ಹೋಗಿ ಅವರಿಷ್ಟರು ಹೆಂಗಸರ ಬಳಿಯಲ್ಲಿ ಕುಳಿತರು. ಇಬ್ಬರಿಗೂ ಮೈಯೆಲ್ಲ ಕುಶಾಹಲ, “ಹುಡುಗಿ ಯಾವಾಗ ಬರುತ್ತಾಳಿ?” ಎಂದು ಕೇಳಬೇಕು ಎಂದು. ಆದರೆ ಯಶೋದಮ್ಮ ಹೇಳಿದ ಮಾತು ನೇನಿಂದಿನಲ್ಲಿತ್ತು. ಮಾತಿಗೆ ಬೆಲೆ ಕೊಟ್ಟಿ ಸುಮ್ಮನೆ ಕುಳಿತರು.

ಹತ್ತು ನಿಮಿಷಗಳಲ್ಲಿಯೇ ಯಶೋದಮ್ಮನೆ, ಸಾರಾಯಣ, ಅನಂತ ಇಬ್ಬರನ್ನು ಕರೆದುಕೊಂಡು ಬಂದರು.

“ಇವರು ಯಾರು?” ಎಂದು ಹೇಳಿದರು ಉತ್ತಿಸಾರಣೆ,
ಅನಂತನನ್ನು ನಿರ್ದೇಶಿಸಿ,

“ಅವರು ನಮ್ಮ ಹುಡುಗನ ಸಹಪಾತಿಯಾಗಿದ್ದ ವರು. ಇಲ್ಲಿ ಸ್ವಂತ ವ್ಯವಹಾರವನ್ನು ಇಟ್ಟುಕೊಂಡಿದ್ದಾರೆ ಅವರ ತಂಡೆ. ಅಲ್ಲೇ ಇವರೂ ಕೆಲಸ ಮಾಡುತ್ತಾರೆ”

“ಇನ್ನೂ ಲಗ್ಗುವಾಗಿಲ್ಲ”

“ಇಲ್ಲ”

“ಸರ, ಹಾಗಾದರೆ ಏನಪ್ಪೆ, ಸಿವೆಗೂ ಒಂದು ಹುಡುಗಿಯನ್ನು ಹುಡುಕಿಕೊಡುತ್ತೇನೆ. ನಿಮ್ಮ ಗೆಳೆಯನ ಮದುವೆಯೋಂದಿಗೇ ನಿಮ್ಮದೂ ಆಗಿಹೊಗಲಿ. ಏನು ಗೋವಿಂದಪ್ಪನವರೇ, ಏನನ್ನು ಶ್ರೀರಿ ನನ್ನ ಮಾತಿಗೇ?”

“ಆಗಲಿ ಸ್ವಾಮಿ, ಅದಕ್ಕಿಂತ ಇನ್ನೇ ಇನ್ನು ಬೇಕು ನಮ್ಮ ಹುಡುಗರಿಗೇ?”

ಅನಂತ ವಿನಯದ ನಗೆಯಿಂದ ಸುಮ್ಮನೆ ಕುಳಿತಿದ್ದೆ. ಸ್ವಲ್ಪ ಹೊತ್ತಿನಲ್ಲಿಯೇ ಬೀಗರ ಲಕ್ಷ್ಯ ಭಾವಿ ಅಳಿಯನ ಕಡೆಗೆ ಹಾರಿತು.

“ಪ್ರಮುದಾ, ಆ ಹಣ್ಣಿಗಳ ತಟ್ಟಿಯನ್ನು ತಂದುಕೊಡಮ್ಮು” ಎಂದು ಮಗಳಿಗೆ ಹೇಳಿ, ನಾರಾಯಣನಿಗೆ ಸೂಚಿಸಿದರು, “ಇವಳೇ ನನ್ನ ಮಗಳು ಪ್ರಮುದಾ”

“ಹುಂ” ಎಂಂದ ನಾರಾಯಣ, ಸೀರಸವಾಗಿ. ಒಂದೇ ನೋಟಿ ದಿಂದ ಅವನ ಆಸಕ್ತಿಯೆಲ್ಲ ಪೂರ್ತಿ ಹೊರಟ್ಟಿ ಹೋಯಿತು.

“ಜೀನ್ನೂಗಿ ವಿಣಿ ಬಾರಿಸುತ್ತಾಳೆ. ಬಾಯಿ ಹಾಡೂ ಬರುತ್ತೇದೆ. ಯಾವುದರಲ್ಲಿ ಅಭಿರುಚಿ ಹೆಚ್ಚೊ ತಮಗೆ?”

ನಾರಾಯಣನಿಗೆ ನಗು ಬಂದಿತು,

“ಸಂಗೀತಕ್ಕೂ ನಮಗೂ ಬಹಳ ದೂರ”

ಪ್ರಮುದಾ ಹಿಂದಿರುಗಿ ಹೋದಮೇಲೆ ಮಾಲತಿಯ ಬಳಿಯಲ್ಲಿ ಕುಳಿತಿದ್ದಳು. ನಾರಾಯಣ ಒಂದು ಬಾರಿ ಒಂದೇ ಒಂದು ಬಾರಿ ಅವಳ ಕಡೆಗೆ ನೋಡಿದ,

“ಮಾಲತಿಯೇ ಪ್ರಮುದಳಾಗಿದ್ದಿರಬೊರದಿತ್ತೇ?” ಎಂದುಕೊಂಡ.

ಲಲಿತೆಯ ಉತ್ಸಾಹವೂ ಬೇಸರವಾಗಿ ಪರಿಣಮಿಸಿತು. ಪ್ರಮಾದೆಯ ತಾಯಿ ಒಂದೆರಡು ಬಾರಿ ಅವಳನ್ನು ವಾತನಾಡಿಸಿದರು.

“ಓದುತ್ತಿದ್ದೀರೀನು ನೀವು ?”

“ಇಲ್ಲ. ಬಿಟ್ಟುಬಿಟ್ಟೆ”

“ಸಂಗೀತ ?”

“ನಮ್ಮ ಮನೆಯಲ್ಲಿ ಎಲ್ಲರಿಗೂ ಸಂಗೀತ ಅಂದರೆ ಅಷ್ಟುಕ್ಕೆ ಅಷ್ಟೆ”

“ಈ ಹುಡುಗಿ ಯಾರು ?”

“ನನ್ನ ಗೆಳತಿ”

“ಇನ್ನೂ ಲಗ್ಗುವಿಲ್ಲ ?”

“ಲಗ್ಗು ? ಯಾರಿಗೆ ಜೀಕು ಲಗ್ಗು” ಎಂದು ನಕ್ಷೆಳು ಲಲಿತ.

ಅಲ್ಲಿಗೆ ಆಕೆ ಸುಮೃತಾದರು. ಲಕ್ಷ್ಮೀನಾರಣಪ್ಪ ನಾರಾಯಣ ನೊಂದಿಗೆ ಸ್ವಲ್ಪಿ, ಗೋವಿಂದಪ್ಪನವರ್ಹಾಡನೆ ಸ್ವಲ್ಪಿ ಮಾತನಾಡುತ್ತಿದ್ದರು, ಅದೇನೇರ್ ಲೇವಾದೇವಿಯ ವಿವರ. ಅವರ ಹಾಲುಗಾರ ರಾಮಪ್ಪ ಹುಚ್ಚಾಪಟ್ಟಿ ಆಡಳಿತ ನಡೆಸಿ, ಇದ್ದಕ್ಕಿದ್ದಂತೆ ಪರಾರಿಯಾಗಿ ಬಿಟ್ಟುದ್ದು, ಅದರಿಂದ ತಮಗಾದ ನಷ್ಟು, ಹೆಂಡತಿಯ ಒಡವೆಗಳನ್ನು ಮಾರಿ ಸಾಲದಿಂದ ಪಾರಾಗಿ ಮತ್ತೆ ಸಣ್ಣ ಅಂಗಡಿಯಿಟ್ಟಿದ್ದು....ಇತ್ಯಾದಿ.

ಗೋವಿಂದಪ್ಪನವರು ಗಮನವಿಟ್ಟು ಅವರು ಹೇಳುವುದನ್ನೇಲ್ಲ ಕೇಳುತ್ತಿದ್ದರು. ಅದರೆ ನಾರಾಯಣಿಗೆ ಅವರು ಹೇಳುತ್ತಿದ್ದ ಮಾತುಗಳು ಕಿವಿಗೇ ಬೀಳುತ್ತಿರಲ್ಲ. “ಅನಂತನೆದುರಿಗೆ ಇವ್ವು ಅವಮಾನವಾಗುತ್ತಿದೆಯಲ್ಲ! ಎದ್ದು ಹೂಡಿಟಿರಿ ಸಾಕು ಇಲ್ಲಿಂದ” ಎನ್ನಿಸುತ್ತಿತ್ತು ಅವನಿಗೆ.

ಅವ್ಯರಲ್ಲಿ ಲಕ್ಷ್ಮೀನಾರಣಪ್ಪನವರೇ ಮನೆಗೆ ಜೂರಡಲು ಎದ್ದು ನಿಂತರು,

“ಇನ್ನು ಬರೋಣವೇ ನಾವು ?”

“ಆಗಬಹುದು.”

“ಮತ್ತೆ ನಾಳೆಯೋ ನಮ್ಮ ಭೇಟಿ?” ಎಂದು ಗೋವಿಂದಪ್ಪ ನವರಿಗೆ ಹೇಳಿ ನಾರಾಯಣನನ್ನು ಆಹಾರನಿಸಿದರು ಲಕ್ಷ್ಮಿನಾರಣಪ್ಪ ತಮ್ಮ ಮನೆಗಿ, “ನಿಮ್ಮ ತಂಡೆಯವರು ಒಂದಾಗ ಜೊತೆಯಲ್ಲಿ ತಾವೂ ಬಿನ್ನ ನಿಮ್ಮ ಗೆಳೆಯರೂಡನೆ”

ಪ್ರಮಾದಾ ಮತ್ತೆ ಎಲ್ಲರಿಗೂ ಕೈಮುಗಿದಳು. ಅವರ ತಾಯಿಯಾ ಯಶೋದಮ್ಮನವರಿಗೆ “ಪೋಗಿ ಬರ್ತ್ತೀವೆ ಇನ್ನು” ಎಂದು ಹೇಳಿದರು.

ಯಶೋದಮ್ಮ ಗೋವಿಂದಪ್ಪ ಇವರನ್ನೆ ಲಾಲ್ ಕಾರಿನವರಿಗೆ ತಲುಪಿಸಿ ಒಳಕ್ಕೆ ಬಂದರು.

ಹೊಸಲಿನಲ್ಲಿ ಶಾಲಿಡುವಾಗಲೇ ಯಶೋದಮ್ಮ ಹೇಳಿದರು,

“ಸದ್ಯ ನೀವೇನೂ ಇನ್ನೂ ಮಾತನಾಡಿಲ್ಲ ತಾನೇ? ಅವರೋ! ಅವರ ಆಸ್ತಿಯೋ! ಸಾಕಾಯಿತು ನನಗೆ”

“ನಿನಗೆ ಸಾಕಾದರೆ ಸಾಕಾಯಿತು, ಬಿಡು, ಯಶೋದ. ಈ ಮಾತಿ ನೆಲ್ಲಿ ನೀನು ಬಾಯಿ ಹಾಕಬೇಡ. ನವ್ವ ಮಗ ಉಂಟು, ನಾನುಂಟು”

“ಹಾಗಂದರೆ ಅಥರ್ವವೇನು? ನಾಲ್ಕು ಜನರಮುಂದೆ ಈ ಹುಡುಗಿ ನನ್ನ ಸೊಸೆಯೆಂದು ನಾನು ತಾನೇ ಹೇಳಬೇಕು? ಈ ಹುಡುಗಿಯನ್ನು ಯಾವ ಮುಖದಿಂದ ಎಲ್ಲರಿಗೂ ತೋರಿಸಲಿ.....”

“ಸುಮ್ಮನಿರು, ಯಶೋದ! ನೀನು ಬಹಳ ಚೆಲುವೆ!”

“ಹಾಗೆಂದು ನಾನು ಹೇಳಲಿಲ್ಲ. ಈ ಹುಡುಗಿ ಇಮ್ಮ ಕುರೊಪಿ ಯಾದದ್ದು ಅವಳ ತಪ್ಪಿಂದ ಅಂತಲೂ ನಾನು ಹೇಳುವುದಿಲ್ಲ. ಆದರೆ ಮುಂದೆ ನಾರಾಯಣ ಸುಖದಿಂದ ಇರಬೇಕೋ ಬೇಡವೇ? ನೋಡಿದ ಕಣ್ಣಿಗೆ ಸ್ಪೃಹ ತಂಪಾಗುವಂತೆ ಇರುವ ಒಂದು ಹುಡುಗಿಯನ್ನು ನೋಡಿ. ಇದು ಬೇಡ”

“ತಿರುಗೇ ಅದೇ ಮಾತು,” ಎಂದು ಗೋವಿಂದಪ್ಪ ಕರೆದರು

“ನಾರಾಯಣ.....!”

ಒಂದವರು ಹೊರಟು ನಿಂತಾಗಲೇ ನಾರಾಯಣ—ಅನಂತ

ಕೊತಡಿಗೆ, ನಾಲಕ ಮತ್ತು ಲಲಿತ ಹಿಂದುಗಡಿಯ ಕೋಟಕ್ಕೆ ಹೊರಟು
ಹೋಗಿದ್ದರು. ತಂದೆಯ ಕರೆ ಕೇಳ ನಾರಾಯಣ ಹಜಾರಕ್ಕೆ ಬಂದ,

“ಮನಸ್ಸು?”

“ಕುಳಿತುಕೋ, ಹುಡುಗಿಯನ್ನು ನೋಡಿದೆಯಾ?”

“ಹುಡುಗಿನ್ನೇ? ಹುಂ, ನೋಡಿದೆ”

“ಒಪ್ಪಿದ್ದಿ ತಾನೇ?”

“ಏನು ತಮಾವೆ ನಾಡುತ್ತೀರು ಅಪ್ಪಿ?”

ಗೋವಿಂದಪ್ಪ ನಕ್ಕರು,

“ತಮಾವೆಯಲ್ಲ ನಾರಾಯಣ. ಜೀಕು ಅಂತಲೇ ಕೇಳಿದೆ.
ನಿಮ್ಮಮ್ಮೆ ನಿನ್ನ ಒಪ್ಪಿಗೆ ಕೇಳಬೇಕು ಅಂತ ಪ್ರಾಣ ತೆಗೆದಳು, ಅದಕ್ಕೆ
ಅವಳ ಶೃಂಪಿಗಾಗಿ ಕೇಳಿದೆ, ಅಪ್ಪಿ. ನಿನಗೆ ಯಾವ ತರಹ ಅಭಿಪ್ರಾಯವು
ಇಲ್ಲ ಅಂತ ನನಗೆ ಗೊತ್ತು. ಇನ್ನು ನೀನು ಹೋಗು”

ಅದರೆ ನಾರಾಯಣ ಹೋಗಲಿಲ್ಲ,

“ಹಾಗಂದರೆ ಅಭಿಪ್ರಾಯ ಇಲ್ಲ. ಅಂದರೆ?”

“ಅಂದರೇನೋ ನಾರಾಯಣ? ನೀನು ವಿಧೀಯನಾದ ಮಗ
ಅಂತ. ಅದರಿಂದಲೇ, ಆ ಭರವಸೆಯಿಂದಲೇ ನಿನಗೆ ಹೇಳಿದೆಯೇ ನಿನ್ನ
ಮದುವೆಯ ದಿನವನ್ನು ಸಹ ಗೊತ್ತುವಾಡಿಬಿಟ್ಟೇ.”

“ಏನು, ಏನಂದಿರಿ ಅಪ್ಪಾ? ಮದುವೆಯೇ? ಈ ಹುಡುಗಿಗೂ
ಈ ಮಾತಿಗೂ ಸಂಬಂಧ ಇಲ್ಲ ತಾನೇ?”

“ಮತ್ತೆ ಇನ್ನಾವ ಹುಡುಗಿಯಿದ್ದಾ ಹೀಯೋ?”

“ಓಹೋ!“ ಎಂದ ನಾರಾಯಣ, “ಅದರೆ ಅಪ್ಪಾ ಇದು ಅಸಾಧ್ಯ
ವಾದ ಮಾತು. ನಾನು ಎಂದಿಗೂ ಇದಕ್ಕೆ ಒಪ್ಪೊದಿಲ್ಲ. ಆ ಗುಡಾಣ
ವನ್ನು ನೋಡಿದ್ದಕ್ಕೇ ನನಗೆ ಪಿತ್ತ ಕೆರಳದಂತಾಗಿದೆ”

ಗೋವಿಂದಪ್ಪನವರಿಗೆ ಅರ್ಥವಾಗಲಿಲ್ಲ. ಅವರಿಗೆ ತಮ್ಮ ಕಿವಿ
ಗಳಲ್ಲಿ ಸ್ವಲ್ಪ ಅಪನಂಬುಗೆ ಹುಟ್ಟಿತು,

“ನಾರಾಯಣ ಏನು ಹೇಳುತ್ತಿದ್ದೀ? ಕ್ರಮದಾನ ನೀನು ಮದುವೆಯಾಗುವುದಿಲ್ಲವೆಂದೆಯಾ?”

“ಅಂದೆ ಅಪ್ಪಾ. ಎಂದಿಗೂ ಆಗುತ್ತವಿಲ್ಲ”

“ಈಗ ಈ ಮಾತನ್ನು ಇಷ್ಟವಿಲ್ಲ, ನಾರಾಯಣ. ಲಗ್ನ ಪತ್ರಿಕೆ ಕೂಡ ಆಗಿಹೋಗಿದೆ”

“ಅಪ್ಪಾ, ನೀವು ಏಕೋ ಇನ್ನೂ ನಂಬಿನಂತಿಲ್ಲ, ನಾನು ಖಂಡಿತ ಈ ಮದುವೆಗೆ ಒಮ್ಮೆವುದಿಲ್ಲ. ನನಗೆ ಹೇಳಬೇಕೇಗೆ ಗೊತ್ತು ಮಾಡಿದಿರಿ?”

ಗೋವಿಂದಪ್ಪನವರಿಗೆ ಕೋನ ಬಂದಿತು,

“ಎಲಾ, ಚೋಚುದ್ದು ಇದ್ದನನನ್ನು ಬೆಳೆಸಿ ದೊಡ್ಡವನಾಗಿ ಮಾಡಿದೆ. ನನ್ನ ಮಣದಲ್ಲಿ ಬೆಳೆದದ್ದುಕ್ಕೆ ಈಗ ಬಾಲ್ಯ ಮುಚ್ಚಿಕೊಂಡು ನಾನು ಹೇಳಿದುತ್ತಿಕೊಂಡು. ಹುಡುಗಿ ಹೇಗಿದ್ದು ರೇನು? ತವರು ಗರತಿ ಯಾಗಿ ಮನೆಯಲ್ಲಿರತಕ್ಕೂ ವಳು. ರಾಷ್ಟ್ರ ಉಸಣ್ಣ ಸೋಧುವುದಕ್ಕೆ ನಾವೇನು ನಾಟಕದವರಿ? ನನ್ನ ಹೆಂಡಕಿಯಾದವರನ್ನೂ ಐಶ್ವರ್ಯಾದರೂ ನಾಟ್ಯಕ್ಕೆ ಕರೆಯಬೇಕಾಗಿದೆಯೇ?”

“ಹಾಗೆ ಅಂತ ಹುಡುಕಿ ಸೋಡಿಟ್ಟಿರೋ ಇಂಥು ಸೆಂಟಿಸ್ಟಿಕೇನ? ಈಗ ಏನು ಬೇಕಾದರೂ ಮಾಡಿಕೊಂಡ್ರಿ. ನಾನುಬೇರೆ ಈ ಹುಡುಗಿನ ಮದುವೆಮಾಡಿಕೊಳ್ಳುವುದಿಲ್ಲ.”

“ಈ ಮಾತುಗಳನ್ನು ಇಟ್ಟಿಡು ಸಂರಾಯಣ. ಮನೆಯಿಂದ ಓಡಿಸಿ ಬಿಟ್ಟೀನು”

ಯಶೋದಪ್ಪು ತಂಡೆ ಮಾತ್ರಾ ಸಂವಾದವನ್ನು ಕೇಳಿ ಹೆಡರಿದರು,

“ಇದೇನು ಹಿಗೆಲ್ಲಾ ಮಾತನಾಡುತ್ತಿರಿ? ನಾಳಿ ಸಂಸಾರಮಾಡ ಬೇಕಾದವನು ಅವನೋ ನೀವೋ? ಇಷ್ಟವಿಲ್ಲದ ಕಡೆ ಗಂಟು ಹಾಕಿ ಅವನ ಸುಖವನ್ನು ನಾವೇ ಹಾಳಿ ಮಾಡಲು ಯಾತ್ರು ಸುಷ್ಪದಿ?.....”

“ಯಶೋದ!” ಎಂದು ಗೋ ಏ ನಿಂದ ಪ. ಗಜೀಸಿದರು, “ನಾರಾಯಣ! ಇದು ಕೊನೆಯ ಮಾತು. ಇನ್ನು ಹದಿಮೂರು ದಿನಕ್ಕೆ ಲಗ್ನ ಇಟ್ಟಿದೆ. ಅಪ್ಪು ದಿನಗಳಲ್ಲಿ ಈ ಹುಣಾಟ ಬಿಟ್ಟು ದಾರಿಗೆ

ಬಂದೆಯೋ ಸಮು. ಇಲ್ಲದಿದ್ದರೆ ನಿನಗೂ ನನಗೂ ಸಂಬಂಧ ಕಡಿದು ಹೋಯಿತೆಂದು ತಿಳಿ.”

“ಇವತ್ತೇ ಕಡಿದುಹೋಯಿತು” ಎಂದು ನಾರಾಯಣ ಹೊರಗೆ ಹೊರಟು ನಿಂತಿದ್ದ ಗೆಳೆಯನ ಬಳಗೆ ಹೊರಟು.

ಮನೆಯಿಂದ ಒಂದು ಇಪ್ಪತ್ತು ಗಜ ಹೋಗುವವರಿಗೂ ಅನಂತ ಸುಮೃಸಿದ್ದ. ಅನಂತರ ಕೇಳಿದ,

“ಏತಕ್ಕೆ ನಿನಗೆ ಇಪ್ಪು ಸಿಟ್ಟು ಈ ನಡುವೆ ನಾರಾಯಣ ? ಮೃದುವಾಗಿ ನಾತನಾಡಿ ತಂದೆಯ ವಾಸ್ತವಿಕ ಉತ್ಸವದಕ್ಕೆ ಪ್ರಯತ್ನ ಪಡುವುದನ್ನು ಬಿಟ್ಟು, ಆವರನ್ನು ಚೆನ್ನಾಗಿ ರೇಗಿಸಿ ಬಿಟ್ಟೆಯಲ್ಲ ?”

“ಏನಾದರೂ ಆಗಲಿ. ಇನ್ನು ನನಗೂ ಆ ಮನೆಗೂ ಸಂಬಂಧ ವಿಳ್ಳ” ನಾರಾಯಣ ಹೇಳಿದ.

“ಕಾಗಾದರೆ ಏನು ಮಾಡುವಿ ಈಗ ?”

“ಮಾಡ್ರಾಸಿಗೆ ಹೋಗಿ ಏನಾದರೂ ಕೆಲಸ ಸಿಕ್ಕಿತ್ತೇನೋ ನೋಡು ತೀನೇ.”

“ಕೆಲಸ !”

“ಇನ್ನೇನು ಮಾಡು ಅನ್ನುತ್ತೀ ಅನಂತ ? ಭೀಕ್ಕೆ ಬೇಡಲು ಆಗು ಪುದಿಲ್ಲ, ಕದಿಯಲು ಬರುವುದಿಲ್ಲ. ಉಪವಾಸವಿರು ಎನ್ನು ವಿಯಾ ? ಅದೂ ಅಭಿಷ್ಠಾಪವಿಲ್ಲ.”

“ಭೀ ! ಬಾಯಿಗೆ ಬಂದಂತೆ ನನ್ನೊಡನೆಯೇ ಮಾತನಾಡಲು ತೊಡಗಿದೆಯಲ್ಲ ? ಈಗ ಸದ್ಯದಲ್ಲಿ ಎಲ್ಲಿಯೂ ಹೋಗಬೇಡ. ನಮ್ಮ ಮನೆಗೆ ಬಾ, ನಿಮ್ಮ ಮನೆ ನಿನಗೆ ಬೇಡವೆನಿಸಿದರೆ. ಎರಡು ದಿನ ಆದ ಮೇಲೆ ಎಲ್ಲಿ ಬೇಕಾದರೂ ಹೋಗು”

“ಹನೋ ಅನಂತ, ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವೆ ನೆಂದು ತಿಳಿದಿದ್ದೀರ್ಯಾ ?”

ಅನಂತನ ಮನಸ್ಸಿನಲ್ಲಿ ಆದು ಮಳಿದುಹೋಗಿತ್ತು. ಆದರೂ ಅವನು ಹಾಸ್ಯಮಾಡುವನಂತೆ ನಕ್ಕು, “ಸಾಕು ನಾರಾಯಣ,

ಇಪ್ಪತ್ತೆಡು ವರ್ಷಗಳಾದರೂ ಅಪ್ಪ ಸಾಕಬೀಕು ಇಲ್ಲದಿದ್ದರೆ ಸಾಯು ತೀನೆ ಅಂದರೆ ನಮ್ಮ ದೇಶದ ಪುಣಿ ಅಪ್ಪೆ. ಗಂಡಸಾಗಿ ಹುಟ್ಟಿದ್ದಕ್ಕೆ ಇನ್ನಾದರೂ ಬೆವರು ಸುಂಸಿ ಕೆಲಸಮಾಡಿ ಉಟವೂಡು.”

“ಆಯಿತು. ಹಾಗಾದರೆ, ಇನ್ನೇನು ಇರು ಅಂತ ಉದುತ್ತಿದ್ದೀಯೋ?”

“ಅದಿಂದ ಈನೋ, ನೀನು ಇದ್ದ ಕ್ಕಿದ್ದಂತೆ ಓಡಿಹೊಡರೆ ಎನ್ನು ಹೆದರುತ್ತಾರೆ ನಿಮ್ಮ ತಾಯಿ ತಂಗಿಯರು? ಸಮಯ ಸಾಧಿಸಿ ಅವರಿಗೆ ಸಮಾಧಾನ ಮಾಡಿ ಹೋಗುವೆಯಂತೆ. ಅದಕ್ಕೇನು ಅವಸರ?”

“ಆಗಲಿ. ನಿಮ್ಮ ಮನೆಗೇ ಹೋಗೇಂಳಿ ಹಾಗಾದರೆ”

ಇತ್ತು ನಾರಾಯಣ ಹೊರಬಿದ್ದ ಮೇಲೆ ಮನೆಯಲ್ಲಿ ಜಗಳವೇ ಹತ್ತಿಬಿಟ್ಟತ್ತು. ಎಂದೂ ತಾಯಿಯಮೇಲೆ ರೇಗದೆ ಇದ್ದ ತಂದೆ ಇವತ್ತು ಹುಚ್ಚಾಪಟ್ಟಿ ಮಾತನಾಡುವುದನ್ನು ಕೇಳಿ ಲಲಿತೀಗೆ ಒಂದು ತರಹಾ ಆಯಿತು.

ಯಶೋದಮ್ಮ ಏನು ಕಡಿಮೆ ಅನ್ನ ಲಿಲ್ಲ. ಗೋವಿಂದಪ್ಪ ಕೂಗಾ ಜುತ್ತಿದ್ದರೂ ಅವರಿಗೆ ಯಶೋದಮ್ಮನವರ ಮಾತಿನ ಮುಂದೆ ಕಕ್ಕಾ ಬಿಕ್ಕಾಗುತ್ತಿತ್ತು. ಅನ್ನವುದನ್ನೇ ಲಾಲ್ ಅಂದು ಯಶೋದಮ್ಮ ಗಟ್ಟಿಯಾಗಿ ಅಳತೊಡಗಿದರು. ಗೋವಿಂದಪ್ಪನವರಿಗೆ ಏನು ಮಾಡುವುದೆಂದು ಹೋಚದೆ ಎದ್ದು ಮನೆಯಿಂದ ಹೊರಗೆ ಹೊರಟುಬಿಟ್ಟಿರು.

ಸಂಜೀಯಾಯಿತು. ಯಶೋದಮ್ಮ ಸಮಾಧಾನ ಹೊಂದಲು ಯಾಣಿ ಸುತ್ತ ಕುಳಿತಿದ್ದರು. ನಾರಾಯಣನ ಸುಳವೂ ಇಲ್ಲ, ಗೋವಿಂದಪ್ಪ ನವರೂ ಮನೆಗೆ ಬಂದಿರಲಿಲ್ಲ. ಲಲಿತೆ ಮಾತ್ರ ಸುಮ್ಮನೆ ತಾಯ ಬಳ ಕುಳಿತಿದ್ದಳು. ಯಶೋದಮ್ಮ ಹೇಳಿದರು,

“ಲಲಿತೆ, ನೀನು ಬೇಕಾದರೆ ಮಾಲತಿಯ ಮನೆಗೆ ಹೋಗು. ಸ್ವಲ್ಪ ಹೊತ್ತು ಒಬ್ಬಕೇ ಇರುತ್ತೇನೆ.”

ಲಲಿತೆ ತಾಯಿ ಶಾಂತರಾದರೆಂದು ಅಂದುಕೊಂಡಳು,

“ಆಗಲಮ್ಮ.. ಕತ್ತಲಾಗುವುದಕ್ಕೆ ಮುಂಚೆಯೇ ಬಂದುಬಿಡು
ತ್ತೀನೇ.”

ಲಲಿತೆ ಹೊರಟಿಪ್ಪಣೀಯ ಒಂದರ್ಥ ಮುಕ್ಕಾಲು ಗಂಟಿಗೆ ಗೋವಿಂ
ದಪ್ಪನವರು ಒಂದರು.

“ಯಶೋದ, ಸಮಾಧಾನದಿಂದ ಈಗಲಾದರೂ ಒಂದೆರಡು ವಾತ
ನಾಡಲು ಅವಕಾಶ ಉಂಟೀನು?”

“ನಾನೂ ಸಿಮ್ಮನ್ನು ಇದೇ ಕೇಳಲು ಶಾದಿದ್ದೆ.”

“ಮಕ್ಕಳೆಲ್ಲಿ?”

“ನಾರಾಯಣ ಅನಂತರ ಜೊತೆಯಲ್ಲಿ ಹೋದ. ಲಲಿತೆಯನ್ನು
ನಾನೇ ಮಾಲತಿಯ ಮನೆಗೆ ಇಂತಹಿಸಿದ್ದೀನೇ.”

“ಒಳ್ಳೆಯಾಯ್ದಾಯ್ದು.” ಗೋವಿಂದಪ್ಪ ಸ್ವಲ್ಪ ತಡೆದು ನುಡಿದರು,
“ಈ ಏನಾಗಿಬಿಟ್ಟಿದೆ ಗೋವಿಂದ? ಯಾವೋದ? ನಾರಾಯಣ ಪ್ರವಾದೆ
ಯನ್ನು ಮದುವೆಯಾಗಲೇಬೇಕು.”

“ಮತ್ತೆ ಅದೇ ಮಾತೆ?”

“ಅದೇ ಮಾತು. ಒಂದರೆ ಏನು ಮಾಡುವುದು? ಇಲ್ಲಿ ಕೇಳು,
ಈ ಮಾತು ಕೊಟ್ಟು ಉನ್ನತ್ತಿಕೆ ಮಾಡಿ ಎಲ್ಲಾ ಆಗಹೋಯಿತು.
ಇನ್ನು ಏನಾದರೂ ಹೇಳಿದರೆ ಲಪ್ಪಿಸಣಾಗುವು ಮಾನನಷ್ಟು ವೊಳಧ್ವನೆ
ಮಾಡಿ ನನ್ನನ್ನು ದಿವಾಳಿ ಎಬ್ಬಿಸಬಿಡುತ್ತಾನೆ.”

“ಏನು?”

“ಬೀದಿಯಲ್ಲಿ ಸಿಲ್ಲಬೇಕಾಗುತ್ತದೆ ನಾವು ಯಶೋದ, ನಾರಾಯಣ
ಈ ಮದುವೆಗೆ ಒಪ್ಪದಿದ್ದರೆ”

“ಅವನು ಎಂದಿಗೂ ಒಪ್ಪುತ್ತದಿಲ್ಲ”

“ಏತಕ್ಕೆ, ಹೇಳು ಯಶೋದ”

“ನನ್ನನ್ನೇನು ಹಿಗೆ ಕೇಳುತ್ತಿರಿ? ನೀವು ಆವಳನ್ನು ನೋಡ
ಲಿಲ್ಲವೇ? ಆ ಹುಡುಗಿಯನ್ನು ಇಟ್ಟಿಕೊಂಡು ಬಾಳಲು ಯಾರಿಗೆ
ಮನಸ್ಸು ಬರುತ್ತದೆ?”

“ಈ ಅದು ಸರಿ, ಹುಡುಗಿ ತುಂಬಾ ಕುರೊಪಿ, ಅವಳ ಜೊತೆಯಲ್ಲಿ ನಾರಾಯಣನಿಗೆ ಸಂಸಾರ ಮಾಡುವುದು ಕಷ್ಟ.”

“ನಮಗೂ ಗೊತ್ತಿದೇ....”

“ಹುಂ. ಅದರೆ ಅವನು ಅವಳ ಜೊತೆಯಲ್ಲಿ ಸಂಸಾರ ಮಾಡ ಬೇಕಾಗಿಲ್ಲ, ಯಶೋದ. ನಾನು ಹೇಳುವುದು ಮದುವೆಯಾಗಲಿ ಎಂದು ಅಷ್ಟೇ.”

“ಇದೇನು ಮಾತು ಹೇಳುತ್ತಿದ್ದೀರಿ ? ನಿಮಗೆ ಮನಸ್ಸು ಸಮಸ್ಯೆ ಯಲ್ಲಿಲ್ಲ”

“ಇದೆ, ಯಶೋದ, ಅದರ ವಿಷಯ ಯೋಚಿಸಬೇಕೆ. ನಾನು ಹೇಳುವುದನ್ನು ಕೇಳು. ನಾರಾಯಣ ಪ್ರಮದೆಯನ್ನು ಮದುವೆಯಾಗಲಿ ಮೊದಲು. ಆಮೇಲೆ ಅವನಿಗೆ ತಕ್ಷಂಥಾ ಇನ್ನೊಂದು ಶುಂದರಳಾದ ಹುಡಿಗಿಯನ್ನೂ ನೋಡಿಕೊಣ. ಹೇಗೂ ನಮ್ಮ ವಂಶದಲ್ಲಿ ಇಬ್ಬರು ಮಾರ್ಗವರು ಹೆಂಡತಿಯಿರುವುದು ಅಪರೂಪವಲ್ಲ”

“ಏನೋಇ, ನನಗೆ ಒಂದೂ ಗೊತ್ತಾಗುತ್ತಿಲ್ಲ”

“ಎಧಾನವಾಗಿ ಯೋಚನೆ ಮಾಡು. ನನ್ನ ಮಾತು ಕೇಳಿದರೆ ಮಯಾರ್ಥಿ, ಸಂಪತ್ತು ಎಲ್ಲಾ ಉಳಿದು ನಾರಾಯಣ ಸುಖವಾಗಿರ ಬಹುದು. ಇಲ್ಲದಿದ್ದರೆ ಗೊತ್ತೇ ಇದೆಯಲ್ಲ ?”

ಲಲಿತೆ ಮನೆಗೆ ಬಂದಾಗಲೂ ಇವರಿಬ್ಬರ ಮಾತು ನಡೆದೇ ಇತ್ತು. ಇಬ್ಬರೂ ಸುಪ್ರಸನ್ನರಾಗಿ ಸಣ್ಣಗೆ ಮಾತನಾಡಿಕೊಳ್ಳುತ್ತಿಲಿದ್ದರು. ಲಲಿತೆಯನ್ನು ನೋಡಿ ಯಶೋದಮೃನಿಗೆ ನಾರಾಯಣ ಇನ್ನೂ ಮನೆಗೆ ಬಂದಿಲ್ಲವೆಂದು ಅರಿವಾಯಿತು,

“ನಾರಾಯಣ ಎಲ್ಲಿಗೆ ಹೋದನೋಇ ? ಇನ್ನೂ ಬರಲಿಲ್ಲವಲ್ಲ ? ಅನಂತನ ಮನೆಗೆ ಹೋಗಿರಬಹುದೇನೋಇ ? ಲಲಿತಾ, ರಂಗನನ್ನು ಕಳುಹಿಸು ಅನಂತನ ಮನೆಗೆ, ಅಲ್ಲಿ ನಾರಾಯಣ ಇದ್ದ್ವಾನೇನೋಇ ನೋಡಿಕೊಂಡು ಬರಲಿ”

ಆಳು ರಂಗ ಅನ್ನತನ ಮನೆಗೆ ಹೊಳ್ಳಿದಾಗ ಅದೇ ತಾನೇ ಅನಂತ—ನಾರಾಯಣ ಮನೆಗೆ ಬಂದಿದ್ದರು.

“ನೀನೋ ರಂಗ ಬಂದೆ?” ಎಂದು ನಾರಾಯಣನೇ ಕೇಳಿದ.

“ಅಮ್ಮಾವರು ತಾವು ಇಲ್ಲಿ ಇದ್ದೀರೇನೋ ಸೋಡಿಕೊಂಡು ಬಾ ಅಂತ ಕಳುಹಿಸಿದರು ಬುದ್ಧಿ.”

“ಸೋಡಿದೆಯೇನೋ ನಾರಾಯಣ?” ಅನಂತ ಕೇಳಿದ.

“ಹುಂ, ಸೋಡಿದೆ ಕಳೊ. ಲೋ ರಂಗ, ಈಗ ನನ್ನ ನ್ನು ಸೋಡಿ ದ್ವಾಯಿತ್ವ ಸೇನು, ಇನ್ನು ಹೊರಡು.”

ರಂಗ ಇದೇ ಮಾತನ್ನು ಹೇಳಿದ ಯಶೋದಮ್ಮನವರಿಗೆ. ಅವರು ಗೋವಿಂದಪ್ಪನವರಿಗೆ ಹೇಳಿದರು,

“ಶ್ರೀ ಈಗ ಹೊಗಿ ಈವನನ್ನು ಕರೆದುಕೊಂಡು ಬರಬೇಕು.”

“ಸದೆ ಸೇನೂ, ಇಬ್ಬು ಹೊಗಿ ಕರೆಯೋಣ” ಎಂದರು ಅವರು.

“ನಾರಾಯಣ” ಎಂದು ಗೋವಿಂದಪ್ಪನವರು ಅನಂತನ ಮನೆಯ ನುಂಡಿ ಸುಂತು ಕೂರುತ್ತೇ ಲೇ ಅನಂತ ಓಡಿಬಂದು ಬಾಗಿಲನ್ನು ತೆಗೆದ.

“ದಯವೂಡಿಸಿ ಒಳಗೆ”

“ಅದೆಲ್ಲಾ ಇಲಾಕ್ಕ. ನಮ್ಮ ಯಾಡುಗೆ ಇದ್ದಾನೆಯೋ ಒಳಗೆ?”

ಆ ಮಾತು ಕೇಳಿ ನಾರಾಯಣ ಈಚೆಗೆ ಬಂದ. ನಗುನಗುತ್ತ ತಂದೆ ಮಗನ ಮುಖವನ್ನು ಸೋಡಿದರು. ಅವನಿಗೂ ಸಂತೋಷವಾಯಿತು, “ನಾನೇ ಗೆದ್ದೆ ಅಂತ ತೋರುತ್ತದೆಯಲ್ಲ?” ಎಂದುಕೊಂಡು ಕೇಳಿ,

“ಏಕಪ್ಪು?”

“ಮನೆಗೆ ಬಾ, ಮಗು”

“ಒಂದು ಕ್ಷೇತ್ರ ಒಳಗೆ ಬರುವುದಿಲ್ಲವೆ?” ಅನಂತ ಕೇಳಿದ.

“ಇನ್ನೊಂದು ದಿನ ಬರುತ್ತೇವೆ, ಈಗ ಹೊತ್ತುಯಿತು, ಮನೆಯಲ್ಲಿ ಲಲಿತ ಒಬ್ಬಳೇ ಇದ್ದಾಳೆ.”

ದಾರಿಯಲ್ಲಿ ಬರುತ್ತ ಮಗನನ್ನು ಹೆಲ್ಲಿಗೆ ಗೋವಿಂದಪ್ಪ ಅಣಕಿ
ಸಿದರು :

“ಇಪ್ಪು ಬೇಗ ಇಪ್ಪತ್ತೀದು ವರ್ಷದಿಂದ ಬೆಳೆದ ಬಂಧನ ಕಡಿದು
ಹೋಗುವುದೆಂದು ತಿಳಿದೆಯಾ ನಾರಾಯಣ ?”

“ಅಪ್ಪ, ಮಿತಿಮಿಂದ ಎಳಿದರೆ ಕಾಣಿಯಾದ ಬಂಧನವಿಲ್ಲ.”

“ಕೇಳಿದೆಯೋ ಯಶೋದ, ಸಿನ್ನ ಮಗ ಕಾಣಿಯಾಗುತ್ತಿದ್ದಾನೆ.”

“ಆಗಲಿ, ಸದ್ಯ ಈಗ ವಿರಸ ಬೇಡ. ಮಗು ನಾರಾಯಣ, ಅವರು
ಹೇಳುವುದನ್ನೇಲ್ಲ ಕೊಂಚ ಗಮನವಿಟ್ಟು ಹೇಳು. ಮೊದಲೇ ಏನಾ
ದರೂ ಹೇಳಿಬಿಡಬೇಡ. ಅವರಿಗಾದರೂ ನನಗಾದರೂ ನಿಮಿಷಭೂರ
ಹಿತದ ಹೇಗೆ ತಾನೇ ದೃಷ್ಟಿ ?”

“ಇಲ್ಲವೆಂದವರು ಯಾರಮಾತ್ತು ? ಹೇಳಿ ಅಪ್ಪ, ಏನು ಹೇಳುವಿರೋ
ಕೇಳುತ್ತೇನೆ.”

“ಸದ್ಯಕ್ಕೆ ಈಗ ಮಾತ್ರ ಬೇಡ ನಾರಾಯಣ. ನಾಳೆ ಹೇಳು
ತೇನೆ” ಎಂದರು ಅವರು.

ಮಾರನೆಯ ದಿನ ಮಧ್ಯಾನ್ತ ಉಟವಾದನೇಗೆ ತಾಯಿ, ತಂಡಿ,
ಮತ್ತು ಮಗ ಕುಳಿತು ಮಾತನಾಡಿದರು.

ಗೋವಿಂದಪ್ಪನವರೇ ಮಾತನಾಡಿದರು ಬಹಳ ಹೊತ್ತಿಲ್ಲ.
ನಾರಾಯಣ ಕೊನೆಗೆ ಹೇಳಿದ,

“ಅಪ್ಪಾ, ಇದರಿಂದ ನಮಗೆ ಒಳ್ಳೆಯದಾಗದು. ಪ್ರಮದೆ
ಕುರೂಪಿಯಿರಬಹುದು, ಆದರೆ ಅವಳೂ ಒಂದು ಮನುಷ್ಯಜೀವವಲ್ಲನೇ ?
ನಮ್ಮ ಸ್ವಾಧ್ಯಕ್ಕೆ ಅವರನ್ನು ಮೋಸಗೊಳಿಸಿ ದುಃಖಪಡಿಸುವುದು
ಎಲ್ಲಿಯ ನಾಯ ?”

“ಹಾಗೆಂದರೇನು ನಾರಾಯಣ ? ಗಂಡಿಗೆ ಒಂದೇ ಲಗ್ನದ
ನಿಯಮ ಇಲ್ಲ ನಮ್ಮಲ್ಲಿ. ಹೆಂಡತಿಯರನ್ನು ಸಾಕುವ ಯೋಗ್ಯತೆಯಿರು
ವವನು ಹತ್ತು ಮಧುವೆಗಳನ್ನು ಮಾಡಿಕೊಳ್ಳಬಹುದು, ಹತ್ತು ಜನರನ್ನೂ
ಸುಖದಿಂದ ಇಡಬಹುದು. ಸ್ನೇಹಿತರನ್ನು ಮಾಡಿಕೊಳ್ಳುವಾಗ “ಬಬ್ಬರೇ

ಸ್ನೇಹತರು ಸಾಕು, ಇಬ್ಬರಿದ್ದರೆ ಸ್ನೇಹ ಕಡಿಮೆಯಾಗುತ್ತದೆ, ಎಂದೇ ನಾದರೂ ಅಂದಕ್ಕೊಳ್ಳುತ್ತಾರೆಯೇ. ಹಾಗೆಯೇ ಇದೂ....”

“ಆದರೂ, ಅಪ್ಪ ತುಂಬ ಯೋಚನೆ ಮಾಡಿ ನಿರ್ಧರಿಸಬೇಕಾದ ಪಣವು ಇದು”

“ಆಗೇ, ಉದಕ್ಕೇನು? ಇನ್ನೂ ಹಷ್ಟುರಡು ದಿನಗಳವೇ. ನಾಳೆ ನಾವಿದ್ದರಲ್ಲಿ ಸೀನು “ಹುಂ” ಕಂದರೆ ಲಗ್ಗು ಪತ್ರಕೆಯನ್ನು ಇಚ್ಚು ಹಾಕಲು ಕಳುಹಿಸಬಹುದು.”

ನಾರಾಯಣ ಯೋಚನೆ ಮಾಡಿದ ಕಿನವೆಲ್ಲ. ಆದರೂ ಆವಿಗೆ ಗೋವಿಂದಪ್ಪನವರ ಮಾತ್ರ ಮಾನಸಿಗೆ ಸರಿಬರಲ್ಲ. “ಇದು ತಪ್ಪಿ. ನಿದ್ರಾವಂತನಾಗಿ ನಾನು ಮಾಡತಕ್ಕ ಕೆಲಸವಲ್ಲ” ಎಂದೇ ಅನ್ನಿಸುತ್ತಿತ್ತು. ಆದರೆ, “ಅಪ್ಪ ದಿವಾಳಿಯಾಗುವ ಸನ್ನಿಹೇತ ಖಂಡಿದೆಯನ್ನು ತ್ತಾರಲ್ಲ, ಏನು ಮಾಡಿ ಇದರಿಂದ ಆವರಣ್ಣ ಪಾರು ಮಾಡುವುದು?” ಎಂದು ಚೀರೆ ಚಿಂತೆ ಕಾಡುತ್ತಿತ್ತು ಆವನನ್ನು.

“ಈನಂತ ಮಾತ್ರ ನಿರ್ಧರಿದಿಂದ ಹೇಳಬಿಟ್ಟು,

“ಉನ್ನಾ ನಾರಾಯಣ ನೀನು ಮಯಾದಸ್ತಾನಾದರೆ ಈ ಮೋಸ ದಲ್ಲಿ ಭಾಗವತಿಸದೆ ದೂರವಾಗು. ನೀನು ತಂದೆಗೆ ನಿಜವಾಗಿ ಅಪ್ಪ ಕಷ್ಟವಾಗುವಂತಿದ್ದರೆ, ಖಂಡಿತ ಆ ಮುದುಗಿಯನ್ನೇ ಲಗ್ಗು ಮಾಡಿಕೊ, ಆದರೆ ಇನ್ನೊಂದು ಮದುವೆಯ ಮಾತ್ರನ್ನು ಮಾತ್ರ ಮನಸ್ಸಿನಲ್ಲಿಯೂ ತರಬೇದ. ಆವಳೇ ಸುರಸುಂದರಿ ಅಂತ ಮನಸ್ಸಿನಲ್ಲಿ ಭಾವಿಸಿಕೊಂಡು ಅಭಿಮಾನ ಪಡುವುದನ್ನು ಕಲಿ. ಇಲ್ಲವೇ ಈ ಮದುವೆಗೆ ಒಪ್ಪಬೇಡ”

ಗೇಳಿಯನ ಮಾತುಗಳು ನಾರಾಯಣನ ಮೇಲೆ ತುಂಬ ಪರಿಣಾಮ ವನ್ನು ಒಟ್ಟಿಮಾಡಿದುವು. ಮಾರನೆಯ ದಿನ ರಾತ್ರಿ ತಂದೆಯ ಉಟ್ಟಿವಾದ ಮೇಲೆ ಆದರ ಬಳಿಗೆ ಹೋಗಿ ಹೇಳಿದ,

“ಅಪ್ಪ ತುಂಬ ಯೋಚನೆ ಮಾಡಿದ್ದೇನೆ. ಈ ಮದುವೆ ಆಗ ತಕ್ಕಂಡಲ್ಲ. ಆವರೆನು ಮಾಡುತ್ತಾದೋ ಮಾಡಲಿ. ಹೇಗೂ ನಷ್ಟ

ఓదు ముగియితు. నాను సంపాదిసి మనెయన్ను నిభాయిసు
తేసే, నీవు ఆదర చింతె బిడిరి”

గోవిందప్ప కేళిదరు,

“ఇదు సిన్న కడెయ మాతే నారాయణ ?”*

“కొదు, అప్పు”

“ఏకే నారాయణ, యాను దాదరూ హుడుగి నిన్న మనస్సన్న
ఒలిసికొండిద్దాళీను ? సీను యార మాతిగోఇ కివిగొట్టు
ఈ నిజ్యయక్కే ఒందిద్దియేందు తోఇరుత్తిదే ననగే”

సారాయణ తందెయ ముఖ నోఇద. ఆవరు ఏనోందూ
ఉష్ణేగవిల్లదే కేళిదరు,

“హేళు నారాయణ, సిన్న మనస్సిన స్థితి తలయదే నావేను
మాడువుదు ?”

హిందే ముందే యోఇచిశదే నారాయణ హేళిద,

“అప్పు, ననగే లలితీయ గేళతి మాలతియన్న మదువే
యాగువుదక్కే ఇష్టవిదే”

“మాలతి !”

ఒమ్మెలే ఆవర ముఖద ఫేలే ఇద్ద శాంతతేయ ఆవరణ
జారిచిత్తు.

“నారాయణ ! నన్న కణ్ణ ముందేయే సీను ఈ ఆట
ప్రారంభిసిదేయా ? మాలతి ఆప్సత్తీయ దాదియ మగళు, బేరె
జాతియ హుడుగి ఆవళిగ....సీను.....” ఆవరిగే ఆ కోఇపదల్లి
ఖపయోగిసలు శబ్దగళే సిగదంతాయితు.

నారాయణనిగూ తందెయ కోఇపదింద స్పృల్లు కోఇ
బండితు.

“ దాదియ మగళుఁదరేనప్పు ? ఆవళ యోగ్యతే.....”

“ನಾರಾಯಣ ! ಸಿಲ್ಲಿಸು ಮಾತು ! ಅದನ್ನು ಕೇಳಲು ನನಗಿಚ್ಚಿ
ಯಿಲ್ಲ. ಈ ತಕ್ಷಣ ಸಿನ್ನ ಬಟ್ಟಿಬರೆಗಳನ್ನು ತೆಗೆದುಕೊಂಡು ಹೋರಬು
ಮನೆಯಿಂದ, ಅಯ್ಯೇಗ್ಗು ! ನಡೆಯಾಚೆ”

ನಾರಾಯಣ ಈಚೆಗೆ ಬಂದ. ಬಾಗಿಲಿನಬಳಿ ಯಶೋದಮ್ಮ
ನಿಂತಿದ್ದರು.

“ವಿನಾಯಿತು ಮಂಗು ! ಮಾಲತಿಯ ಮಾತೇಕೆ ಬಂದಿತು ?”

ಗೋವಿಂದಪ್ಪ ಒಂದೆಯೇ ಬಂದು ಕೂಗಿಕೊಂಡರು,

“ಅವಳನ್ನು ಮದುವಯಾಗುತ್ತಾನಂತೆ ! ಪ್ರೇಮ ವಿವಾಹ ಬೇಕಾ
ಯಿತೇನೋ ? ಸೀನೂ ಸರಿಯಾಗಿದ್ದ ಯಶೋದ, ಹೋಗ್ಗು ಬರಾ,
ಅವಳನ್ನು ಕರೆದೂ ಕರೆದೂ ಇಲ್ಲಿಗೆ ತಂದಿಟ್ಟು”

ಲಲಿತೆಯೂ ಬಂದಳು ಅಲ್ಲಿಗೆ,

“ಆದ್ದರಿಂದ ಏನೇನೋ ಹೇಳ್ತಿದ್ದೀ. ಮಾಲತಿ ಅಣ್ಣನ ಮುಖ ಕೂಡ
ಸರಿಯಾಗಿ ಸೋಡಿಲ್ಲ ಇವತ್ತಿನ ವರಿಗೂ”

“ಇವನು ಅವಳ ಮುಖ ನೋಡಿದರೆ ಸಾಕು ಅಂತಲೇನೋ ಅವಳ
ಮನಸ್ಸಿನಲ್ಲ ! ಅನಿಷ್ಟ ಸೋಗಲಾಡಿ ಹುಡುಗಿ.....”

ನಾರಾಯಣ ಹೆಚ್ಚು ಕೇಳಲು ಅಲ್ಲಿ ಸಿಲ್ಲಲಿಲ್ಲ. ನೆಟ್ಟಿಗೆ ಕೂತಡಿಗೆ
ಹೋಗಿ ತನ್ನ ಬಟ್ಟಿಬರೆಗಳನ್ನೇ ಲಾಲ ಹೆಟ್ಟಿರ್ಗೆ ತುಂಬಿಕೊಂಡು ಕೊಟ್ಟನ್ನು
ಹಾಕಿಕೊಂಡ. ಯಶೋದಮ್ಮ ಇನ್ನೂ ಗೋವಿಂದಪ್ಪನವರೊಡನೆ
ಮಾತನಾಡುತ್ತಿರುವುದು ಅವನಿಗೆ ಕೇಳುಸುತ್ತಿತ್ತು. ಬಂದು ಸಾರಿಯೂ
ಅತ್ತ ನೋಡಿದೆ ಮನೆಯಿಂದ ಹೊರಟೇ ಜಿಟ್ಟು ನಾರಾಯಣ.

ಗೋವಿಂದಪ್ಪನವರಿಗೆ ಅಭಿಮಾನಭಂಗವಾಗಿತ್ತು,

“ಇನ್ನು ಮಾತು ಸಾಕು ಯಶೋದ. ನಿನಗೆ ಇವ್ವಾಗಿ ಮಗನೇ
ಬೇಕಾಗಿದ್ದರೆ ಸೀನೂ ಹೊರಟಿದ್ದೋಗು. ಇಲ್ಲವೇ ನಾನು ಬೇಕಾಗಿದ್ದರೆ
ಅವನು ಇದ್ದಾನೆ ಎನ್ನುವುದನ್ನು ಮರೆತಿರಬೇಕು. ಲಲಿತೆ ನಿನಗೂ
ಅದೇ ಮಾತು ನಾನು ಹೇಳುವುದು” ಎಂದು ಯಶೋದಮ್ಮನವರ
ಬಾಯಿ ಮುಚ್ಚಿಸಿದರು.

ಯಶೋದಮ್ಮ ಒಂದು ಕ್ಷೇತ್ರ ಯೋಚಿಸಿದರು,

“ನಾರಾಯಣ ಜೊತೆಯಲ್ಲಿ ನಾನೂ ಮನೆಬಿಟ್ಟು ಹೊರಟು ಹೋಗಬೇಕು” ಅದರೆ ತತ್ವಜ್ಞ ದುಃಖದ ಮಾತ್ರಿಯಾಗಿ ಸಿಂತಿದ್ದ ಮಗಳನ್ನು ನೋಡಿದರು, “ಇವಳ ಮದುವೆಯಾಗಬೇಕು. ಅದಕ್ಕೆ ಸಮಾಜದಲ್ಲಿ ಸಾಧಾನ ಬೇಕು. ಗಂಡನನ್ನು ಬಿಟ್ಟು ಹೋದವಳ ಮಗಳಿಗೆ ಒಳ್ಳೆಯ ಮನೆ ಹೇಗೆ ಸಿಗುತ್ತದೆ!” ಎಷ್ಟೀತು, ಗಂಟಲುಬ್ಬಿ ಒಂದಿತು. ಮಾತನಾಡದೆ ಮಗಳನ್ನು ವಳೆದುಕೊಂಡು ಒಳಕ್ಕೆ ಹೋದರು.

ಗೋವಿಂದಪ್ಪ ಸುಮೃನಾಗಲ್ಲಿ ಅಲ್ಲಿಗೆ ಬೆಳಗಾಗುತ್ತಲೇ ಮುಖ ಮಾರ್ಚಿನಗಳನ್ನು ತೀರಿಸಿಕೊಂಡು ಮಾಲತಿಯ ಮನೆಗೆ ಹೋದರು.

ಮಾಲತಿಯೇ ಬಾಗಿಲನ್ನು ತೆಗೆದಳು. ಅವರ ದರ್ಶಕಿಂದ ಕೂಡಿದ ಮುಖವನ್ನು ನೋಡಿ ಅವಳಿಗೆ ಸ್ವಲ್ಪ ಹೆಡರಿಕೆಯೇ ಆಯಿತು.

“ಸಿಮ್ಮ ತಾಯಿ ಇದ್ದಾರೆಯೇ ಮನೆಯಲ್ಲಿ?”

“ಇದ್ದಾರೆ. ಒಳಕ್ಕೆ ಬಸ್ತಿ” ಎಂದು ಅವರನ್ನು ಕೂಡಿಸಿ, ಪೂಲತಿ ಒಳಕ್ಕೆ ಹೋಗಿ ತಾಯಿಯನ್ನು ಕರೆದಳು, “ಅಮ್ಮಾ ಲಲಿತೀಯ ತಂಡೆ ಬಂದಿದ್ದಾರೆ”

ಮಾಲತಿಯ ತಾಯಿ, ವನಜಮ್ಮ ಆಸ್ವತ್ತಿಗೆ ಹೋಗಲು ಸಿದ್ಧರಾಗಿ ಏನೋಂ ಹುಡುಕುತ್ತ ಇದ್ದವರು ಮಗಳ ಮಾತನ್ನು ಕೇಳಿ ಈಚೆಗೆ ಬಂದರು,

“ಆರೋಗ್ಯವೇ?”

“ಹುಂ....ಆರೋಗ್ಯ. ಏನು ಕೆಲಸಕ್ಕೆ ಹೊರಟಿರುವಂತಿದೆ?

“ಥಾಂದು, ಇನ್ನೇ ನು ಆರ್ಥಿಗಂಟಿಯಲ್ಲಿ ನಾನು ಆಸ್ವತ್ತಿಯಲ್ಲಿರ ಬೇಕು.” ಎಂದರು ವನಜಮ್ಮ “ಏನಾದರೂ ಮಾತನಾಡುವುದಿತ್ತೇ?”

“ಪಶ್ವಾಯಿಲ್ಲ. ದಾರಿಯಲ್ಲೇ ಮಾತನಾಡಿದರಾಯ್ತು. ನಾನೂ ಅಷ್ಟು ದೂರ ನಿಮ್ಮೊಂದಿಗೆ ಬರುತ್ತೇನೇ”

“ಸರಿ, ನಡೆಯಿರ ಹಾಗಾದರೆ” ಎಂದರು ವನಜಮ್ಮ;

ಗೋವಿಂದಪ್ಪ ಏನು ವಾತನಾಡುವುದೆಂದು ಸರಿಯಾಗಿ ಲೇಖ್ಯಾ ಹಾಕಿಕೊಂಡು ಬಂದಿದ್ದರು. ಹತ್ತು ಹೆಚ್ಚೆ ನಡೆದ ಮೇಲೆ ಮಾತು ಪ್ರಾರಂಭಿಸಿದರು.

“ಮಾಲತಿಯ ಒಮ್ಮೆ ಮುಗಿಯಿತಲ್ಲವೇ? ಮುಂದೆ ಅವಳನ್ನು ಏನು ಮಾಡಲಿದ್ದೀರಿ?”

“ಇನ್ನೂ ಫಲಿತಾಂಶೆ ಬರಲಿಲ್ಲ ಪರೀಕ್ಷೆಯು. ಅದು ಬರಲಿ, ನೋಡೋಣ”

“ಹಾಗೆ ಅಂತ ಮನಸ್ಸಿನಲ್ಲಿಯಾದರೂ ಒಂದು ಯೋಜನೆ ಮಾಡಿರುವುದಕ್ಕಾಗುತ್ತದೆಯೇ?”

“ಆಗುವುದಿಲ್ಲ, ನಿಜ” ವನಜಮ್ಮು ಅವರ ಮಾತನ್ನೊಂದ್ದು ನುಡಿದರು, “ನನಗೆ ಏನು ಹೆಚ್ಚು ಗುರಿ ಇಲ್ಲ. ಸದ್ಯದಲ್ಲಿ—ಎಲ್ಲಿ ಯಾದರೂ ಒಂದು ಕೆಲಸ ನೋಡಿದರೆ ಉಯ್ಯು”

“ಏನು, ಮದುವೆ ಮಾಡುವ ಯೋಜನೆಯಿಲ್ಲವೇ ನಿಮಗೇ?”

ವನಜಮ್ಮು ಆಗಿ ಮಾತನ್ನು ಕೇಳಿ ಬೀನ್ನ ರಾದರು,

“ಅದಕ್ಕೆ ವರ ಹುಡುಕಬುದು, ಸಿಂಟು ಮಾಡಿಸುವುದು ಇವಕ್ಕೆಲ್ಲ ಯಾರೂ ಬೇಡವೇ? ನನಗಂತೂ ಮಾರು ಹೊತ್ತು ಕೆಲಸ. ನೋಡೋಣ ಅವಳ ಹಣೆಯಲ್ಲಿ ಏನು ಬರೆದಿದೆಯೋ?”

ಇದು ಗೋವಿಂದಪ್ಪನವರು ಸಿರೀಕ್ಷಿಸದ ಉತ್ತರ. ಅವರು ಮತ್ತೆ ಕೇಳಿದರು,

“ಹಾಗಾದರೆ ನೀವು ಇನ್ನೂ ವರ ನೋಡಿಲ್ಲವೇ? ಈ ಹುಡುಗ ಆಗಬಹುದು ಎಂದೂ ಮನವಲ್ಲಿ ಅಂಮತೊಂಡಿಲ್ಲವೇ?”

“ಇಲ್ಲ, ಇಲ್ಲ.”

ಈ ಪ್ರಶ್ನೆಗಳಿಗಂತ ನೆಟ್ಟಿಗೆ ಕೇಳಿಬಿಡುವುದೇ ವಾಸಿ ಎಂದು ಕೊಂಡು ಗೋವಿಂದಪ್ಪ ಕೇಳಿದರು,

“ನಿಮಗೆ ನಮ್ಮ ಸಾರಾಯಣನ ಮೇಲೆ ಕಣ್ಣಿಲ್ಲವೇ?”

“ಸಾರಾಯಣ!” ಆಕೆ ಕರ್ಕುಬಿಕ್ಕಾದರು.

“ಸಾಕು, ನಾಟಕ ಆಡಬೇಡಿ. ಇದು ನನ್ನ ಬಳ ನಡೆಯುವುದಿಲ್ಲ. ಒಳ್ಳೆಯ ಮಾತಿನಿಂದ ಈ ಯೋಜನೆ ನಿಲ್ಲಿಸಿದರೂ ಸರಿ, ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ಸಂಜಕಾರ ಬಂದಿತು.”

ವನಜಮೃತದವರಿಸುತ್ತ ಕೇಳಿದರು,

“ಇದೇನು ಮಾತು ಇದು? ನಾನು ಎಂದಿಗೂ ಈ ವಿಷಯ ಮನ ಸ್ವಿನಲ್ಲಿಯೂ ತಂದಿಲ್ಲವಲ್ಲ!”

“ತರಬೇಡಿ. ಅದೇ ನಾನು ಹೇಳುವುದು. ಹುಂ. ಇನ್ನು ನಾನು ಹೇಳುವುದನ್ನು ಹೇಳಿಯಾಯ್ತು, ಹೂರಡುತ್ತೇನೆ” ಎಂದು ಗೂರ್ವಿಂದಪ್ಪ ಹಿಂದಿರುಗಿದರು.

ವನಜಮೃತ ಮನಸ್ಸು ಶಲ್ಲೊಲಕಶಲ್ಲೊಲವಾಗಿತ್ತು. ಆಪ್ತತೀ ಯಲ್ಲಿ ಅರ್ಥಗಂಟಿಯೂ ಕೆಲಸ ಮಾಡಲಾರದೆ ಹೋದಳು. ಇದು ವೈದ್ಯರ ಕಣ್ಣಿಗೂ ಚಿತ್ತ.

“ಏನಾಗಿದೆ ವನಜಮೃತ ನಿಮಂಗಿ?”

“ಏನೋ? ಕೆಲಸ ಮಾಡುವುದಕ್ಕೆ ಆಗುವುದಿಲ್ಲ”

“ಚೆನ್ನಾಗಿ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳಬಾರದೇ ಇಕೆ? ನೀವು ಮನೆಗೆ ಹೋಗಿ ವನಜಮೃತ, ರಸೆಗೆ ಒಂದು ಜೀಂಟಿಕೊಟ್ಟು, ಮಿತಿಮಿರಿ ಆಯಾಸವಾದಾಗ ಕೆಲಸ ಮಾಡಬಾರದು” ಎಂದರು ಅವರು.

ವನಜಮೃತ ಹಿಂದಿರುಗಿ ಒಂದುದನ್ನು ಸೇರಿದಿ ಮಾಲತಿಗೆ ಆಶ್ಚರ್ಯ ವಾಯಿತು, “ಇದೇನಮ್ಮುತ್ತಾ ಇವತ್ತು?”

“ಏನೋ ಬೇಸರವಾಗಿತ್ತು ಮಾಲಾ. ರಜ ತೆಗೆದುಕೊಂಡು ಒಂದೆ. ನಿನ್ನ ಕೆಲಸವೆಲ್ಲ ಮುಗಿದಿದ್ದರೆ ಇಲ್ಲಿ ಬಾ ಸ್ವಲ್ಪ”

“ಏನಮ್ಮುತ್ತು?”

“ನೀನು ಲಲಿತೀಯ ಆಳ್ಳಿಸೇರಿದಿಗೆ ಏನಾದರೂ ಮಾತನಾಡುವ ಅಭ್ಯಾಸ ಇಟ್ಟುಕೊಂಡಿದ್ದೀರೂ ಮಾಲಾ?”

“ಇಲ್ಲಮ್ಮುತ್ತು, ಅವರೇನೋ ಒಳ್ಳೆಯವರು ಆಂತ ತೋರುತ್ತೇ. ಆದರೂ ನಾನು ಸಾಧ್ಯವಿದ್ದ ಪ್ರಾರ್ಥನೆ ಮಾರವೇ ಇರುತ್ತೇನೆ.”

“ಹಾಗಿದ್ದರೆ ಈತ ಏತಕ್ಕೆ ಈ ಮಾತ್ರ ಹೇಳಿದರೋ?”

“ಯಾವ ಮಾತ್ರಮ್ಯಾ?

ಸ್ವಲ್ಪ ಅನುಮಾಣಿಸ ವನಜಮಟ್ಟ ಮಗಳಿಗೆ ಗೋವಿಂದಪ್ಪನವ ರಾಡಿದ ಮಾತನ್ನು ಹೇಳಿದರೂ ಮಾಲತಿ ವಿಸ್ತೃತೀಯಾದಳು.

“ಎಸ್ಸು ಉಹಾಪ್ಪೋಽಗಳನ್ನು ಮಾಡಿರಬೇಕು ಇವರು! ಅಮ್ಮಾ ಈಗ ಅವರ ಮನೆಯಲ್ಲಿ ನಡೆದಿರುವ ಸಂಗತಿ ಇಷ್ಟು. ಒಂದು ಕುರ್ತಾಪಿ ಧನವಂತರ ಮನೆಯ ಹುಡಿಗಿರುತ್ತಿರು ಸೊಸೆಯಾಗಿ ತರಲು ಲಲತೆಯ ತಂಡ ಪ್ರಯತ್ನ ಪಟ್ಟಿರು, ಲಲತೆ ಅಣ್ಣ ಆ ಮಾತಿಗೆ ಒಷ್ಟು ಲಲ್ಲ. ಇವರು ಅದಕ್ಕೆನ್ನಾಂದು ಆರ್ಥಿಕ ಕಲ್ಪಿಸಿದ್ದಾರೆ”

“ಹೋಗಲಿ ಬಿಡು ಮಾಲಾ” ಎಂದರು ವನಜಮಟ್ಟ.

ನಾರಾಯಣ ಮನೆಯಿಂದ ನೆಟ್ಟಿಗೆ ಅನಂತನಲ್ಲಿಗೆ ಹೋಗಿ, ಆಷ್ಟು ಹೋತ್ತಿಗೆ ಎಲ್ಲ ವಿಷಯಗಳನ್ನೂ ಹೇಳಿದ್ದು. ಅನಂತ ಅವನು ಹೇಳಿದುದ ನ್ನೆಲ್ಲಾ ಕೇಳಿ ತಲೆದೂಗಿದ,

“ಈಗ ನಿನ್ನ ಕಾರ್ಯಕ್ರಮವೇನು ಹಾಗಿದ್ದರೆ?”

“ನೂದಲು ಕೆಲಸಕ್ಕು ಆರ್ಥಿಕ ಯಾಕುಪ್ರಾಚು. ಬಳಿಕ ಮಾಲತಿಯನ್ನು ಮದುವೆಯಾಗುವುದು.”

“ಚನ್ನಾಯ್ಯು, ಮಾಲತಿಯ ತಾಯಿ ನಿನ್ನನ್ನು ಅಳಿಯನಾಗಲೆಂದು ಒಪ್ಪಿದ್ದರೆ.....”

“ಏತಕ್ಕೆ ಒಪ್ಪುವುದಿಲ್ಲ?”

“ನಿಮ್ಮ ತಂಡಯ ನಿಷ್ಠುರಕ್ಕೆ ಸಿಗದೆ ಇರಲು”

ನಾರಾಯಣ ಸ್ವಲ್ಪ ಮುಮ್ಮನೆ ಇದ್ದ ಬಳಿಕ ನುಡಿದ,

“ಅನಂತ ಬರುತ್ತೀರೂ, ಅವರ ಮನೆಗೆ ಹೋಗೋಣ?”

“ಹೋಗಿ....?”

“ಎನಾದರೂ ಒಂದನ್ನು ನಿಷ್ಟಸ್ಯೇ ಮಾಡಿಕೊಂಡು ಬರೋಣ”

ಅನಂತನಿಗೆ ಒಂದು ಕಡೆ ನಗು, ಇನ್ನೊಂದು ಕಡೆ ಆತಂಕ.

“ಎನು ಹಾಗಾದರೆ, ತಡಮಾಡಬೇಡ ಇನ್ನು” ಎಂದು ಎದ್ದು.

ಮಾಲತಿಯ ಮನೆಯನ್ನು ದೂರದಿಂದ ನೋಡಿದ್ದ ಸಾರಾಯಣ. ಇವತ್ತು ಅದನ್ನು ಸ್ವವೇಶಿಸುವ ಯೋಗ ದೊರಕಿತು.

ಮನೆಯ ಬಾಗಿಲು ತೆರೆದಿತ್ತು. ಹತ್ತಿರದಲ್ಲಿಯೇ ವನಜಮ್ಮು ಮಾಲತಿ ಕುಳಿತು ಬಟ್ಟೆ ಹೊಲೆಯುತ್ತಿದ್ದರು.

ಬಂದವರನ್ನು ನೋಡಿ ಅವರಿಭ್ರಿಗೂ ಒಂದು ತರಹ ಆಯಿತು. ಇಬ್ಬರೂ ಎದ್ದು ನಿಂತರು.

ಸಾರಾಯಣ ಸುಮ್ಮನೆ ನಿಂತಿದ್ದು. ಅನಂತನೇ ಮಾತನಾಡ ಚೇಕಾಯಿತು :

“ನಾವು ಒಳಕ್ಕೆ ಬರಬಹುದೆ ?”

“ಬಸ್ಸಿ” ಎಂದರು ವನಜಮ್ಮು. ಮಾಲತಿ ಅಡಿಗೆ ಮನೆಯ ಕಡೆ ಹೊದೆಳು. ಹುಡುಗಿರಿಬ್ಬರೂ ಒಳಕ್ಕೆ ಬಂದು ಕುಳಿತರು.

“ಇವರು ಸಾರಾಯಣ. ಗೋವಿಂದಪ್ಪನವರ ಮಕ್ಕಳು” ಅನಂತ ಸುಡಿದ.

“ಗೊತ್ತು, ಕೇಳಿ ಬಲ್ಲೆ” ವನಜಮ್ಮು ಸುಮ್ಮನೆ ಹೇಳಿದರು.

ಒಂದು ನಿನಿಂದ ಎಲ್ಲರೂ ಹೊನವಾಗಿದ್ದರು. ಆಮೇಲೆ ವನಜಮ್ಮು ಕೇಳಿದರು,

“ಏನು ಇತ್ತು ಕಡೆ ಬಂದಿದ್ದು ?”

“ಸ್ವಲ್ಪ ಕೆಲಸವಿತ್ತು” ಅನಂತನೇ ತೋಡಿ, “ಸ್ವಲ್ಪ ಕಷ್ಟವಾದ ಕೆಲಸ”

“ಚಿಂತೆಯಿಲ್ಲ ಹೇಳಿ”

“ಹೇಳಿಕೇಂದೇ ಬಂದಿದ್ದೀನೆ. ಆದರೆ ಹೇಗೆ ಪ್ರಾರಂಭಿಸಬೇಕು ಎಂಬುದು ತಿಳಿಯದು” ಸಾರಾಯಣ ಹೇಳಿದ.

“ನಮ್ಮ ಮಾಲತಿಯ ವಿಷಯವೇ ?”

“ಹೌದು, ಹೌದು” ಅನಂತ ಸಮಾಧಾನದಿಂದ ಸುಡಿದ, “ನಿಮಗೆ ಹೇಗೆ ಗೊತ್ತಾಯಿತು ?”

“ಇವತ್ತು ಬೆಳಗ್ಗೆ ಗೋವಿಂದಪ್ಪನವರು ಬಂದಿದ್ದರು” ವನಜಮ್ಮು ನಿಟ್ಟಿಸಿರನ್ನು ಬಿಟ್ಟು ಹೇಳಿದರು.

“ಏನು ಮಾತನಾಡಿದರು ಅಪ್ಪ ನಿಮ್ಮೊಡನೆಂಿ? ” ನಾರಾಯಣ ಕೇಳಿದ. ವನಜಮ್ಮು ಏನೂ ಮುಚ್ಚುಮರೆಯಿಲ್ಲದೆ ಗೋವಿಂದಪ್ಪನವರು ಆಡಿದ ಮಾತನ್ನು ಹೇಳಿದರು. ನಾರಾಯಣನಿಗೆ ಲಜ್ಜೆಯಾಯಿತು.

“ಭೇಣಷ್ಟು ಅನ್ನಾಯವಾಯಿತು! ನಾನು ಅಪ್ಪನೊಂದಿಗೆ ನೇನ್ನೆ ಆ ಮಾತನ್ನು ಹೇಳಬಾರದಾಗಿತ್ತು.”

“ಸಿಂಪ್ರ ಹೇಳಿದಿಲ್ಲಿನು ಅವರಿಗೆ?”

“ಹೌದು,” ಎಂದ ನಾರಾಯಣ, “ನನ್ನ ಮನಸ್ಸಿನಲ್ಲಿ ಬಂದದ್ದು ಬಾಯಲ್ಲಿ ಬಂದು ಹೋಯಿತು” ವನಜಮ್ಮು ಸುಮ್ಮನಿದ್ದರು.

ಅನಂತ ಹೇಳಿದ,

“ಅವರ ಮಾತು ಹೇಗಾದರೂ ಇರಲಿ, ನಿಮಗೆ, ನಾರಾಯಣನಿಗೆ ವಾಲತಿಯನ್ನು ಕೊಡಲು ಒಪ್ಪಿಗೆ ಇದ್ದರಾಯಿತು”

ವನಜಮ್ಮು ಮಾತನಾಡಲಿಲ್ಲ. ಮತ್ತೆ ಅನಂತ ಹೇಳಿದ,

“ಆಗ ಮಾತಿನ ನಿಷ್ಪತ್ತಿಪೇಯಾಗಿಬಿಡಲಿ. ನಾರಾಯಣ ಕೇಲಸ ಕ್ಷಾಗಿ ಹೊಧಿಸುತ್ತಿಲಿದ್ದಾನೆ. ಎಂಜನಿಯರಿಗೆ ಕೇಲಸಕ್ಕೇನೂ ಅಭಾವ ವಿಲ್ಲ. ಸರಿಯಾದದ್ದು ಸಿಕ್ಕಿದ ಕೂಡಲೇ ಮದುವೆ ಮಾಡಬಿಟ್ಟಿರೆ ಸರಿ.”

ವನಜಮ್ಮು ಆವನ ಮುಖ ಸೋಡಿದರು,

“ಏಕಮಾತ್ರ, ನಿಮಗೆ ಇನ್ನೇ ನಾದರೂ ಆತಂಕನಿಡಿಯೇ?”

ಆಕೆ ಹೇಳಿದರೂ,

“ಆತಂಕ ಬೇಡನೇ ಮತ್ತೆ? ಹುಡುಗು ಹುಡುಗರ ಮಾತು ಕೇಳ ಮಗಳನ್ನು ಕೊಟ್ಟು ಆಮೇಲೆ ನಾನು ದುಃಖದಲೇ? ಬಂದು ಹೆಣ್ಣಿಗಾಗ ತಂಡಿತಾಯಿಗಳನ್ನು ಬಿಟ್ಟಿವರು ನನ್ನ ಮಗುವನ್ನು ಸರಿಯಾಗ ಸೋಡಿಕೊಳ್ಳುತ್ತಾರೆಂಬ ಭರವಸೆ ನನಗಿಲ್ಲ”

ಅನಂತನಿಗೆ ಬಂದು ತರಹೆ ಆಯಿತು,

“ಆಗಲಿ, ಯೋಚನೆ ಮಾಡಿ ಉತ್ತರ ಹೇಳಿಂ.”

“ಯೋಚನೆ ಗೀಚನೆ ಒಂದೂ ಬೇಡನ್ನು. ದೊಡ್ಡವರ ಒತ್ತಾಸೆ ಯಿಲ್ಲದ ನೆಂಟಿಸ್ತಿಗೆ ನಮಗೆ ಬೇಡ”

ಸಾರಾಯಣನ ಮುಖ ಕೆಂಪಗಾಗಿತ್ತು.

“ಏಳು ಅನಂತ, ಹೋಗೋಣ” ಎಂದ.

ಅವರಿಬ್ಬರೂ ಹೊರಟುಹೋಡವೇಲೆ ಮಾಲತಿ ಈಚೆಗೆ ಬಂದಳು. ವನಜಮೃನವರ ಕಣ್ಣಗಳಲ್ಲಿ ಸೀರು ತುಂಬಿತ್ತು,

“ಅಳುವುದೇಕಮಾತ್ರ?” ಎಂದಳಾ ಮಾಲತಿ.

“ಅಳದೆ ಏನು ಮಾಡಲಿ ಮಾಲಾ? ಎಂಥಾ ಒಳ್ಳೆಯ ವರ, ತಾನಾಗಿ ಬಂದಿತ್ತು. ಏತಕ್ಕೊಂಡಿರ ಬಿಡಬೇಕಾಯಿತು”

“ಅಂದರೆ ಅಮಾತ್ರ ನಿನಗೆ ಇದರಲ್ಲಿ ಇಷ್ಟ ಇತ್ತೇ?”

“ಇಷ್ಟವಿದ್ದರೇನು ಬಂತು ಮಾಲಾ? ಎಲ್ಲಾದಕ್ಕೂ ಪಡೆದು ಬಂದಿರಬೇಕು.”

ಮಾಲತಿ ಸುಮೃಸಾದಳು. ಈ ಮಾತುಕತೆಗಳು ಆಗ ಅವಳ ಮೇಲೆ ಏನೂ ಪರಿಣಾಮ ಮಾಡಲಿಲ್ಲವಾದರೂ ಪುರುಷೂತ್ತಾದಾಗಲೆಲ್ಲ, ಇದೇನು ಹೀಗಾಯಿತು? ಎಂದುಕೊಳ್ಳುವಂತೆ ಆಗತೊಡಗಿತು. ಸಾರಾಯಣನ ಮೊದಲಿನ ಮಾತುಕತೆ, ನಡೆ ನುಡಿಗಳಿಗೆಲ್ಲಾ ಆವಳಿಗೆ ಬೇರೆಯ ಆರ್ಥ ಕಾಣತೊಡಗಿತು. ಅವಳಿಯದಂತೆಯೇ ಆವಳ ಮನಸ್ಸು ಪರವಶವಾಗತೊಡಗಿತು.

ಗೋವಿಂದಪ್ಪನವರು ಲಲಿತೆಗೆ ಮಾಲತಿಯನ್ನು ನೋಡುಹಿಡಿದೆ ದೆಂದು ಕಟ್ಟಿಮಾಡಿದರು ಆದರೆ ಆವ್ಯಾಖೀ? ಒಂದು ದಿನ ತಂಡೆ ಮನಯಲ್ಲಿ ಇಲ್ಲಿದಾಗ ಹೊರಟಳು, ದಾರಿಯಲ್ಲಿ ಅವರೇ ಸಿಗಬೇಕೇ? ಸರಿ, ಚೆನ್ನಾಗಿ ಭೀಮಾರಿ ಹಾಕಿ ಹಿಂದಿರುಗಿ ಕರೆದುಕೊಂಡು ಬಂದರು.

ಅವರಿಗೆ ಈಗ ಮಂಗನ ಮೇಲಿನ ಪ್ರೀತಿ, ಅಭಿಮಾನ ಭಂಗದಿಂದ ದ್ವೀಪಕ್ಕೆ ತಿರುಗಿತ್ತು. ಲಕ್ಷ್ಮೀನಾರಣಪ್ಪ ಅವರಂದುಕೊಂಡಂತೆ ಮಾನ ನಷ್ಟ ಮೊಕಧಿನ್ನು ಮಾಡಿದ್ದರೂ ಅವರ ಕೋಪವನ್ನು ನೂರುಮಂಡಿ

ಯಾಗಿ ಹೆಚ್ಚಿ ಸಿದರು. ಜೋತಿಗೆ ಅವರ ದರ್ಶಕ್ಕೆ ಎತ್ತಿ ಹೊಡಿದಂತಾಗಿತ್ತು ಮಗ ಮನೆ ಬಿಟ್ಟು ಹೋದುದು. ಸದಾ ವ್ಯಧಿ ಕೋಪದಿಂದ ಕುದಿದು ಹೋಗುತ್ತಿದ್ದರು. ನಾಲ್ಕೆ ದು ದಿನಗಳಲ್ಲಿ ಬೆಂಗಳೂರೇ ಅವರಿಗೆ ದುಸ್ಸಿಹಿವಾಯಿತು.

“ಬೊಂಬಾಯಿಗೆ ಹೋಗಿಬಿಡುವುದೇ ಸರಿ. ಯಶೋದ, ನನಗೆ ಇನ್ನು ಒಂದು ನರ್ವದಲ್ಲಿಯೇ ಹೇಗೂ ಸಿನ್ನತ್ತಿಯಾಗುತ್ತೇಯಾದ್ದರಿಂದ ಕೇಳಿಕೊಂಡರೆ ರಜಾ ಸಿಗುತ್ತದೆ. ಅಲ್ಲಿ ನನ್ನ ತಮ್ಮನ ಅಂಗಡಿಯಲ್ಲಿ ವ್ಯಾಪಾರ ಮಾಡಬಹುದು. ಈ ಉರಿನಲ್ಲಿ ಇವ್ವು ಅಪಹಾಸ್ಯಾಸ್ವದವಾಗಿ ಇರುವುದಕ್ಕೆಂತ ಅದು ಮೇಲು” ಎಂದು ಒಂದು ದಿನ ಯಶೋದನ್ನು ನವರಿಗೆ ಹೇಳಿದರು.

ಯಶೋದನ್ನು ನವರಿಗೆ ತಂಡೆ ಮಗ ಇಬ್ಬರ ಮನಸ್ಸನ್ನೂ ಕರಗಿ ಸಲು ಯತ್ತು ಮಾಡಿ ಸಾಕಾಗಿತ್ತು. ನಾರಾಯಣನಂತೂ ತಾಯಿ ಕಳಿಸಿದ್ದ ರಂಗನಿಗೆ ಒಂದು ಸಲ ಕಪಾಳಕ್ಕೆ ಕೊಟ್ಟು ಕಳುಹಿಸಿಬಿಟ್ಟಿದ್ದ ಸಹ. ಅವರಿಗೆ ಈ ಕೊಟ್ಟಿಲೆಯಿಂದ ದೂರವಾದರೆ ಸಾಕು ಎನ್ನಿಸಿತ್ತು. ಅದಕ್ಕೇ,

“ಆಗಲಿ, ಹೋಗೋಹಣ. ಹೇಗೂ ಲಲಿತೀಯ ಒದೂ ಮುಗಿಯಿತು, ಇನ್ನು ಇರಾವ ಉರಾದರೇನು ನಮಗೆ?” ಎಂದರು.

ಲಲಿತೀ ಮತ್ತು ಯಶೋದವ್ಯೂಹ ನವರನ್ನು ಗೋವಿಂದಪ್ಪನವರು ಮುಂಚೆ ತಮ್ಮನ ಮನೆಗೆ ಕಡುಹಿಸಿದರು. ಅವರು ಹೋಗುವುದು ಸ್ವಲ್ಪ ತಡವಾಯಿತು, ರಜಾ ಮಂಜೂರಾಗಿ ಬಂದು, ತಮ್ಮ ಕೆಲಸವನ್ನು ಹೊಸಬರಿಗೆ ವಹಿಸಿಕೊಟ್ಟು ಸಿಧಾನವಾಗಿ ಅವರು ಹತ್ತು ಹದಿನೆಂದು ದಿನಗಳ ನಂತರ ಬೊಂಬಾಯಿಗೆ ಹೊರಟಿರು.

ನಾರಾಯಣ ತಂಡೆಯ ಮನೆಯ ಕಡೆಗೇ ಸುಳಯುವುದನ್ನು ಬಿಟ್ಟುಬಿಟ್ಟಿದ್ದು. ಅದರಿಂದಲೇ ಅವರು ಬೊಂಬಾಯಿಗೆ ಹೊರಟು ಹೋದಮೇಲೆ ಅವನಿಗೆ ಆ ಸಮಾಚಾರ ಶಿಳಯಿತು, ಅದೂ ಅಕಸ್ಮಾತ್ತಾಗಿ,

“ಏತಕ್ಕೆ ಹೋದರೋ?” ಎಂದು ಕೊಂಡು ಸುಮೃನಾಗಿ ಬಿಟ್ಟು ಅವನು.

ತಂದೆಯ ಮನೆಯಿಂದ ಹೊರಟುಹೋಗಿ ಇಪ್ಪತ್ತು ದಿನಗಳಾದ ಮೇಲೆ ನಾರಾಯಣನಿಗೆ ಒಂದು ಕೆಲಸ ಸಿಕ್ಕಿತು, ಬೆಂಗಳೂರಿಲ್ಲೇ. ಪಿ. ಡಬ್ಲ್ಯೂ. ಡಿ. ಯಲ್ಲಿ.

“ಇದೇ ಉರಲ್ಲೇ ಸಿಕ್ಕಿದೆ, ಒಳ್ಳೆಯದಾಯ್ತು, ನಮ್ಮ ಮನೆಯಲ್ಲೇ ಇರು ಇನ್ನೂ ಸ್ವಲ್ಪ ದಿನ” ಎಂದ ಅನಂತ.

“ಸದ್ಯದಲ್ಲಿ, ಇನ್ನೇಳೂ ನನಗೆ ಜಾಗವಿಲ್ಲ” ಎಂದು ನಕ್ಕ ನಾರಾಯಣ.

ವನಜಮೃ—ಮಾಲತಿ ಇಬ್ಬಂಗಾ ಗೋವಿಂದಪ್ಪನವರ ಮನೆಯವರು ಚೊಂಬಾಯಿಗೆ ಹೋಗಿದ್ದ ಚೇಗಲೀ ತಿಳಿಯಿತು,

“ಇವರಿಗೆ ಹೆದರಿ ನಾನು ಆ ಹುಡುಗನನ್ನು ನಿಮ್ಮರವಾಗಿ ಅಂದೆ” ಎಂದು ವನಜಮೃ ವ್ಯಧಿಸಬ್ಬರು.

ಮಾಲತಿಯಂತೂ ನಾರಾಯಣನ ನೆನಪು, ಲಲಿತೆಯ ನೆನಪು ಬಂದಾಗಲೀಲ್ಲ ಸಹಾನುಭೂತಿಯಿಂದ ತಪಿಸಿಹೋಗುತ್ತಿದ್ದಳು.

ಅದರೆ ನಿಜವಾಗಿ ಹೇಳಬೇಕೆಂದರೆ ಅನಂತನಿಗಾಗಲೀ, ನಾರಾಯಣನಿಗಾಗಲೀ ವನಜಮೃ ನಿಮ್ಮರವಾಗಿ ಅಥವಾ ಕರಿಣವಾಗಿ ಮಾತನಾಡಿದ ರೆಂದು ಅನ್ನಿ ಸಿರಲ್ಲಿ.

“ಪಾಪ! ಆಕೇನ ನಿಮ್ಮಸ್ತ ಚೆನ್ನಾಗಿ ಹೆದರಿಸಿಟ್ಟಬಿಟ್ಟದ್ದಾರೆ. ನೋದಲೀ ಒಂಟಿ ಹೆಂಗಸು. ಗಾಬರಿ ಬಿದ್ದು ಬಿಟ್ಟದ್ದಾರೆ” ಎಂದಿದ್ದ ಅವಶ್ಯತ್ತು ಅನಂತ.

ನಾರಾಯಣ ಅದಕ್ಕೆ ಹೇಳಿದ್ದ.

“ನಿಜ. ಅಲ್ಲದೆ ನಾನು ಮಾಲತಿಯನ್ನು ನೋಡಿ ಮಾತನಾಡುವವರಿಗೂ ಏನೂ ಹೇಳಲಾರೆ. ಅದಕ್ಕೆ ನನಗೆ ಕೆಲಸ ಸಿಕ್ಕಿ ನನ್ನ ಕಾಲಿನ ಮೇಲೆ ನಾನು ನಿಲ್ಲಿವಂತಾಗಬೇಕು.”

ಅವನು ಮಾಲತಿಯನ್ನು ಸೋಡಬೇಕೆಂದು ಕೆಲಸ ನಿಕ್ಕದಿನ ದಿಂದ ಅಂದುಕೊಂಡಿದ್ದ, ಆದರೆ ಅದು ಹೇಗೋ ಇನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಒಂದು ದಿನ ಬೆಳಿಗೆ ಅವನು ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಹುಡುಗರು ಗುಂಪುಗುಂಪಾಗಿ ಹೋಗುತ್ತಿದ್ದರು.

“ನಿನಿವತ್ತು ಇಷ್ಟು ಉತ್ತಾಹ?” ಎಂದು ಅವನಿಗೆ ಗೊತ್ತಿದ್ದ ಒಂದಿಬ್ಬರನ್ನು ವಿಚಾರಿಸಿದ.

ಅವರೆಂದರು, “ಇವತ್ತು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಫಲಿತಾಂಶ ಬಂದಿದೆ.”

“ಫಲತಾಂಶ! ಮಾಲತಿ — ಲಲಿತೀಯರಿಗೇನಾಗಿರಬಹುದು?” ನಾರಾಯಣ ವೇಗವಾಗಿ ಸ್ಥಿರ ರೂಪಕೊಂಡು ಹೇಳಿದ ಫಲಿತಾಂಶ ಯಾಕುವಲ್ಲಿಗೆ. ಬೇಗ ಗುಂಪಿನಲ್ಲಿ ತಳ್ಳುಕೊಂಡು ಮುಂದೆ ಹೋಗಿ ಸೋಡಿದ.

ಮಾಲತಿ ವೇದಾದಲನೇ ತರಗತಿಯಲ್ಲಿ ತೇಗ್ರಡೆಯಾಗಿದ್ದ ಈ. ಲಲಿತೀ ಎರಡನೆಯ ತರಗತಿಯಲ್ಲಿ. ನುಕೋರ್ದಿಂದ ಗುಂಪನ್ನು ತಳ್ಳುಕೊಂಡು ಈಚೆಗೆ ಬಂದ ಅವನು, “ಆಗೇಕೆ ಮಾಲತಿಯ ಸುನ್ನೆಗೆ ಹೋಗಿ ಸುದ್ದಿಯನ್ನು ತಲುಪಿಸಬಾರದು?” ಎಂದು ಕೊಂಡ.

ಆದರೆ ಅದಕ್ಕೆ ಆಗಕ್ಕೆನಿರಲಿಲ್ಲ. ಅವನು ಸ್ವೀಕಲನ್ನು ಹತ್ತೆಲು ಹೋಗುತ್ತಿರುವಾಗ ಮಾಲತಿಯೇ ಅವನ ಕಣ್ಣಿಗೆ ಬಿಡ್ಡಿತು.

ಅವಳು ಯಾವುದೋ ಒಂದು ಹುಡುಗಿಯೋಡನೆ ಬಂದಿದ್ದ ಈ. ಇಬ್ಬರಿಗೂ ಆ ಗುಂಪಿನಲ್ಲಿ ನುಗ್ಗಿ ಹೋಗಲು ಇವ್ವವಿಳಿ, ಇಂದಾನ್ನಾದರೂ ಕೇಳಲು ಸಂಕೋಚ, ಫಲಿತಾಂಶವನ್ನು ತಿಳಿಯಲು ಆತುರ ಬೇರೆ ಜೊತೆಗೆ. ಹೆಚ್ಚೆಮೇಲೆ ಹೆಚ್ಚೆಯಿಡುತ್ತೂ ನಿಧಾನವಾಗಿ ಬರುತ್ತಿದ್ದರು.

ಮಾಲತಿಯನ್ನು ಸೋಡಿದ ತಕ್ಷಣ ನಾರಾಯಣ ಕೂಗಿಯೇ ಚಿಟ್ಟಿ,

“ಮಾಲತಿ....”

ವಾಲತಿ ತಿರುಗಿ ನೋಡಿದಳು, ಅವಳಿಗೆ ಏನು ವಾಡಬೇಕೆಂದು ಹೊಳೆಯಲಿಲ್ಲವೇನೋ. ಹಾಗೆಯೇ ಅಲ್ಲೇ ನಿಂತಳು. ನಾರಾಯಣ ಸೈಕಲ್‌ನ್ನು ತಲ್ಲಿಕೊಂಡು ಬಂದ.

“ನಿಮಗೆ ಹೊದಲನೆ ತರಗತಿಯಲ್ಲಿ ತೇಗ್‌ಡೆಯಾಗಿದೆ”

“ಓ! ತುಂಬಾ ವಂಡನೆಗಳು ನಿನುಗೆ” ನಾಲತಿ ಎಂದಳು.

“ಪರವಾ ಇಲ್ಲ, ನಿನ್ನ ಫಲಿತಾಂಶ್ ಗೊತ್ತಾಯಿತು. ನನ್ನದೂ ಹೀಗೇ ಯಾರಾದರೂ ನೋಡಿಕೊಂಡು ಬರಬಾರದೆ?” ಎಂದಳು ಅವಳ ಗೆಳತಿ.

ನಾರಾಯಣ ನಸುನಕ್ಕು, “ನಿಮ್ಮ ನಂಬರೆಯ್ದು?”

ಅವಳೂ ನಗುತ್ತ ಹೇಳಿದಳು, “ಮುನ್ನಾರು ಆರು”

“ಸರಿ, ಈಗ ಬಂದೆ” ಎಂದು ಸೈಕಲ್‌ನ್ನು ಅಲ್ಲೇ ಇಟ್ಟು ನಾರಾಯಣ ಮತ್ತೆ ಗುಂಪಿನೊಳಕ್ಕೆ ತೂರಿಕೊಂಡು ಹೋದ.

ಎರಡು ನಿಮಿಷದಲ್ಲಿ ಈಚೆಗೆ ನಗುತ್ತ ಬಂದ.

“ಎರಡನೆಯ ತರಗತಿಯಲ್ಲಿ ಆಗಿದೆ”

“ಶತ ನಮಸ್ಕಾರಗಳು ನಿಮಗೆ” ಎಂದಳು ಇವಳು.

ನಾರಾಯಣನಿಗೆ ಹೊತ್ತಾಗುತ್ತಿತ್ತು. ಸೈಕಲ್ ಕತ್ತುತ್ತ ಕೇಳದ,

“ವಾಲತಿ ಸುಮೃದ್ಧಿದ್ದಿರಲ್ಲ, ಮನೆಗೆ ತಿಂಡಿಗೆ ಕರೆಯುವುದಿಲ್ಲವೇ?”

ವಾಲತಿ ಪೆಚ್ಚಿಪೆಚ್ಚಾಗಿ ಹೇಳಿದಳು “ಆಗಲೆ, ಬನ್ನಿ”

“ಬರಿಯ ತಿಂಡಿಯಾಸೆಗೆ?”

ವಾಲತಿ ಸುಮೃದ್ಧಿಸಿದ್ದ ಳು. ನಾರಾಯಣ ಹೇಳಿದ,

“ಹಿಂದೆ ಬಂದಿದ್ದಾಗ ನಿಮ್ಮ ತಾಯಿಯನ್ನು ಏನೋ ಕೇಳಿದ್ದೆ.

ಅದನ್ನು ಕೊಡುವುದಾದರೆ ಬರುತ್ತೇನೇ”

ವಾಲತಿ ಗಂಭೀರಳಾಗಿ ನುಡಿದಳು,

“ಬನ್ನಿ, ಕೊಡಿಸುತ್ತೇನೇ”

ನಾರಾಯಣ ಗಂಭೀರವಾಗಿ ಅವಳ ಕಡೆಗೊಮ್ಮೆ, ನೋಡಿದ, ಹೊರಡುವ ಹೊದಲು,

“ಆಗಲಿ, ಬಂಡೆತ್ತೇನೆ”

ಮಾಲತಿ ಈ ಸಂಹಾದವನ್ನು ತಾಯಿಯ ಕಿವಿಗೆ ಹಾಕಲಿಲ್ಲ.
ನಾರಾಯಣನೂ ಉಸೆಂತಹಿಗೆ ಎಲ್ಲವನ್ನೂ ಸಂಪೂರ್ಣವಾಗಿ ಹೇಳಲಿಲ್ಲ.

“ಶೈಲೀ ಅಪಂ,” ಪೂರ್ವತಿಗೆ ನೊಡಲನೆ ತರಗತಿಯಲ್ಲಿ ತೇಗ್ರಡೆ
ಯಾಗಿದೆ. ತಿಂಡಿ ಸೇಂಟಿಚಾತ್ಮಕೆಯಂತೆ, ಮನಸೆಗೆ ಕರೆದಿದ್ದಾಗೇ. ಬಾ
ಹೋಗೋಣ ಆವರ ಮನೆಗೆ” ಎಂದು ಕರೆದ.

“ನಿನ್ನ ತಂಗಿಗೆ?” ಎಂದು ಕೇಳಿದ ಅವನು.

“ಎರಡನೆಯ ತರಗತಿಯಲ್ಲಿ ಆಗಿದೆ”

“ಹಾಗಾದರೆ ನೊಡಲು ನೀನು ತಿಂಡಿ ಕೊಡಿಸು. ಬಳಿಕ ಆವರ
ಮನೆಗೆ ಹೋಗೋಣ”

ಹೋಟಿಲಿಗೆ ಹೋಗಿ ಶ್ರವ್ಯಾಧಿಕೊಂಡು ಮಾಲತಿಯ ಮನೆಗೆ
ಇನರು ಹೋದಂಗ ದೀಪ ಹಚ್ಚುವ ಪೋತ್ತಾಗಿದ್ದಿತು.

ಮಾಲತಿಯೇ ಆವರನ್ನು ಒಳಕ್ಕೆ ಕರೆದಳು, .

“ಬನ್ನಿ ಒಳಕ್ಕೆ”

ವನಜಮೃನವರಿಗೆ ಆವರನ್ನು ನೋಡಿ ಆಚ್ಚಯವಾಯಿತು,

“ಕುಳಿತುಕೊಳ್ಳೋಷ್ಟು” ಎಂದರು, ಕುತ್ತಾಡಲ ತುಂಬಿದ ಧ್ವನಿ
ಯಲ್ಲಿ.

“ನಿಮ್ಮ ಮಗಳಿಗೆ ತೇಗ್ರಡೆಯೊದುದಕ್ಕೆ ತಿಂಡಿಕೇಳಲು ಬಂದೆವು”
ಎಂದ ಅನಂತ.

“ತಿಂಡಿ ಜೊತೆಗೆ ಹಳೆಯ ಪ್ರಶ್ನೆಯೊಂದು” ಎಂದ ನಾರಾಯಣ.

ಆಕೆ ನಕ್ಕರು. “ನನು ಪ್ರಶ್ನೆಯಷ್ಟು ಆದು?”

“ನಿಮಗೇ ಗೊತ್ತಲ್ಲ? ಈಗ ನನಗೆ ಕೆಲಸ ಆಗಿದೆ. ಮಾಲತಿ
ಯನ್ನು ಸಾಕಬಲ್ಲಿ”

ಅವರು ಸುಮ್ಮನೆ ತಲೆ ತಗ್ಗಿಸಿಕೊಂಡು ಸ್ವಲ್ಪ ಹೊತ್ತು ಕುಳಿತು
ಬಿಟ್ಟರು. ಒಳಗಿನಿಂದ ಮಾಲತಿ ಕೂಗಿದಳು, “ಅಮಾ”

“ಬಂದೇ ಮಾಲಾ” ಎಂದು ಎದ್ದು ಅವರು ಒಳಕ್ಕೆ ಹೋಗಿ ತಿಂಡಿಯ ತಟ್ಟಿಗಳನ್ನು ತಂದು ಇಬ್ಬರ ಮುಂದೂ ಇಟ್ಟಿರು. ಮಾಲತಿ ಅವರ ಹಿಂದೆಯೇ ಬಂದು ಪಾನೆಕದ ಲೋಟಿಗಳನ್ನಿಟ್ಟು ಒಳಕ್ಕೆ ಹೋದಳು.

“ನೊದಲು ಮಾತು, ಆಮೇಲೆ ತಿಂಡಿ” ಎಂದ ಆನಂತ.

ವನಜಮ್ಮು ಹೇಳಿದರು,

“ಮಾತೇನಪ್ಪ ? ಮಾಡಿಕೊಳ್ಳುತ್ತೇನೆ ಅಂದರೆ ನನಗೆ ಸಾಧ್ಯ ವಿದ್ದ ಪ್ಪು ಚಿನ್ನಾಗಿ ಮದುವೆ ಮಾಡಿಕೊಡುತ್ತೇನೆ. ದೇವರು ಸುಖವಾಗಿ ಟ್ಟಿರಲಿ ಅವರಿಬ್ಬರನ್ನೂ ಅಂತ ಹಾರ್ಡೆಸುತ್ತೇನೆ. ಆಪ್ಪೇ.”

“ಹತ್ತಿರದಲ್ಲಿಯೇ ಒಳ್ಳೆ ಲಗ್ಗು ಸೋಡುತ್ತೇನೆ” ಅಂದ ಆನಂತ.

ಆಕೆಗೆ ನಗು ಬಂದಿತು,

“ಆಪ್ಪು ಹುಡುಗಾಟಿ ಬೇಡ. ಹಳ್ಳಿಯಲ್ಲಿ ನನ್ನ ಸೋಡರ ಮಾವ ಇದ್ದಾರೆ. ಅವರನ್ನು ಕರೆಸುತ್ತೇವೆ. ಅವರಿಗೆ ಲೋಕಿಕ ಇಪ್ಪು ತಿಳಿಯದೆ ಇದ್ದರೂ ಇವನ್ನೆಲ್ಲಾ ನೇಡಿಕೊಳ್ಳುತ್ತಾರೆ,” ಎಂದು ಅವರು ನಾರಾಯಣ ನನ್ನ ಕೇಳಿದರು, “ನಿಮ್ಮ ಮನೆಯವರು ?”

“ನನ್ನ ಗೆಳಿಯರು, ಉಪಾಧ್ಯಾಯರುಗಳು ಎಲ್ಲರಿಗೂ ಬರೆಯುತ್ತೇನೆ. ಯಾರಾಜುರು ಬರುತ್ತಾರೆ ಅವರೇ ನನ್ನ ಕಡೆಯವರು.”

ನಾರಾಯಣ ಮಾಲತಿ ಈಚೆಗೆ ಬರಬಹುದು ಎಂದಿದ್ದು. ಅವಕು ಬರಲಿಲ್ಲ. ಇವರು ಸ್ವಲ್ಪ ಮಾತ್ರಾದಿಕೊಂಡು ಎದ್ದರು.

“ಬರುತ್ತೇವೆ ಇನ್ನು”

“ಆಗಬಹುದು”

ಅನಂತನ ತಂಡೆಗೆ ಈ ಸವಾಚಾರವೆಲ್ಲ ಸ್ವಲ್ಪಸ್ವಲ್ಪವಾಗಿ ತಿಳಿಯಿತು. ಅವರು—“ಹಕೆ ನಾರಾಯಣ, ನಾವಿಬ್ಬರೂ ಹಸೆನುಸೆಯ ಮೇಲೆ ನಿಂತು ಹುಡುಗಿಯನ್ನು ಧಾರೆ ಎರಸಿಕೊಳ್ಳುತ್ತೇನೆ. ನೀನು ಎಷ್ಟುದರೂ ನನ್ನ ಸ್ನೇಹಿತನ ಮಗ. ಗೋವಿಂದನಿಗೆ ಇವತ್ತು ನಿನ್ನ ಮೇಲೆ ಸಿಟ್ಟಿದ್ದರೂ ಇನ್ನು ಹತ್ತು ವರ್ಷದ ಮೇಲೆ ಇರುತ್ತದೆಯೇ ?

ಆಗ ಅವನಿಗೆ ನನ್ನ ವಿಷಯದಲ್ಲಿ ‘ಕೊಂಚ ಕೃತಜ್ಞತೆ ಬರುವಂತೆ ಮಾಡುತ್ತೇನೆ’ ಎಂದರು.

ಇಹ್ವತ್ತು ದಿನಗಳ ನಂತರ ವಿಜ್ಯಂಭಣಿ ಇಲ್ಲದಿದ್ದರೂ ವಿಶರಣೆಯಿಂದ ಮಾಲಿ ಸಾರಂಬಣರ ವಿವಾಹವಾಯಿತು.

“ಸೀಮ್ಮೆ ಇಲ್ಲೇ ಇದ್ದುಬಿಡಿ. ಇನ್ನು ಬೇರೆ ಮನೆ ಏಕೇ?” ಎಂದರು ವನಜನ್ಮ ಮದುವೆಯಾದ ಮೇಲೆ.

ಅದು ಸಂಸ್ಕಾರದ ತೋರೆಲ್ಲಿ ನಾರಾಯಣನಿಗೆ. ಆದರೆ ಆವರ ಮನಸ್ಸನ್ನು ಸೋರಿಸಲೂ ಇಷ್ಟವಿಲ್ಲದೆ ಎಡವಟ್ಟಾಗಿ ಮಾತನಾಡಿದ,

“ಹಾಗಿದ್ದರೆ ಸೀಮ್ಮೆ ಕೆಲಸ ಬಿಡಬೇಕು”

ಅದಕ್ಕೆ ಆಕೆ ಒಪ್ಪಲ್ಲಿ.

ನಾರಾಯಣ ತನ್ನ ಕೆಲಸಕ್ಕೆ ಹತ್ತಿರವಾಗಿ ಒಂದು ಮನೆ ಮಾಡಿದ. ಅಜ್ಞಕಟ್ಟಾಗಿ ಆವರ ಸಂಸಾರ ಪ್ರಾರಂಭವಾಯಿತು.

ಮಾಲತಿ-ನಾರಾಯಣ ಇವರ ಸಂಸಾರ ನಮ್ಮ ದೇಶದ ಇತರ ಸಹಸ್ರ ಸಾಮಾನ್ಯ ಚಿಕ್ಕ ಕುಟುಂಬಗಳಂತೆಯೇ ಇತ್ತು. ವನಜಮ್ಮ ಮಗಳನೆ ಹೆಚ್ಚು ನಿನೊ ಹೊಡಲಿಲ್ಲ. ಇತ್ತು ನಾರಾಯಣನೂ ಆನುಭವ ವಿಲ್ಲದ ಯುವಕ. ಜೊತೆಗೆ ಆವನು ವಿಧಾರ್ಥಿ ದಿನಗಳಲ್ಲಿ ತನಗೊಬ್ಬನ ಸಲುವಾಗಿ ನೂರಾರು ರೂಪಾಯಿಗಳನ್ನು ಖಚುವೊಡುತ್ತಿದ್ದವನು ಈಗ ಬರುತ್ತಿದ್ದ ಸೂರು ರೂಪಾಯಿಗಳಲ್ಲಿ ಸಂಸಾರವನ್ನು ತೊಗಿಸುವುದೆಂದರೆ ಆವಸ್ತಿಗೇ ಆಶ್ಚರ್ಯವಾಗುತ್ತಿತ್ತು.

“ತಿಂಗಳ ಹೊದಲನೆ ತಾರಿಖು ಏನಾದರಾಗಲೀ ಆಡಿಗೆ ಪದಾರ್ಥಗಳು ತಿಂಗಳಿಗೆ ಬೇಕಾದವ್ಯ ತಂದು ಹಾಕಿ ಆಮೇಲೆ ಉಳಿದ ಖಚುರಗಳನ್ನು ಮಾಡುವುದು” ಎಂದು ಪ್ರತಿ ತಿಂಗಳ ಕೊನೆಯ ದಿನ ಗಳಲ್ಲಿ ಆವನ ನಿಧಾರ.

ಸಂಬಳ ಕ್ಷೇಗೆ ಬಂದ ದಿನ ಸಿಧಾರ ಗಾಳಿಯಲ್ಲಿ ತೂರಹೋಗುತ್ತಿತ್ತು. ಒಂದೇ ಸಿನೇಮಾ, ಒಂದೇ ಸಿರೆಯೆಂದು ಖಚುವೊಡಿ

ಬೀಡುತ್ತಿದ್ದು. ಮಾಲತಿಗೆ ಏಕೋ ಅವನು ಉತ್ತರಿಸಿದ ಮೇಲೆ ತಣ್ಣೀರೆರಿ ಚುವುದೆಂದರೆ ಕಸಿವಿಸಿಯಾಗುತ್ತಿತ್ತು ಮನಸ್ಸಿಗೆ.

“ಆ ಸಿನ್ನೇಮಾ ಜೆನ್ನಾಗಿಲ್ಲವಂತೆ. ಆದರ ಬದಲು ಮುಮ್ಮುನೆ ಸುತ್ತಾಡಿಕೊಂಡು ಬರ್ವೋಣಾ” ಎಂದು ಅವಳು ಹೀಳಿದ್ದೂ, ಅವನು ಅದನ್ನು ಒಪ್ಪುತ್ತಿರಲಿಲ್ಲ.

“ಯಾರು ಹೇಳಿದರು ಜೆನ್ನಾಗಿಲ್ಲ ಅಂತ? ನೋಡಿದ ಮೇಲೆ ಸೀನೇ ನನ್ನನ್ನು ಹೊಗಳುತ್ತೀರಿ” ಎಂದುಬಿಡುತ್ತಿದ್ದು.

ಅವನು ಸೀರೆ ಬಟ್ಟೆ ತರುವುದು, ಅವಳಿಗ ಪತ್ತೆಯಾಗುತ್ತಿರ್ಲೇ ಇರಲಿಲ್ಲ. ಅದರೂ ಮೊದಲೇ,

“ಇನ್ನು ನನಗೆ ಸೀರೆ ತರಬೇಕಾದರೆ ನನಗೆ ಹೇಳಬೇಕು. ಮುಮ್ಮುನೆ ಸಿಕ್ಕಿದಂತೆ ಏಕೆ ತರುತ್ತಿರಿ? ಈಗ ಇಲ್ಲವುದೇ ಜೀಕಾದಷ್ಟುವೇ” ಎಂದು ಹೇಳುತ್ತಿದ್ದಳು.

ಅವನು ಅದಕ್ಕೆ ನಗುತ್ತಿದ್ದು. “ನಿನಗೆ ಇದೇ ಗೊತ್ತಿರುವುದು. ಲಲಿತೆ ಎವ್ವು ಸೀರೆಗಳನ್ನು ಇಟ್ಟುಕೊಂಡಿದ್ದಳು ಗೊತ್ತೇ?”

ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಮನಸೆಗೆ ಬಂದು, “ಮಾಲಾ ಭಾ ಇಲ್ಲ. ಇದು ಜೆನ್ನಾಗಿದೆಯೋ ಇಲ್ಲವೋ? ಆಂಗಡಿಯಲ್ಲಿ ಈಚೆಗೆ ಹಾಕಿದ್ದರು, ನೋಡಿದೆ. ಬಿಡಲು ಮನಸ್ಸೇ ಬರಲಿಲ್ಲ. ಹೇಗಿದೆ ನನ್ನ ಅಭಿರುಚಿ!” ಎಂದು ಉತ್ತರಿಸಿದಂದ ಸೀರೆಯನ್ನೇ ಬಟ್ಟೆಯನ್ನೋ ತೋರಿಸುತ್ತಿದ್ದು.

ಒಂದೊಂದು ಸಲ ಮಾಲತಿ ಹೇಳಲಾರದೆ ಹೇಳುತ್ತಿದ್ದಳು,

“ಈಗ ಹೀಗೆ ಮಾಡಿದರೆ, ಮುಂದೆ ಬೇಕಾದಾಗ ಕೈ ಖಾಲಿ ಇರುತ್ತೇ”

“ಇರಲಿ ಬಿಡು, ಹುಳುಗಳಿಂತೆ ಬದುಕಿ ದುಡ್ಡು ಶೇಖರಿಸುವುದರಲ್ಲಿ ಏನು ಸಾಧಕ!?” ಎಂದುಬಿಡುತ್ತಿದ್ದು ಅವನು.

ಇದರಿಂದ ಎಷ್ಟೋ ಸಲ ತಿಂಗಳ ಕೊನೆಯ ದಿನಗಳಲ್ಲಿ ಪಜೀತಿ ಯಾಗುತ್ತಿತ್ತು. ಅದಕ್ಕೂ ಅವನು ಲಕ್ಷ್ಮಿಸುತ್ತಿರಲಿಲ್ಲ.

“ಅಕ್ಕಿ ಬೇಕೆ ಮುಗಿದು ಹೋಗುತ್ತಿವೆಯೇ ? ಏನು ಮಾಡೋದು ಮಾಲಾ ? ನನ್ನ ಹತ್ತಿರ ದುಡ್ಲಿಲ್ಲ. ಹೋಗಲಿ ಬಿದು. ಇನ್ನು ಸಾಲ್ಪೈದು ದಿನಗಳು ತಾನೇ ? ಒಂದೇ ಹೊತ್ತು ಉಟ್ಟಮಾಡಿ ತಿಂಗಳನ್ನು ದೂಡಿ ಬಿಡೋಣ” ಎಂದು ಅವಳನ್ನು ಸಮಾಧಾನ ಮಾಡುತ್ತಿದ್ದು.

ಮಾಲತಿಗೆ ನಾರಾಯಣ ಬೇಸರವಡದಿದ್ದ ರಾಯಿತು ಅಪ್ಪೆ. ಆದನ್ನು ಮಂಟಿಗೆ ಕೇಗೋ ವಾಡಿ ದಿನಗಳೇನ್ನತ್ತಿದ್ದಳು ಅಭಾವ ತೋರೆದಂತೆ. ಇಷ್ಟರ ಹೋತ್ತೆ ಅದೂ ಸಾಧ್ಯವಾಗದಿದ್ದರೆ ಅವನು ಹೋತ್ತಿದಂತೆ ಒಂದು ಹೊತ್ತು ಉಟ್ಟ ಮಾಡುವುದೂ ಅವಳಿಗೆ ಕಷ್ಟ ಸೆಂದು ತೋರುತ್ತಿರಲಿಲ್ಲ. ಇನ್ನೂ ಅಂಥಾ ದಿನಗಳಲ್ಲಿ ಅವಳು ಎಂದಿಗಂತೆ ಹೆಚ್ಚು ಉಲ್ಲಾಸದಿಂದ ಅವನೊಡನೆ ಚೆನ್ನಾಗಿ ತಲಂಕಾರ ಮಾಡಿಕೊಂಡು ಸುತ್ತಲು ಹೋಗುತ್ತಿದ್ದಳೂ. ಅವಳ ಸಂತೋಷವನ್ನು ನೋಡಿ ನಾರಾಯಣ ವಿಸ್ತೃತ ನಾಗುತ್ತಿದ್ದು.

“ಸ್ವಾಸ್ಥಜೀವಿ ನೀನು ಮಾಲಾ. ವಾಕ್ಯವ ಸುಖ ದುಃখ ನಿನಗೆ ತಮ್ಮವುದಿಲ್ಲ. ಬಹುತೇ ನಾನು ಕಟ್ಟಿಗೆ ಕಡಿಯುವವನಾಗಿದ್ದು ನಿನಗೆ ಅಂಬಲಿಯೊಂದು ಹೋರತು ಬೇರೇನೂ ದೇಹಧಾರಣೆ ಇಲ್ಲದಿದ್ದರೂ ನೀನು ಇಪ್ಪೇ ಅನಂದಯುಕ್ತಳಾಗಿರುತ್ತಿದ್ದೇಯೋ ಏನೋ ?”

ಮಾಲತಿ ಅವನ ಮಾತಿಗೆ ನಾಗುತ್ತಿದ್ದಳು.

ನಾರಾಯಣನ ತೆಂದೆ ಮಾತ್ರ ಅವನನ್ನು ಕ್ಷಮಿಸಲಿಲ್ಲ. ದಿನದ ಮೇಲೆ ದಿನ ಕಳೆದರೂ ಅವರಿಂದ ಒಂದು ಪತ್ರ ಸಹ ಬರಲಿಲ್ಲ. ಒಂದೊಂದು ಬಾರಿ ನಾರಾಯಣ ಉದ್ದೇಶದಿಂದ ಸುಡಿಯುತ್ತಿದ್ದ,

“ಅಪ್ಪನೇನೋ ಹರಡಿಂದ ದೂರ ಇದ್ದಾರೆ. ಆದರೆ ಲಲಿತ, ಅನ್ನ ಏಕೆ ಇಷ್ಟ ಕರಿಣರಾದರು ಮಾಲಾ ?”

ಮಾಲತಿ ಅನ್ನತ್ತಿದ್ದಳು,

“ಅವರು ಕರಿಣರಾಗಲಾರರು. ಎಂದಾದರೊಂದು ದಿನ ಇದ್ದಕ್ಕಿಂದು ಬರುತ್ತಾರೆ ನೋಡುತ್ತಿರು ”

ಇದೊಂದು ವಿಷಯವನ್ನು ಬಿಟ್ಟರೆ ಅವರ ಸುಖಕ್ಕೆ ಮಿತಿಯಿರಲಿಲ್ಲ.

ಅವರ ನೆಂಟಿರೆಂದರೆ ನಾರಾಯಣನ ಗೆಳೆಯರು, ವನಜಮ್ಮು. ಅನಂತನಂತೂ ಮನೆಯವನಂತೆಯೇ ಆಗಿಬಿಟ್ಟಿದ್ದ. ಒಂದಾಗಲೆಲ್ಲ ನಾರಾಯಣನ ಮೇಲೆ ಮಾಲತಿಯ ಬಳ ಚಾಡಿ ಹೇಳಿದೆ ಇದ್ದರೆ ಅವನಿಗೆ ಆಗುತ್ತೇ ಇರಲಿಲ್ಲ,

“ನಂಬ ಬೇಡಿಮಾತ್ರ ಇವನ್ನು. ನಿಮ್ಮ ಜೊತೆಯಲ್ಲಿ ಬೆಕ್ಕಿನಂತೆ ಇರುತ್ತಾನೆ. ಹೊರಗಡೆ ಶುಧ್ಯ..... ಇವನ ಜೊತೆಯಲ್ಲಿ ಹಿಡಾಡೋದಕ್ಕೆ ನನಗೆ ನಾಚಿಕೆಯಾಗುತ್ತೇ” ಎಂದು ವೊದಲು ಸಲ ಅವನ್ನು ಹೇಳಿದಾಗ ಮಾಲತಿ ಅಪ್ರತಿಭಳಾಗಿ,

“ಏಕೆ ಏನು ಮಾಡುತ್ತಾರೆ?” ಎಂದು ಕೇಳಿ, ನಾರಾಯಣ ಅವನನ್ನು ಮನೆಯೆಲ್ಲಾ ಅಟ್ಟಿಸಿಕೊಂಡು ಹಿಡಾಡಿದ್ದ.... ಆದರೂ ಬಿಡದೆ ಅನಂತ ಹೇಳಿಬಿಟ್ಟಿದ್ದ.

“ಶುಧ್ಯ ಗುಡಸಿನಂತೆ ಹಿಡಾಡುತ್ತಾನೆ” ಅಂತ.

ಬಹುಶಃ ಅನಂತನ ಹಾಸ್ಯಗಳಿಗೆ ಮಾಲತಿಗೆ ನಗುಬರುವಂತಿರು ತೀರಲಿಲ್ಲ. ಆದರೂ ಎಲ್ಲರ ಸಂತೋಷಕ್ಕಾಗಿ ನಗುತ್ತಿದ್ದಳು.

ಈ ಅನಂದದ ವಾತಾವರಣದಲ್ಲಿ ನಾರಾಯಣನ ವೊದಲನೇಯ ಮಗ “ರಾಮಚಂದ್ರ” ಹುಟ್ಟಿದ.

ರಾಮಚಂದ್ರ ಹುಟ್ಟುವುದಕ್ಕೆ ಕೇವಲ ಹದಿಸ್ತೇದು ದಿನಗಳ ಮುಂಚೆ ಮಾಲತಿ ತಾಯ ಮನೆಗೆ ಹೋದಳು. ನಾರಾಯಣನ ಬೀಳರಕ್ಕೆ ಕೊನೆ ವೊದಲಿರಲಿಲ್ಲ. ದಿನಕ್ಕೆ ಎರಡು ಬಾರಿ ಹೋಗಿ ಬರುತ್ತಿದ್ದ ಅಶ್ರುಯ ಮನೆಗೆ. ಆದರೂ ರಾಮಚಂದ್ರನಿಗೆ ಎರಡು ತಿಂಗಳಾಗುವ ವೇಳೆಗೆ ಅವನ ಸಹನೆ ಎಲ್ಲೆ ಮಿರಿತು,

“ಇನ್ನು ಮನೆಗೆ ಬಂದುಬಿಡು ಮಾಲಾ” ಎಂದೇಬಿಟ್ಟು. ಒಂದು ದಿನ ವನಜಮ್ಮು ಹೇಳಿದರು,

“ಇನ್ನೆ ರದು ತಂಗಳು ತಡೆಯವ್ವು. ಹಾಸಿ ಮೈಯಲ್ಲಿ ಕೆಲವಕ್ಕೆ ಬಿದ್ದರೆ ಒಳ್ಳೆಯದಲ್ಲ” ಎಂದು. ಆದರೆ ಮಾಲತಿ ತಾಯನ್ನು ದಬಾಯಿಸಿ ಬಿಟ್ಟುಳು.

“ಅಯೋಜ್ಯ ಹೋಗುತ್ತು. ಅಲ್ಲಿ ಅವರು ಬೇಯಿಸಿಕೊಂಡು ಏನು ತಿಂದು ಕೆಲಸಕ್ಕೆ ಹೋಗುತ್ತಾರೋ? ನಿತ್ಯ ಇಲ್ಲಿಗೆ ಬರಬೇಕು ಬೇರೆ. ನಿನ್ನ ತತ್ವವೆಲ್ಲ ಧಳುಕಿನ ಹಂಗಸರಿಗೆ. ನಾನು ಗಟ್ಟಿಯಾಗಿದ್ದೀನಿ. ನಾನು ಇನ್ನು ಅಲ್ಲಿಗೆ ಹೊರಡಿಂದೇ ಸಂ”

ವನಜವ್ಯಾಮಂಗಳ ಮಾತಿಗೆ ಸೋತು ಅವಳನ್ನು ಅವಳ ಮನೆಗೆ ಕಳುಹಿಸಿಕೊಟ್ಟಿರು.

ಈ ಬಾರಿ ಮಾಲತಿ ಮನೆಗೆ ಬಂದರೂ ನಾರಾಯಣಿಗೆ ತೃಪ್ತಿ ಯಾಗಲಿಲ್ಲ. ಹೊದಲಿನಂತೆ ಸಂಜೆ ಸುತ್ತಲು ಮಾಲತಿ ಬರುತ್ತಿರಲಿಲ್ಲ,

“ಫಂಡಿಯಾಗುತ್ತೇ ಮಗುವಿಗೆ. ನೀವು ಹೋಗಿಬಿನ್ನು ಅನೆಂತ ರವರ ಜೊತೆಯಲ್ಲಿ” ಎಂದುಬಿಡುತ್ತಿದ್ದುಳು.

ನಿನೇಮಾಕ್ಕೆ ಹೋಗಬೇಕಾದರಂತೂ ಅದಕ್ಕೆ ಒಂದು ದಿನ ಮುಂಚಯೇ ವನಜವ್ಯಾಮಂಗಳಿಗೆ ಇಂದ್ರ, ಮಗುವನ್ನು ಕರೆದೊಯ್ದು ಅಲ್ಲಿ ಬಿಟ್ಟು ಬಂದಬೇಕು.

ಉಂಟ ತಿಂಡಿಯಲ್ಲಂತೂ ಮಾಲತಿ ಒಂದನ್ನು ತಿಂದರೆ ಒಂದನ್ನು ತಿನ್ನುತ್ತಿರಲಿಲ್ಲ. “ಇದನ್ನು ನಾನು ತಿಂದರೆ ಮಗುವಿಗೆ ಆಜೀಣ ಆಗುತ್ತದೆ” ಎನ್ನುವಳಿ.

ನಾರಾಯಣಿಗೆ ಒಂದೊಂದು ಸಲ ಬೇಜಾರಟ್ಟು ಹೋಗುತ್ತಿತ್ತು.

“ಘತ್ತಾ ಸದಾ ಮಗು, ಮಗು! ಆದರ ಯೋಚನೆಯೇ ಆಗಿ ಹೋಯಲ್ಲ ಸನಗೆ? ನಾನು ಇದ್ದೇನೇ ಎಂಬುದು ಮರೆತೇಹೋಯಿತೇನೋ?” ಎಂದುಬಿಡುತ್ತಿದ್ದು.

ಮರುಕ್ಕೊಂಡ ಪಶ್ಚಾತ್ತಾ ಪದಿಂದ ಬೆಂದಹೋಗಿ, “ಮಾಲಾ ಕ್ಷಮಿಸು. ನಾನು ಈ ಮಗು ಇಬ್ಬರೂ ನಿನ್ನನ್ನು ಗೋಳು ಹುಯ್ಯುಳ್ಳವರೇ ಆಗಿಬಿಟ್ಟಿವು” ಎಂದು ಕ್ಷಮೆ ಕೇಳುತ್ತಿದ್ದು.

ಕೆಲವು ಬಾರಿ ಮಗುವಿನ ಆಟಪಾಟಿಗಳಲ್ಲಿ ಅವನಿಗೆ ವ್ಯಮರೆಯು
ಶ್ರೀತ್ವ.

“ಆಗಲೇ ನಾವು ನಿಜವಾದ ಸುಖವನ್ನು ಅನುಭವ ಮಾಡುತ್ತಿರು
ವುದು ಮಾಲಾ” ಎಂದು ಅವಳಿಗೆ ಮತ್ತೆ ಮತ್ತೆ ಹೇಳುತ್ತಿದ್ದ.

ಹಬ್ಬಹಬ್ಬಕ್ಕೆ ಮಗುವಿನ ಬಟ್ಟಿ ಹೊಲೆಯಿಸಬೇಕೆಂಬ ಆಶೆ ಅವನಿಗೆ.
ಅದು ಯಾವಾಗಲೂ ಸಾಧ್ಯವೇ? ಆಗದೆ ಇದ್ದಾಗ ಮಾಲತಿಗಿಂತ
ಅವನಿಗೇ ಹೀನಾಯ,

“ಭೇಣಿ, ಸರಿಯಾಗಿ ನೋಡಿದರೆ ಇಪ್ಪು ಹೊತ್ತಿಗೆ ಆದಕ್ಕೊಂದು
ಗಾಡಿ ತೆಗೆದುಕೊಡಬೇಕಾಗತ್ತು. ಅದಿಲ್ಲ ಹೊಗಲಿ ನಾಲ್ಕು ಲಕ್ಷಣ
ವಾದ ಬಟ್ಟಿ ಹೊಲೆಯಿಸೋಣ ಅಂದರೆ ಅದೂ ಸಾಧ್ಯವಿಲ್ಲ” ಎಂದು
ಗೊಳಗುತ್ತಿದ್ದ.

ಹೀಗಾದಾಗಲೇಲ್ಲ ಕೊನೆಗೆ ಮಾಲತಿಯೇ ಶಿಕ್ಷಿಸಲ್ಪಡುತ್ತಿದ್ದಳು.
ಎಲ್ಲದರ ಹೇಳಿಲೂ ಅವನಿಗೆ ಅಸಮಾಧಾನ ಹಂಚಿ ವಾಡಿದ ಆಡಿಗೆ ಕೂಡ
ಹಾಗೇ ಉಳಿದು ಹೊಗುತ್ತಿತ್ತು. ಅವನು ಸರಿಯಾಗಿ ತಿನ್ನದೆ ಇದ್ದರೆ
ಅವಳು ಹೇಗೆ ಶಿಂದಾಳು?

ಒಂದು ದಿನ—ರಾಮುವಿಗೆ ವರ್ಷವಾಗಿತ್ತು—ಆಗ, ಮಧ್ಯಾಹ್ನ
ಮನಿಗೆ ಬಂದ ಸಾರಾಯಣ, ಮುಖುದಮೇಲೆ ಎಂದಿಲ್ಲದಪ್ಪು ನಗು:

“ಏನು, ಇಪ್ಪು ಸಂತೋಷದಲ್ಲಿದ್ದಿರಿ?”

“ಏನು ಹೇಳು ನೋಡಿಂಣಿ?”

“ನೀವು ವೇದಲು ಹೇಳಿದರೆ ಸಾನೂ ಹಿಂದಿಲಿಂದ ಹೇಳುತ್ತೀನೆ”
ಎಂದಳು ಮಾಲತಿ.

“ಸಿನ್ನನ್ನು ಕೊಂಡ ಸುತ್ತಾಡಿಸಿಕೊಂಡು ಬರೊಣ ಅಂತ
ಹದಿನ್ನೆಡು ದಿನ ರಜಾ ತೆಗೆದುಕೊಂಡಿದ್ದೀನೆ”

ಮಾಲತಿಗೆ ಏನೇರೇ ಯೋಚನೆಯೇ ಆಯಿತು. ಅವನ ಮುಖ
ವನ್ನೇ ನೋಡುತ್ತ ನೀತಳು. ಅವಣಿಗೆ ಇನ್ನೂ ನಗುಬಂದಿತು.

“ಎನು ಹಾಗೆ ನೋಡ. ತೀ? ಸಂಸಾರದಲ್ಲಿ ಗಿಡ್ಡೆನೇ ವರಾಲಾ. ನನಗೆ ಏತಕ್ಕೆಷ್ಟು ಅನಂದವಾಗಿದೆ ಎಂದರೆ,” ಎಂದು ಹೇಳಿದ, “ನನಗೆ ಒಟ್ಟಿಗೆ ಇಪ್ಪತ್ತು ರೂಪಾಯಿ ಬಡ್ಡಿ ಸಿಕ್ಕಿದೆ. ಇವತ್ತು ಹಳೆಯ ಬಾಬತ್ತು ಕೊಂಚೆ ದುಡ್ಡು ಬಂದಿತು”

“ಓ!” ಎಂದಳು ವಾಲತಿ.

“ಒಂದು ಹತ್ತು ಹನ್ನೆ ರಡು ದಿನ ನಿಮ್ಮ ತಾಯಿ ಮಗುವನ್ನು ನೋಡಿಕೊಳ್ಳುತ್ತಾರೆ. ನಾವು ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಬರೋಣ.”

“ಏಕೆ, ಅದನ್ನೂ ಕರೆದುಕೊಂಡು ಹೋಗೋಣ”

“ಬೇಡ ವರಾಲಾ. ನಾಲ್ಕು ದಿನಗಳು ನಾವು ನಾವೇ ಇರೋಣ.”

ವಾಲತಿಗೆ ಅವನ ಮನದೊಲವು ತಿಳಿಯಿತು. ಸುಮ್ಮಣಾದಳು.

ರಾಮಜಂದ್ರ ಬಲು ಮುದ್ದು ವಾಗು. ಅವನನ್ನು ಹಂಡರೆ ಅವನ ಅಜ್ಞಿಗಂತಹ ಪ್ರಾಣ. ನಾರಾಯಣ’ ಮಗು ಅಲ್ಲಿ ಒಂದು ಹನ್ನೆ ರಡು ದಿನಗಳರಲ್ಲಿ, ಎಂದು ಸೂಚಿಸಿದ ಕೂಡಲೇ ಆಕೆ ಆನಂದದಿಂದ ಒಪ್ಪಿ ಕೊಂಡರು.

“ಓಹೋ ಆಗಲಪ್ಪ. ಹದಿನ್ನೆಡು ದಿನಗಳು ಚೆನ್ನಾಗಿ ಸುತ್ತಿ ಕೊಂಡು ಬನ್ನಿ”

ವಾಲತಿಗೆ ವಾತ್ರ ಅಶ್ವಪ್ತಿ.

“ಮಗುವಿಗೆ ನೋಟಿ ಅಂದರೆ ಆಸೆ. ಅದನ್ನು ಚಿಟ್ಟು ನಾವು ಹೋಗುವುದೇನಮ್ಮೆ?”

ವನಜಮ್ಮು ಆವಳನ್ನು ತ್ವರಾಪೆ ಮಾಡಬಿಟ್ಟರು,

“ಸುಮ್ಮಣಿರೇ ಸಾಕು, ವನಸ್ಪಿನಲ್ಲಿ ಇಲ್ಲದ್ದನ್ನು ಬಾಯಿಯಲ್ಲಿ ಹೇಳಬೇಡ. ಇಪ್ಪುಕ್ಕೂ ಮಗುವನ್ನು ಕರೆದುಕೊಂಡು ಹೋಗಿ ನಾಲ್ಕು ಉಂಟಿನ ನೀರು ಕುಡಿಸಿದರೆ ಅದಕ್ಕಾದರೂ ಮೈಗೆ ತಡೆಯುತ್ತದೆಯೇ? ಇಲ್ಲಿ ಅದು ಹಾಯಾಗಿರಲಿ, ಸೀವು ವಿನೋದವಾಗಿ ಹೋಗಿ ಬನ್ನಿ”

ಹೊರಡುವಾಗ ವನಜಮ್ಮು ಮಗಳಿಗೆ ಇನ್ನೊಂದು ಭಾರಿ ಹೇಳಿದರು,

“ಮಾಲಾ, ಇಲ್ಲದ್ದೆ ಲ್ಲಾ ಅಂದುಕೊಂಡು ಆವರ ಸಂತೋಷವನ್ನೂ ಹಾಳುಮಾಡಿ, ಪೆಚ್ಚು ಮುಖದಿಂದ ಉಂಗಿ ಬರಬೇಡ ತಿಳಿಯಿತೇ? ರಾಮೂನ ಯೋಚನೆ ನನಗೆ ಬಿಟ್ಟು, ನಗುನಗುತ್ತ ಇದ್ದು ಬಾ”

ಮಾಲತಿಗೆ ತಾಯ ಮಾತನ್ನು ಕೇಳಿ ನಗುಬಂದಿತು,

“ಆಗಲಮಾತ್ತಾ ಆಗಲಿ”

ಹದಿಸ್ಯೇದು ದಿನಗಳು ಅವರಿಭ್ರಂಗೂ ಹದಿಸ್ಯೇದು ನಿಮಿಷಗಳಂತೆ ಕಳೆದುಹೋದುವು. ಆವರ ಸಂತೋಷಕ್ಕೆ ಮಿತಿಯೇ ಇರಲ್ಲಿಲ್ಲ. ಶಾರಾಯಣನಂತರ ಹೊಸ ಮನುಖನೇ ಆಗಬಿಟ್ಟಿದ್ದ ಜನ್ಮ ಪಟ್ಟಣ, ಮಳೂರು ನಾರಾಯಣ ಬಾಲ್ಯದಲ್ಲಿ ಓಡಾಡಿದ ಪ್ರದೇಶಗಳು. ಅಲ್ಲಿ ಪ್ರತಿಯೋಂದು ಸ್ಥಳವೂ ಆವನಿಗೆ ಒಂದೊಂದು ಸಮಾಜಾರವನ್ನು ನೆನಪಿಗೆ ತರುತ್ತಿತ್ತು. ಆವನ್ನೆಲ್ಲಾ ಮಾಲತಿಗೆ ಹೇಳಿ ಇವಳನ್ನು ನಗಿಸುತ್ತಿದ್ದ.

“ನೋರು ಅಲ್ಲಿ ಕಾಣುತ್ತದೆಯುಲ್ಲಾ ಆದು ಕೆಂಪು ಹುಣಿಸೆ ಹಣ್ಣಿನ ಮರ. ಆ ಮನೆ ಈ ಸ್ವೀಷನ್ ನರಾಸ್ತರದು. ನಿತ್ಯ ಮಧ್ಯಾಹ್ನ ನಾವು ಇಲ್ಲಿಗೆ ಆ ಹಣ್ಣಿಗಳನ್ನು ಲಂಟಿ ಮಾಡಲು ಬರುತ್ತಿದ್ದೇವು. ಸುಮಾರು ಮಾನತ್ತು ಜನ ಹಾಡಂಗರು ಒಟ್ಟಿಗೆ ಬಂದು ಅಲ್ಲಿ ಹೂರಗಡೆ ಈಳಿತುಕೊಳ್ಳತ್ತಿದ್ದೇವು. ಒಬ್ಬ ಚುಲ್ಲಾರಿಯನ್ನು ಎತ್ತಿ ಒಳಕ್ಕೆ ಬಿಡುತ್ತಿದ್ದೇವು. ಆವನು ಜೀಬು ಭಕ್ತಿಮಾಡಿಕೊಂಡು ಬಂದಿದ್ದಿಲ್ಲಿ ಬಂದಿದ್ದೆ, ನಾವು ಆದನ್ನು ಖಾಲಿ ಮಾಡಿದ್ದೂ ಮಾಡಿದ್ದೆ.”

“ಎಂದೂ ಬೆನ್ನು ಬಿಸಿಂಗಾಗಲ್ಲವೇ?” ಮಾಲತಿ ಕೇಳಿದಳು:

“ಈ ಆದೇನು ಹೇಳುತ್ತೀ? ಒಂದಿಪ್ಪತ್ತು ಸಲ ಆಟ್ಟಿಸಿಕೊಂಡು ಬಂದರು. ನಮಗೂ ಕಾಲುಜೊರು. ಆ ಚುಲ್ಲಾರಿಯನ್ನು ಎತ್ತಿ ಕೊಂಡು ಓಡಿಬಿಡುತ್ತಿದ್ದೇವು. ಬಳಿಕ ಮತ್ತೆ ಬರುತ್ತಿದ್ದೇವು” ಅವತ್ತೀ ಅದೆಲ್ಲಾ ನಡೆಯಿತೇನೋ ಎಂಬಂತೆ ನಗುತ್ತಿದ್ದರು ಇಬ್ಬರೂ, ಎಂದೊ ನಡೆದ ವಿಷಯ ಮಾತನಾಡಿಕೊಂಡು.

“ಇದು ನಮ್ಮ ಮರಿಗಳ ಶಿಬಿರವಾಗಿತ್ತು ನಾವು ಎವ್ವು ಬಾರಿ ಇಲ್ಲಿಗೆ ಈರುಳ್ಳ ಆಲೂಗಿಡ್ಡಿಗಳನ್ನು ತಂದು ಸುಟ್ಟಿಕೊಂಡು ತಿನ್ನುತ್ತಿ

ದ್ವೇವೋ! ಮೇಲೆ ಕೆಳಗೆ ಒಣಗಿದ ಹುಲ್ಲನ್ನು ಹಾಕಿ ಮಧ್ಯ ಇವನ್ನು ಹಾಕಿ ಬೆಂಕಿ ಹೊತ್ತಿಸುತ್ತಿದ್ದೆವು ಬೆಂಕಿ ಆರಿದ ಮೇಲೆ ಈರುಳ್ಳ ಆಲೂಗೆದ್ದೆಗಳನ್ನು ಈಚೆಗೆ ತೆಗೆದು “ಬೆಂದಿದೆ” ಎಂದು ಹೇಳಿಕೊಂಡು ತಿಂದು ಬಿಡುತ್ತಿದ್ದೆವು. ಈಗಿನಂತೆ ಬಾಯಿರುಚಿ ಕೆಟ್ಟಿರಲಿಲ್ಲ ನಮಗೆ”

ಕನ್ನಂಬಾಡಿಯಲ್ಲಿ ಒಂದು ದಿನವನ್ನು ಕಳೆದರು. ಮಾಲತಿ ಅದೇ ವೇದಲು ಬಾರಿ ಹೊಗಿದ್ದು. ಆದರೆ ನಾರಾಯಣ?

“ಕಾಲೇಜಿಗೆ ಸೇರಿದ ವೇದಲು ಆಗಾಗ ಮೈಶಾರಿಗೆ ಬರುತ್ತಿದ್ದೆ. ಮೈಶಾರಿನಿಂದ ಗೆಳೆಯರೆಲ್ಲರೂ ಒಟ್ಟಿಗೆ ಸ್ವೀಕಳ್ಳ ಮೇಲೆ ಇಲ್ಲಿಗೆ ಬರುತ್ತಿದ್ದೆವು. ರಾತ್ರಿ ಪೂರ್ತಿ ಇಲ್ಲೇ ಕಳೆದು ಬೆಳಗಿನ ರೂಪದಲ್ಲಿ ಹಿಂದಿರುಗುತ್ತಿದ್ದೆನು”

ಮೈಶಾರಿನ ಕುಕ್ಕರಹಳ್ಳಿಯ ಕೆರೆ ಕೂಡ ಮಾಲತಿಗೆ ಆಕರ್ಷಣೀಯವಾಗಿತ್ತು. “ನಾನಿಲ್ಲೇ ಈಜಲು ಕಲಿತಿದ್ದು. ನನಗೋ ಬೆಂಡನ್ನು ಕಟ್ಟಿಕೊಂಡಿದ್ದರೂ ಹೆದರಿಕೆ. ಈ ಅನಂತ ಇದ್ದಾನಲ್ಲ ಆವನು ಒಳ್ಳೇ ಕುಪಲಿಯಾನ ಈಜುಗಾರ. ಮಂಟ್ಟಲಿನ ಮೇಲಿಂದ ನನ್ನನ್ನು ನಿರಿನೆಂಳಕ್ಕೆ ತಳ್ಳಿ ತಾನೂ ಒಂದೆಯೇ ಹಾರಿ ಬರುತ್ತಿದ್ದು. ಆವನೇ ನನಗೆ ಈಜವುದನ್ನು ಕಲಿಸಿದ್ದು”

ಹದಿನ್ನೇದು ದಿನಗಳ ಸುಖಾನುಭವ ನಾರಾಯಣನ ಮನಕ್ಕನ್ನು ಸಂತೃಪ್ತಗೊಳಿಸಿತು. ಮತ್ತೆ ಹಳೆಯ ಮನೆಯನ್ನು ಆದರದಿಂದ ಒಳಹೊಕ್ಕರು. ಉರಿಗೆ ಬಂದ ದಿನವೇ ಮಗುವನ್ನು ಕರೆತರಲು ಹೊದರು. ಮಾಲತಿ ತಾಯಿಯನ್ನು ವಿಚಾರಿಸಿದಳು,

“ನಿನಗೆ ಇವನಿಂದ ತುಂಬಾ ತೊಂದರೆಯಾಗಿರಬೇಕು ಅಲ್ಲವೇ ಅವ್ಯೂ?”

ಆಕೆ ‘ಇಲ್ಲ’ ಎಂದರು. ಮಗುವೂ ‘ಇಲ್ಲಾಮ್ಮಾ’ ಎಂದಿತು ಮುದ್ದುಮುದ್ದಾಗಿ.

ನಾರಾಯಣ ಹೇಳಿದ,

“ಮಾಲಾ ಹುಣಾರು. ಮೇಸ್ತಿ ಮಾತು ಬರದೆಯೇ ಇನ್ನು
ಅಧಿಕಾರ ಮಾಡುತ್ತಿದ್ದು. ಈಗ ಇವನ ನಾಲಿಗೆಯಾ ಚಲಿಸಲು ಮರು
ವಾಗಿದೆ. ಸಲಿಗೆ ಕೊಟ್ಟಿರೆ ಸುಲಿದುಬಿಡುತ್ತಾನೆ”

ಮಾಲತಿ ಸಕ್ಕುಳು.

ಅವರ ಸಂಸಾರ ಸಾಗಿತು.

ನಾರಾಯಣ ಗಳಿಕೆ ಈಗ ಹೆಚ್ಚುಗಿದ್ದರೂ ಖಚು ಹೆಚ್ಚುಗು
ತ್ತಿತ್ತು. ಯುದ್ಧ ನಿಂತಾಗಿನಿಂದ ದಿನೇ ದಿನೇ ಪದಾರ್ಥಗಳ ಬೆಲೆ ಏಪು
ತ್ತಿತ್ತು. ಜೊತೆಗೆ ಮಗುವಿನ ಖಚು ಎನ್ನು ಕಡಿಮೆ ಮಾಡಿದರೂ
ಭಾರವೇ ಇತ್ತು.

ಇದರ ಮಧ್ಯ ಮಾಲತಿಗೆ ಅಲಸಿಕೆ ಪ್ರಾರಂಭವಾಯಿತು.
ನಾರಾಯಣ ವೈದ್ಯರಿಗೆ ತೋರಿಸಿದ. ಅವರೆಂದರು,

“ರಕ್ತಸಾಲದು. ಟಾನಿಕ್ ಸೇವಿಸಚೀಕು. ಉಟ್ಟಿದ ಜೊತೆಗೆ
ಹಣ್ಣ ಹಾಲು ಹೆಚ್ಚು ಮಾಡಬೇಕು”

ವೈದ್ಯರು ಹೇಳಿದಂತೆ ಉಪಚಾರ ನಡೆಯಿತು. ಸಿಧಾನವಾಗಿ
ಮಾಲತಿ ಚೀತರಿಸಿಕೊಂಡಳು. ನೊದಲಿನಂತೆ ಕೆಲಸ ಮಾಡಲು
ಪ್ರಾರಂಭ ಮಾಡಿದಳು.

ಈಗಿಗ ನಾರಾಯಣ ನೊದಲಿನಂತೆ ಸಿನೇಮಾ ಹೋಟಿಲು ಎಲ್ಲಾ
ಬಿಟ್ಟುಬಿಟ್ಟಿದ್ದು.

ಆದರೂ ಖಚಿಗೆ ಹಣ ಸಾಲದೆ ಇರುವುದು ಅವನಿಗೆ ಸಿಟ್ಟಿಗೆ
ಕಾರಣವಾಗುತ್ತಿತ್ತು,

“ಘೂ ಈ ಕಾರ್ಫಣ್ಯ ಜೀವನ ಸಾಕಾಯಿತು” ಎಂದು ಜೀಸರ
ಪಡುತ್ತಿದ್ದು. ಆದರೆ ಅವನಿಗೆ ತನಗಿಂತ ಮಾಲತಿಯನೇತೆ ಇಸಿಕರ,

“ಒಬ್ಬಳೇ ಎನ್ನು ದುಡಯುತ್ತೀ ಮಾಲಾ? ಹೆಚ್ಚು ಕೆಲಸ
ವನ್ನೆಲ್ಲಾ ಸೇರಿಸಿದು, ಭಾನುವಾರ ಮಾಡುತ್ತೀನೇ” ಎನ್ನುತ್ತಿದ್ದು. ಇನ್ನೂ
ಮಾಲತಿಗೇ ಅವನಿಗೆ ಕೆಲಸ ಹೇಳಲು ಇಚ್ಛಿಯಿರಲಿಲ್ಲ. ಹೇಗೋ ಪರದಾಡಿ
ಅವನು ಮನೆಗೆ ಬರುವ ವೇಳಿಗೆ ಕೆಲಸ ಮುಗಿಸಿ ಲಕ್ಷ್ಯವಾಗಿ

ಬಟ್ಟಿ ಧರಿಸಿಕೊಂಡು ಇರಲು ಯತ್ನಿಸುತ್ತಿದ್ದಳು. ಒಂದೊಂದು ಚಾರಿ ಆಗುತ್ತಲಿರಲಿಲ್ಲ ಅಪ್ಪೆ ಆಗ ನಾರಾಯಣ ಅವಳ ಸಹಾಯಕ್ಕೆ ಬಂದೇ ಬರುತ್ತಿದ್ದು.

ಅಂತೂ ದಿನಗಳು ಕಳೆದುವು. ಮೊದಲಿನಂತೆ ಸದಾ ಸಂತೋಷಿಗಳಾಗಿರದಿದ್ದರೂ ವಾಲತಿ-ನಾರಾಯಣರೂ ಅಸುಖಿಗಳು ಆಗಿರಲಿಲ್ಲ. ಒಂದೊಂದು ಚಾರಿ ತುಂಬಾ ಸಂತೋಷದಿಂದಲೂ ಇರುತ್ತಿದ್ದರು, ಕೆಲವು ಸಲ ಬೇಸರದಲ್ಲಿಯೂ ಇರುತ್ತಿದ್ದರು.

ಈ ಸಂದರ್ಭದಲ್ಲಿ ವಾಲತಿ ಎರಡನೇ ಮಗುವಿಗೆ ತಾಯಿಯಾದಳು.

ಈ ಚಾರಿ ಅವಳು ತಾಯಿಯ ಮನೆಗೆ ಹೋಗಲಿಲ್ಲ.

“ನಿಮ್ಮ ತಾಯಿ ಇಲ್ಲೇ ಬರಬಾರದೇಕೆ ವಾಲಾ ? ನಾನು ಒಬ್ಬನೇ ಖಾಲಿ ನುನೆಯಲ್ಲಿ ನಾಲ್ಕು ತಿಂಗಳು ಇರುವುದೆಂದರೆ ನನ್ನ ಕೈಯಲ್ಲಿ ಸಾಧ್ಯವಿಲ್ಲ” ಎಂದು ನಾರಾಯಣ ಹೇಳಿದ್ದೇ ಇದಕ್ಕೆ ಕಾರಣ.

ವಾಲತಿಯೇನೋ ಹೇಳಿದಳು,

“ಆದರೆ ಖಚು ವಿವರಿತವಾಗುತ್ತದೆ.”

“ಆಗಲಿ, ಅದನ್ನು ನಿಮ್ಮ ತಾಯಿಯ ಮೇಲೆ ಏತಕ್ಕೆ ಹಾಕಬೇಕು ?”

ವನಜಮ್ಮು ‘ಲಕ್ಷ್ಮಣ’ ಹುಟ್ಟಿಪುದಕ್ಕೆ ಒಂದು ತಿಂಗಳು ಮುಂಚೆ ಮನೆಗೆ ಬಂದು ಎಲ್ಲ ಕೆಲಸವನ್ನೂ ವಹಿಸಿಕೊಂಡರು. ಮಗಳ ಮನೆಯ ಕೆಲಸ, ಆಸ್ತಿತ್ವಯ ಕೆಲಸ ಎರಡೂ ಇದ್ದರೂ ಅವರಿಗೆ ವಾಲತಿ ರಾಮು ವಿಗೆ ಉಣಿಸುವುದು ಕೂಡ ಇಪ್ಪವಾಗುತ್ತಿರಲಿಲ್ಲ,

“ಬಿಡು ವಾಲಾ. ನಾನು ಮಾಡುತ್ತೇನೆ ಅದನ್ನೆ ಲ್ಲಾ. ನೀನು ಆರಾಮವಾಗಿದ್ದರೆ ಸಾಕು” ಎಂದು ಮಗುವನ್ನು ಎತ್ತಿಕೊಂಡು ಹೋಗು ಶ್ರಿದ್ದರು.

ನಾರಾಯಣನಂತೂ ಸಹಾನುಭೂತಿಯ ಮಾತ್ರಯಾಗಿಬಿಟ್ಟಿದ್ದ. ಅವಳ ಕೈಲಾಗಿದ್ದರೆ ಅವನೂ ಸುತ್ತುವುದಕ್ಕೆ ಹೋಗುತ್ತಿರಲಿಲ್ಲ.

ఏనాదరూ తనాసేయాగి అవశోషనే వాతనాదుత్త కాల కళి
యుత్తిద్ద.

అవళందంతే ఖజుఁ స్ఫుర్తి హేచ్చిద్ద ఆవన గనునక్కు
ఒందిత్తు. ఆదూ అల్లదే వనజమ్మ మగళిగి.బేశాదమ్మ వణ్ణ
హంపలు తరువుదు ముంతాదువన్ను తావే వాడుత్తిద్ద దు బేరే
అవనిగి గొత్తిత్తు.

“భే ఈ కాళు హణద ఆడజణియోందు నమిత్తబ్బర మధ్య
తేరికాకుత్తదే” ఎందుకొళ్ళుత్తిద్ద.

మాలతిగి జిచీచిగి అవను బేసరగిండుదూ తింయుత్త
లిరలిల్ల, అమ్మ ఎళ్ళిరకేయింద వాతనాదుత్తిద్ద నారాయణ.
అవరిబ్బరన్నూ నోఇడి, నోఇడి వనజమ్మ హిగ్గిసోగుత్తిద్దరు,

“ఎమ్మ ఒమ్మన్నిసింద ఇద్దారే ఇబ్బరూ! దేవరు ఇవరన్ను
కోగే ఇట్టిరలి” ఎందు అవరు అందుకొళ్ళద దినపిల్ల.

లక్ష్మీ కుట్టిద. వనజమ్మ ఒందు తింగళు రజ తేగెచు
చోందు మగళ సేవేగే సించరు. నారాయణ రామువన్ను నోఇడి
కొళ్ళలు చిక్క హుడుగనోబ్బ నన్ను నేమిసబేశాయితు. ఆవనిగి
ఇదు ఖజుఁగే హిందిగేయివ కాలవల్లవేన్ని సితు. స్ఫుర్తి ధారాల
వాగి ఎల్లక్కు కొడతోడగిద. సణ్ణగి సాల చురువాయితు.

దేశద పరిష్కార దినే దినే ఒదలాయిసుత్తిద్దదు బేరే
ఈ జిక్క సంసారవన్ను హూయ్యాడిసుత్తిత్తు. పదాధిగళ చేలే
నేస్తేగి.ఇవత్తు హేచ్చుగుత్తిద్దితు. అదక్క సరియాగి ప్రతియోంద
రల్లూ క్షేత్రియబేశాగుత్తిత్తు నురాయణ. ఇన్ను కేలవు తింగళు
గళాదరే సంసారవన్ను తోగిసువుదు హేగి. ఎంబ ప్రత్యే ఎద్దు
నైల్లుత్తిత్తు ఆవన కణ్ణ ముందే.

ఈ సందభిదల్లి ఒందు దిన ఒందు దారి తోరితు అవనిగి.

ಆಗ ಲಕ್ಷ್ಮಣನಿಗೆ ಇನ್ನೂ ಎರಡು ತಿಂಗಳಾಗಿರಲಿಲ್ಲ. ನಾರಾಯಣ
ನಿಗೆ ಮಾಲತಿಯೊಂದಿಗೆ ಸುತ್ತಲು ಹೋಗುವುದಕ್ಕೆ ಮನಸ್ಸುಯಿತ್ತಾ.
ಮಕ್ಕಳನ್ನು ವನಜವ್ಯಾಸರ ಒಳಂಬಳ್ಳಿ ಬಿಟ್ಟು ಕೂರಟಿರು ಹೊರಗೆ
ಇಬ್ಬರೂ,

ಬಹಳ ದಿನಗಳಾಗಿಕ್ಕು ತೊರೆಗೆ ಬಂದು.

“ಕಬ್ಬಿನ್ ಹಾಕ್ಕಿಗೆ ಹೋಗೇನೀಣ” ಎಂದ ನಾರಾಯಣ.

“ಆಗಲಿ ಹೋಗೇನೀಣ” ಎಂದು ಮಾಲತಿ.

ಬಷ್ಟನ್ನು ರುತ್ತಿ ಪಾಕೆನ ಒಳ ಇಳಿದರು ಇಬ್ಬರೂ. ಅಳ್ಳೀ
ಒಂದಿನ್ನು ಓಡಾಡಿದರು. ಬುದು ಕಡೆ ನೇರಳಪ್ಪೆದೊಂದಿಲ್ಲಿ ಕುಳಿತರು.
ಭವಿಪ್ಪದ ವಿಷಯ ಬಂದಿತು,

“ಈಸಲ ನಾನು ಎದ್ದುಮೇರೆ ಖಚುಕಡಿಮೆ ಮಾಡಿಯೇ ಮಾಡು
ತ್ತೀನೆ. ತಿಂಗಳಿಗೆ ನಾಲ್ಕು ಕಾಸು ಸೇರಿಸದೆ ಇನ್ನರೆ ಏನು ಗತಿ?
ಮಕ್ಕಳೆಂದಿಗರು ನಾವು” ಎಂದು ಮಾಲತಿ.

“ಸೋಽಂದೋಣ. ನಾನೂ ಇನ್ನೊಂದು ಏನಾದರೂ ವ್ಯಾಪಾರ
ವಿಸ್ತೃತಿ ಇಲ್ಲವೇ ಸರಿಸಲಹೆ ಕೆಲಸವನ್ನೋ ಹಿಡಿದು ಸ್ವಲ್ಪ ಗಳಿಸಲು
ಸೋಡುತ್ತೀನೆ” ಎಂದ ನಾರಾಯಣ.

“ಆಗ ಮಕ್ಕಳಂದಾಗಿ ಖಚು ಅವ್ಯೇ. ಮೊದಲು ನೂರು
ರುಪಾಯಿಗಳಲ್ಲಿ ನಾವಿಬ್ಬರೂ ಎಷ್ಟು ಸೌಖ್ಯವಾಗಿದ್ದೆವು ನೆನಪಿಲ್ಲವೇ?”

“ಮುಂ. ಜೋತಿಗೆ ಎಲ್ಲಿದಕ್ಕೂ ಬೆಲೆ ಇಮ್ಮಡಿಯಾಗಿದೆ”

ಮಾತಿನ ಸಂಭರಮದಲ್ಲಿ ಮಾಲತಿ ತನ್ನ ನ್ನು ಸೋಡಿ ತನ್ನ ಕಡೆಗೆ
ಧಾವಿಸಿ ಬಂದ ತನ್ನ ಹೆಚ್ಚಿಯ ಅಧ್ಯಾಪಕರನ್ನು ಸೋಡಿತೇ ಇಲ್ಲ.
ಅವರು ಬಿಡಬೇಕಲ್ಲ?

“ಏನಮಾತ್ತಾ ಮಾಲತಿ ಕ್ಷೇಮವೇ?” ಎಂದು ಕರೆದೇ ಬಿಟ್ಟಿರು.

ಮಾಲತಿ ತಟ್ಟಿನೆದ್ದು ಸಿಂತಳು, ನಾರಾಯಣನೂ ಸಿಂತುಕೊಂಡ.
ಮಾಲತಿ ನಾರಾಯಣನ್ನು ಅವರಿಗೆ ಪರಿಚಯಮಾಡಿಕೊಟ್ಟಿಳು.

ಅವರು ನಾರಾಯಣನ ಬೆನ್ನುತಟ್ಟಿ, “ಭೇಣ! ನಮ್ಮ ಉತ್ತಮ ವಿದ್ಯಾರ್ಥಿನಿಯನ್ನೇ ಆರಿಸಿಬಿಟ್ಟಿದ್ದೀರಿ ಪತ್ತಿಯಾಗಿ! ಅದ್ವಷ್ಟಿಲಾಲಿಗಳು ನೀವು” ಎಂದರು

“ನಿಜ, ನಿಮ್ಮ ವಾತ್ತ” ಎಂದ ನಾರಾಯಣ ಹೆನ್ನುಲೀಂದ.

“ಏನಮಾತ್ತ, ಕಲಿತದ್ದನ್ನೆಲ್ಲ ಮರಿತು ಆಯಿತೇ? ಏನಪ್ಪು ನಮ್ಮ ಹುಡುಗಿಯನ್ನು ಏತಕ್ಕೆ ಮನೆಯಲ್ಲಿ ಕೊಳೆಹಾಕಿದ್ದೀರಿ? ಈ ವರ್ಷ ಪ್ರಾಥ್ಮಿಕ ವಿದ್ಯಾಶಾಲೆಗೆ ಇಸ್ಟ್‌ತ್ರೈ ಜನ ಉಪಾಧಾರ್ಯಯಿನಿಯರು ಬೇಕೆಂದು ಹಾಕಿಕೊಂಡಿದ್ದಾರೆ. ಇವರ ಕೈಯಲ್ಲಿ ಒಂದು ಅರ್ಜಿ ಏತಕ್ಕೆ ಕೊಡಿಸಬಾರದು ನೀವು?” ಎಂದು ಅವರು ನಾರಾಯಣನಿಗೂ ಹೇಳಿದರು.

“ಆಗಲಿ ಸೋರ್ಡೋಎಂ” ಎಂದ ನಾರಾಯಣ.

“ಸೋರ್ಡೋಎಂ ಅನ್ನ ಬೇಡಿರಿ. ವಿದ್ಯಾವಶಿಯಾಗಿ ಮನೆಯಲ್ಲಿ ಕುಳಿತರೆ ಅದು ದೇಶಮೌರ್ಹ ವಾಡಿದಂತೆ. ಮಾಲತೀ, ಒಂದು ನಾಲ್ಕು ವರ್ಷಗಳಾದರೂ ಕೆಲಸ ವಾಡಿದರೇ ಕಾಲೇಜಿನ ಬಣ ತೀರುವುದು” ಎಂದರು ಅವರು.

ಅವರು ಹೊರಟು ಹೊಡನೇಲೀ ಮಾಲತಿ ಹೇಳಿದಳು,

“ಅವರು ಯಾವಾಗಲೂ ಹೀಗೆಯೇ? ಎಲ್ಲ ಹುಡುಗಿಯಿರಿಗೂ ಕೆಲಸಮಾಡಿರಿ ಎಂದು ಹೇಳುತ್ತಾರೆ.”

“ಅವರನ್ನು ಹಾಸ್ಯವಾಡುವಿಯೇಕೆ ಮಾಲಾ? ಅವರ ಮಾತನಲ್ಲಿ ಸತ್ಯ ಇದೆ. ಕೆಲಸ ಮಾಡಲು ಯೋಗ್ಯತೆಯಾಳ್ಳವರು ಗಂಡಸಾಗಲ ಹಂಗಸಾಗಲಿ ಅವಕ್ಕಿಂತಿ ಇದ್ದರೆ ಕೆಲಸ ವಾಡಬೇಕು”

“ಇವತ್ತು ನೀವೂ ಏಕೋ ಒಂದು ತರಹಾ ಮಾತನಾಡುತ್ತಿದ್ದೀರಿ” ಎಂದಳು ಮಾಲತಿ, “ನೀವೇ ಹಿಂದೆ ಎಷ್ಟೋ ಬಂದಿ ಹೆಂಗಸರು ಗಳಿನು ಪುದಕ್ಕೆ ಹೋಗಬಾರದೆಂದು ಹೇಳುತ್ತಿದ್ದಿರಿ”

“ಯಾವಾಗಲೋ ಏನೋ ಮಾತನಾಡಿದರೆ ಅದಕ್ಕೆ ಏನೋ ಅರ್ಜಿ ಮಾಡಿಕೊಳ್ಳುತ್ತೀ ಮಾಲಾ. ಹೆಂಗಸರು ಗಳಿನುವ ಆರೆಯ ಬಲೆಗೆ ಬೀಳಬಾರದು, ಅವರ ಧ್ಯೇಯ ಸಂಸಾರದಲ್ಲಿ ಸರ್ವರಿಗೂ ವಿಹಿತವಾಗುವಂತೆ

ಆಡಳಿತ ನಡೆಸಿ ಗೊರವ, ಆದರಗಳನ್ನು ಸಂಪಾದಿಸಿಕೊಳ್ಳುವುದಾಗ ಬೇಕು ಎಂದು ನಾನು ಹೇಳಿರುತ್ತೇನು. ಇಂದೂ ಅದೇ ವರಾತನ್ನು ಹೇಳುತ್ತೇನೇ. ಆದರೆ ಇನ್ನು ಬೇರೆ. ಯಾವ ಆದರ್ಶಕ್ಕಾಗಿ ವಿಷ್ಣು ಬರದಂತೆ ಕಲಿತ ವಿದ್ಯೆ ಸಾಫ್ರೆಕ್ವೆವಾಗುವುದಾದರೆ ಏತಕ್ಕೆ ಬೇಡ ?”

“ಅದರಕ್ಕೆ ಇಲ್ಲಿ ವಿಷ್ಣು ಬರುವುದಿಲ್ಲ ? ನಾನು ಕೆಲಸಕ್ಕೆ ಹೋದರೆ ಮನೆಯನ್ನು ಸೋಧುವವರು ಯಾರು ?”

“ಮನೆಯನ್ನು ಸೋಧುವುದೇನು ಬಂತು ಮಾಲಾ ? ನೀನೇ ಹೇಳುವಿ, ‘ಹತ್ತು ಗಂಟೆಗೆ ಮನೆಗೆಲಸನೆಲ್ಲ ಮುಗಿದು ಹೋಗುತ್ತೆ. ಆಮೇಲೆ ಏನಾದರೂ ಓದುವುದಕ್ಕೆ ಇಲ್ಲಿದ್ದರೆ ಬಲು ಬೇಸರ’ ಅಂತ ?”

“ಹೌದು, ಆದರೆ ಬೇಸರ ಶಂದರೆ—ತುಂಬಾ ಆಯಾಸವಾಗಿರುತ್ತೆ, ಕೆಲಸ ಮಾಡುವುದಕ್ಕೆ ಇನ್ನು ನಿರ್ವಹಿಸಿ. ಏನಾದರೂ ಓದುತ್ತೂ ಹತ್ತು ನಿನಿಂದ ಮಲಗಬೇಕು ಅನ್ನು ಇಲ್ಲಿ”

ಮಾಲತಿಯ ಮುಖ ವೆಚ್ಚುಬಿಡ್ಡಿದ್ದ ನಾರಾಯಣನ ಲಕ್ಷ್ಯಕ್ಕೆ ಬರಲಿಲ್ಲ. ಅದರಿಂದತೇ ಪ್ರತ್ಯೇಕ ಹೇಳಿದ,

“ಹೋಗಲೆ ಬಿಡು, ರೂಪಿಯುವುದಕ್ಕೆ ತಾನೇ ಗಂಡನು ಹುಟ್ಟಿರುವುದು ? ದುಡಿದು ಸಾಫ್ರೆವಾದಷ್ಟು ಮಟ್ಟೆಗೆ ಸಂಸಾರ ತೂಗಿಸುತ್ತೇನೇ.”

ಮಾಲತಿ ಸುವ್ಯಾಸಾದಳು. ನಾರಾಯಣನೇ ಮತ್ತೆ ಹೇಳಿದ,

“ಹಿಂದಿನ ಕಾಲದ ಪದ್ಧತಿ ಇವು. ನಾವು ಎಲ್ಲದರಲ್ಲಾ ಸ್ಥಾರಿಸಿದವರು. ಇವರಲ್ಲಿ ಮಾತ್ರ ಹಳೆಯದು ಬೇರು” .

ಏಕೋ ಅವನಿಗೂ ಸಂಜೆಯ ಗಾಳಿಯಲ್ಲಿ ತಂಪಾಗಲಿಲ್ಲ ಮನಸ್ಸಿಗೆ. ಮಾಲತಿಯಂತೂ ಎತ್ತಲೋ ನೋಡುತ್ತು ಕುಳಿತ್ತಿದ್ದಳು. ಸ್ವಲ್ಪ ಹೊತ್ತು ಇಬ್ಬರೂ ಮಾತನಾಡದೆಯೇ ಇದ್ದರು. ಬಳಿಕ ನಾರಾಯಣನೇಂದ,

“ಹುಂ, ಏಳನ್ನು ಮನೆಗಾದರೂ ಹೋಗೋಣಾ”

ಮನೆಗೆ ಅಂದರೆ ಬಸ್ತು ಸಿಗಬೇಕಲ್ಲ ? ಬಸ್ತಿನ ಸಿಲ್ವಾಣಕ್ಕೆ ಹೋಗಿ ಇಷ್ಟಿರೂ ನಿಂತರು. ಆಧ್ಯ ಗಂಟೆಯಾಯಿತು, ಇಷ್ಟಿಗೂ ಮಾತು ಬೇಕಿರಲಿಲ್ಲ. ನಿಂತು, ನಿಂತು ಕಾಲು ನೋವು ಬಂದಿತು.

“ಇವತ್ತು ಮನೆಗೆ ಹೋದಂತೆಯೇ ಇದೆ” ಅಲ್ಲಿ ನಿಂತಿದ್ದವರೊಬ್ಬರು ನುಡಿದರು

“ಮೊದಲು ಕೆಲವೇ ಬಸ್ಸುಗಳು ರಾದ್ದುದ್ದು. ಆದರೂ ಈ ತಾಪಕ್ಕೆಯ ವಿರಲಿಲ್ಲ. ಈಗ ಗಳಿಗೆಗೂಂದು ಬಸ್ಸು ಬಂದರೂ “ಇಂಗ ಇಂಗ್” ಅನ್ನೊಂದು ಕಾಗು.” ಎಂದರು ಮತ್ತೊಬ್ಬರು.

“ಕಾಲ ಸ್ವಾಮಿ, ಕಾಲ. ಮೊದಲುಕಾಲದಲ್ಲಿ ನೂರು ಜನದ ಮನೆಗೆ ಸಂಪಾದಿಕುವವನು ಒಬ್ಬನಿದ್ದರೂ ನಡೆಯುತ್ತಿತ್ತು. ಈಗ ಮನೆ ಮಂದಿಯೆಲ್ಲ ಗಳಿಸಿದರೂ ತೃಪ್ತಿಯಾಗುವಂತೆ ಉಟ ನಡೆಯೇದಿಲ್ಲ”

“ಅದು ಹೇಗೆ ನಡೆದಿತು ಸ್ವಾಮಿ? ಈಗನ ಸಿನೇಮಾ, ನಾಟಕ, ನೃತ್ಯ ಸಂಗೀತಗಳ ಮಧ್ಯೆ ಯಾರ ಕ್ಯಾರ್ಯಲ್ಲಿ ದುದ್ದು ಉಳಿಯುವುದಿಲ್ಲ. ಬರುವುದು ಮೂರು ಕಾಸಾದರೆ ಇವರು ಹುಣ್ಣು ಖಚು ಮಾಡುವುದು ಆರು ಕಾಸು

ಹರಟಿ ಚೋರಾಗಿ ಪ್ರಾರಂಭವಾಯಿತು. ನಾರಾಯಣ-ಮಾಲತಿಯರು ಈ ಹರಟಿಯನ್ನು ಕೇಂಡತ್ತ, ಅದರಲ್ಲಿ ಸೇರದೆ, ನಿಂತಿದ್ದರು.

ಎಷ್ಟೋ ಹೋತ್ತಾದ ಮೇಲೆ ಒಂದು ಬಸ್ಸಿನಲ್ಲಿ ಸೀಟು ಸಿಕ್ಕಿತ್ತು, ಇಬ್ಬರೂ ಮನೆ ತಲುಪಿದರು.

ವನಜಮೃತನ್ನು ಎದ್ದಿದ್ದರು,

“ಈಗ ತಾನೇ ಮಕ್ಕಳಿಬ್ಬರೂ ಮಲಗಿದರು. ನಿಷ್ಪ ಸದ್ಗು ಮಾಡದೆ ಬಟ್ಟೆ ಬದಲಾಯಿಸಿ, ಉಟಕ್ಕೆ ಬಂದ್ದು” ಎಂದು ಆಕೆ ಎಲೆ ದಾಕಲು ಹೋದರು.

ನಾರಾಯಣ ಪಿಸುಮಾತಿನಲ್ಲಿ ಮಾಲತಿಗೆ ಹೇಳಿದ,

“ನಿಮ್ಮ ತಾಯಿ ಮನೆಯಲ್ಲಿದ್ದರೆ ನಮಗೆ ಯಾವ ಜವಾಬು ದಾರಿಯೂ ಇರುವುದಿಲ್ಲ, ಮಾಲಾ ಇವರನ್ನು ಇಲ್ಲಿಗೆ ಇರಿಸಿಕೊಂಡು ಬಿಟ್ಟರೆ ಯಾವ ಕಷ್ಟವೂ ಇಲ್ಲದೆ ನಾವಿಬ್ಬರೂ ಹೊರಗೆ ಹೋಗಿ ಕೆಲಸ ಮಾಡಬಹುದು.

“ಅವರಿಗೂ ಕೆಲಸ ಉಂಟಿಲ್ಲ?” ಮಾಲತಿ ಕೇಳಿದಳು.

“ಸಾಕು ಇನ್ನು ಅವರು ಕೆಲಸಮಾಡುವುದು. ಬರೀ ದುಡಿತೆ. ಅದರಲ್ಲಿ ಬರುವುದು ಇಪ್ಪಿಗಲ್ಲಿಯೇ ಇದೆ.” ಎಂದ ನಾರಾಯಣ.

ಇನ್ನೂ ಉಟ್ಟಿಕ್ಕೆ ಕುತ್ತಿತಾಗ ಪೂರ್ವಿಕಿ ತಾಯಿಯನ್ನು ಕೇಳಿದಳು,

“ಅವನ್ನು ನಿನ್ನನ್ನು ಸನ್ನ ಆಪ್ಸತ್ರೀಯ ಕೆಲಸ ಬಿಟ್ಟುಬಿಡು ಎಂದರೆ ಬಿಟ್ಟುಬಿಡುವಿಯಾ?” ಆಕೆ ನ್ಯಾಳು,

“ಯಾರಾದರೂ ಶುವ್ಯಮುಖ್ಯನೇ “ಬಿಡು” ಅಂದರೆ ಬಿಟ್ಟುಬಿಡು ವೇನೇ ಮಾಲಾ?”

“ಸಂಭರ್ ಬುದ್ದಲಾಯಿಸಿ ಕೆಲಸ ಮಾಡುವುದು ಅನವಶ್ಯಕ ವಾದರೆ?” ನಾರಾಯಣ ಕೇಳಿದ.

“ಅಂದರೆ? ನನಗಧರವಾಗಲಿಲ್ಲ” ಎಂದರು ವನಜಮ್ಮು.

ನಾರಾಯಣ ವಿವರಿಸಿದ,

“ಈಗ—ನಾವು ಸಂಪಾದಿಸುವುದು ನಮ್ಮೆಲ್ಲಿರಿಗೂ ಸಾಕು ಎಂದಿಟ್ಟು ಕೊಳ್ಳೋಣ. ಮತ್ತು ಇನ್ನು ನೋಡಿಕೊಳ್ಳುವುದು, ಮನೆಯನ್ನು ನಿರ್ವಹಿಸುವುದು ಇವೆಲ್ಲಾ ಸೀಮೆಷ್ಟಿರಿಗೇ ಕೃಪ್ತಿಕರವಾಗಿ ಮಾಡಲಾಗುವುದು ಅಂತ ಇಟ್ಟುಕೊಳ್ಳೋಣ ಆಗ?”

“ಆಗ ಮಾಲತಿಯೇನು ಮಾಡುತ್ತಿರುತ್ತಾಳೆ. ಅವಳ ಮನೆ ಮಕ್ಕಳ ಯೋಗಕ್ಕೇಮು ಅವಳಿಗೆ ಸೇರಿದ್ದು. ಇಲ್ಲವೇ?”

“ನಿಜ, ಆದರೆ ನೀವು ಆ ಯೋಗಕ್ಕೇಮುಗಳನ್ನು ವಹಿಸಿಕೊಂಡರೆ ಅವಳು ತನ್ನ ನಿರ್ದ್ಯೇ ನಿರಘರಕವಾಗದಂತೆ ಯಾವುದಾದರೂ ಒಂದು ಶಾಲೆ ಯಲ್ಲಿ ಉಪಾಧಾರ್ಯಯಿಸಿಯಾಗಿ ಕೈತುಂಬ ಹಣ, ಜೊತೆಗೆ ಒಳ್ಳಿಯ ಹೆಸರು ಎರಡನ್ನೂ ಗಳಿಸಬಹುದು.”

“ಓಬ್ಬೋ” ಎಂದರು ವನಜಮ್ಮು, “ಹಾಗಿದ್ದರೆ ನನಗೆ ನನ್ನ ಕೆಲಸ ಬಿಡಲು ಅಂತರೆ ಶಭ್ಯಂತರವಿಲ್ಲ. ಇಷ್ಟಕ್ಕೂ ಅಪ್ಪತ್ತೀಯ ಕೆಲಸ ಬಿಟ್ಟಿರೂ ಹೊರಗಡೆ ಯಾವಾಗಲಾದರೂ ನನಗೆ ಗುರುತಿದ್ದವರು ಹೇಳಿಕಳುಹಿಸಿದಾಗ ಹೋಗಿ ಬಂದರೇ ಈಗ ಬರುವಷ್ಟು ಬರುತ್ತದೆ. ಏನು ಅಂದರೆ

ನಿತ್ಯ ಬೆಳಗ್ಗೆ ವರ್ದು ಆಸ್ತಿತ್ವಿಗೆ ಹೋಗಬೇಕಾಗುವುದಿಲ್ಲ, ಮನೆಯ ಕೆಲಸಕ್ಕೆ ಮನಸ್ಸು ಕೊಡಬಹುದು.”

“ಕೇಳಿದೆಯಾ ಮಾಲಾ? ನಿನ್ನ ಮೊದಲನೆಯ ಚಿಂತೆ ಬಗೆಹರಿ ದಂತಾಯ್ತು” ಎಂದ ನಾರಾಯಣ.

“ಇದಕ್ಕೆ ಚಿಂತೆಯೇ? ನನಗೆ ಹೇಳುವುದಕ್ಕೆ ಸಂಕೋಚನೆ ಮಾಲಾ? ನಿವ್ಯಾ ಭವಿಷ್ಯ ಜಿನ್ನಾಗುವುದಕ್ಕೆ ಇದೊಂದು ಕೆಲಸ ಬಿಡುವುದೊಂದಿಲ್ಲ, ಏನು ಬೇಕಾದರೂ ಮಾಡಬಲ್ಲೆ ಮಗು” ಎಂದು ವನಜಮೃತಮೃತನ್ನು ಪ್ರಾಣಿಕರಿಸಿದರು.

ಮರುದಿವಸ ನಾರಾಯಣ ಹಾಸಿಗೆಯಿಂದ ಏಳುವಾಗಲೇ ಬಹಳ ಉತ್ಸಾಹದಿಂದ ಇದ್ದ.

“ಮಾಲಾ, ನಿನ್ನ ಕೆಲಸದ ವಿಚಾರ ನಿಶಿರವಾಗಿ ಶಿಳಯುವವರಿಗೂ ನಿಮ್ಮ ತಾಯಿ ಆಸ್ತಿತ್ವಿಗೆ ಹೋಗುತ್ತಿರಲಿ. ಇವತ್ತು ನಾನು ಮನೆಗೆ ಬರುವಾಗ ಮರೆಯದೇ ಕೆಲಸಕ್ಕೆ ಹಾಕಬೇಕಾದರೆ ಬೇಕಾಗುವ ಕಾಗದ ಗಳನ್ನು ತರುತ್ತೀರೇನೆ” ಎಂದು ಹೇಳಿ ಮನೆಯಿಂದ ಹೊರಟಿ.

ಮಾಲತಿಗೆ ಮಾತ್ರ ಆವನ ಉತ್ಸಾಹವಿರಲಿಲ್ಲ.

“ಅಮ್ಮಾ, ಇದೇನೋ ಹತ ಶರುಮಾಡಿದ್ದಾರೆ ಇವರು. ನನಗೆ ಇನ್ನೂ ಸರಿಯಾಗಿ ಶಕ್ತಿಯೇ ಬಂದಿಲ್ಲ ಈ ಸಲ. ಈ ಅವಸ್ಥೆಯಲ್ಲಿ ಕೆಲಸಕ್ಕೆ ಸೇರುವುದು ಅಂದರೆ ಹೇಗೆ? ಲಕ್ಷ್ಮಿಇ ಇನ್ನೂ ಡಂಡಿ. ಅದಕ್ಕೆ ಎಲ್ಲಾದಕ್ಕೂ ಕಷ್ಟವಾಗುತ್ತದೆ”

“ಅಳಿಯಂದಿರೇ ನಿನ್ನನ್ನು ಕೆಲಸಕ್ಕೆ ಸೇರಲು ಹೇಳಿದರೇ ಮಾಲಾ?”

ಮಾಲತಿಗೆ ಒಂದು ತರಹ ಆಯಿತು.

“ಹಾಗಲ್ಲಮ್ಮ. ಈ ನಡುವೆ ಏತಿಮೀರಿ ಖಚಾರಗುತ್ತಿದೆ. ಅವರಿಗೆ ಬರುವಪ್ಪ ಏತೇತಕ್ಕೂ ಸಾಲುವುದಿಲ್ಲ. ಅದರಿಂದ ಅವರಿಗೆ ಒಂದು ತರಹ ಬೇಜಾರು. ನಾನೂ ಒಂದು ಸ್ವಲ್ಪ ಸಂಘಾದಿಸಿದರೆ ಆದೀತು ಎಂದು ಇವತ್ತು ಅನ್ನಿಸಿದೆ”

ವನಜಮ್ಮು ಚಿಂತಿಗೊಳ್ಳಬರು,

“ಕಾಲ ಬದಲಾಯಿಸಿದೆ ಮಾಲಾ. ಯಾವುದಕ್ಕೂ ಕಷ್ಟ. ಈಗ ನಾನು ಕೆಲಕಬಿಟ್ಟು ಕುಳಿತರೂ ಅದರಿಂದ ಒಳ್ಳೆಯದೇ ಆಗುವುದೆಂಬ ನಂಬಿಕೆ ನನಗಿಲ್ಲ”

ಮಧ್ಯಾಹ್ನ ಅನಂತ ಮನೆಗೆ ಬಂದ. ಅವನನ್ನು ಸೋಧುತ್ತೀಲೇ ಮಾಲತಿಗೆ ಸ್ವಲ್ಪ ಹಗುರೆಸಿತು. ಲಕ್ಷ್ಮಣನನ್ನು ಅವನ ಕೈಗೆ ಕೊಟ್ಟಿಟ್ಟೇ ನಾಡಿದಳು. ತಾನು ಒಂದು ಲೋಟ ತೆಗೆದುಕೊಂಡು ಇನ್ನೊಂದು ಲೋಟವನ್ನು ಅವನ ಮುಂದಿಟ್ಟು ಅಲ್ಲಿಯೇ ಕುಳಿತಳು. ಮಾತು ಪ್ರಾರಂಭವಾಯಿತು. ರಾಮು ಅನಂತನ ಮೇಲೆ ಹತ್ತಿ ಕುಳಿತ. ಅನಂತ ಅವನಿಗೂಂದು ಏಟು ಕೊಟ್ಟಂತೆ ಮಾಡಿ ಹೇಳಿದ,

“ರಾಮೂನ್ನ ಶಿಶುವಿಹಾರಕ್ಕೆ ಸೇರಿಸಬಾರದೇಮ್ಮು? ಅವನು ಶುದ್ಧ ಘಟಿಂಗನಾಗುತ್ತಿದ್ದಾನೆ.”

“ಆಗಲ, ಸೇರಿಸೋಣ” ಎಂದಳು ಮಾಲತಿ.

“ಕೇಳಬೇಯಾ ರಾಮು? ಇನ್ನು ನೀನು ನಾನು ಬಂದಾಗಲೆಲ್ಲ ಚಾಕಲೇಟು, ಪೆಪ್ಪರಮೆಂಟು ಕೇಳಬಂತಿಲ್ಲ. ನೀನು ಮನೆಯಲ್ಲಿಲ್ಲದಾಗ ಸಮಯ ಸಾಧಿಸಿ ಬರುತ್ತೇನೆ ನಾನು ಇನ್ನು ಮೇಲೆ” ರಾಮುವಿಗೆ ಅಥವಾಗಲಿಲ್ಲ. ಏನೋಂ ಚಾಕಲೇಟು ಎಲ್ಲಿಯೋ ಇಡೆಯೆಂದು ಕೈಸೀಡಿದ,

“ಕೊಡು ಚಿಕ್ಕಪ್ಪ”

“ಕೊಡುವುದಿಲ್ಲ ಅಂದರೆ ಕೊಡು ಅನ್ನು ತೀಯಾ? ನಾನು ಕೊಡುವುದಿಲ್ಲ” ಅನಂತ ಕೂಗಿದ. ಹಿಗೆ ಅವನು ಕೂಗಿದಾಗಲೆಲ್ಲ ಮಾಲತಿಗಟ್ಟಿಯಾಗಿ ನಗಬೇಕು. ಇವತ್ತೂ ಪ್ರಯತ್ನಿಸಿದಳು, ಆದರೆ ನಗುಬರಲಿಲ್ಲ. ಅನಂತನೇ ನೆತ್ತು ಹೇಳಿದ,

“ಏನು, ಇವತ್ತು ನನ್ನ ಅಭಿನಯ ವ್ಯಧಿವಾಯಿತೇಕಿ? ಕೋವಬಂದಿರುವಂತಿದೆಯಲ್ಲ?”

“ಇಲ್ಲ, ಇಲ್ಲ. ಯಾರ ಮೇಲೆ ಕೋಷಿಸಿಕೊಳ್ಳಲಿ ನಾನು?”

“ಕೋವ ಇಲ್ಲವೇ? ಹಾಗಾದರೆ ಉಟಪ್ಪಾತಿಲ್ಲ.”

“ಅದ್ದನ, ಅರ್ಯಾತು.”

ಅನಂತ ಮಗುವನ್ನು ಕೆಳಗಿಲಿಸಿ ಆದಕ್ಕೆ ಹೇಳಿದ, “ಹೋಗು ರಾಮು. ಅಮೃತಿಗೆ ಇವತ್ತು ನೀನು ತುಂಬ ತೊಂದರೆ ಕೊಟ್ಟಿದ್ದೀಯೆ. ನಿನ್ನ ಜೊತೆ ಬಿಟ್ಟುಬಿಡುತ್ತೇನೇ ನಾನು”

ರಾಮುವಿಗೆ ಅವನು ಹಾಗೆ ಇಳಿಸಿದ್ದ ಸರಿಬೀಳಲ್ಲ. ಗಟ್ಟಿಯಾಗಿ ಅಳತೊಡಗಿದ. ಮಾಲತಿಗೆ ನಗುಬಂದಿತು. ಅವನನ್ನು ಹತ್ತಿರ ಎಳೆದು ಕೊಂಡು ಹೇಳಿದಳು,

“ನೀವು ಹೀಗೇ ಮಾಡುತ್ತಿರಿ, ಅವನು ನಿಮ್ಮ ಬಳಿಗೆ ಬರುವುದನ್ನು ಬಿಟ್ಟುಬಿಡುತ್ತಾನೆ”

“ಬಿಟ್ಟು ಬಿಡಲಿ” ಎಂದ ಅನಂತ “ಅದು ಇರಲಿ, ಏಕಮ್ಮೆ ಇವತ್ತು ಹೀಗಿದ್ದೀರಿ? ಏನಾದರೂ ಆಪ್ಸ್ವಸ್ಥತೆ ಇದೆಯೆ ನ್ಯಾಯಲ್ಲಿ?”

“ಸುಖವಾಗಿದ್ದೇನೆ. ಏಕೆವೂ ಒದ್ದಾಡಿಕೊಳ್ಳುತ್ತೀರಿ ಈ ಬಡ ತಂಗಿಗಾಗಿ?”

“ನಿನೋ ಇಗಡೆ. ನನ್ನ ಕೂಡ ಹೇಳಬಾರದಂತಹುದೇ?”

“ಅಂತಹದೇನಿಲ್ಲ” ಮಾಲತಿ ಅನುಮಾನಿಸಿ ನುಡಿದಳು, “ಇದ್ದಕ್ಕೆ ದ್ವಂಡಿ ನಿಮ್ಮ ಸ್ನೇಹಿತರು ನಾನು ಕೆಲಸಕ್ಕೆ ಸೇರಬೇಕೆಂದು ಯೋಚಿಸುತ್ತಿದ್ದಾರೆ”

“ಹುಂ?”

“ನನಗೆ ಅಭ್ಯಂತರ ಸಿಜವಾಗಿಯಾ ಇಲ್ಲ ಆದರೆ ಈಗ ಲಕ್ಷ್ಯಣ ನಿಗೆ ಎರಡು ತಿಂಗಳು. ನನಗೆ ಕೆಲಸಮಾಡುವುದಕ್ಕೆ ಶಕ್ತಿ ಇದೆಯೇ ಅನ್ನು ಸತ್ತೆ. ಜೊತೆಗೆ ಎಂದೋ ಓದಿದ್ದು. ಎಲ್ಲಾ ಮರೆತುಹೋಗಿದೆ. ತುಂಬಾ ಓಮುವುದೂ ಅವಶ್ಯಕವಾಗುತ್ತೆ”

“ಇದುವರೆಗೂ ನಾರಾಯಣ ನನಗೆ ಈ ಮಾತು ಹೇಳಿರಲೇ ಇಲ್ಲವಲ್ಲ?”

“ನೇನ್ನೆಯೇ ಅವರಿಗೆ ಹೊಳೆದಿದ್ದು. ನಾವು ಕಳ್ಳಿನಪಾಕ್ಷಿಗೆ ನಿನ್ನ ಸಂಜೆ ಹೋಗಿದ್ದೇವು. ಅಲ್ಲಿ ನನ್ನ ಹಳೆಯ ಅಧ್ಯಾತ್ಮರೂ ಸಿಕ್ಕು

ದ್ದರು. ಅವರು ನನಗೆ ಮನೆಯಲ್ಲಿ ಕುಳಿತಿರುವುದೇಕೆ? ಏನಾದರೂ ಕೆಲಸಕ್ಕೆ ಸೇರು ಎಂದರು. ಇವರಿಗೆ ಅದು ಸರಿಯೆನ್ನಿಂದಿತು.”

“ಅರೆ! ಇದು ಎಂದಿನಿಂದ? ಹೆಂಗಸರು ಕೆಲಸಕ್ಕೆ ಸೇರುವುದೇಂದರೆ ಗಂಡಸರಿಗೆ ಅವವಾನ ಮಾಡಿದಂತೆ ಎಂಬುದು ನಾರಾಯಣನ ಭಾವನೆಯಿತ್ತು. ‘ಏನೋ ಅನಾಧರಾದರೆ, ಅನಿವಾರ್ಹದಿಂದ ಸೇರಿದರೆ ಅದು ಕ್ಷಮ್ಯ. ಇಲ್ಲದಿದ್ದರೆ ಅದು ಸಮಾಜ ದೊರ್ಕ’ ಎನ್ನು ತ್ವಿದ್ದು.”

“ಹೌದು, ಹಾಗೆಯೇ ಅನ್ನು ತ್ವಿದ್ದರು. ಈಗ ಅವರ ಸಂಪಾದನೆಯಲ್ಲಿ ಮನೆಯ ಖಚು ಏಳುವುದಿಲ್ಲ ಅಂತ ಈ ಯೋಜನೆ.”

“ಅಂದರೆ ನೀವು ಕೆಲಸಕ್ಕೆ ಸೇರುವುದು ಅನಿವಾರ್ಹವೆಂದಾಯ್ತು. ನೀವೇನು ಅಂದಿರವನ್ನು ಆ ಮಾತಿಗೆ?”

“ಮನೆಯ ಗತಿ ಏನು? ಮಕ್ಕಳನ್ನು ನೋಡುವವರು ಯಾದು? ಅಂದೆ. ನಮ್ಮ ತಾಯಿಯವರಿಗೆ ಹೇಳ ಅವರನ್ನು ಕೆಲಸ ಬಿಟ್ಟುಬಿಡಲು ಒಪ್ಪಿಸಿದರು.”

ಅನಂತ ಯೋಜನೆ ಮಾಡುತ್ತ ಕುಳಿತ ಒಂದು ಕ್ಷೇತ್ರ. ಮಾಲತಿಯ ಮಡಿಲಿನಲ್ಲಿ ಲಕ್ಷ್ಯಕ್ಷೇತ್ರ ನಿದ್ರೆ ಹೋಗುತ್ತಿದ್ದು. ಇವಳು ಅವನನ್ನು ಎತ್ತಿ ಕೊಂಡು ನಿಂತು,

“ಇಲ್ಲೇ ಇರಿ; ಮಗುವನ್ನು ಮಲಗಿಸಿ ಬರುತ್ತೇನೆ” ಎಂದು ಹೇಳಿ ಒಳಕ್ಕೆ ಹೋದಳು.

ಅವಳು ಮತ್ತೆ ಹೂರಿಗೆ ಬರುತ್ತೇಲೇ ಅನಂತ ಹೇಳಿದ,

“ಆಮಾನ್ಯ ನಾನೊಂದು ಮಾತು ಹೇಳಲೇ? ನೀವು ಸಂಧಿದ ಪರಿಸ್ಥಿತಿಯಲ್ಲಿ ನಾರಾಯಣನ ಮಾತಿಗೆ ಒಪ್ಪಿಕೊಳ್ಳುವುದೇ ಸರಿಯೆಂದು ತೋರುತ್ತದೆ. ಅವನು ಎಂದೂ ಹಣಕಾಸಿನ ಅಡಚಣೆಯನ್ನು ಕಂಡರಿಯದವನು. ಈ ಮೂರುನಾಲ್ಕು ವರ್ಷದ ಅನುಭವದಿಂದ ಹೆಚ್ಚು ಅವನು ಕಲಿತಿಲ್ಲ. ಇನ್ನೂ ಸ್ವಲ್ಪ ಸಿದುಕುತನವೇ ಬಂದಿದೆ.”

“ಹೌದು ನಿಜ” ಎಂದಳು ಮಾಲತಿ.

“ಅದರಿಂದ ಈಗ ನೀವು “ಬೇಡ ಕೆಲಸ” ಅಂದರೆ, “ಈ ಸೋಡಿ ದೆಯಾ, ಎಲ್ಲ ಜವಾಬ್ದಾರಿಯನ್ನು ನನ್ನ ತಲೆಗೆ ಕಟ್ಟಿ ಎಲ್ಲರೂ ಹ್ಯಾಯಾ ಗಿರಲು ಪ್ರಯತ್ನಿಸುತ್ತಾರೆ” ಅಂದುಕೊಂಡು ಕಿರಿಕಿರಿ ಮಾಡಿಯಾನು. ಅದರ ಬದಲು ನೀವು ಮನೆಯಲ್ಲಿ ಇಲ್ಲದೆ ಇದ್ದರೆ, ಸದಾ ಓದು, ಕೆಲಸ ಗಳಲ್ಲೇ ಇದ್ದರೆ ತನಗಿನ್ನು ಫಜೀತಿ, ಮನೆಯಲ್ಲಿ ಹ್ಯಾಪ್ಸಿ ಎನ್ನು ವುದು ಅವನಿಗೆ ತಿಳಿಯಲಿ, ಒಂದು ನಾಲ್ಕು ದಿನ. ಬಳಿಕ ‘ಈ ಯೋಜನೆ ಸರಿಯಲ್ಲ, ಬೇರೆ ಪರಿಹಾರ ಹುಡುಕಬೇಕು ಈ ಸಮಸ್ಯೆಗೆ’ ಎಂದು ಅವನಿಗೇ ತಿಳಿಯುತ್ತೇ.”

“ನಾನು ಆಗಲೇ ಅಂದುಕೊಂಡೆ: ಹೇಗಾದರೂ ಆಗಲಿ, ಕೆಲಸ ನಿಕ್ಕರೆ ಸೇರಿಬಿಡುವುದು ಎಂದು.” ಎಂದಳು ಮಾಲತಿ.

“ಸರಿ” ಎಂದ ಅನುಂತ, “ಅದೇನೋ ಸರಿಯವ್ಯಾ. ಅದರೆ ನೀವು ಸರಿಯಾಗಿ ಆಹಾರ ತೆಗೆದುಕೊಂಡು, ವ್ಯಾಯಾಮ ತೆಗೆದು ಕೊಂಡರೆ ತಾನೇ ನಿಮಗೆ ಶಕ್ತಿ ಬರುವುದು?”

“ಅದೇನು ತೆಗೆದುಕೊಳ್ಳಬೇಕು ನೀವೇ ಹೇಳಿ. ಇಷ್ಟೆಲ್ಲ ಉಪ ದೇಶ ಕೊಟ್ಟಿವರಿಗೆ ಅದೇನು ಕಷ್ಟವಿಲ್ಲ.”

“ಇಲ್ಲ, ಹೇಳುತ್ತೇನೇ ಕೇಳಿ. ನಾನು ಹೇಳಿದಂತೆ ನಡೆದರೆ ಒಂದು ತಿಂಗಳಲ್ಲಿ ಸರಿಯಾಗಿಬಿಡುತ್ತೀರಿ ನೀವು” ಎಂದು ರಾಗವಾಗಿ ಹೇಳಿದ ಅನುಂತ, “ಬೆಳಗ್ಗೆ ಎಂಟು ಗಂಟಿಗೆ ಏಳಬೇಕು, ನದ್ದುಕೂಡಲೇ ಮಕ್ಕಳನ್ನು ನಾರಾಯಣನ ಕೈಗೆ ಕೊಟ್ಟು ಅವನನ್ನು ಸ್ವಲ್ಪ ದಬಾಯಿಸಬೇಕು.”

“ಏನೆಂದು ?”

“‘ಸ್ವಲ್ಪ ಎತ್ತಿಕೊಳ್ಳಿ ಮಕ್ಕಳನ್ನು. ಅವಕ್ಕೆ ಅಪ್ಪನ ಗುರುತೀ ಮರೆತುಹೋಗುತ್ತಿದೆ. ಎಳ್ಳೆ ಮಕ್ಕಳನ್ನು ಎತ್ತಿದರೆ ನಿಮ್ಮ ಕೈಯೇನು ನೋಯುವುದಿಲ್ಲ’ ಅಂತ ಪ್ರಾರಂಭಿಸಿ. ತಾನಾಗಿ ನಿಮಗೆ ಇನ್ನೇನು ಅನ್ನು ಬಹುದು ಎಂದು ತೋಚುತ್ತದೆ.”

“ಆಮೇಲೆ ?”

“ಆಮೇಲೆ ಒಂದು ಕಾಲು ಸೇರು ಹಾಲನ್ನು ಕುಡಿಯಬೇಕು. ಅದಾದನೇಲೆ ಎಳೆಬಿಸಿಲಿನಲ್ಲಿ ಸ್ವಲ್ಪ ತಿರುಗಾಡಿಕೊಂಡು ಬನ್ನಿರಿ ನಾರಾಯಣನೋಡನೆ. ಮುಕ್ಕೆಳು ಮನೆಯಲ್ಲೀ ಇರಲಿ, ಹೇಗೂ ನಿಮ್ಮ ತಾಯಿ ಬೆಳಿಗ್ಗೆ ಕೊಂಚ ಹೊತ್ತು ಮನೆಯಲ್ಲಿರುತ್ತಾರೆ. ಬಳಿಕ ಉಟ್ಟ ಮಾಡಿ. ಇವರಿಬ್ಬಿರಂಗೂ ಎರಡು ಏಟುಕೊಟ್ಟು ಮಲಗಿಸಿ, ನೀವೂ ನಿದ್ದೆಮಾಡಿ ನಾಲ್ಕು ಗಂಟೆಯವರೆಗೂ. ಆಮೇಲೆ ಕೈಲಾದರೆ ಎದ್ದೀ ಟೀ ಮಾಡಿಕೊಂಡು ಕುಡಿಯಿರಿ, ಆಫವಾ ಓವಲ್ಟೀನು ಮಾಡಿಕೊಂಡು ಕುಡಿದು ಯಾರಾದರೂ ಸೆರೆಹೊರೆಯವರೂಂದಿಗೆ ಹರಟಿ ಹೊಡಿಯಿರಿ. ನಾರಾಯಣ ಮನೆಗೆ ಬರುತ್ತಲೂ ಅವನಿಗೊಂದಿನ್ನು ಟೀ ಕೊಟ್ಟು ‘ಇನ್ನು ಈ ಮುಕ್ಕೆಳನ್ನು ನೋಡಿಕೊಳ್ಳು, ಇನ್ನು ಹೊತ್ತೂ ಇವರೂಂದಿಗೆ ಒದ್ದಾಡಿ ನನಗೆ ಸಾಕಾಗಿ ಹೋಯಿತು’ ಎಂದು ಅವನಿಗೆ ಅವರನ್ನು ಒಪ್ಪಿಸಿ ಬಿಸಲು ತಂಪುವವರೆಗೂ ಮಲಗಿರಿ.”

“ಸಿಜವಾಗಿ ಚೆನ್ನಾಗಿದೆ ನೀವು ಹೇಳುವುದು. ಹೀಗೆ ಮಾಡಿದರೆ ಶಕ್ತಿ ಬಂದರೂ ಬರಬಹುದು ಎಂದು ನನಗೆ ನಂಬಿಕೆ ಬರುತ್ತದೆ.”

“ಖಂಡಿತ ಬರುತ್ತುದೆಯವಾಗ್ಗೆ, ಸಾಯಂಕಾಲ ಒಂದು ಪಾವು ಹಾಲು, ಎರಡು ಟೊನೆಟೊೇ, ಒಂದು ಕಿತ್ತಲೆ ಹಣ್ಣು, ಎರಡು ಬಾಳೆ ಹಣ್ಣು ಸೇವಿಸಿ. ನಾರಾಯಣನಿಗೆ ಕೊಡಲು ಹೋಗಬೇಡಿ. ಅವನಿಗೆ ಚೊಷ್ಟು ಬಂದಿತು. ಬೇಕಾದರೆ ಸಂಜೆ ಮತ್ತೆ ತಿರುಗಾಡಲು ಹೋಗಿ. ಮನೆಗೆ ಬಂದು ಉಟ್ಟಕ್ಕೆ ವೊದಲು ಒಂದು ಅಧ್ಯ ಗಂಟೆ ಮಲಗಿದ್ದು, ಉಟ್ಟವಾದನೇಲೆ ಏನೂ ಕೆಲಸ ಮಾಡದೆ ನಿದ್ದೆ ಮಾಡಿಬಿಡಿ. ಒಂದು ತಿಂಗಳಲ್ಲಿ ಈ ನಿಶ್ಚಯಿಲ್ಲಾ ಹೋಗಿಬಿಡಿದ್ದರೆ ನಿಮಗೆ ನೂರು ರೂಪಾಯಿ ಕೊಡುತ್ತೇನೆ.”

“ನೂರು ರೂಪಾಯಿ! ಈಗಲೇ ಕೊಟ್ಟಿದ್ದರೆ ನಿಮ್ಮ ಸ್ನೇಹಿತರಿಗೆ ಉಪಕಾರವಾಗುತ್ತತ್ತು” ಎಂದಳು ಮಾಲತಿ.

ಅಪ್ಪುಹೊತ್ತಿಗೆ ವನಜಮ್ಮು ಮನೆಗೆ ಬಂದರು,

“ಅವ್ಯಾತ್, ನನಗೆ ಅನಂತ ಉಪದೇಶ ಕೊಡುತ್ತಿದ್ದಾರೆ”
ಎಂದಳು ಮಾಲತಿ.

“ಅವ್ಯಾತ್, ಅವರ ಪ್ರಶ್ನೆಗಳಿಗಲ್ಲ ಸುಸೂತ್ರವಾಗಿ ಉತ್ತರ
ಕೊಟ್ಟಿದ್ದೇನೆ. ಇದಕ್ಕಾಗಿ ನಿಮ್ಮ ನನಗೆ ಇನ್ನೊಂದು ಲೋಟ್ ಟೀ
ಕೊಡುಬೇಕು.”

ಅನಂತ ಹೊರಡುವ ವೇಳಿಗೆ ಮಾಲತಿಯ ಮ್ಲಾನತೆಯೆಲ್ಲ ದೂರ
ವಾಗಿ ಹಸನ್ನುಖಿಯಾಗಿದ್ದಳು. ನಾರಾಯಣ ಮನೆಗೆ ಬರುತ್ತಲೇ
ತಾನೇ ಪ್ರಶ್ನೆ ಮಾಡಿದಳು,

“ಆ ಕಾಗದಗಳನ್ನು ತಂದಿದ್ದೀರಷ್ಟೇ ?”

“ಓಹೋ ಅವನ್ನು ಮರೆಯುತ್ತೇನೆಯೇ ? ಮೊದಲು ಸ್ವಲ್ಪ ನನ್ನ
ಹಸಿವು ಶಮನವಾಗಲಿ, ಬಳಿಕ ಇಬ್ಬರೂ ಕುಳತು ಅದರಲ್ಲಿ ಬರೆಯ
ಬೇಕಾದುದನ್ನೆಲ್ಲ ಬರೆಯೋಣ ” ಎಂದ ನಾರಾಯಣ.

“ಬೇಗ ಬರೆದಿಟ್ಟು ಸುತ್ತುವುದಕ್ಕೆ ಹೋಗೋಣ ” ಮಾಲತಿ
ಯೆಂದಳು.

ಅವನ ಉಪಕಾರ, ಟೀ ಆದಕ್ಕೂಡಲೇ ಇಬ್ಬರೂ ಆ ಕಾಗದಗಳನ್ನು
ಹರಡಿಕೊಂಡು ಕುಳತರು. ಒಂದೊಂದು ಪ್ರಶ್ನೆಯ ಮೇಲೂ ಅವಿಂಡ
ವಾಗಿ ಚಚ್ಚೆ ನಡೆಸಿ ಉತ್ತರ ಬರೆದರು, ಅಂದರೆ ಉತ್ತರ ಬರೆದದ್ದು
ಮಾಲತಿಯಾದರೂ ಒಕ್ಕನೆ ನಾರಾಯಣನದೇ. ರುಜುಹಾಕಿ ಅವಕ್ಕೆ,
ಅವನ್ನು ಒಳಕ್ಕೆ ತೆಗೆದಿದುವ ವೇಳಿಗೆ ದೀಪ ತಚ್ಚಿತು.

“ಏಳು, ತಿರುಗಾಡಲು ಹೋಗೋಣ ಇನ್ನು” ಎಂದ ನಾರಾಯಣ.
ರಾಮುವನ್ನೂ ಕರೆದುಕೊಂಡೇ ಹೊರಟಿರು ಹೊರಗೆ. ಬೀದಿಯಲ್ಲಾ
ನಾರಾಯಣನಿಗೆ ಆದೇ ಮಾತು.

“ನಾಳೆ ಇದನ್ನು ಟಿಪ್ಪಾಲಿಗೆ ಹಾಕಿದರೆ ಇನ್ನೂ ಎರಡು ತಿಂಗಳ
ನಲ್ಲಿ ಕೆಲಸದ ವಿವರ ತಿಳಿಯುತ್ತದೆತೆ. ಅಲ್ಲಿಯವರಿಗೆ ಮನೆಯಲ್ಲಿ
ಖನೇನು ವ್ಯವಸ್ಥೆ ಮಾಡಬೇಕೋ ಆವನ್ನೆ ಲಾಳ ಮಾಡಿದರಾಯ್ತು”

“ಹುಂ” ಎಂದು ಮಾಲತಿ ಹೇಳಿದಳು, “ಇನತ್ತು ಮಧ್ಯಾಹ್ನ
ಅನಂತ ಬಂದಿದ್ದರು”

“ಅವನಿಗೆ ಈ ಸಮಾಚಾರ ಹೇಳಿದೆಯಾ ?”

“ಹೇಳಿದೆ. ಅವರಿಗೆ ಆಶ್ಚರ್ಯವಾಯಿತು ನೊದಲು. ಆಮೇಲೆ
ನೀವು ಹೇಳುವಂತೆಯೇ ಕೆಲಸಕ್ಕೆ ಸೇರುವುದರಲ್ಲಿ ತಪ್ಪಿಲ್ಲ ಎಂದು
ಅಭಿಪ್ರಾಯ ಕೊಟ್ಟಿರು.”

“ಹಾಗಾದರೆ ಅವನಿಗೂ ಬುದ್ಧಿ ಇದೆ”

ಷಟ್ಪು ಹೊತ್ತಾದ ಮೇಲೆ ಅವನಿಗೆ ಏನೋಽಹೋಳಿಯಿತು.

“ಹತ್ತಿರದಲ್ಲಿಯೇ ಇರುವ ಹೈಸ್ಕೂಲು ಯಾವುದಕ್ಕಾದರೂ ಹಾಕಿದರೆ
ಒಳ್ಳೆಯದು. ಇಲ್ಲದಿದ್ದರೆ ನೀನು ನಿತ್ಯ ಬಸ್ಸಿನಲ್ಲಿ ಹೋಗಿ ಬರಬೇಕಾ
ಗುತ್ತದೆ”

ಮಾಲತಿಗೆ ನಗು ಬಂದಿತು,

“ಬೇರೆ ಉಂಗಿಗೆ ಹಾಕಿದರೆ ?”

“ಹಾಗಾಗಲಾರದು” ಎಂದ ನಾರಾಯಣ.

ಅವನ ಕಣ್ಣ ಸಹಜವಾಗಿ ಒಮ್ಮೆ ಅವಕ ಕಾಲಿನ ಕಡೆಗೆ
ಹೋಯಿತು,

“ಮಾಲಾ, ನಿನ್ನ ಚಪ್ಪಲಿಗಳು ಸವೆದು ಚಿಪ್ಪಾಗಿವೆ. ಈ ತಿಂಗಳು
ದುಡ್ಡ ಕೃಗೆ ಬಂದೊಡನೆಯೇ ಜ್ಞಾನಿಸು ನೊದಲು ಒಳ್ಳೆಯದೊಂದು
ಜೊತೆ ತೆಗೆಯೋಣ”

ಮುಂದಿನ ತಿಂಗಳನಲ್ಲಿ ಶಾದಿದ್ದ ನೂರು ಖಚುಗಳು ಮಾಲತಿಯ
ನೆನೆಸಿಗೆ ಬಂದುವು..

“ಬಹುಶಃ ಬೇರೆ ಚಪ್ಪಲಿ ಬೇಕಾಗಲಾರದು. ಇವಕ್ಕೇ ಅಟ್ಟಿ
ಹಾಕಿಸಿದರಾಯ್ತು. ಇನ್ನೂ ಮೂರು ತಿಂಗಳಲ್ಲ, ಇವನ್ನು ಕೊಂಡು.
ಸದಾ ಹಾಕಿಕೊಳ್ಳುವುದರಿಂದ ಸವೆದಿದೆ”

“ಜುಗ್ಗ ನೀನು, ಕಾಸುಬಿಂಬವುದು ಎಂದರೆ ವ್ರಾಣಸಂಕಟವಲ್ಲವೇ

ನಿನಗೆ ?” ಎಂದು ನಕ್ಕೆ ನಾರಾಯಣ, “ಬಹುಶಃ ನಿನ್ನಲ್ಲಿ ಈಗ ಸೀರೆ ಗಳು ಕೂಡ ಹೆಚ್ಚಿಗೆ ಇರಲಾರವು”

“ಸುಮಾರಾಗಿ ಇವೆ, ಈಗ ಸಾಕು”

“ಅದೇನೋ ನನಗೆ ಗೊತ್ತಿಲ್ಲ. ರಾಮು ಹುಟ್ಟುವ ಹೊದಲಿಗೆ ಆಗಾಗ ಒಂದೊಂದು ಸೀರೆ ತರುತ್ತಿದ್ದೆ ನಿನಗೆ, ಇತ್ತೀಚಿಗೆ ಆ ಅಭ್ಯಾಸ ಪೂರ್ತಿ ಬಿಟ್ಟು ಹೊರಿಯಿತು. ಈ ವರ್ಷವೆಲ್ಲ ನಿನಗೆ ಒಂದು ಸೀರೆ ಯನ್ನೂ ತರಲಿಲ್ಲ”

ಅವನ ಧ್ವನಿಯಲ್ಲಿ ಶುಂಬಿ ತುಳುಕುತ್ತಿದ್ದ ಮಾರ್ದವ ಮಾಲತಿಯ ಕಣ್ಣಗಳಲ್ಲಿ ನೀರು ಬರುವಂತೆ ಮಾಡಿತು,

“ಹೋಗಲಿ ಬಿಡಿ. ಹೊಸದುಡಿದ್ದರೆ ದಿನ ಕಳೆಯುವುದಿಲ್ಲವೆನ್ನು ತ್ತದೆಯೇ ?” ಎಂದಳು.

“ಅಡವಿಯಲ್ಲಿ ಬಿಟ್ಟು ಮಕ್ಕಳಂತಾಗಿದ್ದೇವೆ ನಾವು” ಎಂದು ನಾರಾಯಣನೂ ಸುಮ್ಮಾನಾದ.

ಕಾಗದಗಳನ್ನು ಮರುದಿಸ ಟಪ್ಪಾಲಿಗೆ ಹಾಕಿದರು. ಮಾಲತಿ ಸಾಧ್ಯವಾದರೆ ಮತ್ತೆ ಆರೋಗ್ಯಾರಾಲಿಯಾರ್ ಬಿಡಬೇಕೆಂದು ಮನಸ್ಸು ಮಾಡಿ ತನ್ನ ದೇಹದ ಅರ್ಪಕೆಗೆ ಸ್ವಲ್ಪ ಮನಸ್ಸು ಕೊಟ್ಟಳು. ಅನಂತನು ಹೇಳಿದಪ್ಪು ಅಲ್ಲದಿದ್ದರೂ, ಸುಮಾರಾಗಿ ಹಾಲು ಹಣ್ಣು ನಿದ್ರೆಗೆ ಹೆಚ್ಚು ಪ್ರಮುಖ್ಯತೆಯನ್ನು ಕೊಟ್ಟಳು. ನಾರಾಯಣನೂ ಹೊದಲಿಗಿಂತ ಹೆಚ್ಚು ಮುತುವಜ್ಞವಹಿಸಿ ಅವಳು ರಾತ್ರಿ ಜಾಸ್ತಿ ನಿದ್ರೆಕೆಡದಂತೆ ಮಕ್ಕಳಿದ್ದಾಗ ತೂಗುವುದು ಮುಂತಾದವನ್ನು ಮಾಡಲಾರಂಭಿಸಿದ. ಆಗಾಗ ಅನಂತ ಬಂದು ನೋಡುತ್ತಿದ್ದ.

“ಏನಮಾತ್ರ ನನ್ನ ಪ್ರೇದ್ಯ ಫಲಕಾರಿಯಾಗುತ್ತಿರುವಂತೆ ತೋರು ತ್ತದೆ ! ಶಕ್ತಿ ಸ್ವಲ್ಪಸ್ವಲ್ಪ ಬಂದಾಗ ಯಾರಿಗೂ ಅದರ ಸುಳವನ್ನು ಕೊಡಬೇಡಿ. ಕುಳಿತು, ಮಲಗಿ ಉಪಚಾರ ಮಾಡಿಸಿಕೊಳ್ಳಿ” ಎಂದು ಬುದ್ಧಿವಾದ ಹೇಳುತ್ತಲೂ ಇದ್ದ.

“ಇಗಲಿ” ಎಂದು ನಗುತ್ತಿದ್ದ ಳು ಮಾಲತಿ.

ಒಂದು ತಿಂಗಳ ನಂತರ ಕೆಲಸದ ಕರೆ ಬಂದಿತು ಮಾಲತಿಗೆ. ನಾರಾಯಣ ಹೇಳಿದಂತೆ ಹತ್ತಿರದಲ್ಲಿಯೇ ಇದ್ದ ಹೈಶ್ವಲಿಗೆ ಹಾಕಿದ್ದರು ಮಾಲತಿಯನ್ನು.

“ನಾನು ಏನು ಹೇಳಿದ್ದೇ?” ಎಂದ ನಾರಾಯಣ, “ನಿಮ್ಮ ತಾಯಿ ಇನ್ನು ಅವರ ಕೆಲಸಕ್ಕೆ ನಮಸ್ಕಾರ ಹಾಕಿ ಮನೆಗೆ ಬಂದುಬಿಡಲಿ”

ಇತ್ತೀಚಿಗೆ ಬಿಣ್ಣಿಯಂತೆ ಮೃದುವಾಗಿದ್ದ ಆಳಿಯನಲ್ಲಿ ವಸಜವ್ವನ್ನು ನಿಗೆ ಮಮತೆ ತುಂಬಿ ಬಂದಿತು.

“ಆಗಲಿ. ಇವತ್ತೀ ರಾಜೀನಾಮೆ ಬರೆದು ಕೊಟ್ಟು ಬರುತ್ತೀನೇ” ಎಂದರವರು.

“ಈ ಸೋಮವಾರವೇ ಸೇರಿಬಿಡಬೇಕು” ಎಂದಳು ಮಾಲತಿ.

“ಹುಂ, ಹೌದು. ಅದನ್ನೇನು ಹೇಳುತ್ತೀ?” ಎಂದು ನಾರಾಯಣ ನಕ್ಕೆ, “ನನಗೆ ಜಾಳ್ವಾಪಕಕ್ಕೆ ತರುತ್ತಿದ್ದೀಯೇನು?”

“ಏನನ್ನು?” ಮಾಲತಿ ಕೇಳಿದಳು.

ನಗುತ್ತಲೇ ನುಡಿದ ನಾರಾಯಣ,

“ಅಯ್ಯೋ ಪಾಪ! ನನಗೆ ತಿಳಿಯಲ್ಲವೆಂದು ತಿಳಿದೆಯೋ? ಹಾಗಾದರೆ ನಿನ್ನ ಈಗ ನಿನ್ನ ಏನೂ ಹೇಳಿದೆಯೇ ನನ್ನ ನ್ನು ಪರಿಹೈ ಮಾಡು”

ಮಾಲತಿಗೂ ನಗು ಬಂದಿತು,

“ಅದೇನು ಅನ್ನತ್ತೀರೋ ನನಗೆ ತಿಳಿಯದು. ಇತ್ತೀಚಿಗೆ ತುಂಬ ವಿಚಿತ್ರ ಮನುಷ್ಯರಾಗುತ್ತಿದ್ದೀರಿ”

“ನನ್ನಲ್ಲಿ ನಿನಗೆ ಹೊಸ ಹೊಸತು ಕಾಣುತ್ತಿದೆಯನ್ನು ಹಾಗಾದರೆ”

“ಹುಂ. ಒಂದು ದಿನ ನಿಮ್ಮ ಗುರುತೇ ನನಗೆ ಸಿಗದೆ ಹೋಗಿ ಚಿಟ್ಟೀತು ಈ ಹೊಸತನದ ಹಾರಾಟದಲ್ಲಿ ಎಂದು ಅಂಜಿಕೆಯಾಗುತ್ತಿದೆ” ಎಂದಳು ಮಾಲತಿ.

ಸಂಜೀ ನಾರಾಯಣ ಮನೆಗೆ ಬರುವನೇಳಿಗೆ ವಾಶತಿಯು ಹೇರಳು, ಅಲಂಕಾರ ಪೂರ್ವೇಸಿತ್ತು.

“ಅರೆ, ಆಗಲೇ ಸಿದ್ಧಾಗಿಬಿಟ್ಟಿದ್ದೀ! ನನಗೆ ಶ್ರಮ ಪರಿಹಾರಕ್ಕೆ ಒಂದು ಅರ್ಥಗಂಟಿ ಕೊಡು ಮಹರಾಯಿತಿ, ಈಗ ತಾನೇ ದುಡಿದು ಬೆಂಡಾಗಿ ಬಂದಿದ್ದೇನೇ” ಎಂದು ನಾರಾಯಣ ಅವಳನ್ನು ಬೇಡಿದ

“ಅಯೋಜ್ಯಾ! ಸಿತ್ಯ ಸೀವು ಮನೆಗೆ ಬರುತ್ತಲೂ ನಾನು ಸಿಮ್ಮನ್ನು ಕಾಡುತ್ತೇನೆಯೇ? ಅರ್ಥಗಂಟಿಯಲ್ಲದಿದ್ದರೆ ಒಂದು ಗಂಟಿ ವಾಲಗಿ ಏಳಿ. ಹಾಸಿಗೆ ಹಾಸಿ ಕೊಡಲೇ?” ಎಂದು ಮಾಲತಿ ಕೇಳಿದಳು.

ನಾರಾಯಣ ಅವಳ ಮುಖಮುಖ ನೋಡಿ, “ಅಬ್ಬಾ! ಮಾತಿನ ರಭಸ ನೋಡಿ ನಿನಗೆ ಕೋಪ ಬಂದಿದೆಯೆಂದೇ ತಿಳಿದೆನಲ್ಲಾ ಮಾಲಾ! ನೀನು ಈಗ ಎದುರಿಗಿದ್ದುದು ಒಳ್ಳೆಯದಾಯ್ತು. ಇಲ್ಲದಿದ್ದರೆ ಇಷ್ಟ ಹೊತ್ತಿಗೆ ಮನೆಯಿಂದ ಓಡಿ, ನಿನ್ನ ಕೋಪ ಇಳಿಯಲು ಒಂದು ಗಂಟಿ ಆವಕಾಶ ಕೊಟ್ಟಿ ಬರುತ್ತಿದ್ದೇ ಮನೆಗೆ” ಎಂದು ನಗುತ್ತಾ ಸಾನ್ನದ ಮನೆಯ ಕಡೆಗೆ ಹೊರಟೆ.

“ಅಮ್ಮಾ, ಏನಮ್ಮಾ, ನಿನ್ನ ಅಳಿಯ ಬಹು ಸದಗರ ಮಾಡು ತ್ವಿದ್ದಾರೆ. ಅವರ ನಗು, ಸಂತೋಷಗಳಿಗೆ ವಿಶಯೇ ಇಲ್ಲವಲ್ಲ?” ಮಾಲತಿ ತಾಯಿಗೆ ಹೇಳಿದಳು.

“ಅವರೆನು ಹೇಳುತ್ತಾರೆ? ನೀನೂ ನಗು, ಸಂತೋಷವಾಗಿ ಇರು. ಅದರಲ್ಲಿ ತಪ್ಪೇನಿಲ್ಲವ್ಯಾ ಮಾಲಾ!”

“ಚಿ! ಹಂಗಾದರೆ ಸರಿ” ಎಂದು ತಾಯಿಯನ್ನು ಅಣಗಿಸಿ ನಕ್ಕಳು ಮಾಲತಿ.

ನಾರಾಯಣ ತೀಂಡಿ ತಿನ್ನ ವಾಗಲೂ ಒಳ್ಳೊಳಗೇ ನಗುತ್ತಿದ್ದ. ಮಾಲತಿ ಕಂಡೂ ಕಾಣದಂತೆ ರಾಮುಚಂದ್ರನಿಗೆ ಬಟ್ಟಿ ಹಾಕಿದಳು. ನಾರಾಯಣ ಹೇಳಿದ,

“ಮಾಲಾ, ರಾಮು ಇವತ್ತು ಅಜ್ಞ ಯ ಜೊತೆಗೇ ಇರಲಿ, ಅಪ್ಪು

ದೂರ ಕರೆದುಕೊಂಡು ಹೋಗಿ, ಅಮೇರಿ ಬಸ್ಸು ಸಿಗದೆ ಇದ್ದರೆ ಎತ್ತಿ ಕೊಂಡು ಬರಬೇಕಾಗುತ್ತೆ.”

“ಲಲ್ಲಿಗೆ ನಾವು ಹೋಗುವುದು?” ಎಂದು ಕೇಳಿ ಹೋರಟಿದ್ದವರು ತನ್ನ ಕುತೂಹಲವನ್ನು ಅಡಗಿಸಿಕೊಂಡು ಮಾಲತಿ ನುಡಿದಳು,

“ಸರಿ, ಒಳ್ಳೆಯದೇ ಆಯ್ದು. ಅಮ್ಮ ಅಂಗಡಿಗೆ ಹೋಗಿ ಪೆಪ್ಪರೆ ವೆಂಟು ತರುತ್ತಾರೆ. ಅವರ ಜೊತೆಯಲ್ಲಿ ಹೋಗುವುದು ಬಿಟ್ಟು ರಾವು ನಮ್ಮೊಂದಿಗೆ ಬರುವನೇ? ಜಾಣ ಅವನು.”

ಹತ್ತು ನಿನಿಷದಲ್ಲಿ ಇಬ್ಬರೂ ಮನೆಯಿಂದ ಹೋರಟಿರು. ಸುಲಭ ವಾಗಿ ಬಸ್ಸು ಸಿಕ್ಕಿತು. ಬಸ್ಸಿನಿಂದ ಇಳಿದಮೇಲೆಯೂ ಮಾಲತಿಗೆ ಗೊತ್ತಿಲ್ಲ, ಎತ್ತಕಡೆ ಹೋಗುತ್ತಿರುವುದೆಂದು. “ಸಿನೇಮಾಗೆ ಕರೆದೊಯ್ದು ತಿದ್ದಾರೆ ಬಹುರುಂಡು” ಎಂದುಕೊಂಡಳು.

ಸಿನೇಮಾ ಮಂದಿರಗಳನ್ನು ದಾಟಿ ಚಿಕ್ಕಪೇಟಿಯ ಬಳಿ ಬಂದಾಗ ನಾರಾಯಣ ಕೇಳಿದ,

“ಮೊದಲು ಸೀರೆಯಂಗಡಿಗೆ ಹೋಗೋಣವೋ, ಅಥವಾ ಚಪ್ಪಲಿ ಅಂಗಡಿಗೆ ಹೋಗೋಣವೋ ಮಾಲಾ?”

“ನ್ನು” ಎಂದರು ಮಾಲತಿ, “ಈಗ ಏತಕ್ಕೆ ಇವೆಲ್ಲಾ? ನನ್ನಲ್ಲಿ ವುದೇ ಸಾಕು.”

“ಈ ವೈರಾಗ್ಯದ ಮಾತುಗಳನ್ನು ಬಿಟ್ಟು ಬಿಡು ಮಾಲಾ. ನನ್ನಲ್ಲಿ ದುಡ್ಡಿಲ್ಲವೆಂದು ತಿಳಿದು ಈ ಮಾತನ್ನು ಹೇಳುತ್ತಿದ್ದೀಯೋ? ನೋಡಿಲ್ಲ” ಎಂದು ನಾರಾಯಣ ಜೀಬಿನಿಂದ ನೋಟಿಗಳನ್ನು ತೆಗೆದು ತೋರಿಸಿದ, “ಅವಶ್ಯಕತೆ ಇದ್ದಾಗ ಕೊಂಡುಕೊಳ್ಳುವುದಕ್ಕೆ ಹಿಂಜರಿಯಕೂಡದು.”

ಹಣವನ್ನು ನೋಡಿ ಮಾಲತಿಯ ಮನಷ್ಟು ಗಲಿಬಿಲಿಯಾಯಿತು,

“ಮತ್ತೆ ಸಾಲ ಮಾಡಿದ್ದಾರೆ. ಇವರಿಗೆ ಏನು ಹೇಳುವುದು? ಈಗ ನಾನು ಸೀರೆ ಬೇಡನೆಂದರೂ ಇನ್ನೇನಾದರೂ ಉಪಯೋಗವಿಲ್ಲ ದ್ದಕ್ಕೆ ಇದು ಖಚಾರ್ಡಿಬಿಡುತ್ತದೆ” ಎಂದು.

“ಅಷ್ಟು ಹೊತ್ತು ಯೋಚನೆ ಮಾಡುವುದು ಮಾಲಾ? ನನ್ನ ಮಾತು ಕೇಳಿದರೆ ವೋದಲು ಸಿರೆಯಂಗಡಿಗೆ ಹೋಗೋಣವೆನ್ನುತ್ತೀನೆ. ಚಪ್ಪಲಿಯಂದೇಕೆ ಪ್ರಾರಂಭಿಸಬೇಕು?” ಎಂದ ನಾರಾಯಣ.

“ನಿಷ್ಟ ಹೇಳಿದಂತೆ ಕೇಳುವುದು ಸುಲಭ ನನಗೆ” ಎಂದಳು ಮಾಲತಿ.

“ಸರಿ, ಹಾಗಿದ್ದರೆ ಸಿರೆಯಂಗಡ ವೋದಲು” ಎಂದ ನಾರಾಯಣ.

ನಾರಾಯಣ ಇದಕ್ಕೆ ವೋದಲು ಎಂದೂ ಮಾಲತಿಯನ್ನು ಅಂಗಡಿಗೆ ಕರೆದೊಯ್ದಿರಲಿಲ್ಲ. ತನಗಿವ್ಯಾ ಬಂದದ್ದನ್ನು ತಂದು ಕೊಡು ತ್ವಿದ್ದ. ಈಗ ಹಾಗಲ್ಲ. ಆವರ ಮುಂದೆ ಸಿರೆಗಳ ರಾಶಿಯೇ ಬೀಳು ತ್ತಿತ್ತು. ಆ ರಾಶಿಯನ್ನು ನೋಡಿ ಮಾಲತಿ, “ಇವು ಬೇಡ, ಬೇರೆ ಅಂಗಡಿಯಲ್ಲಿ ನೋಡೋಣ” ಎಂದಾಗ ಆವನಿಗೆ ಸಂಕೋಚನೇ ಆಯಿತು.

ಅದರೆ ಅಂಗಡಿಯವರಿಗೆ ಇದು ಸಾಮಾನ್ಯ ತಾನೇ?

“ಚಿಂತಿಯಿಲ್ಲಾಮ್ಮು ಅದರೆ ನಿಷ್ಟ ಮತ್ತೆ ಇಲ್ಲಿಗೇ ಬರುತ್ತೀರ” ಎಂದುಬಿಡುತ್ತಿದ್ದರು.

“ಮಾಲಾ, ಅಷ್ಟು ತೆಗೆಸಿ ಒಂದೂ ಕೊಳ್ಳುದಿದ್ದರೆ ಸ್ವಾಯವಲ್ಲ” ಎನ್ನುತ್ತಿದ್ದ ದಾರಿಯಲ್ಲಿ ನಾರಾಯಣ.

“ಆದು ನಿತ್ಯ ಕೊಳ್ಳುವವರ ಮಾತು. ನಮಗೆ ಆದಷ್ಟು ಕಡಿಮೆ ಬೆಲೆಗೆ ಆದಷ್ಟು ಉತ್ತಮ ಪದಾರ್ಥ ಬೇಕು. ಆದಕ್ಕೆ ನಾಲ್ಕುಂಗಡಿ ಅಲೆಯದಿದ್ದರಿ ಆಗುವುದಿಲ್ಲ”

“ಲಲಿತೀಯೂ ಹೀಗೇ ಮಾಡುತ್ತಿದ್ದಳು” ಎಂದ ನಾರಾಯಣ ತಂಗಿಯನ್ನು ನೆನೆಸಿಕೊಂಡು.

“ನಿಮಗೆ ಬೇಸರವಾದರೆ ಹೇಳಬಿಡಿ. ನನಗೇನು ಎಂಥ ಸಿರೆ ಯಾದರೂ ಅವೈ” ಎಂದಳು ಮಾಲತಿ ಅವನ ಮುಖದ ನೇರಿಂದ ಪರಿವರ್ತನೆಯನ್ನು ಕಂಡು.

“ಇಲ್ಲ, ನಡಿ, ಮಾಲಾ. ಲಲಿತೀಯ ಸೆನಪು ಬಂದಿಕು ಅಪ್ಪೇ. ಅವಳು ಹೇಗೆ ನನ್ನನ್ನ ಮರೆತಳು!”

“ಮರೆತಿಲ್ಲ. ಅದೆಲ್ಲ ಅವಳಿಗೆ ಅಸಾಧ್ಯ” ಎಂದಳು ಮಾಲತಿ.

ಮತ್ತೆ ಇನ್ನೊಂದು ಅಂಗಡಿಯ ಒಳಹೊಕ್ಕಮೇಲೆ, ಸೀರೆಯಾರಿ ಸುವ ಗೊಂದಲದಲ್ಲಿ ನಾರಾಯಣನ ದುಗುಡ ಮಾರುವಾಯಿತು.

ನಾರಾಯಣನ ಹರದಿಂದ ಮಾಲತಿ ಏರಡು ಒಕ್ಕೀಯ ಸೀರೆಗಳನ್ನೇ ಕೊಂಡುಕೊಂಡಳು. ಒಕ್ಕೀ ಚಪ್ಪಲಿ ಜೋತಿ ಹೊಲೆಯಲು ಹಾಕಿ ಅವರು ಮನೆಗೆ ಹಿಂದಿರಿಗುನ ವೇಳಿಗೆ ಕತ್ತಲಾಗಿತ್ತು.

ಮನೆಯಲ್ಲಿ ಅನ್ಯಂತ ಬಂದು ಕುಳಿದ್ದೆ. ಮಾಲತಿಯನ್ನ ಸೋಡಿದ ತಕ್ಷಣ ಕೇಳಿದ,

“ಎಂದು ತಿಂಡಿ ಹಾಕಿಸುತ್ತೀರಿ ನನಗೆ?”

ಮಾಲತಿ ನಕ್ಕಳು. ನಾರಾಯಣ ಹೇಳಿದ,

“ಸಾಡಿದ್ದ ಭಾನುವಾರ ಇಲ್ಲಿಗೇ ಉಟಿಕ್ಕೆ ಬಂದುಬಿಡು. ಸಂಜೀಗೆ ಬೇಕಾದರೆ ಬಂದು ಸಿನೇಮಾಗೆ ಹೋಗೋಣ”

“ಏಕೆ, ಇನ್ನೂ ಜೇಬು ಖಾಲಿಯಾಗಲಿಲ್ಲವೇ? ನನಗೆ ಅಂಗಡಿ ಬೀದಿಯಲ್ಲೇ ಸುಳವು ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದಳು ಮಾಲತಿ.

ಶನಿವಾರ, ಭಾನುವಾರ ವಿನೋದವಾಗಿಯೇ ಕಳೆದುವು. ಸೋಮವಾರ ಮಾಲತಿ ನಾರಾಯಣ ಅನ್ಯಂತ ಇಬ್ಬರಿಂದಲೂ ಶಿಫಾರಸುಗಳನ್ನು ಹೊಂದಿ, ತಾಯಿ ಕೊಟ್ಟಿ ದೇವರ ಪ್ರಸಾದವನ್ನು ಮುದಿದು ಹೊರಟಳು.

ಸಾಯಂಕಾಲ ನಾರಾಯಣ ಮನೆಗೆ ಬರುವ ಹೊದಲೇ ಮಾಲತಿ ಮನೆಗೆ ಬಂದಳು,

“ಏನು ಅಂಥ ಕವ್ಯವಾಗುವಂತೆ ತೋರುವುದಿಲ್ಲ. ಮುಖ್ಯೇ ಪಾಧ್ಯಾಯಿನಿ ರಾಜಮ್ಮೆ ತುಂಬ ಸರಸಿಯಾಗಿ ಕಾಣುತ್ತಾರೆ. “ಇವತ್ತಿ ನಿಂದಲೇ ತರಗತಿಗೆ ಹೋಗುವುದು ಪ್ರಾರಂಭವಾಗಲಿ” ಎಂದು ಹತ್ತು ನಿಮಿಷ ಒಂದು ತರಗತಿಗೆ ಕಳುಹಿಸಿದ್ದರು ಅಪ್ಪೆ. ಬಳಿಕ ಉಪಾಧ್ಯಾಯಿನಿಯರ ಕೊರಡಿಗೆ ಶರೆದುಕೊಂಡುಹೋಗಿ ಎಲ್ಲರ ಪರಿಚಯ ಮಾಡಿ

ದರು. ತಲ್ಲಿ ನನ್ನ ಜೊತೆಯಲ್ಲಿ ಓದಿದವರು ಮಾರು ಮಂದಿಯಾದ್ದಾರೆ, ಚಂಚಲಾ ಎಂದು ಬಹಳ ದಿನದ ಹಿಂದೆ ನಮ್ಮ ಮನೆಗೆ ಬರುತ್ತಿದ್ದ ಇಲ್ಲ? ಅವಕ್ಕೊಬ್ಬು ಈ. ಇನ್ನಿಬ್ಬರು ವಿವಿಧ, ಸೀತಮ್ಮ ಅಂತ. ಇನ್ನು ಹೊತ್ತೂ ಅವರ ಜೊತೆಯಲ್ಲಿ ಹರಟ್ಟುತ್ತಿದ್ದೆ” ಎಂದು ಒಂದೇ ಸವಂತೆ ತಾಯಿಗೆ ನಡೆದುದನ್ನೆ ಲಾಲ್ ಹೇಳಿದಳು.

ನಾರಾಯಣಿಗೂ ಮನೆಗೆ ಬಂದ ಮೇಲೆ ವಿಷಯವೆಲ್ಲ ತಿಳಿಯಿತು,
“ತುಂಬಾ ಆಯಾಸವಾಗಲಿಲ್ಲವಲ್ಲ? ಬದುಕಿದೆ” ಎಂದ.

ಹಿಂದೇ ಆನಂತನೂ ಬಂದ.

“ನಮಸ್ತೇ ಮೇಡಂ, ಒಳಕ್ಕೆ ಬರಬಹುದೇ?” ಎಂದು ಶೀಚಲ ಧ್ವನಿಯಲ್ಲಿ ಹುಡುಗಿಯರ ಧ್ವನಿಯಂತೆ ಇದೆಯೆಂದು ಭಾವಿಸಿಕೊಂಡು ಕೇಳಿ ಒಳನುಗ್ಗಿದ, “ಹೇಗಿತ್ತು ಅರಿಯದ ಹುಡುಗಿಯರ ಮೇಲೆ ದಬಾರು?”

“ಹುಡುಗಿಯರ ಮೇಲೆ ದಬಾರು ಮಾಡಲು ಇನ್ನೂ ಅವಕಾಶ ನಿಕ್ಕಿಲ್ಲ ಅವಲಿಗೆ. ಸ್ವಲ್ಪ ತಡೆ ಇವತ್ತು ಆಗಲೇ ಎರಡು ಗಂಟೆ ವರದಿ ಒಪ್ಪಿಸಿದ್ದಾರೆ, ಇನ್ನು ಮಾತನಾಡಿದರೆ ನಾಳೆ ಅವಲಿಗೆ ರಜಾ ಬೇಕಾ ದಿತು ಗಂಟಲು ಕಟ್ಟಿ” ಎಂದ ನಾರಾಯಣ.

ಮಾಲತಿಗೆ ನಾಚಿಗೆಯಾಯಿತು. ಎದ್ದು ಒಳಕ್ಕೆ ಹೋದಳು.

ಮೊದಲೆರಡು ದಿನಗಳು ತಮಾಷೆಯಾಗಿ ಕಳಿದರೂ ಬಳಿಕ ಮಾಲತಿಗೆ ಕೆಲಸ ಬೇಕಾದವ್ಯು ಬೀಳತೊಡಗಿತು. ಕಂತೆಗಟ್ಟಿಲೆ ಪುಸ್ತಕಗಳನ್ನು ತಿದ್ದ ಬೇಕಾಗುತ್ತಿತ್ತು, ಜೊತೆಗೆ ಬಿಡುವೇ ಇಲ್ಲದಂತೆ ಬಂದು ತರಗತಿ ಮುಗಿದರೆ ಇನ್ನೂಂದು ತರಗತಿಗೆ ಹೋಗಬೇಕಾಗುತ್ತಿತ್ತು. ಇದರ ಮಧ್ಯ ಪ್ರತಿಪಾಠಕ್ಕೂ ಟೀಕೆ ಪ್ರಯೋಗಗಳನ್ನು ಬರೆಯಲೇಬೇಕೆಂಬ ನಿಯಮವೂ ತಿಳಿಯಿತು. ಶಾಲೆಇಲ್ಲಿ ಎಲ್ಲವನ್ನೂ ಮಾಡಲಾಗದಿದ್ದರೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ ಅವಳು ಪುಸ್ತಕಗಳನ್ನು ತಿದ್ದುತ್ತೆ ಕುಳಿತರೆ ನಾರಾಯಣ ಬೇಸರಗೊಳ್ಳುತ್ತಿದ್ದ,

“ಶಾಲೆಯ ಕೆಲಸ ಶಾಲೆಯಲ್ಲಿ ಮುಗಿಸಣಾರದೇ ಮಾಲಾ? ನೀನು ಇದಕ್ಕೆ ಏತಿವೀರಿದ ಪ್ರಾಮುಖ್ಯತೆಯನ್ನು ಕೊಡುತ್ತೀ?”

“ಹಾಗೇನಿಲ್ಲ. ಆದರೆ ಆಯಾ ವಾರದ್ದು ಆಯಾ ವಾರದಲ್ಲಿಯೇ ಮುಗಿಯಬೇಕು. ಇಲ್ಲಿದ್ದರೆ ಮುಂದಿನ ವಾರ ಹುಡುಗಿಯರಿಗೆ ಬರೆಯಲು ಪ್ರಸ್ತುತ ಸಿಗುವುದಿಲ್ಲ”

“ಹಾಗಿದ್ದರೆ ಸರಸರನೆ ನೋಡಿ ಬೇಗ ಮುಗಿಸಬೇಕು. ಒಂದೊಂದನ್ನೂ ಒಂದೊಂದು ಗಂಟೆ ಹಿಡಿದಿರುತ್ತೀ ನೀನು?”

“ಅದು ಏಕೆಂದರೆ ನನಗೆ ಅಭಿಜ್ಞಾನ ಕಡಿಮೆ. ನೋಡನೋಡತ್ತ ವೇಗ ತಾನಾಗಿ ಬರುತ್ತದೆ”

“ಅದೇನೋ ನಿನಗೇ ಗೊತ್ತು. ಒಹುತಃ ನನ್ನ ಜೊತೆಗಿಂತ ಅದೇ ನಿನಗೆ ಹೆಚ್ಚು ಸಂತೋಷವನ್ನು ಕೊಡಬಹುದು”

ಹೀಗೇ ಎರಡು ನಿಮಿಷದಲ್ಲಿ ಮಾತ್ರ ವಿರಸಕ್ಕೆ ತಿರುಗುತ್ತಿತ್ತು. ಮಾಲತಿ ಬಿನ್ನ ಳಾಗಿಬಿಡುತ್ತಿದ್ದಳು. ಒಂದೊಂದು ಬಾರಿ ಅಳುಪೂ ಬರುತ್ತಿತ್ತು.

“ಇದೇಕೆ ಹೀಗೆ ಮಾತನಾಡುತ್ತೀರಿ? ನನ್ನ ಜಾಗದಲ್ಲಿ ನೀವಿದ್ದಿದ್ದ ಇನ್ನೇನು ವಾಡುತ್ತಿದ್ದಿರಿ?” ಎಂದು ಕೇಳುತ್ತಿದ್ದಳು.

ನಾರಾಯಣ ಅದಕ್ಕೆ ಒಂದು ಸಲ ಹೇಳಿದ,

“ನಾನಾಗಿದ್ದರೆ ರಾತ್ರೆ ಸ್ವಾಲ್ಪ ಹೆಚ್ಚು ಹೊತ್ತು ಎದ್ದಿದ್ದೋ ಇಲ್ಲವೇ ಬೆಳಗ್ಗೆ ಹೊತ್ತಿಗೆ ಮುಂಚೆ ಎದ್ದೋ ನನ್ನ ಕೆಲಸ ನಾನು ಮಾಡಿಕೊಳ್ಳುತ್ತಿದ್ದೆ”

ಮಾಲತಿ ಅವನು ಹೇಳಿದಂತೆಯೇ ಮಾಡಲು ಯತ್ನಿಸಿದಳು. ಆದರೆ ಮನಸ್ಸು ಎದ್ದಿರಲು ಆಶಿಸಿದರೂ ಸೇರಿತ ದೇಹ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ ರಾತ್ರೆ ಹತ್ತು ಗಂಟೆಯ ವರೆಗೆ ಎದ್ದಿರುವುದೇ ಪ್ರಯಾಸ ಕರಬಾಗತ್ತು. ಬೆಳಗಿನ ರೂಪ ಏಳುವುದು—ಆ ತೂಕಡಿಕೆಯಲ್ಲಿ— ಏನೂ ಉಪಯೋಗವಿರಲಿಲ್ಲ. ಆದರೂ ಹಾಗೂ ಹೀಗೂ ಸಾರಾಯಣ ವನೆಗೆ ಬರುವ ವೇಳಿಗೆ ಅದವ್ಯು ಮುಗಿಸಲು ನೋಡುತ್ತಿದ್ದಳು. ಅವನು

ಬಂದ ಶೊಡಲೇ ಬೇಗಬೇಗನೆ ಹೆರಳು ಹಾಕಿಕೊಂಡು ನಗುಮುಖಿಂದ ಅವನನ್ನು ಎಬ್ಬಿಸುತ್ತಿದ್ದಳು,

“ಬೇಗ ಏಳಿ, ಹೊರಗಡೆ ಹೋಗೋಣ. ಇವತ್ತು ಕೊಂಡ ಚೆನ್ನಾಗಿ ಸುತ್ತಿಕೊಂಡು ಬರೋಣ.”

“ಇವತ್ತು ನಿನ್ನ ಕೆಲಸ ಬೇಗ ಮುಗಿಯಿತೇ ?”

“ಷಟ್ಹೋ ಮುಗಿಸಿಬಿಟ್ಟಿ,”

“ಹಾಗಾದರೆ ನಿತ್ಯ ಮುಗಿಸಬಹುದು ಎಂದಾಯಿತು ಅಲ್ಲವೇ ಮಾಲಾ ?”

ಆಗ ಮಾಲತಿ ಅಂದುಕೊಳ್ಳತ್ತಿದ್ದಳು, “ಹುಂ ಆಯಿತು. ಸಿಕ್ಕಿ ಕೊಂಡುಬಿಟ್ಟಿ” ಅದರೂ ಸರಳವಾಗಿ ಉತ್ತರ ಕೊಟ್ಟು ಪಾರಾಗಲು ಯತ್ನಿಸುತ್ತಿದ್ದಳು,

“ಇಲ್ಲ. ಒಂದೊಂದು ಬಾರಿ ಸಾಧ್ಯವಾಗುತ್ತದೆ. ಆಗ ಮುಗಿಸುತ್ತೇನೇ.”

ನಾರಾಯಣ ನಂಬುತ್ತಿದ್ದನೋ ಇಲ್ಲವೋ ಅಂತೂ ಅವಳು ಬಿಡು ವಾಗಿದ್ದಾಗ ಮನೆಗೆ ಕಳಿ ಬರುತ್ತಿತ್ತು. ಎಲ್ಲರೂ—ವನಜನ್ನ ಕೂಡ— ಒಟ್ಟಿಗೆ ಸುತ್ತಾಡಿಕೊಂಡು ಬಂದು ವಿನೋದದಿಂದ ಸಂಚೇ ಕಳೆಯುತ್ತಿದ್ದರು.

ಒಂದು ದಿನ ಬೀಳಗ್ಗೆ ಮಾಲತಿ ಹೇಳಿದಳು,

“ಇವತ್ತು ಹೊತ್ತಿಗೆ ಮುಂಚೆ ಬಂದುಬಿಡುತ್ತೇನೇ, ಕಬ್ಬನ್ ಪಾಕ್ಕಿಗೆ ಹೋಗೋಣ.”

ಸಾಯಂಕಾಲ ನಾರಾಯಣ ಮನೆಗೆ ಬಂದಾಗ ಎಲ್ಲರೂ ಸಿದ್ಧವಾಗಿರುತ್ತಾರೆಂದು ನಿರೀಕ್ಷಿಸಿದ್ದ. ಅದರೆ ಇನ್ನೂ ಮಾಲತಿಯೇ ಬಂದಿರಲ್ಲಿ.

“ಮಕ್ಕಳಿಗೆ ಬಟ್ಟಿ ಹಾಕಿಬಿಟ್ಟಿರೆ ಮಾಲಾ ಬಂದಕೂಡಲೇ ಹೊರಡಬಹುದು” ಎಂದ ಸಾರಾಯಣ.

ಮಕ್ಕಳು ಸಿದ್ಧರಾದರು. ಇನ್ನೂ ಮಾಲತಿ ಬರಲಿಲ್ಲ. ಎಲ್ಲರೂ ಬಾಗಿಲಿನಲ್ಲಿಯೇ ಕುಳಿತು ಕಾಯುತ್ತಿದ್ದರು.

ಮಾಲತಿ ಮನೆಗೆ ಬಂದಾಗ ಕತ್ತಲಾಗಿತ್ತು. ಅವಕನ್ನು ಕೆಂಡ ಕೂಡಲೆ ನಾರಾಯಣ ಎದ್ದು,

“ನಾನು ಹೀಗೇ ಹೋಗಿ ಒಂದಿನ್ನು ಸುತ್ತಾಡಿಕೊಂಡು ಬರುತ್ತೇನೆ.”

“ನಾನು?” ಎಂದ ರಾಮು.

“ಸೀನು ಮಾಲತಿಯ ಹತ್ತಿರ ಹೋಗು. ಅವಳು ಸಿನ್ನೆನ್ನು ಕಬ್ಬಣ್ಣ ಪಾಕ್ರಿಗೆ ಕರೆದುಕೊಂಡು ಹೋಗುತ್ತಾಳೆ.”

“ನಾನು ಬರುವುದು ತಡವಾಯಿತು. ಆದರೆ ಸುಮೃನೆ ಹಾಗೆಯೇ ಸುತ್ತಾಡಲು ತಡವಿಲ್ಲವಲ್ಲ? ನಡೆಯಿರಿ ಎಲ್ಲರೂ ಹೋಗೋಣ” ಎಂದಳು ಮಾಲತಿ.

ನಾರಾಯಣ ಹಾಗೇ ಕುಳಿತುಕೊಂಡ. ಮಾಲತಿ ಕೈಯಲ್ಲಿದ್ದ ಪುಸ್ತಕವನ್ನು ಒಳಗಡೆ ಹಾಕಿ ಬಂದಳು,

“ಹುಂ, ಏಳಿ. ಬಾ ಅಮಾತ್ರಾ”

ವನೆಜಮೃತಲೆಯಲ್ಲಾಡಿಸಿ ಹೇಳಿದರು,

“ಅದಾಗದು ಮಾಲಾ. ಈಗತಾನೇ ಬಂದಿದ್ದೀ, ಮೊದಲು ಒಂದಿನ್ನು ತಿಂಡಿ ತಿನ್ನು. ದೇಗೂ ತಡವಾಗಿದೆ; ಏದು ನಿಮಿಷದಲ್ಲಿ ಏನೂ ಕೊಟ್ಟಿ ಹೋಗುವುದಿಲ್ಲ.”

ಮಾಲತಿ ನಾರಾಯಣನನ್ನು ಸೋಡಿದಳು. ಅವನಿಗೆ ಏನನ್ನೀ ಸಿಕ್ಕೋ?

“ನಿಜ, ಹೋಗು, ನಾವಿಲ್ಲೇ ಇರುತ್ತೇವೆ. ಬೇಗ ತಿಂಡಿ ತಿಂಡು ಬಾ, ಹೋಗೋಣ.”

ಮಾಲತಿ -ಒಳಕ್ಕೆ ಹೋಗಿ ತಿಂಡಿ ತೆಗೆದುಕೊಂಡು ಹಿಂದಿರುಗಿ ಬಂದಳು,

“ಇವತ್ತು ನಾಲ್ಕು ಗಂಟೆಗೇ ನಾನು ಮನೆಗೆ ಬರಲು ಹೊರಟಿ....”

“ಏನು ಹೇಳಬೇಡ ಮಾಲಾ, ಬರಲಿಲ್ಲ ಹೋಗೂ. ಅಪ್ಪೇತಾನೇ?”

ಅವನ ಧ್ವನಿಯಲ್ಲಿ ತುಂಬ ಬೇಸರವಿತ್ತು.

“ನಿಮಗೆ ಸಿಟ್ಟು ಬಂದಿತು ಎಂದುಕೊಂಡೆ ನಾನು. ಆದರೆ ಇನ್ನವೆಕ್ಕರು ಬರುತ್ತಾರೆಂದು ಹೇಳಿದರು ರಜಾ ತೆಗೆದುಕೊಂಡಿದ್ದವರಿಗೂ ಸಹ ಹೇಳಿಕಳುಹಿಸಿ ಕರೆಸಿದರು. ಆದನ್ನು ನೋಡಿ ನನಗೆ, ‘ಮನೆಗೆ ಹೋಗುತ್ತೇನೆ’ ಎಂದು ಹೇಳಲು ಬಾಯಿ ಬರಲಿಲ್ಲ.”

ನಾರಾಯಣ ಸುಮೃದ್ಧಿ. ವನಜಮೃತ ಕೇಳಿದರು,

“ಬಂದಿದ್ದರೇನು ಅವರು?”

“ಬರಲಿಲ್ಲ. ಆರು ಗಂಟೆಯವರಿಗೂ ಅವರಿಗಾಗಿ ಕಾಡೆವು. ಬಳಿಕ.....” ಎಂದು ಮಾಲತಿ ನಿಟ್ಟುಸಿರನ್ನು ಬಿಟ್ಟಿಳು.

“ಎಷ್ಟು ಆಯಾಸಗೊಂಡಿದ್ದೀ ತಾಯಿ? ಸುತ್ತಾಡಲು ಬರುವೆಯನ್ನುವಿಯಲ್ಲ?”

ಮೌನದಿಂದ ಕುಳಿತಿದ್ದ ಸಾರಾಯಣನ ಕಡೆಗೊಮ್ಮೆ ನೋಡಿ ಮಾಲತಿ ನುಡಿದಳು,

“ಆಯಾಸವಿಲ್ಲಮ್ಮು, ಬರಿ ಬೇಸರ ಅಪ್ಪೆ. ಏಳಿ, ಹೋಗೋಣ ಇನ್ನು.”

ಮನೆಯಿಂದ ಹೊರಟಿರು. ಯಾರಿಗೂ ಮಾತು ಬೇಕರಲಿಲ್ಲ. ಸಾರಾಯಣ ಚಿಕ್ಕಮಗುವನನ್ನು ಎತ್ತಿಕೊಂಡು ಮುಂದೆ ಮುಂದೆ ಹೋಗುತ್ತಿದ್ದ. ಮಾಲತಿ ನಡೆಯಲಾರದೆ ನಡೆಯುತ್ತಿದ್ದಳು. ಇನ್ನು ವನಜಮೃತದಿನೆಂದು ಮಾಲತಿಗೆ ಪ್ರಾರ್ಥಿತ ಮಾಡಿದ್ದಿರುತ್ತಾರೆ. ಮಾಲತಿಗೆ ಮಾತ್ರಾದಿದ್ದರೆ ಅದೆಲ್ಲಿ ಈಚೆಗೆ ಬರುವುದೋ ಎಂದು ಆಕೆ ಇವರನ್ನು ಹಿಂಬಾಲಿಸುತ್ತಿದ್ದರು.

ಅ ರಾತ್ರಿಯ ಉಟವೂ ಬರಿಯ ಶಾಸ್ತ್ರದ ಉಟವಾಯಿತು. ಸಾರಾಯಣ ಉಟವಾಗುತ್ತಲೇ ಮಲಗಬಿಟ್ಟಿ. ಮಾಲತಿಗೆ ಮನಸ್ಸಿಲ್ಲ ದಿದ್ದರೂ: ಮರುದಿನದ ಪಾಠದ ಕ್ರಮ ಒರೆಯುವುದು ಇತ್ತು. ಅದನ್ನು ಮಾಡುತ್ತು ಕುಳಿತಳು. ಅದು ನಿಧಾನವಾಗಿ ಸಾಗಿತು. ಅವಳು ಅವಶ್ಯಕ ಮಲಗುವಾಗ ಹನ್ನೆರಡು ಗಂಟಿ ಹೋಡೆದುಬಿಟ್ಟಿತ್ತು.

ಮರುದಿವಸ ಬೀಳಗ್ಗೆಯ ಹೊತ್ತಿಗೆ ನಾರಾಯಣನ ಅಸಮಾಧಾನ ಸ್ವಲ್ಪ ಕಡಿಮೆಯಾಗಿತ್ತು. ಮಾಲತಿ ಕಾಫಿಯನ್ನು ತಂದುಕೊಟ್ಟಾಗ ನನ ನಗೆಯಿಂದ ಹೇಳಿದ,

“ಇವತ್ತು ಬರಬಹುದು ನಿಮ್ಮ ಇನ್ನೊಂದೆಕ್ಕರು.”

“ನನೋ ಯಾರಿಗೆ ಗೊತ್ತು?” ಎಂದಳು ಮಾಲತಿ, “ಅದರೆ ಪುನಃ ಕಿಟ್ಟಾಗುವಿರೇನು?”

ನಾರಾಯಣ ಗಟ್ಟಿಯಾಗಿ ನಕ್ಕ.

“ನನ್ನೆ ವಾತನಾಡಲಿಲ್ಲವೆಂದು ಹೇಳುತ್ತಿದ್ದೀರೂ ಮಾಲಾ? ನನ್ನೆ ನನಗೆ ಸಿಟ್ಟು ಬಂದಿರಲಿಲ್ಲ. ಆಶಾಭಂಗವಾದಂತೆ ಆಗಿ ಮನಸ್ಸು ಮುದುರಿಕೊಂಡಿತ್ತು. ನಾಲ್ಕು ಗಂಟೆಯಿಂದ ನಿನಗಾಗಿ ಕಾದು ಕುಳಿತಿದ್ದೆ ಮಾಲಾ. ನೀನು ಬಂದೊಡನೆ ಏಕೋ ನನಗೆ ಸಹಜರೀತಿಯಿಂದ ಇರಲಾಗಲಿಲ್ಲ.”

“ನೀವು ಹಾಗೆ ಮಾಡಿದ್ದು ನನಗೆ ಅರ್ಥಜೀವಹೋದಂತೆ ಆಯಿತು. ಸದ್ಯ ಈಗ ನಿವಾಗಿ ಕೋಪ ಇಲ್ಲ ತಾನೇ?”

“ಇಲ್ಲ, ನಿನ್ನ ಮೇಲೆ ಕೋಪ ಎಂದೂ ಬರುವದಿಲ್ಲ ಮಾಲಾ. ಅದೂ ನನ್ನೆ ನಿನ್ನ ತಪ್ಪು ಸ್ವಲ್ಪವೂ ಇರಲಿಲ್ಲ.”

“ಅಬ್ಜು! ಅಂತೂ ಪ್ರಸನ್ನರಾದಿರಿ”

“ಇನ್ನು ಮೇಲೆ ಮಾಲಾ, ನಿನ್ನ ಜೊತೆಯಲ್ಲಿ ನಾನು ಹೀಗೆ ವತ್ತಿಸಿದ್ದೆ ನನ್ನ ಕೋಟನ್ನು ಹಿಡಿದು ಕೇಳು, “ನನ್ನ ತಪ್ಪೇನು? ಹೇಳು ವೊದಲು” ಅಂತ.

“ಆಗಲಿ” ಎಂದಳು ಮಾಲತಿ.

ಮಾಲತಿ ಹೀಗೆ ಮನೆಯಲ್ಲಿ ಒದ್ದಾಟಿಕಡುವುದು ಶಾಲೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಆವಳಾದರೂ ಅಷ್ಟೇ. ಆ ವಾತಾವರಣದಲ್ಲಿ ಮನೆಯ ಆಶಾಂತತೆ ಮಲೆತು ಎಲ್ಲದೊಡನೆ ಬಂದಾಗಿ ಬೆರೆಯುತ್ತಿದ್ದೇ ಳು. ಅದರೆ ಶಂಚಿ ನಾಲ್ಕುವರೆಯಾಯಿತೆಂದರೆ ಅವಳಿಗೆ ಮನೆಯ ಕಡೆಗೆ ಮನ ತಿರುಗುತ್ತಿತ್ತು.

“ಷಿ ಮಾಲತಿದೇವಿ ಅಂತಮುರ್ಚಿರಾದರು” ಎಂದು ತಮಾನೆ ಮಾಡುತ್ತಿದ್ದರು ಎಲ್ಲರೂ.

“ಹೌದು ಮತ್ತೆ ಆವರು ನಮ್ಮಂತೆ ಎಂದು ತಿಳಿದಿರಿ? ಮನೆಗಳಲ್ಲಿ ಭಜ್ಯರು ಕಾದಿರುತ್ತಾರೆ ಸುತ್ತೆನ್ನೀರಂತ್ರ ಗಾಳಿ ವಿಕಾರಕ್ಕೆ — ಏರಿದುಕೊಂಡು ಹೋಗಲು”

“ಅಲ್ಲದೆ ಚಿಕ್ಕಮಗು!” *

“ತಾಯಿ ಬೆಳಗಿನಿಂದ ಬಿಟ್ಟಿರುತ್ತಾರೆ”

ಅಂತೂ ತಲೆಗೊಂದು ಮಾತನಾಡಿ ಮಾಲತಿಯಃನ್ನು ಕೀಟಲೆ ಮಾಡದೆ ಅವಳನ್ನು ಮನೆಗಾ ಹೋಗಲು ಬಿಡುತ್ತಿರಲಿಲ್ಲ

ಒಂದು ಬಾರಿ ಮಾಲತಿ ಶಾಲೆಯಿಂದ ಹೂರದಂಪ ಹೊತ್ತಿಗೆ ಸರಿಯಾಗಿ ರಾಜನ್ನು, ಮುಖ್ಯೋಪಾಧಾರ್ಯಾಯಿನಿ ಸಿಕ್ಕಿದರು,

“ಏನು ಇಷ್ಟ್ಟು ಬೇಗನೆ ಮನೆಗೆ ಹೂರಟೀರಾ? ಅಷ್ಟವಾಡುವುದಿಲ್ಲವೇ?” ಎಂದರವರು. ಮಾಲತಿ ವಿನಯದಿಂದ ಡೇಳಿದಳು,

“ಇಲ್ಲ, ಹೋಗಬೇಕು. ಚಿಕ್ಕಮಗುವನ್ನು ಬಿಟ್ಟುಬಂದಿದ್ದೀನೆ”.

“ಷಿ! ನನಗೆಲ್ಲಾ ಗೊತ್ತು. ಸೀಸೈಷ್ಟೆ ಸಂಸಾರಣೆ ರು ಇಷ್ಟು ಜನ ಉಪಾಧಾರ್ಯಾಯಿಸಿಯರಲ್ಲಿ ಎಸ್ಸುವಂತೆ ಆಡುತ್ತೀರಿ. ಇವತ್ತು ನಿಮ್ಮನ್ನು ಮನೆಗೆ ಹೋಗಲು ಬ್ರಿಡುಪುದಿಲ್ಲ. ಸ್ವಲ್ಪ ಆಟ ಆಡಿಯೇ ಹೋಗಬೇಕು ನೀವು”

“ಇವತ್ತು ಬೇಡ. ನಾಳಿ ಆಡೋಣ. ನಾನು ಮನೆಯಲ್ಲಿ ಡೇಳಿಬರುತ್ತೀನೆ”

“ಅಷ್ಟಬ್ಬಿ! ಬಹೆ ಹೆಡಿಂವಂತೆ ಕಾಣಿತ್ತದೆ ಮನೆಯನ್ನು ಕಂಡರೆ! ನನಗೆ ಗೊತ್ತುಮಾಡಿ ಮನೆಯಲ್ಲಿ ಆವರು ನೀವು “ಕೂಡು” ಅಂದರೆ ಕೂಡುತ್ತಾರೆ, “ಸಿಲ್ಲು” ಎಂದರೆ ಸಿಲ್ಲುತ್ತಾರೆ ಅಂತ ಆಗುವುದಿಲ್ಲ. ಇವತ್ತು ಇರಲೇಬೇಕು ನೀವು. ನಾಳಿ ಹೇಳಿ ಬನ್ನಿ, ನಾಳಿಯೂ ಇಂ, ಬೇಡನ್ನು ಪುದಿಲ್ಲ.”

ಅನ್ನ ಹೊತ್ತಿಗೆ ಉಳಿದ ಉಪಾಧಾರ್ಯಾಯಿನಿಯರೂ ಬಂದರು,

“ಸಿಕ್ಕಿಬೆದ್ದಿರಲ್ಲ ಇವತ್ತು! ಪಾಪ! ಚಿಂತಿಯಿಲ್ಲ ಹಾಲತಿದೇವಿ. ರಾತ್ರಿಹೊತ್ತು ತಿರುಗಾಡುವುದಕ್ಕೆ ತಂಪಾಗಿರುತ್ತೇ” ಎಂದು ಹಾಸ್ಯಮಾಡಿ ಪಟ್ಟ. ಅವತ್ತು ತಟ್ಟ ಮುಗಿದು ಮಾಲತಿ ಮನೆಗೆ ಬರಲಾಗಿದ್ದು ದೀಪಕಚ್ಚಿದ ಮೇರೀ. ಮನೆಯಲ್ಲಿ ಸಾರಾಯಣಿರಲ್ಲ.

“ಇಡೀ ತಾರ್ಕೀ ಹೊರಗೆ ಹೋದರು. ಅವರಿಗೆ ತುಂಬ ಕೊಽಪ ಬಂದಿದೆ ಮಾಲ್ಲಾ. ನೀನು ಬೇಗನೆ ಮನೆಗೆ ಬರಬಾರದೆ?” ಎಂದರು ವರ್ಣಜನ್ಮ.

“ನಾನೇನು ಮಾಡಲಮ್ಮು? ರಾಜಮ್ಮು ಬಿಡಲಿಲ್ಲ” ಎಂದಳು ಮಾಲತಿ

ಸಾರಾಯಣ ರಾತ್ರಿ ಒಂಥತ್ತು ಗಂಟೆಗೆ ಮನೆಗೆ ಬಂದ. ಬಂದವನೇ ಸೆಟ್ಟುಗೆ ಹೋಗಿ ಮಲಗಿದ

ಮಾಲತಿ ಅವನ ಕೊತಡಿಯೊಳಗೆ ಹೋಗಿ ಬಂದು ಕುಚ್ಚೆ ಎಳಿದು ಕುಳಿತುಕೊಂಡು ಹೋಳಿದಳು,

“ಇವತ್ತು “ಕೊಳ್ಟು ಬಿಡಿದು ಸಿಲ್ಲಿಸಿ ಕೇಳು” ಅಂದಿರಿ. ನಾನು ಅವು ಸಲಗಗೂ ಹೋಗದೆ ಕೇಳುತ್ತೀನೇ, ಹೇಳಿ. ಏಕಿಷ್ಟು ಕೊಽಪ”

ಸಾರಾಯಣ ಈ ಮಾತನ್ನು ಕೇಳಿದೊಡನೆಯೇ ನಗುವನೆಂದು ಅವನು ಭಾಸಿಸುದ್ದಳು, ಅವನು ನಗಲಿಲ್ಲ. ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ಕೇಳಿದ, —

“ಎವ್ವ ಹೊತ್ತಿಗೆ ಬಂದೆ ಮನೆಗೆ?”

“ಕತ್ತಿರ ಹತ್ತಿರ ಏಳುಗಂಟೆ”.

“ಸರಿ. ಏತಕ್ಕೆ ಅವು ಹೊತ್ತು?”

ತ್ತುತ್ತೇ ಬಂದಮೇಲೆ ಉತ್ತರ ಹೇಳುವುದು ಕಷ್ಟವಾಗಲಿಲ್ಲ ಮಾಲತಿಗೆ. ಶಾಲೆಯಲ್ಲಿ ಎಲ್ಲರೂ ಅವಳನ್ನು ಹಾಸ್ಯಮಾಡುವ ರೀತಿ. ಯನ್ನ ಕೇಳಿದಾಗ ಅವನ ಹುಬ್ಬಿಗಂಟು ತುಸು ಬಿಚ್ಚಿತು.

“ಸತ್ತೆ ಇನ್ನು ಹೇಗಿರಬೇಕಂತೆ? ನಿಜವಾದ ಸಂಸಾರಸ್ತರು

ಮನೆಗೆ ಬರದೆ ಆಟಕ್ಕೆ ನಿಲ್ಲುವರೇ? ಎನ್ನು ಜನ ರಂಗರಾಜ್ ಇದ್ದುದೆ ಸಿಮ್ಮೆ ಶಾಲೆಯ ಉಪಾಧ್ಯಾಯಿಸೀ ವರ್ಗದಲ್ಲಿ?”

“ಹತ್ತು ಹನ್ನೆರಡು ಮಂದಿ ಇದ್ದುಕ್ಕೆ”

“ಹಾವ! ಅವರ ಮನೆಗಳ ಅವಕ್ಕೆ ಬಂಕರ ಜೆನ್‌ಗಿರಬೇಕು ಇಂಥ ತಾಯಿಯರು, ಹತ್ತಿಯರು ಇದ್ದವೇರೆ!” ಎಂಬು ಸಾರಾಯಿತೆ ಹೇಳಿದ, “ನವ್ಯ ಮನೆಯ ಸೌಖ್ಯ ಉಳಿಯಿಕೊಡು ವಾಲ್ವ, ಸೀನು ಅವರನ್ನು ಆನುಸರಿಸಬೇಕು”

“ಆನುಸರಿಸುತ್ತೇನೆಯೆ? ಹೀಗೆ ಒದ್ದು ಡಿಸಿದರೆ ಏನು ವಾಡಲಿ?”

“ಅನಿವಾರಹವಾಗದಿದ್ದರೆ ಬಂದುಭಿಡು ಆಷ್ಟೇ” ಸ್ವಾಗತ್ಯ ನಗುತ್ತ ಸಾರಾಯಿತೆ ಹೇಳಿದ.

ವಾಲತಿಯ ತಲೆಯ ಮೇಲಿಂದ ಒಂದು ಭಾರ ಇಳಿಸಿದಂತಾಯಿತು. ಸಮಾಧಾನದಿಂದ ಎದ್ದಾಗು.

ಅದರೆ ಮಾಲತಿ ಎಮ್ಮೆ ಪ್ರಯತ್ನಪ್ರಯೋಗ ಒಂದೊಂದು ಬಾರಿ ಅವಳು ಶಾಲೆಯಲ್ಲೇ ಹೆಚ್ಚು ಹೊತ್ತು ನಿಲ್ಲುತ್ತಾಗುತ್ತತ್ತು. ಆಗ ಮುಂಚೆಯೇ ಮನೆಯಲ್ಲಿ ಹೇಳಿಬಿಡುತ್ತಿದ್ದಾಗು.

ಒಂದು ಬಾರಿ ಹೈಸ್‌ಶ್ವಾಲಿನ ಮೂರನೆ ತರಗತಿಯ ನರು ಉಪಾಧ್ಯಾಯ ವರ್ಗಕ್ಕೆ ತಿಂಡಿಯನ್ನೇ ಇರ್ಫಾಣಿಗಿದ್ದರು ಅವತ್ತು. ಮನೆಯಿಂದ ಹೊರಡುವಾಗ ಮಾಲತಿಗೆ ಮರೆತುಹೋಯಿತು, “ಬರುವುದು ಹೊತ್ತಾಗುತ್ತೆ” ಎಂದು ಹೇಳಲು. ಶಾಲೆಯಲ್ಲಿ ಸೆನಪಿಗೆ ಬಂದಿತು. ಆಳೊಬ್ಬನನ್ನು ಕಳುಹಿಸಿ ತಿಳಿಸಲು ಯತ್ತಿಸಿದಳು. ಅದೂ ಸಾಧ್ಯವಾಗಲಿಲ್ಲ. ಮನೆಗೆ ಹೊರಟುಬಿಡೊಣವೆಂದರೆ ಹುಡುಗಿಯರು ಬಿಡಬೇಕಳ್ಳಿ?

ಹರಟಿಯ ಮಧ್ಯೆ ತಿಂಡಿ ತಿನ್ನ ವುದು ಆರುಗಂಟಿಯನರೆಗೂ ಸದೆಯಿತು. ಅದಾದನೇಂಲೆ ಹುಡುಗಿಯರು “ನಾಟಕ” “ನೃತ್ಯ” ಎಂದು ಏನೇನೋ ಕಾರ್ಯಕ್ರಮ ಹಾಕಿಕೊಂಡಿದ್ದರು.

ಮಾಲತಿಗೆ ಮನಸ್ಸಿನಲ್ಲಿ ಆತಂಕ ತುಂಬಿಕೊಂಡುಬಿಟ್ಟಿತ್ತು. ಎಲ್ಲ

ರಂತೆ ನಗನಗುತ್ತ ಇಲ್ಲು ಸಾಧ್ಯವಾಗದಿದ್ದರೂ, ಇತರರು ಹಾಸ್ಯನಾಡಿ
ಯಾರೆಂಬ ಭಯದಿಂದ ಹಷನ್ತುವಿಯಾಗಿರಲು ಯತ್ತಿಸುತ್ತಿದ್ದಳು.

ಹುಡುಗಿಯರು ಸುಪೂರಾಗಿ ಚೆನ್ನಾಗಿಯೇ ನಾಟಿಕವನ್ನು
ಆಡಿದರು. ಸ್ನೇಹ್ಯ ಪ್ರಾರಂಭವಾಯಿತು.

ಅಷ್ಟು ಹೇಳತ್ತಿಗೆ ಯಾರೋ ಬಂದು ಮಾಲತಿಯನ್ನು ಕರೆದರು,

“ಸಿನ್ನನ್ನು ಯಾರೋ ಹುಡುಕಿಕೊಂಡು ಬಂದಿದ್ದಾರೆ”

ಜೊತೆಯಲ್ಲಿ ಕುಳಿತಿದ್ದವರ ನಗವನ್ನು ಲಕ್ಷೀಸದೆ ಮಾಲತಿ
ತಟ್ಟಿನೆದ್ದು ಹೊರಗಡೆ ಹೋದಳು.

ಉಪ್ಪಾಧ್ಯಾಯಿನಿಯರ ಕೂರಡಿಯ ಬಳಿಯಲ್ಲಿ ಎಲ್ಲೆನ್ನೀ
ನೋಡುತ್ತ ನಾರಾಯಣ ನಿಂತಿದ್ದ.

“ಷ! ಸೀನೇ ಇರಬೇಕು ಎಂದುಕೊಂಡೆ”

ನಾರಾಯಣಿಗೆ ನಗ ಬಂದಿತು,

“ಇನ್ನು ಯಾರು ಬರುತ್ತಾರೆ ಸಿನಗಾಗಿ? ನಾನು. ಇಲ್ಲವೇ
ನಿಮ್ಮವನ್ನು ಇನ್ನು ಕೆಲವು ವರ್ಷಗಳಾದ ಮೇಲೆ ನಿನ್ನ ಕುಮಾರರು.”

“ಕೊಂಡ ಬರಲಿಲ್ಲವೇ?” ಮಾಲತಿ ಕೈಳಿದಳು,

“ನಿನ್ನ ಮುದಿಸ್ತೇ ಏಹಿತೆಯರನ್ನು ದಬಾಯಿಸಿ ಆಟಿದಂದ ನಿನ್ನ ನ್ನು
ಶಿರುಗಾಟಿಕ್ಕೆ ಕರೆದುಕೊಂಡು ಹೋಗಲು ಬಂದೆ. ಈಗ.....ಬರು
ತ್ತೀಯೋ ಇಲ್ಲವೇ ಇನ್ನು ಇರುತ್ತೀಯೋ?”

“ಇನ್ನೇನು ಇದುವುದು? ಮನೆಗೆ ಹೋಗೋಣ” ಎಂದೆಂ
ಮಾಲತಿ.

ನಿಧಾನವಾಗಿ ಮನೆಚುಕಡಿ ಹೊರಟಿರು ಇಬ್ಬರೂ. ದಾರಿಯಲ್ಲಿ
ನಾರಾಯಣ ಹೇಳಿದ,

“ನನಗೆ ಕೊಂಡ ಬರಲಿಲ್ಲವೇ ಎಂದು ವಿಚಾರಿಸಿದಿ ಮಾಲಾ.
ನಾನು ಇವತ್ತು ಮನಸ್ಸು ಮಾಡಿದ್ದೇನೆ. ನಾನು ಇನ್ನು ಮೇಲೆ ನಿನ್ನ
ಮೇಲೆ ಸ್ಪೃಹಿತ ಅವಮಾಧಾನವನ್ನು ತೋರಿಸುವುದಿಲ್ಲ”

“ನೋಡೋಣ ಎಷ್ಟು ದಿವಸ ಇರುತ್ತೇ ಆ ಮನಸ್ಸು ಎಂದು”

“ಹಾಗೇ ಅಂತ ನನ್ನನ್ನು ರೇಗಿಸಲು ಹೋಗಬೇಡ ನೀನು ಮಾಲಾ”

“ಉಂಟಿ? ನನಗೆ ನಾಲ್ಕುದಿನ ಬಹುಕೆರಲು ತಶೇ ಇದೆ” ಎಂದಳು ವರ್ಣಿತ.

ಅಳಿಯ ಮನೆಯಿಂದ ಹೊರೆಟುಗ ಚಿಂತಿತರಾಗಿದ್ದ ವನಜವ್ಯಾಪ್ತಿಸನ್ನ ತೆಯಿಂದ ಮನೆಗೆ ಬಂದ ಇರಿಬ್ಬರನ್ನು ನೋಡಿ ಸಮಾಧಾನ ಪಟ್ಟು ಎಲೆ ಹಾಕಿದರು.

ನಾರಾಯಣನ ಸಿಕ್ಕಾಯವನ್ನು ಪರಿಕ್ರೇಸುವ ಸಂದರ್ಭ ಮತ್ತೆ ಬರುವಂತೆ ಕಾಣಲ್ಪಿ.

ಮಾಲತಿ ಕೆಲಸಕ್ಕೆ ನೇರಿ ನಾಲ್ಕು ತಿಂಗಳಾಗಿದ್ದುವು. ನಾರಾಯಣನಿಗೆ ಒಂದು ದಿನ ಇದ್ದಕ್ಕಿನ್ನಂತೆ ಒಂದು ಹತ್ತು ಬಯಿತು. ಆದನ್ನು ಬರೆವವರು ನಾರಾಯಣನ ಒಹು ದೂರದ ಸೋದರ ಮಾವಂದಿರೂಬ್ಬರು “.....ನೀನು ಗೋವಿಂದಪ್ಪನಾಡೊಡನೆ ಜಗತ್ತಾದಿದ್ದು ತಿಳಿಯಿತು. ಎಲ್ಲಿದ್ದಿಯೇಂದು ಗೋತ್ತುಗುಪ್ಪದು ತಡವಾಯಿತು. ನಿನ್ನ ಯೋಗಕ್ಕೇನುವನ್ನು ತಿಳಿಯಲು ತುಬ ಆರುವಾಗಿದೆ, ಜೀಗ ತಿಳಿಸು.....ನನ್ನ ಶೈಲಿಯ ರಾಘವರ್ಕು ಬೆಂಗಳೂಡನಲ್ಲಿದ್ದಾಗಿರೆ. ಆಗಾರಿಗೂ ಇರೆದ್ದೀನೇ. ಅವರು ಒಂದು ಸ್ನೇಹನ್ನು ನೋಡಿದರೆ ಸರಿ, ಇಲ್ಲವ ದರೆ ಏನೇನೇ ಅವರನ್ನು ಹೋಗಿ ನೋಡು. ನಮ್ಮ ತಮ್ಮವರು ಗೋತ್ತಿದ್ದರೆ ಒಷ್ಟುಯದು.....” ಎಂದು ಮುಂತಾಗಿ ಬರೆದಿದ್ದರು. ಹತ್ತುದ ಕೇಳಿಗೆ ರಂಥಾವಯ್ಯನವರ ವಿಳಾಕಪೂ ಇತ್ತು.

“ತಾಯಿ ತಂಗಿಯರೇ ದೂರವಾದನೇಲೆ ಇನ್ನು ಲಿದ ನೆಂಟಿಸ್ಟಿಕೆಯಿಂದ ನನಗೇನು? ಮನೆಗೆ ಬಾದರೆ ಯಾರಾದರೂ ಆಗ ಮಾತನಾಡ ಜೀಕಾಗುತ್ತೆ; ಅದಕ್ಕೆ ನನ್ನ ದೇನು ಆಕ್ಷೇಪಣೆ ಇಲ್ಲ. ಆದರೆ ನಾನು ಇವರಿಗೆ ಹತ್ತು ಬರೆಯೋದೂ ಇಲ್ಲ ಆವರನ್ನು ಹೋಗಿ ನೋಡುವುದೂ ಇಲ್ಲ”. ಎಂದ ನಾರಾಯಣ.

“ಕಾಗೆಲ್ಲ ಅನ್ನಬಾರೆದು. ಒಂದು ಕರಗಡ ಬರೆದರೆ ಏನು ಹೊಗೇಗುತ್ತೇ? ಅವರು ಸಿಹಂಗೆ ಬರೆದ ಪುರಾಣದೇಗೆ ಸೀನ್ನೆ ಉತ್ತರ ಬರಿಯಾಗೇಂದು” ಎಂದಳು ಮಾಲತಿ.

“ಕನೆಸು ಸಿನಗೆ” ಎಂದು ಸುಮೃಸಾಗಿಬಿಟ್ಟು ನಾರಾಯಣ.

ಕಾಗಡ ಬಂದು ಎರಡುಪುನರೆ ದಿನಗಳಾದಮೇಲೆ ರಂಧ್ರವಯ್ಯ ಎನ್ನುವವರೇ ಬಂದರು.

ಅವರು ಬಂದಾಗ ನಾರಾಯಣ ಮನೆಯಲ್ಲಿರಲ್ಲ; ಮಾಲತಿಯೂ ಇರಲ್ಲ. ಅವರು ವನಜಮೃಸ್ತಿಗೇ ಹೇಳಿದ್ದನು,

“ಆ ಭಾಸುವಾರ ಇಬ್ಬರೂ ಸಮ್ಮಾನ ವಾಸನೆಗೆ ಉಟಕ್ಕೆ ಬರಬೇಕು ಎಂದು ಕರೆದನೆಂದು ಹೇಳಿದ್ದು. ಅದರೆ ಮಹಿಮ್ಮೆ ಬಂತ್ತಿನೇ ಇಲ್ಲಿದಿದ್ದು ಇಲ್ಲಿ ಹ್ಯಾತ್ಯಾವರ್ಥದ ಅರ್ಥನವೆಂಂದು ತಿಳಿದು ಬಂಬೇಕೆಂದು ಹೇಳಿ.”

ವನಜಮೃತೇಂದ ಮಾತನ್ನು ಹೇಳಿ ಮಾಲತಿಗೆ ಸ್ವಾಧಿ ಎಂತೆನ್ನಿಂದಿನೆ ಆಯಿತು. “ನಮ್ಮ ಇಂದ್ರಿಯ ಜನ? ಮುಖ ಸೇರಿದುಪ್ರಯಕ್ಕೆ ಮುಂಚೆ ಉಟಕ್ಕೆ ಕರೆದಿದ್ದಾರೆ ನೀವು ಆಗುವುದಿಳಿನೆನ್ನ ಕೂಡದು” ಎಂದು ನಾರಾಯಣನಿಗೆ ಹೇಳಿದ್ದಾರು.

ಅವಸಿಗೆ ಇಷ್ಟವಿರಲಿಲ್ಲವಾದರೂ ಮಾಲತಿಯ ಮನಸ್ಸನ್ನು ಸೋಯಿಸಲಾರದೆ ಒಪ್ಪಿಕೊಂಡ,

“ಆಗಲಿ, ಭಾಸುವಾರತಾನೇ ಹೋಗಿಂದು! ಅದಕ್ಕೆ ಆಗಲೆಂದ ಪೀರಿಕೆ ಹಾಕುವುದೇನು?”

ಆ ಮಧ್ಯ ಅನಂತನ ಮದುವೆಯೊಂದು ನಿಶ್ಚಯವಾಯಿತು. ಅವನು,

“ಒಳ್ಳಿಯ ಮಾತಿಸಿಂದ ಇಬ್ಬರೂ ನಾಲ್ಕು ದಿನ ರಜೆ ತೆಗೆದುಕೊಂಡು ಬಂದಿರೋ ಸಮು. ಇಲ್ಲಿದಿದ್ದರೆ ವರನೇ ಹೋಗುವುದಿಲ್ಲ ಮದುವೆಗೆ” ಎಂದು ಬೆದರಿಕೆ ಹಾಕಿದ್ದ.

“ನಿಂವು ಕರೆಯದೆ ಇದ್ದರೂ ಬರುತ್ತಿದ್ದೇವು ಇನ್ನು ಈಗ ಬಿಡು ತ್ತೀವೆಯೇೇ?” ಎಂದು ಮಾಲತಿ ಇಶ್ವರನೇ ಕೊಟ್ಟಿದ್ದಳು

“ಯಾರಾದರೂ ಕರೆದರೆ ಸೂಕೆಂದು ಕಾದಿರುತ್ತೀ ನೀನು ಮಾಲಾ. ಕ್ಕೆ ತುಂಬ ಕೆಲಸ, ಎಂಬ ಕಡೆಗೂ ಹೋಗುವ ಆಸೆ” ಎಂದು ಹಾಸ್ಯ ಮಾಡಿದ ನಾರಾಯಣ

ಭಾನ್‌ವಾರ ಮಾಲತಿ-ನಾರಾಯಣ ಇಬ್ಬರೂ ರಾಘವಯ್ಯನವರ ಮನಸೆಗೆ ಹೊರಟಿರು. ಅವರ ಮನಸೆಯೂ ಮಲ್ಲಿ ಶ್ವರದಲ್ಲಿ ಇಲ್ಲ. ದೇಹದ್ವೀಪ ಮನೆ, ಸಾತ್ತುಭೂ ತೋಳಿ, ಬಾಗಿಲ ಒಳಿ ಜವಾನ.

ಇದೇ ರಾಘವಯ್ಯನವರೇ ಬಂದು ಇವರನ್ನು ಸ್ವಾಗತಿಸಿದರು, ಒಳಕ್ಕೆ ಕರೆದುಕೊಂಡು ಹೋಗಿ ಶಾಧಿಸಿದರು,

“ಮುಖತ್ವಾ ಸಮಸ್ಯೆಗೆ ಸರಿಷಯು ಶಿಫಿಮೆರ್ಯಾದ್ದರಿಂದ ನಿಂವು ಬರುವಿರೋ ಇಂದ್ರಿಯೇ ಎಂದು ಸನಗಿ ಅನ್ವಯಾನ ಬಂದುಬಿಟ್ಟಿತ್ತು. ಮತ್ತೆ ಬರೋಣವೆಂದರೆ ಏನೋ ಆಸಂದಭರ ಒದಗಿತು.....” ಎಂದು ಬಾಯಿಮೂರ್ಖ ಮಾತನಾಡಿದರು.

ನಾರಾಯಣನೂ ಮಾತನಾಡ್ದಿ ಏನು ಕಡಿಮೆ ಇಲ್ಲ.

“ನಿಂವು ಮನಸೆಯವರೆಗೂ ಬಂದು ಕರೆದಿರುವಾಗ ಬರದಿರಲು ನಮಗೆ ಸಾಧ್ಯವೇ? ಮಾಲಾ, ಅದೇ ಹೇಳಬಿಟ್ಟಿಳು, ಈ ಆಹ್ವಾನ ತಿರಸ್ಕೃತವಾಗತಕ್ಕುದ್ದಲಿವೆಂದು”

“ಮಾಲಾ ಯಾವು?” ಆತ ಕೇಳಿದರು.

ಅವರ ಘ್ರಾಸಿಯಲ್ಲಿ ಒಂದು ವಿಧವಾದ ಕಂಡೂ ಕಾಣದಂತಿದ್ದ ತೀಕ್ಷ್ಣತೆಯಿತ್ತು. ಮಾಲತಿಗೆ ಇದು ವ್ಯಕ್ತವಾದರೂ ನಾರಾಯಣನಿಗೆ ತೋರಿಯಲಿಲ್ಲ.

“ನನ್ನ ಪತ್ರಿ ಮಾಲತಿ ಇವಳು. ಮಾಲಾ ಎಂದು ನಾನು ಕರೆಯು ತೀನೆಷ್ಟು.”

ರಾಘವಯ್ಯ ವ್ಯಧರೆಂದೇ ಹೇಳಬಹುದಾಗಿತ್ತು. ನಾರಾಯಣನಿಗೆ ಅವರಲ್ಲಿ ಸಂಕೋಚಣೆಯಲು ಏನೂ ಕಾರಣ ಸಿಗಲಿಲ್ಲ.

“ಸಂತೋಽವ ಸೌಖ್ಯದಿಂದ ಇರಿ. ಅಪ್ಪತಾನೇ ಮುಖ್ಯಿಗೆ”
ಎಂದು ಯಾರನ್ನೇ ಈ ಕವಾದ್ಧಾನ ಪಡಿಸುವಂತೆ ಅವರು ಹೇಳಿದರು,
“ನನಗೂ ಒಬ್ಬನೇ ವರಗ. ಅವನಿಗೆ ಉತ್ತಮಳಾದ ಕನ್ಯೆ ಸಿಗಬೇಕು.
ಅದೇ ಕಷ್ಟ.”

“ನನಗೆ ಕಷ್ಟವಾಗಲಿಲ್ಲ” ಎಂದು ನಾರಾಯಣ ನೆಹ್ಮ.

ಓರಿಗಳ್ಲಿನಲ್ಲಿ ಮಾಲತಿಯ ಕಡೆ ನೋಡಿ ರಾಘವಯ್ಯ ನುಡಿದರು,

“ಸ್ವಾಮಿಯ ಲೀಲೆ ವಿಚಿತ್ರವಾದದ್ದು”

ಮಾಲತಿಗೆ ಈ ವಾತ್ತು ಪ್ರಾರಂಭಿಕಿದಾಗಲೇ ಅನ್ನಿ ಸಕೊಡಿತು,
“ನಾನು ಬರಬಾರದಾಗಿತ್ತು” ಎಂದು. ಈಗಲಂತೂ “ಭೇ! ಬಂದದ್ದು
ತವ್ವು” ಎನ್ನಿಸಿಬಿಟ್ಟಿತು.

ನಾರಾಯಣಿಗೆ ಆವರ ಮಾತಿನೆಲ್ಲಿದ್ದ ವಕ್ರತೆ ತಳಯಲಿಲ್ಲ.

“ನಿಮ್ಮ ಹುಡುಗನೆಲ್ಲಿ?” ಎಂದು ಹೇಳಿದ.

“ಬರುತ್ತಾನೇ. ಅವನೂ, ನನ್ನ ತಂಗಿಯ ಮಗಳು ಲೀಲೆ ಇಬ್ಬರೂ
ಮನೆಯು ಹಿಂದೆ ಆಟವಾದುತ್ತಿದ್ದಾರೆ”

ಅವರು ಮಾತ್ರಾದುತ್ತಿದ್ದಂತೆ ಬೀನ್ನಿಸ್ ಬ್ಯಾಟುಗಳನ್ನು ಹಿಡಿದು
ಆ ಹುಡುಗ ಹುಡುಗಿಯರು ಶ್ರವೇತಿಸಿದರು.

ಹುಡುಗಿ ಮಾಲತಿಯ ವರ್ಣಸ್ವನವೇ ಇರಬಹುದು. ತೀಂಡಿ ನೀರಿ
ಯನ್ನುಟ್ಟು ಸರಗನ್ನು ನೇರಿಗೆ ಹಿಡಿಸು ಒಂದು ಭುಜದ ಕೊನೆಯಿಂದ
ಇಳಬಿಟ್ಟಿದ್ದಳು. ತಲೆಗೂಡಳನ್ನು ಸುರುಳಿ ಮಾಡಿ, ಹಿನ್ನಿಗಳಿಂದ
ಚಿತ್ರವಿಚಿತ್ರವಾಗಿ ಬಂಧಿಸಿ ಕರಿಯ ಬಲೆಯೋಂದರೆಇಳಗೆ ಸುರುಳಿಯನ್ನು
ಸೇರಿಸಿದ್ದಳು. ಉದುವು ಆಪಳಿಗೆ ಜೆನ್ನಾಗಿ ಒಪ್ಪಿತ್ತು. ನಾರಾಯಣನ
ಕಣ್ಣಿಗೆ ಅವಳು ಸುಂದರಿಯಾಗಿಯೇ ಕಂಡಳು,

“ಸುಂದರಿ! ಆದರೆ ಮಾಲಾ ಈ ಅಲಂಕಾರದಲ್ಲಿ ಇನ್ನೂ ಸುಂದರ
ಖಾಗಿಯೇ ಕಾಣುತ್ತಾಳೆ” ಎಂದುಕೊಂಡು ಮಾಲತಿಯ ಮುಖವನ್ನು
ನೋಡಿದ.

ಅವನ ಭಾವವನ್ನು ಅವಳು ಗ್ರಹಿಸಿದ್ದಾರು. ಆದರಿಂದ ಅವನು ಅವಳ ಕಡೆ ನೋಡಿದೊಡನೆ ಅವಳಿಗೆ ನಗುಬಂತು.

ಲೀಲೆ ಬಂದು ತನ್ನ ಸೋದರ ಮಾನನ ಪಕ್ಷದಲ್ಲಿ ಸಿಂತು ಹೇಳಿದಳು,

“ಪರಿಚಯ ಮಾಡಿಸು, ಮಾವ”

“ಅದಕ್ಕೇನನ್ನು ?” ಎಂದರು ರಾಘವಯ್ಯ, “ಇವರು, ಗೋವಿಂದಪ್ಪನವರ ಮಗ ನಾರಾಯಣ, ಆವರು ಇವರ ಪತ್ನಿ ವ್ಯಾಲತೀದೇವಿ : ಸ್ವಾಮಿ ನಿಮಗೆ ಹೇಳಿದಿಸಲ್ಲ, ಇವು ಸನ್ನ ಸೋದರ ಸೋಸೆ ಲೀಲೆ. ಅವನು ನನ್ನ ಏಕಮಾತ್ರ ಪುತ್ರ ಜನಾಧರನೆ”

“ನಮಸ್ತೇ” ಎಂದು ಲೀಲಾ ಒಂದು ಕುಚ್ಚಿರು ಮೇಲೆ ಸಾರಾಯಣನ ಹತ್ತಿರ ಕುಳಿತು.

“ನಿಮ್ಮ ಹುದುಗಣಿಗೆ ಕ್ಷಮೆ ಖಗಲಿಟ್ಟವೆಂದಿರಿ” ಹಾಸ್ಯವಾಗಿ ಸಾರಾಯಣ ರಾಘವಯ್ಯನವರನ್ನು ಆಕ್ರೇಸಿಸಿದ.

“ಈ ! ಲೀಲೆಯನ್ನು ಕುರಿತು ಈ ಮಾತ್ರ ಹೇಳುತ್ತಿರು ? ಇಬ್ಬರಿಗೂ ಚೋಡಿ ಎಲ್ಲದರಲ್ಲಿ ಸರಿಯಾಗಿದೆ. ಆದರೆ, ಲೀಲೆ ಅವನಿಗಿಂತ ಒಂದು ವರ್ಷ ದೊಡ್ಡವಳು. ಅದೊಂದೇ ಸರಿಯಲ್ಲ. ಅದೂ ಅಲ್ಲದೆ ಅವನು ನಮ್ಮ ಕಾಲದ ದೃಷ್ಟಿಯಿಂದ ಏವಾಹಕ್ಕೆ ಯೋಗ್ಯನಾದ ವರ ನಾದರೂ ಈ ಶಾಲಕ್ಕೆ ಇನ್ನೂ ಹಣುಳಿ”

“ಇನ್ನೊಂದು ವಿಚಾರವೇನೀಂದರೆ ಈ ಲೀಲಾ ಮಹಾ ಗಂಡುಬಿರಿ, ಇವಳನ್ನು ಮದ. ಹೆಯಾಗುವವನಿಗೆ ಬುದ್ಧಿಯಿಲ್ಲ” ಎಂದ ಜನಾಧರನೆ.

“ನೀನು ಶುದ್ಧ ಹೆಣ್ಣಿಗರಾಮ ಎಂಬುದನ್ನೂ ಹೇಳು. ಅದನ್ನೇ ಇಕ್ಕಿಬಿಡುತ್ತಿರು ?” ಎಂದಳು ಲೀಲೆ.

“ಬಂದವರೆದುರಿಗೆ ಜಗತ್ವಾದುವುದೇ ?” ಎಂದರು ರಾಘವಯ್ಯ, “ಮಗು, ಲೀಲಾ ಒಳಕ್ಕೆ ಹೋಗಿ ಸೋದು ಅಡಿಗೆ ಶಿಧ್ಯವಾಯಿತೇ ಎಂದು”

ಒಂದೇ ಹಾರಿಗೆ ಒಳಕ್ಕೆ ಹೋದಳು ಲೀಲಾ. ಒಂದು ಕ್ಷೇತ್ರದಲ್ಲಿ
ಹಿಂದಿರುಗಿ ಬಂದು ಹೇಳಿದಳು,

“ಎಲೆ ಹಾಕಿದ್ದೂ ಆಗಿದೆ ಮಾವ.”

“ಹಾಗಾದರೆ ಇನ್ನು ಉಟಕ್ಕೆ ಏಕೋಣ” ಎಂದರೂ ರಾಘವಯ್ಯ.

ಪಂಕ್ತಿಯಲ್ಲಿ ಲೀಲೆ ನಾಲತಿಯ ಪಕ್ಕದಲ್ಲಿ ಕುಳಿತಳು. ಜನಾರ್ಥನ
ಸಾರಾಯಣನ ಬಳ ಕುಳತ. ರಾಘವಯ್ಯನವರು ಸ್ವಲ್ಪ ದೂರದಲ್ಲಿ
ಬೇರೆ ಕುಳತರು.

“ಎಲ್ಲದೆ ನಿಮ್ಮ ಮನೆ?” ಲೀಲೆ ವಿಚಾರಿಸಿದಳು.

“ಇಲ್ಲೇ ಇಡುವನ್ನೇ ಇನ್ನರ ದೇವಸ್ಥಾನದ ಬಳಯಲ್ಲಿ...”
ಮನೆಯು ಗುರುತನ್ನು ಪರಿಸಿ ಹೇಳಿದಳು ಮಾಲತಿ.

“ನಾನು ನನ್ನ ಗೆಡೆಂಟೊಬ್ಬಳ ಮನೆಗೆ ಹೋಗುವಾಗ ಅದೇ
ಮಾರ್ಗದಲ್ಲಿ ಬರುತ್ತೇನೆ. ಎಂದಾದರೂ ನಿಮ್ಮ ಮನೆಗೂ ಬರುತ್ತೇನೆ”

“ಓಹೋ ಆಗತ್ಯವಾಗಿ ಬಸ್ತಿ”

“ಅಯ್ಯೋ! ವಸೆಗೆ ಲೀಲೆಯನ್ನು ಕಡೆದವರುಂಟಿ?” ಎಂದ
ಜನಾರ್ಥನ, “ಮತ್ತಾ ಉಟಿಗಾತಿ ಅವಳು”

“ಅವರಿಗೆ, ಉಟಿ ನೂಡಲು ಅಸತ್ತಿ ಹುಟ್ಟುವುದಕ್ಕೆ ನಮ್ಮಲ್ಲಿ ನೂ
ಜಲ್ಲಿ” ಎಂದ ಸಾರಾಯಣ.

“ಅದು ನನಗೆ ತಿಳಿಯದು, ಅಸಾಮಿ ನಂಬಿಕೆಗೆ ಅರ್ಹವಲ್ಲವೆಂದು
ತಿಳಿಸುವುದು ನನ್ನ ಕೆಲವ. ಮಾಡಿಬಿಟ್ಟಿದ್ದೇನೆ. ಇನ್ನು ಆದರ
ಉಳಿಯೋಗ ನಿಮಗೆ ಸೇರಿದ್ದು” ಎಂದ ಜನಾರ್ಥನ.

“ಆಹಾ ಇನ್ನು! ಸಿನ್ನ ಕಿವಿಯನ್ನು ಹಿಂಡಲು ನನ್ನ ಕೈಗಳು
ಹಾತೀರೆಯುತ್ತಿವೆ” ಎಂದಳು ಲೀಲಾ.

ಜನಾರ್ಥನ ಮುಖ ಸೂಟಿ ಮಾಡಿದ,

“ಅಬ್ಬಿ! ಗಂಡುಬಿರಿ!”

“ಜನಾರ್ಥನ, ಹುಟ್ಟು ಹುಟ್ಟಿಗ ಹರಟಬೇಡ” ಎಂದು
ಅವನನ್ನು ಬ್ಧಿದು ರಾಘವಯ್ಯ ಸಾರಾಯಣಿಗೆ ಉಪಚಾರ ಹೇಳಿದರು.

“ಈ ಹುಡುಗರ ಕರಟಿಯಲ್ಲಿ ಉಟ್ಟಿದ ಶಾಶ್ವತ ಮಾಡಿ ಎದ್ದುಬಿಡ
ಹೇಡಿಸ್ತು. ಸಿಧಾನವಾಗಿ ಸರಿಯಾಗಿ ಉಟ್ಟಿನಾಡಬೇಕು”

ಲೀಲಾ ಮಾಲತಿಗೆ ಹೇಳಿದಳು,

“ತಮಗೂ ಹೇಳಿದ ಮಾತಡು. ಏನು ಗುಬ್ಬಜ್ಜಿ ಉಟ ನಡೆ
ಸಿದ್ದಿರಿ? ನವಃಗೆ ರಾಕ್ಷಸ ಉಟ ಅಭಿಜ್ಞಸವಾಗಿದೆ. ನೀವು ಹೀಗೆ
ಮಾಡಿದರೆ ನಮಗೆ ಸಾಚಿಕೆಯಾಗುತ್ತದೆ”

ಮಾಲತಿಗೆ ಈ ಒರಟು ಮಾತಿನ ಹುಡುಗಿಯಲ್ಲಿ ಒಂದು ವಿಘವಾದ
ಆದರ ಮೂಡಿತು. ಅವಳ ಮನಸ್ಸಿನಷ್ಟುದ್ದು ಕೆರಿಕೆರಿಯೂ ಕಡಿಮೆ
ಯಾಯಿತು.

ಜನಾಧರನ ಹೇಳಿದ,

“ನಿಮ್ಮನ್ನು ಕಾಣಬೇಕೆಂದು ತಾತ ಶಾಖಾರಾಗೆ ಆಗಲೇ ಎರಡು
ಕಾಗದ ಬರೆದರು. ನಿಮಗೂ ಬರೆದಿದ್ದ ದೇಸ್ವೇ ಅಲ್ಲವೇ?”

ರಾಘವಯ್ಯ ಹೇಳಿದರು,

“ಬರೆದಿರಬೇಕು. ಈ ದೇಸ್ವೇ ಸಂಬಂಧದವರ ಶಿತಿಯೇ ಇಷ್ಟು.
ತುಂಬ ಇಕುಲಾತಿಯಿಂದ ಮೊದಲು ಸಿಮ್ಮು ಯೋಗ್ಯವಾಗಿ ಮನಸ್ಸು
ತಿಳಿಸಲು ಕೊರಿದ್ದರು. ನಾನು ಉತ್ತರ ಬರೆಯಲು ಸ್ಪಳಿ ತಡ
ಮಾಡಿದೆ. ಒಂದೆಯೇ ಇನ್ನೊಂದು ಪತ್ತೆ ಬಂದಿತು.”

ಸಾರಾಯಣಿಗೆ ನಗು ಬಂದಿತು,

“ಇಷ್ಟು ದಿನಗಳ ಮೇಲೆ ಈ ಅನಾಧನಲ್ಲಿ ಏಸಿಷ್ಟು ದಯೆ?”

“ಇಷ್ಟು ದಿನಗಳು ಅನ್ನಾತ್ಮೀರಿ. ಅವರಿಗೆ ಇಮ್ಮು ವಿಳಾಸ ತಿಳಿಯು
ವುದು ಕಷ್ಟವಾಯಿತು. ಎರಡುಯಾರನ್ನು ವಿಚಾರಿಸಿ ವಿಫಲರಾದರು
ಗೊತ್ತಿಲ್ಲ ನಿಮಗೆ. ಮೊನ್ಸೆ ಎಲ್ಲಿದ್ದೀರೆಂಬುದು ತಿಳಿಯಿತಂತೆ. ನನಗೆ
ಬರೆದರು” ಎಂದರು ರಾಘವಯ್ಯ.

“ನನಗೂ ಬರೆದಿದ್ದರು. ಆದರೆ ಅವರ ನೇನವೇ ಇಲ್ಲ ನನಗೆ. ಏನು
ಸಂಬಂಧ ಹುಡುಕಿಕೊಂಡು ಹೋಗಿಸುವುದು ಎಂದು ಸುಮ್ಮನಿದ್ದೆ”
ಸಾರಾಯಣ ಹೇಳಿದ.

ಜನಾರ್ಥನ ಅವನ ಮಾತಿಗೆ ತಲೆದೂಗಿಡ,

“ಸರಿಯಾಗಿ ಮಾಡಿದಿರಿ. ಸೀವಿರುವುದೇಲ್ಲಿ ಎಂಬುದು ನನಗೆ ಗೊತ್ತಿರದಿದ್ದರೂ ನನಗೆ ಹೇಳಿದ್ದರೆ ಎರಡು ದಿನಗಳಲ್ಲಿ ಪತ್ತಿ ಮಾಡುತ್ತಿದ್ದೆ. ನಾನು ಬೋಂಬಾಯಿಗೆ ಈಗ್ಗಿ ಒಂದು ವರ್ಷದ ಹಿಂದೆ ಹೋಗಿದ್ದೇನಲ್ಲ? ಆಗ ತಾತನಿಗೆ ಈ ವಿಷಯದಲ್ಲಿ ಎಳ್ಳುಕಾಳಿನಷ್ಟು ಅಸಹ್ಯಿ ಇರಲಿಲ್ಲ. ಆಗ ಕರುಳು ಬಾಧಿಸಲಿಲ್ಲವೇಂದೇ? ಕಷ್ಟಪಟ್ಟಿದ್ದರಲ್ಲಿ ನನಗೆ ನಂಬಿಕೆಯಿಲ್ಲ. ಈಗ ಇದ್ದಕ್ಕಿದ್ದಂತೆ.....”

“ಜನಾರ್ಥನ!” ರಾಘವಯ್ಯ ಮಗನನ್ನು ಎಚ್ಚರಿಸಿದರು. “ನಿನಗೆ ನಾಲಿಗೆ ಹತ್ತೊಂಟಿ ತಪ್ಪತ್ತಿದೆ. ದೊಡ್ಡವರ ಮಾತಿನಲ್ಲಿ ತಲೆ ಹಾಕಬೇಡ ವೆಂದು ನಾನು ಎಮ್ಮು ಬಾರಿ ಈನಗೆ ಹೇಳಿದ್ದೇನೆ?”

“ಆದು ಸರಿಯಷ್ಟು” ಜನಾರ್ಥನ ನಾಗುತ್ತಲೇ ಉತ್ತರಕೇಂಟ್ಟು, “ಅದರೇ ಇದರಣ್ಣೀನೋ ಇದೆ. ಅಮ್ಮೆ ಉಂಗಿ ಬಾದರೆ ಎಲ್ಲ ವಿಷಯ ಗಳೂ ನನೆನ್ನು ಭ್ರಾಸಿಗಾದರೂ ತಿಳಿಯುತ್ತೆ”

“ಆವನದು ಒಡರು ಬಾಯಿ, ನನಗೆ ಎಲ್ಲವನ್ನೂ ಹೇಳಿದ್ದರೆ ಆವಸಿಗೆ ತಡೆಯುವುದಿಲ್ಲ. ಆವ್ಯಾರಿಂದ ಆವಸಿಗೆ ತಿಳಿದದ್ದು ನನಗೂ ತಿಳಿದಿತ್ತು” ಎಂದರು ಲೀಲಾ ಮೇಲ್ಮಗೆ ಮಾಲತಿಯೆಂದನೆ, “ನನಗೂ ಜನಾರ್ಥನ ಹೇಳಿದಂತೆ ಆವರ ತಾತ ಬರೆದಿರುವುದರಲ್ಲಿ ಏನೋ ಇದೆಯ್ಯಾ ಮುಕ್ಕೆ”

ರಾಘವಯ್ಯ ಮಗಣಿಗೆ ಹೇಳಿದರು,

“ಮಗು ನೀನು ಆ ಇಂಗ್ಲೀಷ್ ಪತ್ತೀಡಾರಿ ಕಥೆಗಳನ್ನು ಓದಿ ಓದಿ ತಲೆ ಕೆಡಿಸಿಕೊಂದಿದ್ದಿರ್ಇ. ಅದಕ್ಕೇ ನಿನಗೆ ಕಂಡ ಪ್ರತಿಯೊಂದು ಸನ್ನಿಹಿತದಲ್ಲೂ ಒಂದು ಸಮಸ್ಯೆ ಇದ್ದಂತೆ ತೋರುತ್ತದೆ”

“ಇರಬಹುದು” ಎಂದ ನಾರಾಧುಣ, “ಪ್ರಿಗಾಗುವುದು ಸಹಜ ವೆಂದು ಕೇಳಿದ್ದೇನೆ.”

“ನನ್ನ ಮಾವನವರ ಸ್ವಭಾವ ನನಗೆ ಗೊತ್ತು. ಒಳಗಡೆ ಅನೇಕ ವಿಚಾರಗಳು ಮಧ್ಯಸುತ್ತಿದ್ದರೂ ಮೇಲೆ ನೋಡುವರಿಗೆ ಏನೂ ಕಾಣು

ವೆದಿಲ್ಲ. ಅವರನ್ನು ಎನ್ನೋ ಜನ ಕರಿಣರೆಂದು ತಳಯುತ್ತಾರೆ. ಆದರೆ ಅವರ ಮನಸ್ಸು ಬೆಣ್ಣಿಯಪ್ಪ ಪ್ಪುದು” ಎಂದರು ರಾಫೇವಯ್ಯ.

“ಇನೆಲ್ಲಾ ನಿನಗೆ ಹೇಗೆ ತಿಳಿಯಿತಪ್ಪಾ? ನನಗೆ ಬಹಳ ಹೊಸ ದಾಗಿ ಶಾಷುತ್ತವೆ” ಎಂದ ಜನಾರ್ಥನ.

ಲೀಲಾ ಮಾಲಿಗೆ ಹೇಳಿದಳು,

“ಮಾನ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಜನ್ನನ ತೊತ ಬಹಳ ಬುದ್ಧಿಶಾಲಿಗಳಿಂದು ಕೇಳಿದ್ದೀನೆ. ಆದರೆ ಬೆಣ್ಣಿ ಗಿಣ್ಣಿ ಸುಳ್ಳು.”

ಹರಟಿಯಲ್ಲಿ ಉಂಟ ನಿಧಾನವಾಗಿ ಮುಗಿಯಿತು. ಬಳಿಕ ಎಲ್ಲರೂ ಸಿಂಗರಿಸಿದ ನಡುಮನೆಯಲ್ಲಿ ಕುಳಿತು ತಾಂಬೂಲವನ್ನು ಹಾಕಿಕೊಂಡರು.

ರಾಫೇವಯ್ಯ ಹೇಳಿದಳು,

“ಇನ್ನು ಹತ್ತು ನಿಮಿಷ ನನಗೆ ವಿಶ್ವಾಂತಿ ಬೇಕು. ನೀವು ಚಿಕ್ಕವರು. ನಾನು ಇಲ್ಲದಿದ್ದರೆ ಬೇಸರಪಡಲಾರಂ. ಆಲ್ಲದೆ ನಾನು ಬೇಗ ಬಂದಾಖಿಡುತ್ತೀನೆ.”

“ಒಳ್ಳೆಯದಪ್ಪ, ಅವರಿಗೆ ನಾವು ಹೇಗೂ ಮನೆ ತೊರ್ದಿಸಬೇಕು, ನಮ್ಮ ಆಟದ ನೈದಾನವನ್ನು ತೊರ್ದಿಸಬೇಕು....” ಎಂದ ಜನಾರ್ಥನ, “ಅಮೇಲೆ ಸಾಧ್ಯವಾದರೆ ಬಂದು ಆಟ ಆಡಬೇಕು.....”

“ಒಳ್ಳೆಯದು ಹಾಗಿದ್ದರೆ. ಆದರೆ ಹುಟ್ಟುಹುಟ್ಟಾಗಿ ನಿಮಗೆ ಸಲ್ಲದ ಮಾತುಗಳನ್ನು ಡಬೇಡಿ” ಎಂದು ರಾಫೇವಯ್ಯ ಮಲಗಲು ಹೊಡರು.

ವೊಡಲು ಮನೆಯನ್ನು ಸೊಡಲು ಶರೆದುಕೊಂಡು ಹೊಡರು ಲೀಲೆ ಹಾಗೂ ಜನಾರ್ಥನರು. “ನಮ್ಮ ಮನೆಯನ್ನು ಬಂದವರಿಗೆ ತೊರ್ದಿಸುವುದೊಂದು ಹೆಮ್ಮೆಯ ಕೆಲಸ ನಮಗೆ” ಎಂದ ಜನಾರ್ಥನ.

ಅವನ ಮಾತು ಸಹಜವಾಗಿತ್ತು. ಹೊಸ ರೀತಿಯಲ್ಲಿ ಕಟ್ಟಿದ ಮನೆ, ಪ್ರತಿಯೊಂದು ಕೊತಡಿಯೂ ಅಚ್ಚು ಕಟ್ಟಾಗಿತ್ತು. ನಯವಾದ ಸುಣಿ ಹಜ್ಜುದ ಹೈಡೆಗಳು, ಬಿಳಿಯ ಬಿಲ್ಲಿಗಳನ್ನು ಹಾಕಿದ ನೆಲ, ಗೊಡ್ಡೆ ರೊಳಗೆ ಕಟ್ಟಿದ ಬೀರುಗಳು, ಅವುಗಳ ಬಾಗಲಿಗೆ ಹಾಕಿದ್ದ ನಿಲುವು

ಗಷ್ಟು ದಿಗಳು ಇತ್ಯಾದಿ ಮನೆ ಕಹಿದವರ ನಿಪುಣತೆಯನ್ನು ಹೋರಿದರೆ ಪ್ರತಿಯೊಂದು ಕೊಡಿಯ ಬಾಗಿಲಿಗೆ ಹಾಗೂ ಕೆಂಪಿಗಳಿಗೆ ಇಳಿಟ್ಟು ತೆಗೆಗಳು, ಸಾಮಾನುಗಳನ್ನಿಂದ ಮನೆಯಲ್ಲಿ ಪ್ರತಿಯೊಬ್ಬರ ಅಭಿರುಚಿಯೂ ಉತ್ತಮವಾದದ್ದೇಂದು ಸಾರುತ್ತಿತ್ತು.

“ಇನ್ನು ದೊಡ್ಡ ಮನೆಗೆ ಇನ್ನವನೆಂಬ್ಬನೇ ಆಳು. ಅದರಿಂದ ನಮ್ಮ ಕೆಲಸಗಳು ಬಹುಮಟ್ಟಿಗೆ ನಮ್ಮ ಮೇಲೇ ಬೀಳುತ್ತವೆ” ಎಂದು ಹೇಳಿದಳು ಲೀಲಾ,

ಮನೆ ನೋಡಿ ಮುಗಿಸಿ ಟೀನ್ನಿಸ್ ಆಟದ ವೈದಾನಕ್ಕೆ ಹೋದರು.

“ಒಂದಾಟ ಆಡಿದರೇ ಇದರ ಸ್ವಾರಸ್ಯ ಕಿಳಿಯುವುದು” ಎಂದು ಜನಾರ್ಥನ ಸಾಲ್ಯಾ ಬ್ರಾಟ್‌ಗಳನ್ನು ತೆಗೆದುಕೊಂಡು ಬಂದ.

ಮಾಲತಿ ಅವನ್ನು ನೋಡಿ ತುಸು ನಕ್ಕು ಹೇಳಿದಳು,

“ನನಗೆ ಈ ಆಟ ಬರನು.”

ಸಾರಾಯಣನೂ ಹೇಳಿದ, “ನನಗೆ ಅಭ್ಯಾಸ ಚಿಟ್ಟುಹೋಗಿದೆ.”

“ಚಿಂತೆಯಿಲ್ಲ ಬಸ್ಸಿ, ಸಾವು ಹೇಳಿಕೊಡುತ್ತೀವೆ” ಎಂದು ಜನಾರ್ಥನ ಹೇಳಿದ.

ಲೀಲೆ ಅವನನ್ನು ತಡೆದು ಹೇಳಿದಳು,

“ಸುಮ್ಮನಿದು, ಎಲ್ಲಾ ಇವತ್ತೇ ಆಗಬೇಕೇ? ಇನ್ನೊಂದು ದಿನ ಆಡಿದರಿ ಆಯಿತು.”

ಮನಸ್ಸಿಲ್ಲದಿದ್ದರೂ ಜನಾರ್ಥನ ಅವಳ ಮಾತಿಗೆ ಒಟ್ಟಿದ,

“ಹಾಗಾದರೆ ಇಲ್ಲಿಯೇ ಕುಳಿತಿರ. ಒಳಕ್ಕೆ ಹೋಗಿ ರೇಡಿಯೇ ಹಾಕಿ ಬರುತ್ತೇನೆ. ಸಂಗೀತದ ಹಿನ್ನೆಲೆಯಲ್ಲಿ ಈ ವಾತಾವರಣದಲ್ಲಿ ಹರಟಿ ಚೆನ್ನಾಗಿರುತ್ತದೆ.”

ಹರಟಿಯಲ್ಲಿ ಹೋತ್ತು ಹೋದುದೇ ಕಿಳಿಯಲ್ಲಿ ಯಾರಿಗೂ. ಸಿನೇಮಾ ಸಂಗೀತ, ರಾಜಕೀಯ ಒಂದೊಂದಾಗಿ ಬಂದು ಹೋದುವು ಅವರ ಮಾತಿನಲ್ಲಿ. ರಾಫ್ರೆವಯ್ಯ ಎರಡು ಗಂಟೆ ಚೆನ್ನಾಗಿ ನಿದ್ರೆಮಾಡಿ

ವದ್ದು, ಮುಖಮಣಿನಗಳನ್ನು ತೀರಿಸಿಕೊಂಡು ಆಳನ್ನು ಕಳುಹಿಸಿ ದರು; ಅವನು ಬಂದು ಇವರನ್ನು ಕರೆದ.

ಟೀ ತೆಗೆದುಕೊಂಡಾದ್ದಮೇಲೆ ಸಾರಾಯಣ ಎದ್ದು.

“ಇನ್ನು ಸಾಪ್ತ ಹೊರಡುತ್ತೀವೆ.”

“ಕಾಗಲೇ ಏನವಸರ? ಬಿಸಲು ತಂಪಲಿ” ಲೀಲೆ ಹೇಳಿದಳು.

“ಇಲ್ಲ, ಈಗಾಗಲೇ ಬಹೆಳ ಹೊತ್ತು ಮೀರಿ ನಿಂತಿದ್ದೀವೆ” ಎಂದ ಸಾರಾಯಣ.

ರಾಘವಯ್ಯ ಭಾಗಿಲವರಿಗೂ ಬಂದು ಬೀಳೆಷ್ಟುಂಡರು,

“ಇನ್ನು ಪರಿಚಯವಾಯಿತಲ್ಲ? ಆಗಾಗ ಬಂದು ಹೋಗುತ್ತಿರಿ.”

“ನೀವೂ ನಮ್ಮ ಮನೆಗೆ ಬರಬೇಕು” ಎಂದು ಮಾಲತಿ ಆಹಾರ ನಿಸಿದಳು.

ದಾರಿಯಲ್ಲಿ ಮಾಲತಿ ಹೇಳಿದಳು,

“ಲೀಲಾ ಒಕ್ಕೆಯ ಹುದುಗಿಯಾಗಿ ಶಾಣುತ್ತಾಳೆ.”

“ಅಂದರೆ? ಅವರು ನಿಜವಾಗಿ ಒಕ್ಕೆಯವರೆಲ್ಲದೆ ಇರಬಹುದು ಎಂದು ನಿನ್ನ ಅಭಿಪ್ರಾಯವೆ?” ಎಂದು ಕೇಳಿದ ಸಾರಾಯಣ.

“ಭೀ ಇದೇನು ಹೀಗೆ ಹೇಳುತ್ತಿರಿ?”

“ಒಕ್ಕೆಯದು ಬಿಡು. ಯಾರು ಒಕ್ಕೆಯವರಾದರೇನು, ಯಾರು ಕೆಟ್ಟವರಾದರೇನು ನಮಗೇ?”

ಮಾಲತಿಗೆ ಸ್ವಲ್ಪ ಆಶ್ಚರ್ಯವಾಯಿತು. ಅವರ ಮನೆಯಲ್ಲಿರುವ ವರಿಗೂ ಸಮಾಧಾನದಿಂದಿದ್ದ. ಈಗೇತಕ್ಕೆ ಇಪ್ಪು ಮಾತು ಬೇಡದಂತೆ ಅದುತ್ತಿದ್ದಾನೆಯೋ ಆವಳಿಗೆ ತಿಳಿಯಲ್ಲಿ. “ಏನೋ ನನಗ ಅಥವಾಗದ ವಿಷಯ ಇವರದು” ಎಂದುಕೊಂಡು ಸುಮ್ಮಸಾದಳು.

ಮನೆಗೆ ಬಂದಮೇಲೆ ಸಾರಾಯಣ ಹೇಳಿದ,

“ಅವರ ಮನೆಗೆ ಹೋಗಿದ್ದಾಗ ನನ್ನ ಹಳೆಯ ಜೀವನ ನೆನಪಿಗೆ ಬಂದಿತು ಮಾಲಾ. ನಮ್ಮ ಮನೆ ನೆನಪಿದೆಯೇ ನಿನಗೆ? ಒಕ್ಕೇ ಅನುಕೂಲವಾದ ಮನೆ. ಪ್ರತಿಯೊಬ್ಬಿರಿಗೂ ಪ್ರತ್ಯೇಕ ಕೊತಡಿಗಳಿದ್ದುವು.

ಮನೆ ತುಂಬ ಎಷ್ಟು ಒಳ್ಳೆಯ್ಲೇಯ ಮರದ ಸಾಮಾನು, ಮೇತ್ತೆಯ ಕುಚಿಗಳು, ನಿಲುವುಗನ್ನು ಡಿಗಳು ಇದ್ದುವು?"

"ಇವರ ಮನೆಗೆ ಯಾವ ಭಾಗದಲ್ಲೂ ಕಡಿಮೆಯಿರಲಿಲ್ಲ" ಎಂದು ಮರಳತಿ.

ಸಾರಾಯಣನ ಮನಸ್ಸು ಆ ದಿನಗಳನ್ನು ನೆನೆದು ಉದ್ದಿಗ್ನಿ ವಾಯಿತು.

"ಆಗ ನವಃಗೆ ಯಾವ ಭಾಗದಲ್ಲೂ ಕಡಿಮೆಯಿರಲಿಲ್ಲ. ನಾನೆಷ್ಟು ಖಚಿತವಾಡಲಿ ಅದಕ್ಕೆ ಆಪ್ತ ತಡೆ ಹಾಕುತ್ತಿರಲಿಲ್ಲ. ನಿತ್ಯ ಟೀನ್‌ಸ್ ಆಡುವುದು ಅಭಿಜ್ಞ ಬಿದ್ದುಹೊಗಿತ್ತು. ವಾರಕ್ಕೊಂದು, ಎರಡು ಸಿನೆಮಾ, ಎಷ್ಟುಹೊತ್ತಿಗೆ ಮನೆಗೆ ಒರಲಿ ಬಿಸಿಚಿಸಿ ತಿಂಡಿ, ಅಡಿಗೆ ಇಟ್ಟುಹೊಂದು ಅಮ್ಮು ಕಾದಿರುತ್ತಿದ್ದರು. ಏನೋ ಸೌಖ್ಯ, ತೃಪ್ತಿ ಮನೆಯಲ್ಲಿ ತುಂಬಿ ತುಳುಕುತ್ತಿತ್ತು. ಈಗ ನನಗೆ ಏನಾಯಿತು ಮಾಲಾ? ಜ್ಞರ ಬಂದಂತೆ ಇರುತ್ತದೆ ಬಹುಶಃ"

ಮಾಲತಿಗೆ ಉತ್ತರ ಹೇಳಲು ತೋಚಲಿಲ್ಲ. ಸಾರಾಯಣನಿಗೆ ಉತ್ತರದ ಅವಶ್ಯಕತೆಯಿರಲಿಲ್ಲ. ಅವಳಿಗೆ ತಾವು ಆಗ ಮಾಡುತ್ತಿದ್ದು ದನ್ನು ಎಷ್ಟುಹೇಳಿದರೂ ಅವನಿಗೆ ತೃಪ್ತಿಯಿಲ್ಲ. ತಾಯಿ ತಂಗಿಯರ ನೆನಪು ಅವನ ಕೃದಯವನ್ನು ಕಲಕುತ್ತಿತ್ತು. ರಾತ್ರಿ ಸ್ತೋತ್ರ ಆದೇ ಮಾತಾಯಿತು.

ಮಾಲತಿಯ ಶಾಲೆಯಲ್ಲಿ ಪರೀಕ್ಷೆಗಳು ಪ್ರಾರಂಭವಾದುವು. ಪಾಠಗಳಿಗೆ ಟೀಕೆ ಟಿಪ್ಪಣಿ ಬರೆಯಿಸುವುದು ತಪ್ಪಿತೆಂದು ಮಾಲತಿಗೆ ಸಂತೋಷ ವಾಯಿತು. ಮನೆಯಲ್ಲಿದ್ದಾಗ ಯಾವುದೊಂದು ಯೋಚನೆಯೂ ಇಲ್ಲದೆ ಗೆಲುವಿನಿಂದ ಇರಲಾರಂಭಿಸಿದಳು. ಒಂದು ವಾರ ಒಂದು ದಿನದಂತೆ ಕಳೆದುಹೊರಿಯಿತು.

ಪರೀಕ್ಷೆಯ ಕೊಸಿಯ ದಿನ ಪರೀಕ್ಷೆ ವಾಗಿದಮೇಲೆ ಕುಣುಗ ಯರಿಗೆ ಮನೆಗೆ ಹೊರಿಲು ಮನಸ್ಸಿರಲಿಲ್ಲ. ಉಪಾಧ್ಯಾಯಿನಿಯರನ್ನು ಸುತ್ತುವರಿದು ನಿಂತು ಹರಟಿಗೆ ಆರಂಭಿಸಿದರು. ಉಪಾಧ್ಯಾಯಿನಿಯರು

ಉತ್ಸಾಹದಿಂದ ಅವರೊಡನೆ ಮಾತನಾಡುತ್ತಿದ್ದರು. ಮಾಲತಿಗೆ ಇನ್ನೂ ಹೊತ್ತುಗಿಲ್ಲವೆಂದೇ ಭಾವನೆ. ನಿಧಾನವಾಗಿ ತಮಾನೆಯಾಗಿ ಅವರಿಗೆ ಉತ್ತರ ಕೊಡುತ್ತ ಕೀಟಿಲೆ ಮಾಡುತ್ತ ಸ್ವಲ್ಪ ಹೆಚ್ಚು ಹೊತ್ತು ನಿಂತು ಬಿಟ್ಟಿಳು. ಮಾತಿನ ಮಧ್ಯ ತಪ್ಪಿನೆ ಏಕೋಽಗಿಯಾರದ ಕಡೆ ನೋಡಿದಳು, ಆರು ಗಂಟೆಯಾಗಿ ಹತ್ತು ನಿಮಿಷವಾಗಿತ್ತು. ಲಗುಬಗೆಯಂದ ಎದ್ದು ಇಲ್ಲ.

ದಾರಿ ಎಪ್ಪು ಬೇಗ ನಡೆದರೂ ಮನೆ ತಲಪುವ ವೇಳಿಗೆ ಕತ್ತಲಾಗೇ ಬಿಟ್ಟಿತು. “ಭೇಣ ಏಕೆ ಮತ್ತೆ ಮತ್ತೆ ಹೀಗಾಗುತ್ತಿದೆ! ಹೊತ್ತಿನ ಮೇಲೆ ಗಮನಿಸಿದದ್ದೇಹೋದೆನಲ್ಲ! ಇನ್ನೂ ಇವರಿಗೆ ಎಪ್ಪು ಸಿಟ್ಟು ಬಂದಿರುತ್ತದೆಯೋ!” ಎಂದು ಮನಸ್ಸಿನಲ್ಲಿಯೇ ಕಳವಳಪಡುತ್ತ ಮಾಲತಿ ಮನೆಯನ್ನು ಪ್ರವೇಶಿಸಿದಳು.

ಮನೆಯಲ್ಲಿ ವನಜಮೃ ಮಕ್ಕಳು ಮಾತ್ರವೇ ಇದ್ದರು.

“ಅಳಿಯಂದಿರು ಇನ್ನೂ ಮನೆಗೆ ಬಂದಿಲ್ಲ” ಎಂದರು ವನಜಮೃ.

ಮಾಲತಿ ನಿಟ್ಟಿಸಿರನ್ನು ಬಿಟ್ಟಿಳು.

“ಸದ್ಯ ಬದುಕಿದೆ ಅಮೃ, ಅವರು ಬಂದು ದೇಗಿಕೊಂಡು ಕುಳಿತಿರುವುದಕ್ಕೂಂತ ಎರಡು ನಿಮಿಷ ತಡವಾಗಿ ಬರುವುದೇ ವಾಸಿ” ಎಂದು ತಾಯಿಗೂ ಹೇಳಿದಳು.

ನಾರಾಯಣ ಅವತ್ತು ಮನೆಗೆ ಬಂದಾಗ ಎಂಟೂವರೆ ಗಂಟಿಯಾಗಿತ್ತು. ಮಾಲತಿ ನಗುನಗುತ್ತ ಅವನು ಬಟ್ಟೆ ಬದಲಾಯಿಸಿಕೊಳ್ಳುತ್ತಲೂ ಎತ್ತಿ ಹಾಕಿದಳು. ಬಹುಶಃ ಅವಳು ಸಿಟ್ಟಾಗಿರಬಹುದೆಂದು ಅವನು ಎಣಿಸಿದ್ದ. ಈಗ ಅವಳ ನಗುಮುಖವನ್ನು ಶಂದು ಅವನ ಮನಸ್ಸಿಗೆ ಹಗುರಾಯಿತು.

“ರಾಮುವಿಗೆ ನಾನೇ ಉಟ್ಟಿಮಾಡಿಸುತ್ತೇನೆ. ಅವನನ್ನು ತಲ್ಲಿಕೊಡು” ಎಂದು ರಾಮಚಂದ್ರನನ್ನು ಎತ್ತಿಕೊಂಡು ಅವನಿಗೆ ಉಟ್ಟಿಮಾಡಿಸಿ, ಬಳಕ ತಾನು ಉಟ್ಟಕ್ಕೆ ಕುಳತ.

“ಲಕ್ಷ್ಮೀ ಆಗಲೇ ನಿದ್ರೆ ಮಾಡಬಿಟ್ಟನೇ ಮಾಲಾ? ಅವನನ್ನು ಹತ್ತು ಗಂಟೆಯವರಿಗೂ ನಿದ್ರೆಹೋಗಲು ಅವಕಾಶ ಕೊಡಬಾರದು. ಇಲ್ಲವಿದ್ದರೆ ರಾತ್ರಿ.....” ಎಂದು ಸಲಹೆಹೊಟ್ಟಿ.

ಮಾಲತಿ ಉಬಟ ಮುಗಿಯುವವರಿಗೂ ಏನೂ ಹೇಳಲಿಲ್ಲ. ಅವನಾಡುತ್ತಿದ್ದ ಮಾತುಗಳನ್ನು ಕೇಳಿಕೊಂಡು ಸುಮೃತಿ ಮುಗಳ್ಳಿಗೆ ನಗುತ್ತಿದ್ದಳು. ಅಮೇಲೆ ಸ್ವಲ್ಪ ಒಳಗಿನ ಕೆಲಸದಲ್ಲಿ ತಾಯಿಗೆ ಸಹಾಯ ಮಾಡಿ ಅವನಿದ್ದಲ್ಲಿಗೆ ಬಂದಳು,

“ಸರಿಯಾಗಿ ನೋಡಿದರೆ ಇವತ್ತು ನಾನು ನಿಮ್ಮ ಮೇಲೆ ಕೊಂಡಿಸಿ ಕೊಳ್ಳಬೇಕು.”

“ನಿಜ ಮಾಲಾ. ನನಗೆ ನಿಜವಾಗಿ ಹೆದರಿಕೆ ಆಗುತ್ತಿಷ್ಟು ಮನೆಗೆ ಬಂದಾಗ. ಆದರೆ” ಎಂದು ನಕ್ಕೆ ಸಾರಾಯಣ, “ನೀನು ನನಗಿಂತ ಸಾವಿರಪಾಲು ವಾಸಿ.”

“ಓ, ತಡೆಯಿರಿ ನಾನು ಕೇಳಬೇಕಾದುದು ಸ್ವಲ್ಪ ಇದೆ. ಮನೆಗೆ ಬರಲ್ಪು ಏತಕ್ಕೆ ಇಷ್ಟು ತಡವಾಯಿತು?”

“ನೀನು ಕೇಳಿದಿದ್ದರೂ ಆದನ್ನು ನಾನೇ ನಿನಗೆ ಹೇಳುತ್ತಿದ್ದೆ” ಎಂದ ನಾರಾಯಣ, “ಎಂದಿನಂತೆ ಇದು ಗಂಟೆಗೇ ಮನೆಗೆ ಬರಲು ಹೊರಟಿದೆ. ದಾರಿಯಲ್ಲಿ ಲೀಲಾ ಸಿಕ್ಕಿದಳು. ಅಬ್ಜು! ಮಾಲಾ, ಅವಳು ಸಕ್ಕುವಾಗಿ ಗಂಡುಬೀರಿ.”

“ಎತಕ್ಕೂ? ಒಂದೂ ಬಿಡದೆ ಹೇಳಿ.”

“ಹೇಳದೆ? ನಾನು ಅವಳನ್ನು ನೋಡಲು ನೋಡಲೇ ಇಲ್ಲ. ಆದರೆ ಅವಳು ಬಿಡಬೇಕಲ್ಲ? ನನ್ನ ಹೆಸರು ಹಿಡಿದು ಗಟ್ಟಿಯಾಗಿ ಕೂಗಿದಳು. ಹಿಂದಿರುಗಿ ನೋಡಿದೆ. “ಎಲ್ಲಿಗೆ ಹೋಗುತ್ತಿದ್ದೀರಿ? ಮನೆಗೆ ಬನ್ನಿರಿ” ಎಂದು ನಿಂತಲ್ಲಿನಿಂದ ಕೂಗಿ ಹೇಳಿದಳು. “ತಾಗ ಆಗುವುದಿಲ್ಲವಮ್ಮು, ಇನ್ನೊಂದು ದಿನ ಬರುತ್ತೇನೇ” ಎಂದು ನಾನನ್ನು ಶ್ರೀರಂಭಾಗಲೀ ಹತ್ತಿರಕ್ಕೆ ಬಂದು, “ಒಳ್ಳೆಯ ಮಾತನಿಂದ ಬರುವರೋ? ಎಳೆದು ಕೊಂಡು ಹೋಗಲೋ? ನಮ್ಮ ಸೋಡರತ್ತೆ ಅವರ ತಂಗಿಯ ಮಗಳನ್ನು

ಕರೆದುಕೊಂಡು ಬಂದಿದ್ದಾರೆ, ಅವರ ಪರಿಚಯ ಮಾಡಿಸಬೇಕು ನಿಮಗೆ” ಎಂದು ನನ್ನ ಸೈಕಲ್ಲಿನ ಮುಂಭಾಗವನ್ನು ಹಿಡಿದು ನಿಂತುಕೊಂಡಳು. ಅವಳ ಲಜ್ಜೆಗೇಡಿಕೆನದಿಂದ ನನಗೇ ನೋಡಿವರು ಏನು ತಿಳಿದುಕೊಂಡಾರು ಎಂದು ನಾಚಿಕೆಯಾಯಿತು. “ಒಳ್ಳೆಯದು ರೋಗೋಣಮ್ಮೆ ನಿಮ್ಮ ಮನೆಗೆ, ಆದಕ್ಕೇನು ?” ಎಂದು ಅವರ ಮನೆಗೆ ಹೊಡೆ. ಅಲ್ಲಿ ನಿಜವಾಗಿಯೂ ರಾಫ್ ವಯ್ಸನವರ ಪತ್ರಿ ರಾಜಮ್ಮೆ, ಆಕೆಯ ತಂಗಿಯ ಮಗಳು ನೀರಜ ಬಂದಿದ್ದರು.”

“ಹೇಗೆದ್ದಾರೆ ಅವರು ?”

“ಯಾರು ರಾಜಮ್ಮೆನವರೇ ? ಏನೋ ಇದ್ದಾರೆ. ಆದರೆ ನೀರಜ ಒಳ್ಳೇ ಸ್ವರದ್ವಾಪಿಯಾದ ಹುಡುಗಿ. ಸುಸಂಸ್ಕೃತಳೇಂದೂ ತೋರುತ್ತೇ.”

“ಮನೆಗೆ ಕರೆಯಬೇಕಾಗಿತ್ತು.”

“ಅದು ನನಗೆ ತೋಚಲಿಲ್ಲ. ಸ್ವಲ್ಪಹೊತ್ತು ಅವರೊಡನೆ ಮಾತ ನಾಡುವನಷ್ಟರಲ್ಲಿ ಎಂಟು ಗಂಟೆಯಾಗಿಬಿಟ್ಟಿತು. ಮನೆಗೆ ಬಂದುಬಂಟ್ಟಿ.”

“ಪಾಪ, ಗಡಿಯಾರದಂತಹ ನೀರಿಚವಸ್ತು ಇನ್ನೊಂದಿಲ್ಲ, ಅಲ್ಲವೇ ?”

“ಓಹೋ ನಿನಗೆ ಒಳಗೇ ಸ್ವಲ್ಪ ಕೋಪ ಬಂದಿದೆ!”

“ಕೋಪ ಇಲ್ಲ, ಆದರೆ ನೀವು ಇನ್ನೊಂದು ಸಲ ನಾನೇನಾದರೂ ಸ್ವಲ್ಪ ನಿಧಾನವಾಗ ಮನೆಗೆ ಬಂದರೆ ಕೋಣಿಸಿಕೊಂಡು ಗುಂ ! ಅಂತ ಕುಳಿತುಕೊಳ್ಳಿ, ಆಗ ಮಾಡುತ್ತೀನೆ”

ನಾರಾಯಣ ನಿಸಂನಕ್ಕು ಸುಮ್ಮನಾದ

ನಾರಾಯಣ ವೊದಲನೆಯ ಬಾರಿ ಆಕಸ್ಮೀಕವಾಗಿ ಮಾಲತಿಗೆ ಶಿಳಸದೆ ರಾಫ್ ವಯ್ಸನವರ ಮನೆಗೆ ಹೋಡದ್ದು ಕೊನೆಯ ಬಾರಿಯಾಗಿಲ್ಲ. ಮತ್ತೆ ಅವನು ಹೋಗಿ ಬಂದ ಮೇಲೆ ಮಾಲತಿಗೆ ಆ ವಿಚಾರ ವನ್ನು ಹೇಳುವುದು ಅವಶ್ಯಕವೆಂದು ಅವನಿಗೆ ಅನ್ನಿಸಲೂ ಇಲ್ಲ.

ನೀರಜಿಯನ್ನು ಪ್ರಧಮದಲ್ಲಿ ಅವನು ಕಂಡಾಗಲೇ ಅವಳು ಅವಫನ್ನು ಟಿನ್ನಿಸ್ತು ಅಟಕ್ಕೆ ಆಹ್ವಾನಿಸಿದಳು,

“ಆಗ ನಾವು ಮಾರಾಟಿಗಿ ಬಿಟ್ಟಿದ್ದೇನೆ. ಇಬ್ಬರಾದುತ್ತಿದ್ದಾಗ ಉಳಿದೊಬ್ಬರು ಏಕೆನಿಸಿ ನೋಡುತ್ತ ಕೊಡಬೇಕಾಗಿದೆ. ನಿಮಗೆ ಹೇಗೂ ಆಟ ಬರುತ್ತದೆಯಂತಲ್ಲ? ನೀವೇಕೆ ಬಂದು ಈ ಬಿಕ್ಕಿಟ್ಟನ್ನು ಪರಿಷರಿಸಬಾರದು?”

ಲೀಲೆ ತುಂಟತನದಿಂದ ನೀರಜೆಗೆ ಹೇಳಿದಳು,

“ನೀರಜೊ, ಅವರು ನಿತ್ಯ ಸಂಚಯ ಹೊತ್ತು ಪಶ್ಚೀಸವೇತರಾಗಿ ಗಾಳಿಸವಾರಿ ಹೊನ್ನೆತ್ತಾರೆ. ಅದನ್ನು ಬಿಟ್ಟು ಈ ನೀರಸವಾದ ಆಟಕ್ಕೆ ಅವರು ಬರುವರೇ? ಎಂದಿಗೂ ಇಲ್ಲ”

ಈ ಮಾತಿನಿಂದ ನಾರಾಯಣನಿಗೆ ಲಜ್ಜೆಯಾದಂತಾಗಿ ತಕ್ಷಣ ಉತ್ತರ ಕೊಟ್ಟಿಬಿಟ್ಟು,

“ಲೀಲಾ, ನಿನಗೇನು ಗೊತ್ತು ನನ್ನ ದಿನಚರಿ? ಟೆನ್ನೊ ಆಟ ನನಗೆ ಅತ್ಯಂತ ಪ್ರಿಯವಾದ ಆಟ. ಅದನ್ನು ಆಡಲು ಅವಕಾಶ ಸಿಕ್ಕರೆ ಬಿಡುತ್ತೇನೆಯೆ?”

“ಹಾಗಾದರೆ ನಾಳೆ ಬರುವಿರಾ?” ನೀರಜೆ ಕೇಳಿದಳು.

“ಖಂಡಿತ ಬರುತ್ತೇನೇ”

ಮಾತು ಕೊಟ್ಟಿದ್ದರಿಂದ ಅವನು ಮತ್ತು ಅವರ ಮನೆಗೆ ಹೋಗಬೇಕಾಯಿತು. ಆದರೆ ಆದರಿಂದ ಅವನಿಗೆ ಬೇಸರವೇನೂ ಆಗಲಿಲ್ಲ. ಅವನಿಗೆ ಆಟದ ಅಭಿಜ್ಞಾಸ ಬಿಟ್ಟು ಹೋಗಿದ್ದರೂ ಆಟ-ಆಟಕ್ಕೆ ಅವನ ಕ್ಕೆ ಕುದುರಿತು. ಅವನ ಜೊತೆಗಾಡುತ್ತಿದ್ದ ನೀರಜೆ ಒಳ್ಳೆ ಆಟಗಾತಿ ಚೇರೆ. ಆದ್ದರಿಂದ ನೊದಲು ಸೋತರೂ, ಎರಡನೇ, ಮೂರನೇ, ನಾಲ್ಕನೇ ಆಟಗಳಲ್ಲಿ ಇವರೇ ಗೆದ್ದರು,

“ಭೇಣ! ಒಳ್ಳೆಯ ಜೊತೆಗಾರರಿರುವುದೂ ಒಂದು ಆದೃಷ್ಟ” ಎಂದು ನೀರಜೆ ಅವನಿಗೆ ಶಹಭಾಸುಗಿರಿಯನ್ನೂ ಕೊಟ್ಟಿಳು.

“ಇನ್ನು ಮನೆಯಕಡೆ ಹೋಗಬೇಕು” ಎಂದು ಎದ್ದ ನಾರಾಯಣ.

ನೀರಜೆ ನಗುತ್ತ ಅವನನ್ನು ನಿರೋಧಿಸಿದಳು,

“ಆಟ ಆಡಿದ ಕೂಡಲೇ ಮೈ ಬೆವಳಿರುವಾಗ ಈ ತಣ್ಣಿಗನ ಗಾಳಿ

ಯ್ದ್ಲಿ ಮನೆಗೆ ಹೋಗುವಿರಾ? ಚೆನ್ನಾ ಯಿತು. ಸಾಕಿ ನೇಗಡಿ ಬರಲಿ. ಆ ಮೇಲೆ ನನ್ನನ್ನು ತಾನೇ ನಿಂತು ಬ್ಯಾಂಡುಕೊಳ್ಳುವುದು? ಒಳಕ್ಕೆ ನಡೆಯಿರಂ ಮೊದಲು”

ಅವೇಳ ಅತ್ಯುಭ್ಯಂತಿಯಂದ ಅವನಿಗೆ ಸಂತೋಷವಾಯಿತು,

“ಒಳಗೇನೋ ಬರುತ್ತೇನೆ, ನಿಮ್ಮ ಮಾತಿಗೆ ವಿರೋಧ ಹೇಳುವುದಿಲ್ಲ. ಆದರೆ ತಿಂಡಿ ಸಮಾರಾದನೆ ಬೇಡ”

“ಕೇಳಿದ ಪ್ರಶ್ನೆಗೆ ಉತ್ತರಕೊಡುವುದು ಮಾತ್ರ ಇಟ್ಟಿಕೊಂಡರೆ ನಿಂತು, ನಿಮಗೇ ಆದರಿಂದ ಕ್ಷೇಮವಾದಿತು” ಎಂದಳು ನಿರಜಿ.

ಎಲ್ಲಮೂ ಒಳಕ್ಕೆ ಡೋಗಿ ಕುಳಿತುಕೊಳ್ಳುತ್ತಲೇ ತಿಂಡಿ ಬಂದೇ ಬಂದಿತು.

ತಿಂಡಿಯ ತಟ್ಟಿಯನ್ನು ಹತ್ತಿರ ಎಳೆದುಕೊಳ್ಳುತ್ತಾ ಜನಾರ್ಥನ ಹೇಳಿದ,

“ಈಗ ನಿಂದಿಬ್ಬರು ಹೆಂಗಸರು ಹಾಡಬಾರದೇರೆಕ್? ರೀಡಿಯೋನಿ ನಲ್ಲಿ ಈಗ ಒಳ್ಳಿಯ ಸಂಗೀತವಿಲ್ಲ. ನನಗೆ ಏನಾದರೂ ಕೇಳಬೇಕೆನ್ನು ಮತ್ತಿದೆ”

“ಅದಕ್ಕೇನು ಆಗಲಿ” ಎಂದು ನಿರಜಿ, “ಲೀಲಾ ನಿನ್ನಾ ಹಾಡುವಿಯಷ್ಟೆ?” ಎಂದಳು.

“ಇಲ್ಲಮಾತ್ತಾ ಇಲ್ಲ. ಇವತ್ತು ನನಗೆ ಹಾಡಲು ಸ್ವಾತಿತ್ವಯಿಲ್ಲ. ಅದರಲ್ಲೂ ನಿನ್ನ ಕೋಕಿಲ ಕಂಠದ ಮುಂದೆ ನನ್ನ ಧ್ವನಿಯಿಲ್ಲಿರುತ್ತದೆಯೋ? ನಾನು ಹಾಡುವುದಿಲ್ಲ ನಿರಜಿ. ನಿನಗೆ ಮನಸ್ಸಿದ್ದರೆ ನಿನ ಹಾಡು” ಎಂದಳು ಲೀಲಾ.

ನಿರಜ ತ್ಯಾಗರಾಜ ಕೀರ್ತನೆಯೊಂದನ್ನು ತುಂಬ ಚೆನ್ನಾಗಿಯೇ ಹಾಡಿದಳು. ಅವೇಳ ಕಂಠ ಕೋಕಿಲ ಕಂಠವ್ಯೋ ಅಲ್ಲವ್ಯೋ, ಹಾಡು ಮಾತ್ರ ‘ಮತ್ತೆ ಕೇಳಬೇಕು’ ಎನ್ನಿ ಶವಷ್ಟು ಹಿತವಾಗಿತ್ತು.

ಕೀರ್ತನೆ ಮಾರ್ಪಾತ್ರಕ್ಕೆ ಜನಾರ್ಥನ ಕೇಳಿದ,

“ಈಗ ಹಿಂದಿ ಸಿನೇಮಾ ಹಾಡೊಂದು...”

ನೀರಜ ಒಂದು ಶೈಳಪೂ ತಡವಾಡದೆ ಅವನ ಇಚ್ಛೆಯನ್ನು ಪೂರಿಸಬಾಡಿ ನಾರಾಯಣನನ್ನೂ ತಣಿಸಿದಳು.

ಹೊರಡುವಾಗ ನಾರಾಯಣನೇ ಕೇಳಿದ,

“ನಾಳೆಯೂ ಆಟ ಉಂಟೋ?”

“ನೀವು ಒಂದರೆ ನನಗೂ ಉಂಟು” ಎಂದಳು ನೀರಜ ಗಟ್ಟಿಯಾಗಿ ನಗುತ್ತ.

ಮನೆಗೆ ಒಂದ ಕೂಡಲೆ ವಾಲತಿ ಕೇಳಿದಳು,

“ಎಲ್ಲಿಗೆ ಹೋಗಿದ್ದಿರಿ?”

“ಎಲ್ಲಿಗೂ ಇಲ್ಲ ವಾಲಾ. ಇನ್ನು ಮೇಲೆ ಸಂಜೆಯ ದೊಶ್ತು ಸ್ವಲ್ಪ ಆಟಕ್ಕೆ ಹೋಗೋಣ ಎಂದು ಕೊಂಡಿದ್ದೇನೆ” ಎಂದು ನಗುತ್ತ ಹೇಳ, “ನೀನು ಇದನ್ನು ವಿರೋಧಿಸುವುದಿಂದ ವೆಂದು ಗೊತ್ತು ನನಗೆ”

ವಾಲತಿಗೆ ಅವನ ಆರಳಿದ ಮುಖವನ್ನು ನೋಡಿ ಹಾಷ್ಯವಾಡಲು ಮನಸ್ಸು ಬರಲಿಲ್ಲ.

“ಬಹಳ ದೂರ ಹೋಗುವಿರೇನು?”

“ಇಲ್ಲ ವಾಲಾ, ಇಲ್ಲೇ ಹತ್ತಿರದಲ್ಲಿಯೇ ಒಬ್ಬರ ಮನೆಯಲ್ಲಿ ಆದುತ್ತೇವೆ”

ಸಹಜವಾಗಿ ಈ ವಾಕು ಅವನ ಬಾಯಿಯಾಂದ ಒಂದುಬಿಟ್ಟುತ್ತು.

ವಾಲತಿಗೆ ಅವನು ಏನನ್ನೂ ದರ್ಶಾ ಮುಚ್ಚಿಟ್ಟಿರಬಹುದೆಂಬ ಶಂಕೆ ಬರಲಿಲ್ಲ. ಅವನು ಹೇಳಿದ್ದನ್ನು ಒಪ್ಪಿಕೊಂಡುಬಿಟ್ಟುತ್ತು.

ರಾಘವಯ್ಯನವರ ಮನೆಯಲ್ಲಿ ನಿತ್ಯ ಹಬ್ಬದಂತಿರುತ್ತತ್ತು. ಏಳಂಟು ಬಾರ ಹೋದ ಮೇಲೆ ಅವನೂ ಅವರ ಮನೆಯವನೇನೋ ಎನ್ನು ವಂತೆ ವರ್ತಿಸುತ್ತಿದ್ದ. ರಾಘವಯ್ಯನವರು ಅವ್ಯಾಗಿ ಚಿಕ್ಕವರೊಡನೆ ಬೆರಿಯುತ್ತಿರಲಿಲ್ಲ. ರಾಜಮೃನವರಿಗೆ ಏನೋ ಹೊಲಿಗೆ ಕೆಲಸಗಳು ಸದಾ ಇರುತ್ತಿದ್ದವು. ಅಲ್ಲದೆ ಅವರು “ನಿಮ್ಮ ಜೊತೆಯಲ್ಲಿ ನಾನಿದ್ದರೆ ನನಗೂ ಸಂಹೋಗದು, ನಿಮಗೂ ಸಂಹೋಚ. ಆದ್ದರಿಂದ ಉಂಟ ತಿಂಡಿಗಳ ಸಮಯದಲ್ಲಿ ಒಟ್ಟಿಗೆ ಸೇರುತ್ತೇವಲ್ಲ? ಉಳಿದ ಸಮಯಗಳಲ್ಲಿ ನಿಮ್ಮ

ಪಾಡಿಗೆ ನೀವಿರಿ” ಎಂದು ಹೇಳಬಿಟ್ಟಿದ್ದರು. ಈ ಹುಡುಗರಿಗೆ ಬೇಕಾದುದೂ ಅಷ್ಟೇ.

ಸಾಯಂಕಾಲದ ಹೊತ್ತಿನಲ್ಲಿ ಸಾರಾಯಣನ ಮನಸ್ಸು ಪ್ರಪಳಿ ವಾಗಿ ಇರತ್ತೊಡಗಿತು. ಬೇಳಿಗಿನ ಹೊತ್ತಿನಲ್ಲಿಯೂ ವೊದಲಿಗಿಂತ ಹೆಚ್ಚು ಉಲ್ಲಾಸದಿಂದ ಇರುತ್ತಿದ್ದು. ಮಾಲತಿಗೆ ಅವನ ಈ ಪರಿವರ್ತನೆಯನ್ನು ನೋಡಿ ಹರ್ಷವಾದರೂ ಒಂದೊಂದು ಸಲ ಕಷ್ಟವಾಗುತ್ತಿತ್ತು ಕೂಡ. ಅವಳಿಗೆ ಇದಿಗೆ ತಾನೇ ತರಗತಿಯ ಪರೀಕ್ಷೆಗಳು ಮುಗಿದು ಉತ್ತರ ಪಶ್ಚಿಮಗಳು ರಾಶಿರಾಶಿಯಾಗಿ ಬಂದಿದ್ದವು. ಪಬ್ಲಿಕ್ ಪರೀಕ್ಷೆ ಇನ್ನೇನು ಶುರುವಾಗಲಿತ್ತು. ಇದರ ಮಧ್ಯೆ ಸಾರಾಯಣನ ಉತ್ಸಾಹವನ್ನು ಪುರಸ್ಕರಿಸುವುದಕ್ಕೆ ಅವಳಿಗೆ ಬಿಡುವಾಗುತ್ತೇ ಇರಲಿಲ್ಲ.

ಸಾರಾಯಣನಿಗೆ ತಾನು ನಿಕ್ಯ ರಾಘವಯ್ಯನವರ ಮನಿಗೆ ಹೇಳಿ ಬರುತ್ತಿದ್ದೂ ಆದನ್ನು ಮಾಲತಿಗೆ ಹೇಳಲು ಏನೋ ಆಳುಕು.

ಸಂಜೇಯ ಹೊತ್ತಿನ ಅನಾವರವನ್ನು ಮುಚ್ಚಲೋಸುಗ ವಿಕ್ಕು ಹೊತ್ತಿನಲ್ಲಿ ಮಾಲತಿಯ ಮೇಲೆ ಅಭಿಮಾನದ ಮಳಿಗರೆಯಲು ಯತ್ನಿಸುತ್ತಿದ್ದು. ಅವಳು ಆದರಿಂದ ಹಿಂದಿಗೆಯಲು ಯತ್ನಿಸಿದರೆ ಅವನಿಗೆ ಕೆನ್ನೇಗೆ ಏಟು ತಿಂದಂತೆ ಅಪಮಾನದ ಅನುಭವವಾಗುತ್ತಿತ್ತು.

“ಬಿಳಿಚಿಕೊಂಡು ಹೋಗುತ್ತಿದ್ದೀ ಮಾಲಾ? ನಿನಗೆ ನಿನ್ನ ಪ್ರೇರಣೆಯನ್ನು ಹೇಗೆ ಮಾಡಿಕೊಳ್ಳು ಬೇಕೆಂಬುದೇ ತಿಳಿಯದು. ಇನ್ನು ಮೇಲೆ ನಾನೇ ಅದನ್ನು ವಹಿಸಿಕೊಳ್ಳುತ್ತೀನೆ” ಎಂದು ಹೇಳಿ ಸಾಲ್ಪೂರು ಶೀಶಿ ಬೈವಧಿಗಳನ್ನು ತಂದಿರಿಸಿದ. ಬೇಳಿಗೆ ಯೋವ್ಯೇ, ರಾತ್ರಿಯೋವ್ಯೇ, ತಾನೇ ಅವನ್ನು ಆಳಿದು ಅವಳಿಗೆ ಕುಡಿಸುವುದು ಬೇರೆ. ಆದರೆ ಇದಕ್ಕೆ ಮಾಲತಿ ಏನೂ ಹೇಳಲಿಲ್ಲ. ಅವನು ಬೈವಧಿ ಕೊಟ್ಟುಗ ನಗುಮುಖ ದಿಂದಬೇ ಕುಡಿಯುತ್ತಿದ್ದಳು. ಅವಳಿಗೆ ಬೇಡವ್ಯೇಸಿಮದು ಬೇಳಿಗಿನ ಹೊತ್ತಿನ ಶಿರುಗಾಟ. “ವೈದ್ಯರ ಪ್ರಕಾರ ಸಂಜೇಯ ಹೊತ್ತು ಶಿರುಗಾಡಿ ಕೊಂಡು ಬರುವುದಕ್ಕಿಂತ ಬೇಳಿಗಿನ ಎಳಿಬಿಸಲಿನಲ್ಲಿ ಮತ್ತೊಂದಿಕೊಂಡು ಬರುವುದೇ ಉತ್ತಮವಾದುದು. ಹೇಗೂ ನಮಗೆ ಆಗ ಬಿಡುವಿದ್ದೀ

ಇರುತ್ತದೆ. ಹೋಗೋಡೊ” ಎಂದು ನಾರಾಯಣ ಸೂಚಿಸಿದಾಗ ತಮಾಸೆಗೆ ಹೇಳುತ್ತಾನೆಂದು ಶಿಳಿದು,

“ಷಿಹೋ ಆಗಲಿ, ಆದರೆ ನೀವು ಏಳುಗಂಟಿಗೆ ಮುಂಚೆ ವಿಳಿಲಾಗುವುದಿಲ್ಲವಲ್ಲ?” ಎಂದು ಹಾಸ್ಯ ಮಾಡಿದಳು.

ಆದರೆ ನಾರಾಯಣ ಮರುದಿನ ಆರುಗಂಟಿಗೇ ಎದ್ದು ಅವಳನ್ನೂ ಎಬ್ಬಿಸಿದ. ತಾನೇನಾದರೂ ಹೇಳಿದರೆ ಅವನ ಮನಸ್ಸಿಗೆ ಬೀಳಿರವಾದೀ ತೆಂದು ಮಾಲತಿ ಸುಮೃನೆ ಎದ್ದು ಸಿದ್ಧಾದಳು.

ಅವರು ಮನೆಯನ್ನು ಬಿಡುವ ವೇಳಿಗೆ ಆರೂಪರೆಯಾಗಿತ್ತು. ನಾರಾಯಣ ಅವಳಿಗೆ ಏನೇನೇನೋ ರಾಜಕೀಯ ಗೂಢಗಳನ್ನೈಲ್ಲಾ ಹೇಳುತ್ತ ಬೇಗ ಬೇಗನೇ ಶಾಲು ಹಾಕುತ್ತಿದ್ದ. ಅವನ ಜೊತೆಯಲ್ಲಿ ನಡೆಯುವುದು ಮಾಲತಿಗೆ ಸ್ವಲ್ಪ ಕಷ್ಟವೇ ಆಯಿತು. ಒಂದು ಅರ್ಥಗಂಟಿ ಯಾದ ಮೇಲೆ ಅವಳು ಹೇಳಿದಳು,

“ಇನ್ನು ಹಿಂದಿರುಗೋಡೊ”

“ಎನು? ಆಗಲೇ ಆಯಾಸವೇ? ಇವ್ವು ನೀನು ನಿಶ್ಚಯಾಗಿರುವುದು ಸನಗೆ ಗೂತ್ತಿರಲಿಲ್ಲ” ಎಂದ ನಾರಾಯಣ, “ಅಧವಾ ನಿನಗೆ ಹಸಿವಾಗಿರಬಹುದು. ಇಲ್ಲೇ ಹೋಟಲಿನಲ್ಲಿ ಒಂದೊಂದು ಲೋಟ ಶಾಫಿಕುಡಿದು ಮುಂದೆ ಹೋಗೋಡೊ”

“ಅಯ್ಯೋ ಬೇಡ. ಆಗಲೇ ಬಿಸಿಲೇಡುತ್ತಿದೆ” ಎಂದೆಲು ಮಾಲತಿ “ಬಿಂಜಲು!” ನಾರಾಯಣ ಗಟ್ಟಿಯಾಗಿ ನಕ್ಕಿಬಿಟ್ಟಿ.

ಹೋಟೆಲಿಗೆ ಹೋಗಿ ಅಲ್ಲಿ ಎರಡು ನಿಮಿಷ ಕುಳಿತ್ತಿದ್ದರಿಂದ ಮಾಲತಿಯ ಆಯಾಸ ಸ್ವಲ್ಪ ಪರಿಹಾರವಾಯಿತು. ವ.ತ್ತೆ ಹೊರಟಿರು. ಮಾಲತಿ ನಾರಾಯಣ ಎಷ್ಟು ನಗುತ್ತ ಹರಟೆತ್ತಿದ್ದನೋ ತಾನೂ ಹಾಗೆಯೇ ಇರಲು ಜರದಿಂದ ಯತ್ತೆ ಮಾಡುತ್ತಿದ್ದಳು, ಹಾಗೂ ಹೀಗೂ ವಿಜಯಿಯೂ ಆದಳು.

“ಏನೋ ಹೇಳಿದೆ ನಾನು ಮಾಲಾ? ನಿನಗೆ ಹಸಿವಾಗಿತ್ತು ಅಷ್ಟೇ”

ಎಂದು ಹಾಕ್ಕವಾಡಿದ ಸಾರಾಯಣ, “ಏನು ಬುದ್ಧಿ ನಿನ್ನದು ಮಾಲಾ! ಹಸಿವಿಗೂ ಆಯಾಸಕ್ಕೂ ವ್ಯತ್ಯಾಸ ತಿಳಿಯುವುದಿಲ್ಲವಲ್ಲ ನಿನಗೇ?”

ಚಿಕ್ಕ ಹುಡುಗನಂತೆ ಉಬ್ಬಿ ಉಬ್ಬಿ ಮಾತನಾಡುತ್ತಿದ್ದ ಅವನನ್ನು ನೋಡಿ ಮಾಲತಿಗೆ ತನ್ನ ಮೇಲೇ ಕೊಪಬಂದಿತು. ಕಳ್ಳನಗೆಯಿಂದ ಹೇಳಿದಳು,

“ನನಗೆ ಗೊತ್ತಾಗದೆ ಇರುವುದು ನಿಮಗೆ ಗೊತ್ತಾಗುತ್ತದೆ, ನಿಮಗೆ ಸುಳವು ಸಿಗದೆ ಇರುವುದೇಷ್ಟೇ ನನಗೆ ತಿಳಿದಿದೆ. ಅಲ್ಲಿಗೆ ನಮ್ಮುದು ಅದಕ್ಕ ಜೋಡಿಯಾಯಿತು”

ಅವಳ ಮಾತು ಸರಳವಾಗಿದ್ದರೂ ಅವನು ಕೊಂಚ ಅಪ್ರತಿಭನಾಗಿ ಹೇಳಿದ,

“ಏನು, ಏನು ತಿಳಿದಿದೆ ನಿನಗೆ ಮಾಲಾ? ಯಾರಾದರೂ ಏನಾದರೂ ಹುಬ್ಬಹುಬ್ಬಗಿ ನನ್ನ ವಿಷಯ ಹೇಳುತ್ತಿದ್ದಾರೇನು?”

ಈಗ ಮಾಲತಿಗೆ ನಿಜವಾಗಿ ನಗು ಬಂದಿತು,

“ಹೀಗೇ ನೀವು ನನ್ನ ಆರ್ಥಿಕ ಮಾಡತೊಡಗಿದರೆ ಯಾರಾದರೂ ಏನಾದರೂ ಹೇಳಿಯೇ ಹೇಳುತ್ತಾರೆ”

ಸಾರಾಯಣ ಸೂಕ್ಷ್ಮವಾಗಿ ಅವಳ ಕಡೆಗೆ ನೋಡಿದ. ಅವಳ ಮುಖದಲ್ಲಿ ಸ್ಪೃಹವೂ ಬಿಂಕದ ಭಾಯೆಯಿರಲಿಲ್ಲವೆಂದು ಕಂಡು ಬಂದಿತು. ತಕ್ಕಣ ಅವನ ಮನಸ್ಸು ನಿರಾಳವಾಗಿ ನಗುನಗುತ್ತ ಮಾತನಾಡ ತೊಡಗಿದ.

ಅವರು ಮನೆಗೆ ಬಂದಾಗ ಬಂಭತ್ತು ಗಂಟೆಯಾಗಿತ್ತು. ಸಾರಾಯಣ ಉಟಪನಾಡಿ ಕೆಲಸಕ್ಕೆ ಶ್ರಸ್ತನ್ನಾಗಿಯೇ ಹೊರಟೆ. ಆದರೆ ಮಾಲತಿ ನೋಡುತ್ತಿರುತ್ತಾಗಿ ಹೇಗೆ ಇದ್ದಳು.

“ಅವಾಗ್ಗಾ, ಇವತ್ತು ಶಾಲೆಯಲ್ಲಿ ಪರೀಕ್ಷೆಯಿಲ್ಲದುದು ನನ್ನ... ಎಂದು ಉಂಗರೆದಳು.

ಸಂಜೀಯೂ ಸಾರಾಯಣ ರಾಘವಯ್ಯನವರ ಮನೆಯಿಂದ ಬಂದಾಗಲೇ “ಏನೋ ಕಾಯ್ಕುವು ಹಾಕಿಕೊಂಡು ಬಂದಿದ್ದಾರೆ” ಎನ್ನಿತು ಮಾಲತಿಗೆ.

ಸಾರಾಯಣ ಉಟ್ಟಿ ಮುಗಿಸುವವರಿಗೆ ಏನೂ ಹೇಳಲಿಲ್ಲ. ಒಳಕ್ಕಾನೇ ರಾಮುವನ್ನು ಭುಜದ ಮೇಲೆ ಹಾಕಿಕೊಂಡು ತಟ್ಟಿ ಮಲಗಿಸಿದ. ಒಂಭತ್ತು ಗಂಟಿಯ ಹೊತ್ತಿಗೆ ಎರಡು ಮಕ್ಕಳೂ ನಿದಿಸಿದುವು.

“ನಾಲಾ ಚೀಗ ಸಿದ್ಧಳಾಗು, ಹೀಗೇ ಒಂದಿಷ್ಟು ಓಡಾಡಿಕೊಂಡು ಬರೋಣ” ಎಂದು ಆಗ ಹೇಳಿದ.

“ಹೊತ್ತು ಬಹಳವಾಗಲಿಲ್ಲವೇ ?” ಎಂದಳು ಮಾಲತಿ.

“ಶುಂಬ ದೂರ ಹೋಗದಿದ್ದ ರಾಯಿತು” ಎಂದ ನಾರಾಯಣ.

ರಾತ್ರಿ ಬಿದ್ದಿದ್ದ ಉತ್ತರ ಪತ್ರಿಕೆಗಳ ಕಡಿಗೊವ್ವೆ ನೋಡಿ, ಮಾಲತಿ ಬಟ್ಟಿ ಬದಲಾಯಿಸಲು ಹೋದಳು.

ಹತ್ತು ಗಂಟಿಯ ವರಿಗೂ ನಿಧಾನವಾಗಿ ತಿರುಗಾಡುತ್ತಿದ್ದು ಅಮೇಞ್ಣಿ ಮನೆಗೆ ಬಂದರು. ಇನ್ನೂ ನಾರಾಯಣನ ಉತ್ಪಾತ ಕುಗಿರಲಿಲ್ಲ. ಕಾಸಿಗೆಯ ಮೇಲೆ ಉರುಳಕೊಂಡು ಮಾಲತಿಯನ್ನು ಕೂಗಿದ,

“ಮಾಲಾ, ಎಲ್ಲಿ ಒಂದು ಹಾಡು ಹೇಳು”

ಮಾಲತಿಗೆ ಎಲ್ಲಿಲ್ಲದ ಸಂಕೋಚವಾಯಿತು,

“ಇದೇನಿದು ಎಂದೂ ಇಲ್ಲದ ಬೆಳ್ಳರ ? ನಾನು ಹಾಡು ಹೇಳು ತೇಣೆನಿಂದು ನಿಮಗೆ ಯಾರು ಹೇಳಿದರು ?”

“ಯಾರೇಕೆ ಹೇಳಬೇಕು ಮಾಲಾ ? ನಿನ್ನ ಘ್ರಾನಿ ಒಳ್ಳೀ ಇಂಪಾಗಿದೆ. ಅದರಿಂದ ನಿನಗೆ ಹಾಡಲು ಬರುವುದೆಂದು ತಿಳಿದಿದ್ದೇ”

ಮಾಲತಿ ನಕ್ಕಳು, ನಾರಾಯಣ ಕೇಳಿದ,

“ನಿನಗೆ ಸಂಗೀತದಲ್ಲಿ ಅಭಿರುಚಿ ಇಲ್ಲವೇ ಮಾಲಾ ?”

“ಇಲ್ಲದೆ ಏನು ?” ಮಾಲತಿ ಹೇಳಿದಳು, “ಏನೇ ಇದುವರಿಗೂ ಅದನ್ನು ಕಲಿಯಬೇಕೆಂದು ನನಗೆ ತೋಚಿರಲಿಲ್ಲ”

“ಹಾಗಿದ್ದರೆ ಸರಿ” ಎಂದ ನಾರಾಯಣ.

ಮರುದಿನ ಏಳುವಾಗಲೇ ಏನೋ ಅಲಸಿಕೆ ಮಾಲತಿಗೆ, ನಾರಾಯಣ ಆಗಲೇ ಹೋರಗೆ ಹೋರಡಲು ಸಿದ್ಧನಾಗಿದ್ದು,

“ಏಳು ಮಾಲಾ ಹೋತ್ತಾಯಿತು”

“ಇವತ್ತು ಸುತ್ತಲು ಹೋಗಬೇಕೇ ?”

“ಇವತ್ತು ! ನಿತ್ಯ ಹೋಗಬೇಕು”

ಮಾಲತಿ ಆರೆ ಮನಸ್ಸಿನಿಂದ ನುಡಿದಳು,

“ಉತ್ತರ ಪಶ್ಚಿಮಾಂತರದಲ್ಲಿ ತಿದ್ದಬೇಕು. ನಾಳೆಯಿಂದ ಪಟ್ಟಿಕಾ ಪರೀಕ್ಷೆ ಪ್ರಾರಂಭವಾಗುತ್ತದೆ. ಮಧ್ಯಾಹ್ನದ ಹೊತ್ತು ಪುರಸೋತ್ತಮ ಸಿಗುವುದಿಲ್ಲ.”

“ಈ ಕೆಲಿಸಕ್ಕೆ ಬಾರದ ಕೆಲಸವನ್ನು ಸಂಜೆಯ ಹೊತ್ತು ಮಾಡು ಮಾಲಾ”

“ಈ ತಿರುಗಾಟದಲ್ಲಿ ನನಗೆ ತುಂಬಾ ಮಸ್ತಾಗಿ, ದಿನನೆಲ್ಲಾ ಒಂದು ತರಹ ಇರುತ್ತಿ. ಯಾವುದನ್ನು ಮಾಡುವುದಕ್ಕಾಗಿ ಆಸ್ತಿ, ಉತ್ಸಾಹಗಳೇ ಇರುವುದಿಲ್ಲ”

ನಾರಾಯಣಿಗೆ ಸ್ವಲ್ಪ ಸಿಟ್ಟು ಬಂದಿತು.

“ಯಾರಿಗಾಗಿ ನಾನು ಹೇಳುವುದು ಮಾಲಾ ? ಏಕೋ ನನ್ನ ಮಾತ್ರ ಅಂದರೆ ನಿನಗೆ ವೋದಲಿನಷ್ಟು ವಿಶ್ವಾಸವಿಲ್ಲ”

ಮಾಲತಿಗೆ ಈ ಮಾತಿನಿಂದ ತುಸು ದುಃಖವೇ ಆಯಿತು. ಮಾತನಾಡದೆ ಎದ್ದು ಐದು ನಿಮಿಷಗಳಲ್ಲಿ ಸಿದ್ಧಿಂಧಾಗಿ ಬಂದಳು,

“ಹುಂ, ನಾನು ಸಿದ್ಧಿಂಧಿಸ್ತೇನೇ”

“ಇನ್ನು ಕೋರಿಪದಿಂದ ಹೋದರೆ ಮೈಗೆ ವಿರೋಧವಾಗುತ್ತದೆಯಷ್ಟೇ”

“ಕೋರಿಪವಿಲ್ಲ” ಮಾಲತಿ ನಗುವನ್ನು ಮುಖದ ಮೇಲೆ ಎವೆಣ್ಣೀ ಕಷ್ಟದಿಂದ ತಂದುಕೊಂಡು ಹೇಳಿದಳು, “ನೀವೀಗ ದೊಡ್ಡ ಫೆದ್ದಂಗಿ ಬಿಟ್ಟಿದ್ದೀರಿ. ನಿಮಗಾಗಿಯಾದರೂ ನೀವು ಕೊಟ್ಟ ಬ್ರಿಷಂಥ ಉಪಚಾರಗಳನ್ನು ತೆಗೆದುಕೊಳ್ಳಬೇಕು. ಏನು ಮಾಡುವುದು ?”

ಅವಳ ಉಪಮಾನ ನಾರಾಯಣಿಗೆ ಒಪ್ಪಿಗೆಯಾಯಿತು. ಆವನ ಸಿಟ್ಟು ಕರಿಗಿತು.

ವಳೆಂಟು ದಿನಗಳು ಹೀಗೆ ಕಳೆದವೇಲೆ ನಾರಾಯಣ ಇದ್ದ ಕ್ಷೇತ್ರದ್ವಂತೆ ಒಂದು ದಿನ ಹೇಳಿದ,

“ಮಾಲಾ, ನಿನಗೆ ವಿಷಣು ಹೇಳಿಕೊಡಲು ಸಂಗೀತ ವಿದ್ವಾಂಸ ರೋಭ್ರಿಂಗ್ ಹೇಳಿದ್ದೇನೆ”

ಮಾಲತಿ ಅವಾಕ್ಯಾದಳು.

“ಏನು, ಸಂತೋಷವಾಯಿತು ತಾನೇ ?”

“ಇದಕ್ಕೆಲ್ಲಾ ನನಗೆ ಬಿಡುವೆಲ್ಲಿದೆ ? ನಮಗೆ ಬೇಸಿಗೆ ರಜದಲ್ಲಿ ಶೈಕ್ಷಣ ಶಿಬಿರ ಬೇರೆ ಇದೆಯಂತೆ” ಮಾತು ತಾನಾಗಿ ಮಾಲತಿಯ ಬಾಯಿಂದ ಹೊರಬಿತ್ತು.

ಅವಳ ನಿರುತ್ತಾಪದಿಂದ ನಾರಾಯಣನ ಮುಖ ಇಳಬಿದ್ದಿತು. ನಿಷ್ಟುಸಿರಿಟ್ಟು ಹೇಳಿದ,

“ಮಾಲಾ, ಈಚೆಗೆ ಏನೋ ಸರಿಯಾಗಿಲ್ಲ. ಏನಾಗಿದೆ ನಮಗೆ ಹೇಳು”

ಮಾಲತಿಗೂ ವ್ಯಘಿಯಾಯಿತು.

“ನನಗೆ ಅದು ಗೊತ್ತಿಲ್ಲ”

ನಾರಾಯಣನ ಮುಖವನ್ನು ನೋಡಿ ಮಾಲತಿಗೆ ತಾನು ಆಡಿದ ಮಾತು ಅನುಚಿತವಾದದ್ದೇನ್ನಿಂಬಿತು. ಮರುದಿವಸ ಸಮಯ ಸಾಧಿಸಿ ಇಲ್ಲದ ಆತುರ ತೋರಿಸಿ ಹೇಳಿದಳು,

“ಎಂದಿನಿಂದ ಸಂಗೀತದ ಉಪಾಧ್ಯಾಯರು ಪಾಠಕ್ಕೆ ಬರುತ್ತಾರೆ ?”

“ನಿನಗೆ ಎಂದಿನಿಂದ ಶಲಿಯಲು ಇಚ್ಛಿಯಾಗುವುದೋ ಆದಿನಿಂದ” ಎಂದ ನಾರಾಯಣ ಸುಪ್ರಸನ್ನನಾಗಿ.

“ಹಾಗಿದ್ದರೆ ಈ ಗುರುವಾರದಿಂದ ಬರಲಿ”

ಇದುವರೆಗೆ ರಾಘವಯ್ಯನವರ ಮನೆಯಲ್ಲಿ ಮಾಲತಿಯ ವಿಷಯ ದಲ್ಲಿ ಯಾರೂ ಅಪ್ಪು ಕುತೂಹಲವನ್ನು ತೋರಿಸಿರಲಿಲ್ಲ. ಎಲ್ಲೋ ಒಂದು ಸಲ ಲೀಲಾ ಹೇಳಿದ್ದಳು,

“ನಿಮ್ಮ ಮಾಲತಿ ಬಹಳ ಸುಂದರಿಯೆಂದು ಆವರನ್ನು ಮನೆ

ಯೋಳಕ್ಕೇ ಇಟ್ಟು ಬಚ್ಚಿಟ್ಟರುವಿರೇನು? ಇಲ್ಲಿಗೆ ಒಂದು ಬಾರಿ ಕರೆದು ಕೊಂಡು ಬಸ್ತಿ. ಅಲಂಕಾರಗಳಲ್ಲದೇ ರೂಪವತಿಯಾಗಿ ಕಾಣುವುದು ಸಾಧ್ಯವೇಂದು ನೀರಜಿಗೆ ತಿಳಿಯಲಿ” ಅದಕ್ಕೆ ನೀರಜೆ ಮುಖವನ್ನು ಸಣ್ಣದು ಮಾಡಿಕೊಂಡು ಹೇಳಿದ್ದಳು,

“ಅಲಂಕಾರ ಮಾಡಿಕೊಳ್ಳುವುದು ಒಂದು ವಿಧವಾದ ರಸಿಕತೀ ಲೀಲಾ. ರೂಪವಿರಲಿ, ಇಲ್ಲದಿರಲಿ ನಾವು ಇರುವ ಸಮಾಜದ ಮರ್ಯಾದೆಗೆ, ನಮ್ಮ ಮನಸ್ಸಿನ ತೃಪ್ತಿಗೆ ಎಂದಾದರೂ ಸ್ವಲ್ಪ ಅಲಂಕಾರ ಅವಶ್ಯಕ”

“ನಿಜ, ಇಲ್ಲದಿದ್ದರೆ ಎಲ್ಲರೂ ಒಂದೊಂದು ದುಪಟೆ ಹೊದ್ದು ದಿನ ಸಾಗಿಸುತ್ತಿದ್ದೇವು” ಎಂದು ಜನಾರ್ಥನ ಅವಳ ಮಾತನ್ನು ಸಮಧಿಸಿದ.

“ಕೃತಯೋಭಿರ ಉದುಸಿನ ರೀತಿ ಅವರ ಮನಸ್ಸಿನ ಸಂಸ್ಕಾರವನ್ನು ತೋರಿಸುತ್ತದೆ. ಕೆಲವರು ಹುಟ್ಟಿವಾಗಲೇ ಮುದುಕರು, “ಏನೋ ಉಟ್ಟಿರಾಯಿತು, ತೊಟ್ಟಿರಾಯಿತು” ಎಂದು ನಿರಾಸಕ್ಕೆಯಿಂದ ಇದ್ದ ಮಾತ್ರ ಅವರು ಶ್ರೀಷ್ಟರು ಎಂದು ತಿಳಿಯಬಾರದು” ಎಂದು ನೀರಜ ಆ ಮಾತನ್ನು ಮುಗಿಸಿದ್ದಳು.

ಅದಕ್ಕೆ ನಾರಾಯಣ ಅವಶ್ಯ ಏನೂ ಹೇಳಿದಿದ್ದರೂ ಇನ್ನೊಂದು ಸಂದರ್ಭದಲ್ಲಿ ಹೇಳಿದ,

“ಅವಶ್ಯ ಲೀಲಾ ಮಾಲತಿಯು ಸರಳವಾದ ಉದುಪು ಧರಿಸುತ್ತಾ ಶಿಂದು ಹೇಳಿದಾಗ ನೀವು ತಪ್ಪಿ ತಿಳಿದುಕೊಂಡಿರಿ. ಅದರೆ ನಿಜವಾದ ಸಂಗತಿಯೇ ಬೇರೆ. ಮಾಲತಿ ಬೇಲೆಬಾಳಿನ ಅಭರಣಗಳನ್ನು ಧರಿಸದೆ ಇದ್ದರೂ ಅವಳ ಉದುಸಿನ ರೀತಿಯಲ್ಲಿ, ಮರ್ಯಾದೆಗೂ ಕುಂದಿಜ್ಞ, ರಸಿಕತೆಗೂ ಅಭಾವವಿಲ್ಲ. ಅಲ್ಲದೆ ಮಗುವಿನಂತೆ ಸಹಜವಾಗಿ ಸುಖಿಯಾಗಿ, ಸಂತೋಷಿಸಿಯಾಗಿ ಇರುತ್ತಾರೆ. ಅವಳಿಗೆ ನಿಜವಾದ ಮುಷ್ಟಿ ಬಂದರೂ ಅವಳ ಹಾಷ್ಣಿಪ್ಪಿಯತೆ, ಉತ್ತಾಜಗಳು ಕಡಿಮೆಯಾಗಲಾರವು”

ನೀರಜ ಅಶ್ವಯರ್ಥದಿಂದ ಅವನ ಮುಖವನ್ನು ನೋಡುತ್ತೇನುನ್ನು ಕು,

“ಪನ್ನ, ನಿವ್ವ ಪಶ್ಚೀಪೂಜಕರೆಂದು ಶೋರುತ್ತದೆಯಲ್ಲ ?”

“ಪೂಜೆಯ ಮಾತ್ರ ನನಗೆ ಗೊತ್ತಿಲ್ಲ. ಇದ್ದ ಮಾತನ್ನು ಹೇಳಿದೆ.
ಅಷ್ಟೇ”

ಮತ್ತೆ ಬಹುದಿನಗಳು ಅವರೆಲ್ಲರೂ ಮಾಲತಿಯನ್ನು ಮರೆತವ
ರಂತಿದ್ದರು.

ಒಂದು ದಿನ ನಾರಾಯಣ ಮಾಲತಿಗೆ ಹೇಳಿದ,

“ಇವತ್ತು ನಾನು ಆಟದಿಂದ ಬೇಗನೇ ಬಂದು ಬಿಡುತ್ತೇನೆ.
ಸಿನೇಮಾಗೆ ಹೋಗೋಣ.”

ಮಾಲತಿಗೂ ಸ್ವಲ್ಪ ಬೇಸರವಾಗಿತ್ತು,

“ಆಗಲಿ, ಬೇಗ ಬಸ್ಸಿ ನಾನು ಸಿದ್ಧವಾಗಿರುತ್ತೇನು” ಎಂದಳು.

ಆಟ ಪ್ರಾರಂಭವಾದರೆ, ಮಧ್ಯದಲ್ಲಿ ನೀರಜೆ ಹೋಗಿಸೂಡು
ವಕ್ಕೋಣ ಇಲ್ಲವೋ ಎಂದು ನಾರಾಯಣಿಗೆ ಅನುಮಾನ ಬಂದಿತು.
ಅದರಿಂದ ಹೇಳಿದ,

“ನೀರಜಾ ಇವತ್ತು ನಾನು ಬೇಗ ಹೋಗಬೇಕು. ಅದರಿಂದ
ಆಟಕ್ಕೆ ಇಳಿಯುವುದಿಲ್ಲ. ನಿವ್ವಗಳು ಆಡುವುದನ್ನು ಹತ್ತು ನಿವಿನ
ಸೋಡುತ್ತಿದ್ದು ಹೋಗುತ್ತೇನು”

“ಅದೇನು ಇವತ್ತು?”

“ಮಾಲತಿಯನ್ನು ಸಿನೇಮಾಕ್ಕೆ ಕರಿದುಕೊಂಡು ಹೋಗಬೇಕು”

“ಇ !” ಎಂದಳು ನೀರಜೆ.

ಅವಳೂ ಆಟಕ್ಕೆ ಹೋಗಲಿಲ್ಲ. ಲೀಲಾ ಜನಾರ್ಥನರು ಆಡು
ವುದನ್ನು ಸೋಡುತ್ತು ಅವಳೂ ನಾರಾಯಣನ ಜೊತೆಗೆ ಕುಳತು
ಕೊಂಡಳು.

ಒಂದೆರಡು ನಿವಿವಗಳಾಂದಮೇಲೆ ಅವಳು ಮೊನದಿಂದ ಇರುವು
ದನ್ನು ಸೋಡಿ ನಾರಾಯಣ ಕೇಳಿದ,

“ಆಟ ತಣ್ಣಿತೆಂದು ದುಃಖವೇ ನೀರಜಾ ?”

“ಆದೇನಿಲ್ಲ. ನಿಮ್ಮ ವಿಷಯವನ್ನೇ ಯೋಚಿಸುತ್ತಿದ್ದೆ. ಮಾಲಶ ಯಲ್ಲಿ ನಿಮಗೆ ತುಂಬ ಅಭಿಮಾನ ಅಲ್ಲವೇ?”

“ಹುಂ”

“ಹಾಗಿದ್ದರೂ ನಿತ್ಯ ಸಂಕ್ಷಯ ಹೊತ್ತು ಗಂಟಿಗಟ್ಟಿಲ್ಲ ನಮ್ಮ ಮನೆಯಲ್ಲಿ ಕಳೆಯುತ್ತಿರಿ. ಇದು ಸಹಜವೇ ಎಂದು ಯೋಚನೆ ಬಂದಿತು ನನಗೆ”

“ಅಟಿದಲ್ಲಿ ಅಸತ್ತಿ ಹೆಚ್ಚು ನನಗೆ”

“ಅವರಿಗಲ್ಲವೇ?”

“ಇರಲಾರದು”

“ಅದು ಹೇಗೆ ಗೊತ್ತು ನಿಮಗೆ? ಒಂದು ದಿನವೂ ನೀವು ಅವನನ್ನು ಇಲ್ಲಿಗೆ ಅಟಿಕ್ಕೆ ಕರಿತಂದಿಲ್ಲ. ಈಗರುವ ಇಲ್ಲಿನ ಸನ್ನಿಹಿತದಲ್ಲಿಯೇ ಶೃಂಗಾರಿಗೆತ್ತಿರಿ. ಏತಕ್ಕೂ?”

ನಾರಾಯಣನಿಗೆ ನೀರಜೆಯ ಮಾತು ವಿಚಿತ್ರವಾಗಿ ಕಂಡಿತು,

“ಪನು ಹೇಳುತ್ತಿದ್ದಿರಿ ನೀರಜಾ? ನಾನು ನಿಮಗೆ ಒಗಟಾದೆ ನೇನು?”

“ಇಲ್ಲ, ಇಲ್ಲ” ಎಂದಳು ನೀರಜ, “ನಿಮ್ಮನ್ನು ನಾನು ಸಂಪೂರ್ಣವಾಗಿ ಅರ್ಥವಾಡಿಕೊಂಡಿದ್ದೇನೆ”

“ಹಾಗಾದರೆ ನೀವು ನನ್ನನ್ನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ”

“ಅದು ನನ್ನಿಂದ ಆಗದ ವಿಷಯ” ನೀರಜಳ ಧ್ವನಿ ಸ್ವೀಕ ವ್ಯಂಜಕವಾಗಿತ್ತು.

“ಏಕೆ?”

ಅವನ ಮುಖವನ್ನು ನಷ್ಟನಗೆಯಿಂದ ನೋಡಿ ನೀರಜಿ ಹೇಳಿದಳು,

“ಅದು ನಿಮಗೆ ಗೊತ್ತಿಲ್ಲದ ಪಕ್ಷದಲ್ಲಿ ಒಳ್ಳೆಯದೇ ಆಯಿತು. ಸತ್ಯ ಯಾವಾಗಲೂ ರುಚಿಕರವಾದುದಲ್ಲ.”

“ಭೇ! ನೀರಜಾ, ಈಗ ನೀವು ನನ್ನನ್ನು ತೊಂದರೆಯಲ್ಲಿ ಸಿಕ್ಕಿಸಿ ಬಿಟ್ಟಿರಿ. ನೀವು ನೀವಾಡುತ್ತಿರುವ ಮಾತಿನ ಅರ್ಥವನ್ನು ಸರಿಯಾಗಿ ತಿಳಿಸದ ಹೊರತು ನನಗೆ ನೀಮ್ಮದಿಯಿರುವುದಿಲ್ಲ”

గుణ

ఒందు క్షేత్ర నిరవవాగిద్ద లు సిరజ. బలక తలేయేతీ
మృదువాగి హేళదళు,

“నారాయణ సిపు సిట్టుగువుదిల్ల, విష్ణు రాగువుదిల్లవెందు
వాతు కోట్టరే నాను ఈ మాతిన అధ్యవన్ను సిమిగే హేళత్తేసే”

“హేళ మత్తే”

“ఏను అందరే” అవన ముఖవన్ను సకానుభూతియింద
సిట్టిసి సోదుత్త సిరజ హేళదళు, “సిమిగే సిమృ మాలతియల్లి
రువప్పు ఆదర ఆకేగి సిమృల్లిదేయే ?”

“అచూ ప్రత్యే యే ఆయితు. ఆదక్కు ఉత్తరవన్ను నాను
సులభవాగి కోడుత్తేసే. మాలతిగే ఇస్తుతర వస్తు, మనవ్యరు
గళగింత నన్నుల్లి అత్యంత హచ్చాగి ఆదరపిదే.”

“ఇదన్ను సిపు నంబలు ఇష్టపడుత్తీరి”

“ఇష్ట ! నంబిద్దేసే.” ఎందు నారాయణ గంభీరనాగి
హేళద, “ఈ విషయదల్లి ననగి తిళిదిరువప్పు సిమిగే తిళియలు
ఆసాధ్య”

“నారాయణ సిపు హేగియే హేళువిరెందు ననగి
గొత్తుత్తు” ఎందు వ్యసనదింద నక్కలు సిరజి “సిమృన్ను సోడి
దరి ననగి తుంబ వ్యథియాగుత్తదే”

ఆవళ ధ్వనియల్లిద్ద వాదవ నారాయణనన్ను దిగ్భుమే
గొళిసితు. దుఃఖదింద ఆవళ ముఖ కాంతిహినవాగిద్దంతే
అవనిగి తోరితు,

“సరియాగి తిలిదుకోళ్లదే సుమృనే సోందుకోళ్లత్తీరి,
సిరజా, సిమిగే హేగి తిలియ హేళ సమాధాన పడిసబీకేందు
ననగి తిలియదు” ఎంద ఆవను.

“నాను సిజవన్ను హేళలే నారాయణ ? అవరు రూపదల్లి
కంఠమేయిల్లవెందు కేళద్దేసే. ఆదరా సిపు తసిద కుండగనంతే
స—४

ಮುಖವನ್ನು ಹಾಕಿಕೊಂಡಿರುತ್ತೀರಿ. ಒಂದು ಒಟ್ಟೀಯ, ಮಹತೀಯ ಮಾತನ್ನು ಯಾರಾದರೂ ಅಡಿದರೆ ನಿಮ್ಮ ಮುಖ ಹಿಗ್ಗಿ ಇರಳಿಕೊಳ್ಳುತ್ತದೆ. ನಿಮ್ಮನ್ನು ನೋಡಿದ ಯಾರಿಗಾದರೂ ಸನುಗೆ ಪ್ರೀತಿಯ ಕೊರತೆಯಿದೆಯಂದು ತಿಳಿಯುತ್ತದೆ”

“ಹೇಳಿ, ಹೇಳಿ. ಈ ವಿವಯ ನನಗೇ ಗೊತ್ತಿರಲ್ಲ” ಹಾಷ್ಯದಲ್ಲಿ ಮಾತು ಹಾರಿಸಲು ನೋಡಿದ. ನಾರಾಯಣ.

ನೀರಜಿ ಗಂಭೀರಳಾಗಿ ಕೇಳಿದಳು,

“ಸತ್ಯವಾಗಿ ಹೇಳಿ ನಾರಾಯಣ, ಘೂಲತಿ ನಿಮ್ಮ ಜೊತೆಯಲ್ಲಿ ರುವಾಗ ನಿಮ್ಮಪ್ಪೇ ಅನಂದ, ಉತ್ಸಾಹಗಳಿಂದ ಇಡುತ್ತಾರೆಯೇ? ನಿಮ್ಮ ಪ್ರತಿಯೊಂದು ಮಾತಿಗೂ ಸರಿಯಾಗಿ ಉತ್ತರ ಕೊಡುತ್ತಾರೆಯೇ? ನೀವು ಕರೆದಳ್ಲಿಗೆ ಎರಡು ಬಂರಿ ಹೇಳಿಕೊಳ್ಳುತ್ತಾರೆಯೇ ಬರುತ್ತಾರೆಯೇ? ನಿಮಗೆ ಆಯಾಸವಾದರೆ, ಬೇಸರವಾದರೆ ಅವು ಬೇಗ ಅವರ ಗವಾನಕ್ಕು ಬರುತ್ತಾರೆಯೇ?”

ನಾರಾಯಣ ಈ ಪ್ರಶ್ನೆ ಜಾಲದಲ್ಲಿ ಹಾದಿಗಾಣದಂತಾಗಿ ಬೆವ್ವಾಗಿ ಕುಳಿತ್ತ.

“ನೀರಜಾ ನೀವು ಮನಶ್ಚಾಕ್ರವನ್ನು ಅಭ್ಯಾಸಮಾಡಿದ್ದೀರೀನು?”

ಫಕ್ಕನೆ ನಕ್ಕು ನೀರಜ ಎದ್ದು ನಿಂತಳು,

“ಏ ನಾರಾಯಣ ಇನ್ನು ನೀವು ಮನೆಗೆ ಹೊರಡಿ. ಆಗಲೇ ಕೊತ್ತುಮೀರಿತು”

ಅನುಮಾನಿಸುತ್ತ ನಾರಾಯಣ ಎದ್ದು ಹೊರಟು,

“ಆಗಲ ಬರುತ್ತೀನೆ, ನಮಸ್ತಿ”

“ನಮಸ್ತಿ”

ನಾರಾಯಣ ಮನೆ ತಲುಪಿದಾಗ ಅನಂತ ಮನೆಯ ಬಾಗಿಲಿನಲ್ಲಿ ಕುಳಿತು ಮಾಲತಿಯೊಡನೆ ಮಾತನಾಡುತ್ತಿದ್ದ.

“ಮದುವೆಗೆ ನಮ್ಮನ್ನು ಕರೆಯಲು ಬಂದಿದ್ದಾರೆ ನಿಮ್ಮ ಗೇಯರು” ಎಂದಳು ಮಾಲತಿ.

“ಮರಿತೇ ಬಿಟ್ಟದ್ದನೇನೋ, ಭೂಪ! ಅವನ ಮುಖ ನೋಡಿಮ್ಮು”
ಅನಂತ ಸುಡಿದ

ನಾರಾಯಣನಿಗೆ ಒಂದು ಕ್ಷೇತ್ರ ಅವವನಾನದಿಂದ ಮುಂಬಿ ಕೆಂಪೇ
ರಿತು ಅವನು ಅನಂತನ ಮನೆಗೆ ಹೋಗಿ ಎಷ್ಟೋ ದಿನಗಳಾಗಿ ಹೋಗಿ
ದ್ವಾರ್ಪ. ಅದನ ಹೋಗಲಿ ಏಂದರೆ ಅವನ ವಾದುವೆಯ ದಿನ ಕೂಡ
ಸೆನಪಿನಲ್ಲಿರಲ್ಲ.

ಆದರೆ ಅನಂತನಿಗೆ ಅವನ ಮುಖದ ಕಡೆಗೆ ಧ್ವನಿಸವಿರಲಿಲ್ಲ,
ತಮಾಚೆಗೊಂದು ಮಾತನಾಡಿದ್ದ ಅಪ್ಪೆ.

“ಹೋಗಲಿ ಈ ಬಾರಿ ಚಿಕ್ಕದಂಪತಿಗಳೆಂದು ನಿಮ್ಮನ್ನು ಕೈನಿಸಿ
ದ್ದೀನೆ. ಆದರೆ ಈಗ ನನ್ನ ಸ್ತುದೊಂದು ಸ್ಯಾಮಕ್ಕಾ ನೀವು ಬಧಿ
ರಾಗಬೇಕಾಯಿತು. ಇವತ್ತು ನನ್ನ ಜೊತೆಗೇ ಸಮ್ಮ ಮನೆಗೆ ಬಂದು
ವಧೂವರಂಗಾಗಿ ತಂದಿರುವ ವಸ್ತುಭೂಪಣಗೆನ್ನು ನೋಡಿ ಸೂಕ್ತ
ಸಲಹೆಗಳನ್ನು ಕೊಡಬೇಕು”

ಮಾಲತಿ ನಾರಾಯಣನಿಗೆ ಟೀತರಲು ಎದ್ದು ನಗುತ್ತ ಹೇಳಿದಳು,

“ಉದ್ದಾರವಾದೆವು. ಬೇಕಾದಷ್ಟು ಸಲಹೆ ಕೊಟ್ಟು ಟೀಕೆ ಮಾಡಿ
ಸಿಮಗೆ ತಲೆಚಿಟ್ಟು ಒಡಿಸಿ ಬರುತ್ತೀವೆ”

ನಾರಾಯಣ ಟೀ ಕುಡಿದು ಎದ್ದು.

“ಏಳು ಅನಂತ, ಹೋಗೋಣ. ಬಾ ಮಾಲಾ”

ಅನಂತನ ಮನೆ ನಾರಾಯಣನ ಮನೆಯಿಂದ ದೂರವೂ ಅಲ್ಲ
ಹತ್ತಿರವೂ ಅಲ್ಲ. ನಡೆದುಕೊಂಡು ಇವರು ಅಲ್ಲಿಗೆ ಸೇರಿದಾಗ ಏಳು
ಗಂಟಿಯಾಗಿತ್ತು. ಆಮೇಲೆ ಆ ಬಟ್ಟೆಗಳನ್ನು ನೋಡುವುದು, ಆದರ
ಮೂಲಬೆಲೆ, ಈಗನ ಚೆಲೆಗಳ ಚರ್ಚೆ ನಡೆದುವು. ಆವರ ಮನೆ ತುಂಬ
ಸೆಂಟಿರು ಬಂದಿಲಿದ್ದರು. ಆವರ ಪರಿಚಯಗಳೆಲ್ಲ ಒಂದಿಷ್ಟು ಸಮಯ
ಹಿಡಿದುವು. ಕೊನೆಗೆ ಎಂಟೊವರೆ ಗಂಟಿಗೆ,

“ಇನ್ನು ಬರುತ್ತೀವೆ” ಎಂದು ಮಾಲತಿ ಎದ್ದು ಇಲ್ಲ.

“ಮದುವೆಯ ಮಾರು ದಿನಗಳೂ ಇಲ್ಲಿಯೇ ಇದ್ದು ಬಿಡಬೇಕು ನೀವಿಬ್ಬರೂ” ಎಂದು ಅನಂತನ ತಂಡೆ ತಾಯಿಗಳಿಂದಲೂ ಅಹಾನೆ ಸಿಕ್ಕಿತು.

“ಆಗಲೀ, ಆಗಲೀ” ಎಂದು ಎಲ್ಲರಿಗೂ ಕೈಪುಗಿದು ಇಬ್ಬರೂ ಮನೆಗೆ ಹಿಂದಿರುಗಿದರು.

ಮಾಲತಿಗೆ ಆ ಗಂಷಿನ ಮಧ್ಯ ಅವ್ಯಾಹೋತ್ತು ಇದ್ದದ್ದು ಏನೋ ಒಂದು ವಿಧವಾದ ಆಯಾಸವಾಗಿತ್ತು. ರಾತ್ರೆಯ ಗಳಿಯೂ ತಂಪಾಗಿ ರಲಿಲ್ಲ. ಆದ್ದರಿಂದ ನಿಧಾನವಾಗಿ ಮಾತನಾಡದೆ ನಡೆಯುತ್ತಿದ್ದಳು. ಸಾರಾಯಣನೂ ಏಕೋ ಮಾತು ಪ್ರಾರಂಭಿಸಲಿಲ್ಲ ಮನೆಗೆ ಒಂದು ಉಟ್ಟಿನೂಡಿದ ಮೇಲೆ ನಾರಾಯಣ ಇದ್ದಕ್ಕಿದ್ದಂತೆ ಹೇಳಿದ,

“ಮಾಲಾ ಇವತ್ತು ನಿನ್ನನ್ನು ಸಿನೇಮಾಕ್ಕೆ ಕರೆದುಕೊಂಡು ಹೋಗಬೇಕೆಂದಿದೆ. ಎಲ್ಲಿ ಬೇಗ ಬರಲು ಆಟ ಅಡ್ಡಿಯಾಗುತ್ತದೆಯೋ ಎಂದು ಆಟವನ್ನೂ ಆಡದೆ ಕುಳತು ನೋಡುತ್ತಿದ್ದೆ. ಆದರೂ ಏನೋ ಆಕಸ್ಮಾತ ಪ್ರಸಂಗದಿಂದ ಬರಲು ತಡವಾಯಿತು. ಸೇನು ಕಾದಿನ್ನೆ ಯೇನು?”

ಮಾಲತಿ ಸುಮೃನೆ ಹೇಳಿದಳು,

“ಕಾದಿರಲಿಲ್ಲವೆಂದೇ ಹೇಳಬೇಕು. ಒಂದು ವಿಧದಲ್ಲಿ ಸೋಡಿಡರೆ ನಾವು ಸಿನೇಮಾಗೆ ಹೋಗದಿದ್ದುದೇ ಒಳ್ಳಿತಾಯಿತು. ಇಲ್ಲದಿದ್ದರೆ ನಿಮ್ಮ ಸ್ನೇಹಿತರಿಗೆ ಆಶಾಭಂಗವಾಗಿರುತ್ತಿತ್ತು”

“ಅದಿರಲಿ ನಾಲಾ. ನಾನು ತಡವಾಗಿ ಬಂದಿದ್ದರಿಂದ ನಿನಗೆ ಏನೂ ಅನ್ನಿಸಲಿಲ್ಲವೇ?”

“ಏನಾದರೊಂದು ಹೇಳಿ ಇವರ ಮನಸ್ಸನ್ನೇ ಕೆ ಸೋಯಿಸುವುದು?” ಎಂದುಕೊಂಡು ಮಾಲತಿ ಹೇಳಿದಳು, “ತಡವಾಯಿತೆಂಬುದರ ಮೇಲೆ ನನ್ನ ಗಮನವೇ ಹೋಗಿರಲಿಲ್ಲ”

ಸಾರಾಯಣನಿಗೆ ಸೀರಜಿಯ ಮಾತುಗಳು ನೇನಪಿಗೆ ಬಂದುವು. “ಭೀ, ಸಳ್ಳಿದ ವಿವಯಗಳಿಗೆ ಮನದಲ್ಲಿ ಎಡಿಗೊಡಬಾರದು.” ಎಂದು ತನ್ನ ಮನಸ್ಸನ್ನು ಹತೋಟಿಗೆ ತಂದುಕೊಂಡು ಹೇಳಿದ,

“ಚಂತೆಯಿಲ್ಲ ಈಗೇನಾಯ್ತು? ಎರಡನೆ ರುಂದಾವದ ಸಿನೇಮಾಗೆ ಹೋಗೋಣ ಏಳು. ಮಕ್ಕಳು ಹೇಗೂ ಮಲಗಿವೆ. ಉಟ್ಟಿದ ತಾಪತ್ರಯವೂ ಇಲ್ಲ.”

ಮಾಲತಿ ಚಕ್ಕಿತಳಾಗಿ ಕೇಳಿದಳು,

“ಈಗ ಸಿನೇಮಾವೆ?

“ಹುಂ. ಏಕಾಗಬಾರದು?”

“ಸೇವೂ ಸರಿ. ನಾಳೆ ಬೆಳಿಗ್ಗೆ ವಾಡಿವೆ ಮನೆಗೆ ಹೋಗಬೇಕಾಗುತ್ತದೆ. ಈಗಾಗಲೇ ಪ್ರಾಣಹೋಗುವಪ್ಪು, ಅಯಾಸವಾಗಿದೆ. ಈಗ ಇದೊಂದು ಬೇರೆ ಆದರೆ ಆಯಿತು ಅಲ್ಲಿಗೆ”

“ಮಾಲಾ, ಈಗ ಇನೆಗೆ ಅಯಾಸ ಏತಕ್ಕಾಯಿತು? ಮನೆಯಲ್ಲಿ ಇದ್ದೆ ನಾನು: ಬರುವವರಿಗೆ ಇನ್ನೇಲೂ ಇನೆಗೆ ಆಗದ ಶ್ರಮ ನಿನಗಾಗಿಲ್ಲ.”

“ಏಪ್ಪು ವಿಫವಾಗಿ ಕೇಳುವಿರಿ? ನನಗೆ ಸೈಜವಾಗಿ ಕೈಲಾಗುವುದಿಲ್ಲ. ಸಿನೇಮಾವೂ ಬೇಡ, ಏನೂ ಬೇಡ. ಸ್ವಲ್ಪ ನಿದ್ರೆ ಮಾಡಗೊಟ್ಟಿರೆ ಸಾಕು”

ಅವಳ ಮಾತಿನ ರೀತಿ ಉಳಿದ ದಿನಗಳಲ್ಲಿಯಾಗಿದ್ದರೆ ಅವನ ಅಂತಃಕರಣವನ್ನು ಕಲಸಿ ಅವನನ್ನು ವಾಟ್ಲ್ಯಾದ ಮೂರ್ಕೆಯನ್ನೂ ಗಿರ್ಹಾಡುತ್ತಿತ್ತು. ಆದರೆ ಇವತ್ತು ಅವನ ಯೋಚನೆಯ ಹಾದಿಯೇ ಬೇರೆಯಾಗಿತ್ತು.

“ನೀರಜಿಯ ಮಾತು ಸಿಜ.” ಎಂದು ಅವನಿಗೆ ಅನ್ನಿ ಸಿಯೇ ಬಿಟ್ಟಿತು.

ಮರುದಿನಸದಿಂದ ಅನಂತನ ಮದುವೇಯ ಷಿಡಾಟ ಶರುವಾಯಿತು. ಮಾಲತಿ ಮನೆಯ ಮಗಳಂತೆ ಸಂಭ್ರಮದಿಂದ ಏನೇನೋ ಕೆಲಸಗಳನ್ನು ಹಚ್ಚಿಕೊಂಡು ಷಿಡಾಡುತ್ತಿದ್ದಳು. ಅದು ನಾರಾಯಣನ ಕಣ್ಣಿಗೆ ಸ್ವಲ್ಪ ಹೆಚ್ಚಾಗಿಯೇ ಕಂಡಿತು. “ನಿನ್ನೆ ದಿನಸ ರಾತ್ರಿ ಸೈಜವಾಗಿ ಅವಳಿಗೆ ಸುಸ್ತುಗಿದ್ದಿತೇ? ಹಾಗಿದ್ದರೆ ಈಗ ಇನ್ನು ಚ್ಯಾಟನ್‌ಹೇಗೇ ಬಂದಿತು?” ಎಂದು ಒಕ್ಕಾಳಗೇ ಗುಣಾಕಾರ ಹಾಕಿದ.

ಮನುವೆ ಮನೆಯಲ್ಲಿ ಹಂಗಸರೂ ಆಗಾಗ್ಗೆ ದುಡುಗಾಟ ಮಾಡುತ್ತ ನಗುವಿನ ಹುವಿಲನ್ನೇ ಎಬ್ಬಿಸುತ್ತಿದ್ದರು. ಮಾಲತಿಯಂತೂ ಎಲ್ಲದರಲ್ಲಿ ಮುಂದಾಳಾಗುತ್ತಿದ್ದು. ನಗುವನ್ನು ತಡೆಯಲಾರದೆ ಸಂಕಟ ಪಡುತ್ತಿದ್ದ ಅವಕ್ಕನ್ನು ಒಮ್ಮೆ ನಾರಾಯಣ ಸೋಡಿದ.

“ಹೀಗೆ ಎಂದಾದರೂ ಅವಳು ನನ್ನೊಡನೆ ಇಡ್ಡಾಗ ನಗು ತ್ವಿದ್ದಳೇ?” ಎಂದು ವಿಚಾರಮಾಡಿದ. ನಗುತ್ವಿದ್ದಳು ಸಿಜ. ಆದರೆ ಹೀಗಲ್ಲ. ಇದು ಯಾಸ್ಯದ ಪುದವೇರಿ ಹೊರಬೀಳುತ್ತಿದ್ದ ನಗುವಾಗಿತ್ತು. ಆದರ ಪ್ರಕಾಶಕ್ಕೆ ಅವಳ ಮುಖದಲ್ಲಿ ಅವಸಿಗೆ ಹಿಂದೆಂದೂ ಕಾಣದ ವಿಚಿತ್ರ ಸೌಂದರ್ಯ ಕಾಣಿಸುತ್ತಿತ್ತು. “ಬಹುತೇ ನೀರಜ ಹೇಳಿದಂತೆ ಮಾಲತಿಯ ಹೃದಯವನ್ನು ಅರಳಿಸುವಂತಹ ಸಂಶೋಷ ನನ್ನ ಸಹವಾಸ ದಲ್ಲಿ ಅವಳಿಗೆ ಸಿಗನೆ ಇರಬಹುದು.....”

ಒಳಗೆ ಒಂದೇಷವನೆ ಅಸಮಾಧಾನ ಕೊರೆಯುತ್ತಲಿದ್ದರೂ ನಾರಾಯಣ ಮೇಲೆ ಅವನ್ನು ಯಾರಿಗೂ ತೋರಿಗೊಡಲಿಲ್ಲ. ನೊದಲೇ ಮನುವೆ ಮನೆ. ಪ್ರತಿಯೆಂಬೂ ಅವರವರ ಕೆಲಸಗಳಲ್ಲಿ, ಮಾತುಗಳಲ್ಲಿ ಮಗ್ನಿ ರಾಗಿದ್ದರಿಂದ ಇವನನ್ನು ಯಾರೂ ಸೂಕ್ಷ್ಮವಾಗಿ ಪರಿಕ್ಷೇಪುತ್ತಲೂ ಇರಲಿಲ್ಲವಾಗಿ ತನ್ನ ಮನೋಭಾವನೆಗಳನ್ನು ಬಳ್ಳಿಟ್ಟು ಸಾಧಾರಣವಾಗಿ ವರ್ತಿಸುವುದು ಅವನಿಗೆ ಸುಲಭವಾಯಿತು.

ಆದರೂ ಒಂದೊಂದು ಬಾರಿ ಅಂದುಕೊಳ್ಳುತ್ತಿದ್ದ. “ಇನ್ನು ನನ್ನುಂದ ತಡೆಯುವುದಕ್ಕೆ ಆಗುವುದಿಲ್ಲ. ಸಾಲತಿಯನ್ನೇ ಕೇಳಬಿಡು ತೈನೇ” ಎಂದು. ಆದರೆ ಆ ಗಡಿಬಿಡಿಯಲ್ಲಿ ರಾತ್ರೆ ಹನ್ನೆರಡು ಗಂಟೆ ಯಾದರೂ ಮಾಲತಿ ಸಿಗುತ್ತಿರಲಿಲ್ಲ. ಯಾವಾಗ ಬಂದು ಮಲಗು ತ್ವಿದ್ದಳೋ? ಬೆಳಿಗೆ ನಾಬ್ಯಾಗಂಟಿಗೆಲ್ಲ ಎಮ್ಮೆ ಹೊರಟುಹೋಗಿರು ತ್ವಿದ್ದಳು.

ಹೀಗಾಗೆ ಅನಂತನ ಮನುವೆಯಾಗಿ ಮನಿಗೆ ಹಿಂದಿರುಗಿದ ಮೇಲೇ ಅವಸಿಗೆ ಮಾಲತಿಯೊಡನೆ ಮಾತನಾಡಲು ಅವಕಾಶ ಸಿಕ್ಕಿದ್ದು. ಅವಕಾಶ ಸಿಕ್ಕಿದಾಗ ಹೇಗೆ, ಏನು ಮಾತನಾಡುವುದೆಂದು ತಿಳಿಯಲಿಲ್ಲ ಅವನಿಗೆ.

“ನಮ್ಮ ಮದುವೆಯಲ್ಲಿ ಸಹ ನಾವು ಇಪ್ಪು ಪ್ರಾಮುಖ್ಯತೆ ವಹಿಸಿರೆಲ್ಲ ಅಳ್ಳವೇ ಮಾಲಾ ?” ಎಂದು ಏನೋಽ ಆರಂಭಿಸಿದ.

“ನನಗೀನು ಗೊತ್ತು ? ಮದುವೆ ಮಾಡಿಕೊಂಡವರು ನೀವು. ನಾನು ಕೇವಲ ಮದುವೆಯಾದವರು” ಎಂದಳು ಮಾಲತಿ.

“ಅಂದರೆ ? ಮದುವೆಗೆ ನಿನ್ನ ಸಮ್ಮತಿ ಇರಲಿಲ್ಲವೇ ?”

“ಅದನ್ನು ಕೇಳಿದವರಾಗ್ಯರು ?” ಎಂದು ಮಾಲತಿ ನಕ್ಕಳು.

“ಹಾಗಾದರೆ ಆಗ ನಿನಗೆ ನನ್ನಲ್ಲಿ.....”

“ಇಲ್ಲ. ಅದು ಹೇಗೆ ಸಂಧ್ಯಾ ? ಸಿಮ್ಮ ವಿಚಾರ ನನಗೀನು ಗೊತ್ತಿಕ್ಕು ?”

“ಈಗ ?”

“ಈಗಲೂ ಒಂದೊಂದು ಬಾರಿ ನನಗೆ ಅರ್ಥವೇ ಆಗುವುದಿಲ್ಲ. ಏತಕ್ಕಾಗಿ ವಿಧಾತ ಈ ಮದುವೆಯೆಂಬುದನ್ನು ಸೃಷ್ಟಿಮಾಡಿದನೋ, ಇದರಿಂದ ಯಾರಿಗೆ ಏನು ಫಲವಿದೆಯೋ !” ನಗುನಗುತ್ತ ಹೇಳಿದಳು ಮಾಲತಿ.

ನಾರಾಯಣ “ಕೇಳಬೇಕೆಂದು ಇದ್ದ ಪ್ರಶ್ನೆಗೆ ಕೇಳಬೇಯೇ ಉತ್ತರ ಸಿಕ್ಕಿತ್ತು” ಎಂದುಕೊಂಡ. ಆವನ ಮನಸ್ಸು ಶೂನ್ಯವಾದಂತಿ ತೋರಿತು ಆವಸಗೆ. “ಆ ಶ್ರೀಕೃಷ್ಣನ್ನು ಹೊಂದಲು ನಾನು ಏನು ತಪ್ಪಿ ವಾಡಿದ್ದೀನೇ ?” ಎಂದು ತನ್ನ ನ್ನು ತಾನೇ ಕೇಳಿಕೊಂಡ.

ಮಾರನೆಯು ದಿನ ಸಂಚೆ ರಾಘವಯ್ಯನವರ ಮನಗೆ ಆವನು ಹೊರಿದಾಗ ನೀರಜ, ಜನಾರ್ಥನರು ಆಟವಾಡುತ್ತಿದ್ದರು. ದೂರದಿಂದ ನಾರಾಯಣನನ್ನು ಕಂಡ ಒಡನೆಯೇ ನೀರಜ ಆಟಬಿಟ್ಟು ಓಡಿಬಂದಳು.

“ಸಂಧ್ಯಾ ! ಕೋನಗೆ ಬಂದೇಬಿಟ್ಟಿರಿ !”

ಪ್ರಪುಲ್ಲವಾದ ಅವಳ ಮುಖವನ್ನು ನೋಡಿ ಆವನಿಗೆ ವಿಚಿತ್ರ ಹಂತವುಂಬಾಯಿತು.

“ನಾಲ್ಕು ದಿನಗಳಿಂದ ನಿನ್ನ ಸ್ವೀಹಿತನ ಮದುವೆ ಗಡಿಬಿಡಿಯಲ್ಲಿ ಎಲ್ಲಿಗೂ ಹೋಗಲಾಗಲಿಲ್ಲ ನನಗೆ ನೀರಜಾ. ಇಲ್ಲದಿದ್ದರೆ....” ಎಂದು

ನಗುತ್ತಾ ಹೇಳಿದ, “ಸೀವೇ ಹೇಳಿರಲ್ಲ, ಇಲ್ಲಿ ನನಗೆ ಏಕ್ಕು ಎಷ್ಟು ಕಡೆಗಳಿಂತ ಹೆಚ್ಚು ಬಲುಮೇ ಸಿಗುತ್ತದೆಯೆಂದು..... ಅದನ್ನು ಕಳೆದು ಕೊಳ್ಳುವವನೇ ನಾನು?”

ನೀರಜಾ ಮಗುವಿನಂತೆ ಮುಖವನ್ನು ಸೊಟ್ಟಿ ಮಾಡಿಕಳು,

“ಸಿಮಗೆ ನನ್ನ ಮಾತಿನಿಂದ ಕೋಡ ಬಂದು ಈ ರೀತಿಯಲ್ಲಿ ನನಗೆ ಶಿಕ್ಕು ಕೊಟ್ಟಿರ ಎಂದು ತಿಳಿದಿದ್ದೆ.”

“ಶಿಕ್ಕೆ ಅನುಭವಿಸಬೇಕಾದವನು ನಾನು. ಅವತ್ತು ಸಿಮ್ಮ ಮಾತಿಗೆ ನಾನು ಎಷ್ಟು ಇನವ್ವಾ ಜಿಲ್ಲೆ ಕೊಡರಿಲ್ಲ.”

ನೀರಜ ಗಂಭೀರಭಾಗ ಅವನ ಮುಖವನ್ನು ಇನ್ನೇಕೊಂಡಿದಳು,

“ಅದೇನಾದರೂ ಆಗಲಿ, ಅದರಿಂದ ನನಗೇನೂ ಆಗಬೇಕಾಗಿಲ್ಲ. ಸೀವೇಕೆ ಹೀಗೆ ಬಾಡಿಹೋಗಿದ್ದೀರಿ? ನ್ನು ಸರಿಯಿಲ್ಲವೇ?”

ಅವಳ ಉದ್ದೀಗ್ನಿತೆಯನ್ನು ನೋಡಿ ಆವಾಗೆ ನಗು ಒಂದಿತು,

“ಏಕೆ ಸೀರಜಾ, ಏನಾಗಿದ್ದೇನೇ ನಾನು? ಮಾದುವೆ ಮನೇಯ ಓಡಾಟದಿಂದ ಸ್ವಲ್ಪ ಸಾಕಾಗಿರಬಹುದು.”

“ಭೇ! ಸುಳ್ಳು. ಎವ್ವು ಓಡಾಡಲಿ, ಶ್ರಮಪಡಲಿ, ಕಣ್ಣಾಗಳು ಹೀಗೇಕೆ ಒಳಕ್ಕೆ ಹೊಗಬೇಕು? ಸಿದ್ದಿಯಿಲ್ಲದೆ ಚಂತೆಯಿಂದ ದಿನಗಳೆ ದವರಂತೆ ಮುಖ ಬಿಳಿಟಕೊಂಡಿದೆಯೇಕೆ?”

“ಸೀರಜಾ, ಸಿಮಗೆ ಈ ಕೆಲಸಕ್ಕೆ ಬಾರದವನಲ್ಲಿ ಇಷ್ಟು ಆಸಕ್ತಿ ಏತಕ್ಕೆ?”

“ಕೆಲಸಕ್ಕೆ ಬಾರದವರಂಗೆ ಅಂಥವರಲ್ಲಿ ಆಸಕ್ತಿ ಎಂಬಿಂದು ಸಿಮಗೆ ತಳಯದೆ?”

“ಸೀವೇ ಕೆಲಸಕ್ಕೆ ಬಾರದವರು?”

“ನಿಮ್ಮ ಪಾಲಿಗೆ ಅಲ್ಲದಿರಬಹುದು” ಎಂದು ಮೃದುವಾಗಿ ನುಡಿದಳು ಸೀರಜೆ, “ಇವತ್ತು ಆಟದಲ್ಲಿ ನನಗೆ ಮನಸ್ಸಿಲ್ಲ. ಇಲ್ಲಿಯೇ ಕುಳಿತು ಮಾತನಾಡೋಣ.”

ನಾರಾಯಣ ಅವಳ ಪಕ್ಕದಲ್ಲಿ ಕುಳಿತುಕೊಂಡು ಹೇಳಿದ,

“ನನ್ನನ್ನ ಕೇಳಬೇಕಾದುದು, ನನಗೆ ಹೇಳಬೇಕಾದುದು ಬಹಳ ವಿದೆಯೋ?”

“ಎನೂ ಇಲ್ಲ. ಅದರೆ ನೀವು ಬಂದು ನಾಲ್ಕು ದಿನಗಳಾದುವು. ನನಗೆ ಸೇನೆಸಿಕೊಂಡರೆ ಆ ಸಂಜೀವನ್ನು ಹೇಗೆ ಕಳಿದೆನಿಂದೇ ಆಫ್ ವಾಗುವುದಿಲ್ಲ. ಪ್ರತಿಕ್ರಾಣವೂ ನಿಮ್ಮನ್ನು ಎದುರು ನೋಡುತ್ತ, ಲೀಲಿ-ಜನಾರ್ಥನರು ಏನಾದರೂ ಮಾತನಾಡಿಸಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡಲಾರದೆ ಎಲ್ಲರ ಹಾಸ್ಯಕ್ಕೆ ಗುರಿಯಾಗಬಿಟ್ಟಿದ್ದೆ.”

“ಒಂದೆರಡು ದಿನಗಳು ಆಟ ತಪ್ಪಿಹೋದರೆ ನಿಮಗೆ ಇಷ್ಟ ವ್ಯಾಸನ ವಾಗಬೇಕೆ? ಆಟವೇದಲೆ ಸಿಮಗೆ ಇಷ್ಟ ಆಶೀರ್ಯಾದು ನನಗೆ ಶಳಿದರಲ್ಲಿ.”

“ಆಟ!” ನೀರಜೆ ಶಿರಸ್ತಾರದಿಂದ ನಕ್ಕಣು, “ನಾನು ಆಟವಾಡಲು ಕಾರ್ಕರಳಾಗಿದ್ದೆನೆಂದು ಈಳಿದಿರಾ? ನಿಮಗೆ ಇಷ್ಟ ಗೊತ್ತುಗುವುದಿಲ್ಲವೇ?”

ನಾರಾಯಣನಿಗೆ ಆ ಕ್ರಾಣದಲ್ಲಿ ಏನೋ ಹೊಳೆಯಿತು. ಆದರೂ ಕೇಳಿದ,

“ಎನು ಗೊತ್ತುಗಬೇಕು, ಹೇಳಿ ನೀರಜಾ.”

“ಎನೇ? ನಿಮ್ಮ ಮಾಲತಿಗೂ ನನಗೂ ಬಹಳ ವ್ಯತ್ಯಾಸವಿದೆ ಯೆಂದು. ನಾರಾಯಣ, ಮೊದಲನೆಯ ದಿನ ನಿಮ್ಮನ್ನು ನೋಡಿದಾಗಿ ನಿಂದ ನಿಮ್ಮ ಯೋಗ್ಯತೆಯ ಬೆಲೆ ನನಗೆ ಗೊತ್ತು.”

“ಅದನ್ನು ತಿಳಿದು ನೀವು ಮಾಡುವುದೇನು ನೀರಜಾ?”

“ಇದು ವಿಚಿತ್ರ ಪ್ರಶ್ನೆ. ಅವರಂಜಿಯ ಬೆಲೆ ತಿಳಿದವರು ಅದನ್ನು ಬಿಸಾಡುತ್ತಾರೆಯೋ, ಎತ್ತಿಟ್ಟುಕೊಳ್ಳುತ್ತಾರೆಯೋ? ನಿಮ್ಮ ಹೃದಯ ದಲ್ಲಿ ಎನ್ನು ನಿರಾತಿ ತುಂಬಿದೆಯೆಂದು ನಾನು ಬಳ್ಳಿ. ಆಶಾಭಂಗದಿಂದ ಅದರ ಸ್ವೇಜಕ್ಕರೂಪ ಕೆಡದಂತೆ ಅದನ್ನು ಸರ್ವಪ್ರಕಾರದಿಂದಲೂ ರಕ್ಷಿಸಲು ಬಯಸ್ಕಾಗ್ತೇನೇ.”

ನಾರಾಯಣ ಅವಳ ಮಾತನಲ್ಲಿ ತುಂಬಿದ್ದ ಮಾಧುರ್ಯದಿಂದ ಮುಕ್ತನಾದ.

“ನೀರಜಾ, ನಿಮ್ಮ ಚೀವನದಲ್ಲಿ ಇದೊಂದು ಹೊರತು ಬೇರಾವ ಗುರಿಯೂ ಇಲ್ಲವೇ?”

“ಇಲ್ಲ, ಇಲ್ಲ. ಅದರೆ ಇದು ನನ್ನ ಪಾಲಿಗೆ ಮರಿಚಿಕೆಯಾಗುವುದೋ ಏನೋ! ನೀವು ಆದರ್ಶವಾದಿಗಳು. ಎಂದೋ ಆಡಿದ ಒಂದು ಮಾತನ್ನು ಬಿಡಲಾರದಿ, ರಸ ಮುಗಿದುಕೊಗಿದೆಯೆಂದು ತೀವರರೂ ಆ ಬಟ್ಟೆಲನ್ನು ಕೆಳಗೆ ಇಡುವುದಿಲ್ಲ.”

ನಾರಾಯಣ ಅವಳ ಮುಖವನ್ನೇ ಸೇರಿದುತ್ತ ಸುಮ್ಮನೆ ಕುಳಿತ್ತದ್ದು. ನೀರಜಿ ಕೇಳಿದಳು,

“ನಿಮ್ಮ ಲಗ್ಗಿ ನೀವು ಒಹಳ ಚಿಕ್ಕವರಾಗಿದ್ದಾಗ ಆಯಿತೇನು?”

“ಇಲ್ಲ, ನಮ್ಮದು ಪ್ರೇಮವಿವಾಹ. ನಾಲ್ಕು ವರ್ಷಗಳಾಗಿವೆ ಆಷ್ಟೇ ನಾವು ಸಂಸಾರವನ್ನು ಹಾಡಿ. ಏಕೆ, ಇವನ್ನಾರೂ ನಿಮಗೆ ಹೇಳಿಲ್ಲವೇ?”

ನೀರಜಿ ನಕ್ಕಳು,

“ನಿಮ್ಮ ವಿಚಾರವನ್ನು ನಾನು ನಿಮಿಂದಿರೀ ತಿಳಿಯಲಾಗಿ ತೈನೆ. ಇದಕ್ಕೆ ನನಗೆ ಇನ್ನೊಬ್ಬರ ಸಹಾಯ ಬೇಡ.”

“ಶರಿ” ಎಂದ ನಾರಾಯಣ. “ನಾನೇ ಹೇಳುತ್ತೀನೆ ಕೇಳಿ. ಮಾಲತಿ ನನ್ನ ತಂಗಿಯ ಗೆಳತಿ. ಎಂದೂ ಮಾತನಾಡಿರಿದ್ದರೂ, ಅವಳ ರೂಪ ನನ್ನ ಮನಸ್ಸಿಗೆ ಹಿತವಾಯಿತು. ತಂದೆಯಾವರಲ್ಲಿ ಹೇಳಿದೆ. ಅವರು ನಿಷ್ಪುರ ಮಾಡಿದರು.....”

ಏಕೋ ಅವನು ಮಾತನಾಡುತ್ತಿದ್ದ ರೀತಿಯಲ್ಲಿ ನೀರಜಿಗೆ ಸಂಯಾಗಿ ಏನೂ ಆಧ್ಯಾತ್ಮಿಕರೆಲ್ಲ. ಅವನ ಮಾತು ಮುಗಿದಮೇಲೆ

“ನನ್ನದೊಂದು ಮಾತನ್ನು ನಡೆಯಿಸಿ ಕೊಡುವಿರಾ?”

“ಏನು ಹೇಳಿ.”

“ನನ್ನ ಅರೋಗ್ಯ ಸ್ವಾಲ್ಪ ಕೆಡುವಂತಿದೆ. ಹೈದ್ರಾರು ನೀಲಗಿರಿಗೆ ಹೊಗಿ ಒಂದೊ ತಂಗಳು ಅಲ್ಲಿಯೇ ಇರಬೇಕು ಎನ್ನುತ್ತಾರೆ. ಲೀಲಾ, ಜನಾರ್ಥನ, ಚಿಕ್ಕಮ್ಮೆ ಎಲ್ಲರೂ ಬರುತ್ತಾರೆ. ನೀವೂ ಬಂದರೆ.....”

ಅವಳು ಮಾತನಾಡುತ್ತಿದ್ದ ಬಗೆ ಸಾರಾಯಣನ ಮೈಮರೆಯುಂತು.
ಒಂದು ಬಾರಿಯೂ ಯೋಚಿಸದೆಯೇ ಉತ್ತರ ಕೊಟ್ಟು,

“ಬರುತ್ತೇನೇ, ನೀರಜಾ.”

“ನೀವೆಲ್ಲಿ ಅಗುವುದಿಲ್ಲ ಎಂದುಬಿಡುವಿರೋ ಎಂದು ನೆನ್ನು ಜೀವ
ಹೊಡೆದುಕೊಳ್ಳುತ್ತಿತ್ತು” ಎಂದು ಉಸುರಿದಳು ನೀರಜೆ, “ನೀವೆನ್ನು
ಒಕ್ಕೆಯವರು ಗೊತ್ತಿ ನಿಮಗೆ? ನನಗೆ ನೀಲಗಿರಿಯ ಪ್ರಯಾಣ ಸೇನೆ
ದಾಗಲೆಲ್ಲ, ಈ ಎಂಟು ದಿನಗಳಿಂದ ದೊಡ್ಡ ಯೋಚನೆಯೇ ಆಗುತ್ತತ್ತು”

“ಯೋಚನೆಯೇಕೆ? ಎಂದೂ ಯಾವ ಉಂಗಳೂ ಹೋಗಿಲ್ಲವೆ
ನೀವು?”

“ಅಯ್ಯೋ, ಮತ್ತೆ ಅದೇ ಮಾತು!” ಎಂದು ನುಡಿದು ನೀರಜೆ
ಅವನ ಕಡೆಗೆ ಸಂಪೂರ್ಣವಾಗಿ ತಿರುಗಿ ಕೇಳಿದಳು, “ನಿಮಗಾಗಿ ಇನು
ಒದ್ದಾಡುತ್ತೇನೇಂದು ಒಳಗೇ ಹಾಕ್ಕಿ ಮಾಡಿಕೊಂಡು ನಗುವಿರೇನು?”

“ಆದಕ್ಕಾಗಿ ಕೃತ್ಯಾನಾಗಿದ್ದೇನೇ ನಿಮಗೆ. ಹಾಸ್ಯ ಮಾಡುವುದಕ್ಕೆ
ಅದರಲ್ಲಿ ತಮಾನೆಗಾಗ್ನದವಾದುದು ಏನಿದೆ?”

“ಆದು ನನಗೆ ತಿಳಿಯಿದು. ಆದರೆ ಇದು ಮಾತ್ರ ನಿಜ. ನನಗೇ
ಎಹ್ಯೋ ಬಾರಿ ನಾಟಿಕೆಯಾಗಿ ನೆನ್ನ ಭಾವನೆಗಳನ್ನು ಬಳಸುತ್ತು ಉದಾ
ನೀನಿಲಾಗಿ ವರ್ತಿಸಲು ಪ್ರಯತ್ನ ಪಟ್ಟಿದ್ದೇನೇ. ಬರಿಯ ಪ್ರಯತ್ನ ದಿಂದ
ಏನೂ ಉಪಯೋಗವಾಗಿಲ್ಲ. ಒಂದು ಕ್ರಾದಲ್ಲಿ ಪರವಶಳಾಗಿ ನಿಮಗೆ
ನೆನ್ನ ಗುಟ್ಟು ತಿಳಿದುಹೋಗುವಂತೆ ಮಾಡಿಬಿಡುತ್ತೇನೇ. ನನಗೇಕೆ
ಇಂತಹ ನಿರ್ಬಳತೆ ಬಂದಿದೆ, ಹೇಳಿ.”

“ಆದು ನಿರ್ಬಳತೆಯಲ್ಲ ನೀರಜಾ.....” ಸಾರಾಯಣ ಏನೋಣ
ಹೇಳಲು ಪ್ರಾರಂಭಮಾಡಿದ. ಅಷ್ಟರಲ್ಲಿ ಲೀಲಾ ಜನಾರ್ಥನರು ಆಟ
ವನ್ನು ಮುಗಿಸಿ ಇತ್ತು ಕಡೆಗೆ ಬರುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಆ
ಮಾತನ್ನು ಅಲ್ಲಿಗೇ ನಿಲ್ಲಿಸಿಬಿಟ್ಟು.

“ಏಕೆ ನಮ್ಮಲ್ಲಿಗೆ ಬರುವುದನ್ನು ನಿಲ್ಲಿಸಬಿಟ್ಟಿದ್ದಿರಿ? ನೀರಜೆ
ಯೋಧನೆ ಜಗಳವಾದಿದ್ದೀರಾ?” ಲೀಲೆ ಕೇಳಿದಳು.

“ಹಾಗೆ ಜಗತ್ತಾಗಿದ್ದರೆ ನೀರಜಾ ಶುಮ್ಮನಿರುತ್ತಿದ್ದಾ? ಇನ್ನು
ಹೊತ್ತಿಗೆ ಅತ್ಯೂಕಡೆದೂ ಹಾದಿರಂಬು ಬೇದಿರಂಬು ಮಾಡಿಬಿಡುತ್ತಿದ್ದಳು”
ಎಂದ ಜನಾರ್ಥನ.

ನಾರಾಯಣ ನಗುತ್ತ ಕೇಳಿದ,

“ಅಟವನ್ನು ನಿಲ್ಲಿಸಿ ಬಂದುಬಿಟ್ಟಿರಲ್ಲ? ಆಗಲೇ ಆಯಾಸವಾ
ಯಿತೇ?”

“ಆಯಾಸವೂ ಇಲ್ಲ, ಏನೂ ಇಲ್ಲ. ಏನೋ ಒಹತ ಸ್ವಾರಸ್ಯ
ವಾಗಿ ನೀವಿಬ್ಬರೂ ಮಾತನಾಡುತ್ತಿರುವಂತೆ ತೋರಿತು. ನಾವು ಅದನ್ನು
ಅನುಭವಿಸೋಣವೆಂದು ಬಂದೆವು.” ಲೀಲೆ ನಗುತ್ತ ಉತ್ತರಕೊಟ್ಟಳು.

ಜನಾರ್ಥನ ಹೇಳಿದ,

“ನಾನು ಲೀಲೆಗೆ ಹೇಳಿದೆ, ‘ನಮ್ಮನ್ನು ಕಂಡಕೂಡಲೇ ಆವಾ
ಅಡುತ್ತಿರುವ ಮಾತನ್ನು ನಿಲ್ಲಿಸಿಬಿಡುತ್ತಾರೆ. ನಮಗೆ ಅಟ ಸ್ವಿಂಡು
ದಷ್ಟೇ ಲಾಭವಾದಿತು ಅಂತ’ ಅವಳು ಕೇಳಿಲಿಲ್ಲ. ಈಗ ನೋಡಲಿ,
ನನ್ನ ಮಾತೇ ನಿಜವಾಯಿತು.”

“ಭೇ! ನಾವು ಅಂತಹ ಗುಟ್ಟು ಮಾತುಗಳನ್ನಾಡುತ್ತಿರಲಿಲ್ಲ”

ನೀರಜೆ ಹೇಳಿದಳು,

“ನಾನು ಅವರನ್ನು ನೀಲಗಿರಿಗೆ ಆಹ್ವಾನಿಸುತ್ತಿದ್ದೇ.”

“ನೀವು ಆಹ್ವಾನವನ್ನು ಒಸ್ಪಿಕೊಂಡಿದ್ದೀರಷ್ಟೇ?” ಜನಾರ್ಥನ
ಹೇಳಿದ.

“ಸಂತೋಷದಿಂದ ಒಸ್ಪಿಕೊಂಡಿದ್ದೇನೇ.”

“ಒಕ್ಕೆಯದಾಯಿತು. ಅದರೆ ನೀವು ಎರಡು ಮಕ್ಕಳನ್ನು ಆಜ್ಞಾ
ಯೋಂದಿಗೆ ಬಿಟ್ಟುಬಿಟ್ಟು ಬರಬೇಡಿ. ದೊಡ್ಡಮಾಗುವನಾನ್ನದರೂ ಕರೆತಂದರೆ
ನಮಗೆ ಎಹ್ವೋ ಬೇಸರ ಕಡಿಮೆಯಾದಿತು. ನಾಡಿದ್ದೇ ನಾವು ಹೊರಡ
ಬೇಕಲ್ಲವೇ ನೀರಜಾ? ನಾರಾಯಣ, ನೀವು ಮಾಲತಿಗೆ ಹೇಳಿ ಬೆಚ್ಚಿ
ಗಿರುವ ಬಟ್ಟಿಗಳನ್ನು ತರಬೇಕೆಂದು. ಇಲ್ಲಿ ಬೇಸಗೆಯಿದ್ದರೂ ಅಲ್ಲಿ
ತುಂಬಿಂಬಿ ಇರುತ್ತದೆ.”

గీతా

నీరజే లీలేయ మాతు ముగియువవరేగూ శాదీధ్వని, ఆథ్ర
బేసరద ఘ్రసియల్లి శణ్ణగే నగుత్తె హేళదళు,

“లీలా, హిందుముందు గొత్తిల్ల నినగే. మాలతి నవోళ్ల
డనే బరువుదిల్ల.”

“ఏకే బరువుదిల్ల ? నారాయణా, నీవు హేళ అవరిగే
నీలగిరియల్లి ఒందు తింగళద్వా బందరే బేసగేయ శక్తిహినతి
బరువుదిల్ల ” జనాద్రఫన ఖత్తుహదింద ఫోషిసిద.

నీరజే ఆథ్రగభిత దృష్టియింద నారాయణన ముఖవన్ను
సోఇ వేల్లగే హేళదళు,

“ఇష్టుహోత్స్తు అదే నూతాయితు మాలతి బరువంతిద్వారే
ఒకళ చెన్నాగిత్తు. ఆదరే ఆగద్దక్కే యోజిసి ఫలవిల్ల. ఇవ
రాదరూ బరుత్తూరల్ల ఆష్టే సాకు.”

పరిష్కారితి ఆథ్రవాగదిద్వరూ నారాయణన మల్లన ముఖ,
నీరజేయ మాతుగళు లీలా-జనాద్రఫనర మేలే ఒక్కే పర
ణామవన్న మాకితు. ఆవరిబ్బరూ ఛబ్బరిగొబ్బరు హేళకొండరు
మత్తె ఆటిక్కే హోగువాగ,

“ఇనేన్నిందు బారి ఈ విచారదల్లి నావు క్షేకాకశూదదు.”

మనిగే నారాయణ హిందిరుగి బందాగ ఎంటు గండియా
గిత్తు. హోరగే హోగేగోణవేందు ఆవనూ హేళలిల్ల. మాలతియూ
సుమ్మనిద్వాబిష్టిద్వాళు ఉఱిక్కే కుళతాగ మక్కళ విషయవా
గియే మాతుకథి నడెయుత్తిత్తు. “లక్ష్మీనిగే అజీణ
వాదంతిది. హల్లు బరుత్తిదేయో ఏనోఇ” ఎందు మాలతి
యావుదోఇ జ్ఞానదల్లి హ్లాగుట్టిద.

ఉఱిపవాదమేలే కోతడియల్లి ఆవను కుళిద్వ కడిగి
మాలతి బందళు.

“ಎಷ್ಟು ಸಿಹಿ! ಗಾಳಿಸಂಚಾರವೇ ಇಲ್ಲ” ಎಂದು ಅವರು ಆಂದರೆ ಮೇಲೀ ಅವನಿಗೆ ಗಮನ ಆತ್ಮಕಡಿಗೆ ಹೋಗಿದ್ದು.

“ಅಂ? ಏನಂದೆ? ಸಿಹಿಯೇ? ಹೊಂ, ಹೊದು” ಎಂದ.

“ಸಾಯಂಕಾಲ ರಾಮು ಹಟ್ಟ ಶರುಮಾಡಿಬಿಟ್ಟು ಇದನ್ನು ತಡೆಯು ಲಾರದೆ. ಅವನನ್ನು ಕರೆದುಕೊಂಡು ಹೀಗೇ ಹತ್ತು ನಿಮಿಷ ರೂಗಿ ಬಂದೆ. ಎಲ್ಲಿ ಹೋದರೂ ಅಷ್ಟೇ. ಅಂದರೆ ಹೋರಗಡೆ ಮನೆಗಿಂತ ಸ್ವಲ್ಪ ಹೆಚ್ಚು ಗಾಳಿ ಸಿಕ್ಕಿತು ಅಷ್ಟೇ” ಎಂದು ಹೇಳಿದಳು ಮಾಲತಿ.

ನಾರಾಯಣ ಅವರು ಮಾತಿಗೆ ಏನೂ ಹೇಳಲಿಲ್ಲ. ಸ್ವಲ್ಪ ಯೋಚಿ ಸುತ್ತಿದ್ದು ಬಳಿಕ ಕೇಳಿದ,

“ಮಾಲತಿ ಈಗ ಮನೆಯಲ್ಲಿ ನಾನು ಮಾಡಬೇಕಾದ ಕೆಲಸಗಳೇ ಸಾದರೂ ಇವೆಯೆ?”

“ಏನೂ ಇಲ್ಲವಲ್ಲ?”

“ರೀಷನ್ ಸಾಮಾನು, ಕಟ್ಟಿಗೆ.....?”

ಮಾಲತಿ ಆಶ್ಚರ್ಯದಿಂದ ಕಣ್ಣುಗಳನ್ನು ರಳಸಿ ನೋಡಿದಳು ಅವನನ್ನು. ನಾರಾಯಣ ವನಜಮೃತ ಬಂದಮೇಲೆ ಈ ಕೆಲಸಗಳನ್ನು ಎಂದೂ ಮಾಡಬೇಕಾಗಿರಲಿಲ್ಲ.

“ಅದೆಲ್ಲಾ ನೀವು ಮಾಡಬೇಕಾಗಿಲ್ಲ. ಹೇಗೋ ನಡೆದುಹೋಗುತ್ತಿದೆಯಲ್ಲ, ಸಾಕು. ಅಮ್ಮೆನಿಗೆ ಇವೆಲ್ಲಾ ಅಭ್ಯಾಸವಿದೆ.”

“ಸ್ವತಂತ್ರ ಜೀವನ ಅವರಿಗೆ ಅಭ್ಯಾಸವಿದೆ ಅಲ್ಲವೇ ಮಾಲಾ?”

“ನಮಗೆ ಅದೆಂದೂ ಕಷ್ಟವಾಗಿ ತೋರಲಿಲ್ಲ” ನಗುನಗುತ್ತಿನುಡಿದಳು ಮಾಲತಿ, “ನನಗೆ ಆ ದಿನಗಳನ್ನು ನೆನೆದುಕೊಂಡರೆ ಆಶ್ಚರ್ಯವಾಗುತ್ತದೆ. ಏನೂ ಉನ್ನಾದವಿಲ್ಲದೆ ಸೌಖ್ಯವಾಗಿ, ಸಂತೋಷವಾಗಿ ದ್ವಿಪು ನಾವು”

ನಾರಾಯಣ ಅವರು ಮುಖವನ್ನೇ ನೋಡುತ್ತಿದ್ದು,

“ಮಾಲಾ, ನೀನು ನನ್ನ ಅಶ್ವಿನಿ ಚಿಕ್ಕವುಟ್ಟಪ್ಪದ್ದರಲ್ಲಿ ಕೊರತೆಯಾದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಅಲ್ಲವೇ?”

ಮಾಲತಿ ನಗಸ್ತು ಹೇಳಿದಳು.

“ಚಿಕ್ಕವೇನು, ಪುಟ್ಟದೇನು? ಯಾವುದರಲ್ಲಿ ಕೊರತೆಯಾದರೂ ಅದಕ್ಕಾಗಿ ದುಃಖಪಡಬಾರದೆಂದು ನಮ್ಮ ತಾಯಿಯು ಬಳಿಯಲ್ಲಿ ನಾನು ಕರಿತಿದ್ದೇನೆ”

“ನಿನಗೆ ಒಂದು ಕಾಲದಲ್ಲಿ ಸ್ತ್ರಿಯವಾಗಿದ್ದ ವಸ್ತು ಕಳೆದು ಹೋದರೆ?”

“ಅದಕ್ಕೆಲ್ಲಾ ನಾನು ಚಿಂತಿಸುವುದಿಲ್ಲ. ನಮ್ಮ ಜೀವನದಲ್ಲಿ; ಇದಿಲ್ಲದೆ ನಡೆಯುವಂತಿಲ್ಲ ಎಂಬ ಸ್ತ್ರಿಯವಸ್ತುಗಳು ಯಾವುವೂ ಇಲ್ಲ”

ತಾನೇನನನ್ನು ಹೇಳುತ್ತಿರುವೆನೆಂದು ಅರಿಯದೆ ಮಾಲತಿ ಸಾಧಾರಣ ಅಧರನೇೇಲೆ ಮಾತ್ರ ದೃಷ್ಟಿಯಟ್ಟು ಮಾತನಾಡುತ್ತಿದ್ದಳು. ಅವಳು ಶಿಳಿದದ್ದು ನಾರಾಯಣ ಒಡವೆಗಳ ಅಧವಾ ಅಂತಹುದೇ ಹದಾಧರಗಳ ವಿಷಯವನ್ನು ಹೇಳುತ್ತಿದ್ದ ನೆಂದು. ಅದರೆ ನಾರಾಯಣ ಅವಳ ಮಾತುಗಳಲ್ಲಿ ಬೇರೆ ಅಧರಗಳನ್ನು ಕಾಣುತ್ತಿದ್ದ.

“ಸರಿ, ಮಾಲಾ, ನಿನಗೆ ಒಂದು ವಿಷಯವನ್ನು ಹೇಳಬೇಕಾಗಿತ್ತು” ಎಂದ.

“ಹುಂ, ಹೇಳಬಹುದಲ್ಲಿ?” ಎಂದಳು ಅವಳು.

“ಅಂತಹ ದೊಡ್ಡದೇನಲ್ಲಿ ಅದು. ಏನು ಅಂದರೆ ನನ್ನ ಸ್ನೇಹಿತರುಗಳು ಕೆಲವರು ಈ ಬೇಸಗೆಯಲ್ಲಿ ನಾಲಾಳು ದಿನಗಳನ್ನು ನೀಲಗಿರಿಯಲ್ಲಿ ಕಳೆಯಬೇಕೆಂದು ಇದ್ದಾರೆ. ಅವರ ಜೊತೆಗೆ ನಾನೂ ಹೋಗಬೇಕೆಂದು ಬಲಾತ್ಮೆರಿಸುತ್ತಿದ್ದಾರೆ”

“ಹೋಗಿಬಿನ್ನಿ”

“ಇಲ್ಲಿ ಮನೆಯ ಕಡೆ.....”

“ಅದೇನೂ ನೀವು ಯೋಚಿಸಬೇಕಿ. ನಾನು ಎಲ್ಲವನ್ನೂ ನೀವಿದ್ದರೆ ಹೇಗೋಃ ಹಾಗೆ ನಿಭಾಯಿಸುತ್ತೀನೆ”

ನಾರಾಯಣನ ಸಮಾಧಾನಕ್ಕೆ ಹೇಳಿದ ಮಾತು ಇದು. ಅದರೆ ನಾರಾಯಣನಿಗೆ ಅದು ಅಣಕದಂತೆ ತೋರಿತು.

“ನಾಡಿದ್ದೇ ಹೋಗುತ್ತೇನೆ” ಎಂದ ನಾರಾಯಣ.

“ಹುಂ, ನೀವು ಇನ್ನು ನಿದ್ರೆಮಾಡಿ, ಈ ಸೆಬಿಗೆ ನನಗಂತೂ ನಿದ್ರೆ ಬರುವುದಿಲ್ಲ” ಎಂದು ಎದ್ದಳು ಮಾಲತಿ. ನಾರಾಯಣನೂ ನಿಟ್ಟಿಸಿರನ್ನು ಚಿಟ್ಟು ಎದ್ದ.

ಮರುದಿನನ ನಾರಾಯಣ ರಚಾಕ್ಯೆ ಬರೆದು, ಮೇಲಿನ ಅಧಿಕಾರಿಗಳಿಗೆ ಹೇಳಿ ಅಲ್ಲಿಂದ ಹೊರಟಿ. ತನ್ನ ಮನೆಗಲ್ಲ, ರಾಘವಯ್ಯನವರ ಮನೆಗೆ. ನೀರಚೆಗೆ ಅವನನ್ನು ನೋಡಿ ಆಶ್ಚರ್ಯವಾಯಿತು,

“ಇವತ್ತು ನಾನೇನು ಪುಣ್ಯ ಮಾಡಿದ್ದೇನೇ?” ಎಂದು ಸಂಭ್ರಮ ದಿಂದ ಅವನನ್ನು ಸ್ವಾಗತಮಾಡಿ ಕೂಡಿಸಿದಳು.

“ನಾವು ಉಂಗಿ ತೆಗೆದುಕೊಂಡು ಹೋಗಬೇಕಾದ ಬಟ್ಟೆಬರೆ ಗಳನ್ನೇ ಅಲ್ಲ ಈಗ ತಾನೇ ಬೇರೆಮಾಡಿ, ಹಾಸಿಗೆಯಲ್ಲಿ ಕಾಶಪುದನ್ನು ಚಿಟ್ಟು ಖಚಿದುದನ್ನು ಕಟ್ಟಿ ಮುಗಿಸಿದವು. ನೀವು ಮುಂಚಿಯೇ ಬಂದಿದ್ದರೆ ನಿಮಗೂ ಸ್ವಲ್ಪ ಕೆಲಸ ಕೊಡುತ್ತಿದ್ದೇವು. ಈಗ ನಿಮಗೆ ಸಿಗುವುದು ಬರಿಯ ಟೇ ಅಷ್ಟೇ” ಎಂದಳು ಲೀಲಾ.

ಟೇ ಕುಡಿದಾದಮೇಲೆ ನೀರಚೆ ಒಂದೆರಡು ಹಾಡುಗಳನ್ನು ಹೇಳಿದಳು. ಅವಳ ಹಾಡುಗಳನ್ನು ಕೇಳಿತ್ತ ನಾರಾಯಣ ಯೋಚಿಸಿದ, “ಮಾಲತಿಯ ವೀಕ್ಷಣೆಯ ಪಾಠ ಎಲ್ಲಿಯವರಿಗೆ ಬಂದಿತು? ಅವಳು ಆದನ್ನು ಮನಸ್ಸಿಟ್ಟು ಕಲಿಯುತ್ತಿದ್ದಾ ಹೀಯೋ ಇಲ್ಲವೇ ಕಾಟಾಚಾರಕ್ಕಾಗಿ, ನನ್ನ ಬಲಾತ್ಮಾರಕ್ಕಾಗಿ ಕಲಿಯುತ್ತಿದ್ದಾ ಹೀಯೋ?.....” ಕೇವಲ ಒಂದೇ ಕ್ರಣ ಅವನು ಅನ್ಯಮನಸ್ಸನಾಗಿದ್ದೂ ಅದು ನೀರಚೆಯ ಗಮನಕ್ಕೆ ಬಂದಿತ್ತು. ಹಾಡು ಮುಗಿದ ಕೂಡಲೇ ಅವನನ್ನು ಕೇಳಿದಳು,

“ಆಗ ಎಲ್ಲಿತ್ತು ನಿಮ್ಮ ಮನಸ್ಸು ಇಲ್ಲ?”

ನಾರಾಯಣ ನಕ್ಕು ಹೇಳಿದ, “ಗಾನಪತ್ರಪಂಚದಲ್ಲಿ”

“ಸುಳ್ಳ!” ಎಂದು ನೀರಚ ಗಟ್ಟಿಯಾಗಿ ನಕ್ಕುಚಿಟ್ಟು ಇಲ್ಲ, “ನೀವು ನನಗೆ ವೋಸಮಾಡಲಾರಿ.”

ನಾರಾಯಣನಿಗೆ ಆಶ್ಚರ್ಯವಾಯಿತು,

“ನಿಮ್ಮನ್ನು ನಾನು ನಾಲ್ಕು ವರ್ಷಗಳ ಮುಂಚೆ ಸಂಧಿಸಬೇಕು ಗಿತ್ತು ನೀರೆಜಾ, ಈಗ ಕಾಲ ಮಿಂಚಿ ಹೋಯಿತು” -

“ಆದೇನು ನಾರಾಯಣ! ಅವಳನ್ನು ಸಂಧಿಸಿ ನೀವೇನು ಮಾಡು ತ್ವದ್ದಿರಿ ಈಗ?” ಜನಾರ್ಥನ ಕೇಳಿದ.

ನಾರಾಯಣ ನಾಲಿಗೆ ಕಚ್ಚಿಕೊಂಡ. ನೀರಜ ತಕ್ಷಣ ಅವನ ಸಹಾಯಕ್ಕೆ ಬಂದಳು,

“ಜನ್ನ, ನಿನಗೆ ತೂಕಡಿಕೆ ಬರುತ್ತಿದ್ದಂತೆ ಇದಿತು ಈಗ ಎರಡು ನಿನಿವದ ಹಿಂದೆ?”

“ತೂಕಡಿಕೆಯಲ್ಲ ನೀರೆಜ. ನೀವಿಬ್ಬಿದೂ ಸೇರಿಕೊಂಡು ನನ್ನೀಂದ ಎಪ್ಪು ಕೆಲಸ ತೆಗೆದಿದ್ದಿರಿ? ಈಗ ಸ್ವಲ್ಪ ಹೊತ್ತು ಮಲಗದಿದ್ದರೆ.....”

“ನಿನ್ನನ್ನು ಮಲಗಬೇಡ ಅಂದವರು ಯಾರು ಜನ್ನಾ? ಮೊದಲು ಹೊರಡು. ನಾಲ್ಕುವರೆಗೆ ನಾನೇ ಬಂದು ಎಬ್ಬಿಷ್ಟೀನೇ ನಿನ್ನ. ನನ್ನ ದಿನ್ನೂ ಸ್ವಲ್ಪ ಕೆಲಸವಿದೆ. ಅದು ಬೇಗ ಮುಗಿದರೆ ನಾನು ಒಂದು ಅರ್ಥಗಂಟೆ ವಿಶ್ವಾಂತಿ ತೆಗೆದುಕೊಳ್ಳುತ್ತೀನೇ” ಎಂದಳು ಲೀಲಾ

ನೀರೆಜೆ ಅವರಿಬ್ಬರೂ ಹೊರಡುವವರಿಗೆ ಸುಮ್ಮನಿದ್ದಳು ಬಳಿಕ ಹೇಳಿದಳು,

“ಚಿನ್ನಾಗಿ ಸಿಕ್ಕಿ ಬೀಳುತ್ತಿದ್ದಿರಿ. ಮನಸ್ಸಿನಲ್ಲಿ ಆನ್ನಿಸಿದ್ದನ್ನೇ ಲಾಲ ಸಮಯ ಸಂದರ್ಭವಿಲ್ಲದೆ ಎಲ್ಲರ ಎದುರಿಗೂ ಹೇಳಬಿಡುವುದೇ?”

“ನನ್ನ ಮನಸ್ಸಿನಲ್ಲಿ ಏನನ್ನಿಸಿತೆಂದು ನಿಮಗೆ ಗೊತ್ತೆ?”

“ಏನನ್ನಿಸಿದರೆ ತಾನೇ ಏನು ನಾರಾಯಣ? ಮಹಾ ಪತ್ತೀ ಪ್ರತರು ನೀವೆ. ಒಂದು ಬಾರಿ ನಿಮ್ಮ ಸೇವೆಯನ್ನು ಅವರು ಆದರದಿಂದ ಸ್ವೀಕರಿಸಿದರೆ ಆ ಆನಂದದಲ್ಲಿ ಇದನ್ನೇ ಲಾಲ್ ಒಂದು ಕ್ರಾಣದಲ್ಲಿ ಮರೆಯುವಿರ”

“ಆ ಮಾತು ಬೇಡ ನೀರೆಜಾ. ನಿಮ್ಮ ಸ್ನೇಹಕೃಣ ಸಹವಾಸ ಕಾಗಿ ನಾನು ನಿಮಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ ಮಾಲತಿ! ಅವಳ ಪ್ರಶ್ನೆಯೇ ಬೇರೆ. ಆಲ್ಲದೆ ನನ್ನ ಎರಡು ಮಕ್ಕಳ ಹೊಣೆ ಬೇರೆ ಇದೆ.”

“ಅಂದರೆ ಅವರೆಪ್ಪು ನಿಮ್ಮ ವಿಚಾರದಲ್ಲಿ ಆನಾದರಣ ಶೋರ
ದರೂ, ನಿಮ್ಮ ಹೃದಯದಲ್ಲಿ ಅವರಿಗೆ ಇರುವ ಉಳಿಸ್ತಾನ ಇದ್ದೇ
ಇರುತ್ತದೆ”

“ಹಾಗಲ್ಲ, ಈ ಸಮಸ್ಯೆ ಬಹಳ ಜಟಿಲವಾದುದು, ನೀರಜಾ”

“ಯೋಚನೆ ಮಾಡಿ ಅದಕ್ಕೆ ಉತ್ತರವನ್ನು ಕಂಡುಹಿಡಿಯಿರ
ನಾರಾಯಣ”. ಇವತ್ತು ನಾನು ನಿಮ್ಮ ಗುಣಗಳಿಗೆ ಲಾಭ ಇಗಿದ್ದೇನೆ. ಎಲ್ಲಿಯಾದರೂ ಸ್ವಲ್ಪ ಆಶಾತಂತ್ರವಿದ್ದರೆ ಹೀಗೆಯೇ ಇರುತ್ತೇನೆಂದೂ
ಹೇಳಬಹುದು. ಅದರೆ ಮನುಷ್ಯ ಹೃದಯ. ಮಿತಿನೀರಿ ತಾವಕೊಟ್ಟಿರೆ
ಅದರ ಸ್ವೀಕರಿಸುತ್ತಿರುತ್ತಾಗಿಬಹುದು. ನಿಮಗೆ ಯಾವುದು
ಮುಖ್ಯವೇ ಆದನ್ನು ಆರಿಸಿಕೊಂಡು ಕಾಪಾಡಿಕೊಳ್ಳಿ”

“ನೀರಜಾ, ಒಂದೊಂದು ಬಾರಿ ನಿಮ್ಮ ಮಾತುಗಳನ್ನು ಕೇಳಿದರೆ
ನನಗೆ ಅಶ್ವಯರವಾಗುತ್ತದೆ. ಹಾಸ್ಯದಲ್ಲಿ ಶರುವಾದನ್ನು ನೀವು ಏಕೆ
ಇನ್ನು ಚೇಳಿಯಗೊಟ್ಟಿರಿ?”

“ಅದಕ್ಕೆ ನೀವೇ ಕಾರಣ ನಾರಾಯಣ. ನಿಮ್ಮ ಮುಖವನ್ನು
ನೋಡಿ ನನ್ನ ಅಂತಹ ಕರಣದಲ್ಲಿ ಒಂದು ವಿಧವಾದ ಕರುಣೆ ಜಾಗ್ರತ
ವಾಯಿತು. ಮನಸ್ಸಿನಲ್ಲಿ ಒಂದು ಸ್ವಲ್ಪ ಜಾಗ ಸಿಕ್ಕಿತೋ ಇಲ್ಲವೇ
ನನ್ನ ಯೋಚನೆಗಳಲ್ಲಿ ಲಾಲ್ ಬರತೊಡಗಿ ಪರಿಸ್ಥಿತಿಯನ್ನು ಇಲ್ಲಿಗೆ
ತಂದಿಟ್ಟಿರು”

ನಾರಾಯಣನಿಗೆ ಅವಳ ಮಾತುಗಳಿಂದ ಬಹಳ ನಗುಬಂದಿತು.
ನೀರಜಿ ಹೇಳಿದಳು,

“ಆಗ ನೋಡಿದರೆ ನಿಮಗೆ ಹೃದಯದೊಬರಲ್ಪು ದೇಚ್ಯಾ. ಇದರಿಂದ
ನಾನು ನಿಮ್ಮನ್ನು ಪಾರು ಮಾಡುವುದು ಹೀಗೆ ನನಗೆ ತಿಳಿಯದು”

ನೀರಜಿ ಮಾತನಾಡುತ್ತಿದ್ದಂತೆಯೇ ಆಳು ಒಂದು ಅವಳನ್ನು
ಕರಿದ,

“ದೋಡ್ಡ ನ್ಯಾವರು ಕರೆಯುತ್ತಾರೆ”

ನೀರಜೆ ಎದ್ದು ಮಾಡದಿಂದ ಸಾಲ್ಪಾರು ಮಾಸಪತ್ರಿಕೆಗಳನ್ನು
ತೆಗೆದು ಅವನ ಮುಂದೆ ಹಾಕಿದಳು,

“ಇವನ್ನು ನೋಡುತ್ತಿರಿ, ನಾನು ಬೇಗ ಬಂದು ಬಿಡುತ್ತೀನೆ.
ಓಡಿ ಗೀಡಿ ಬಿಟ್ಟೀರಿ, ಜೋಕೆ”

ಅವಳು ಹೊಡಿ ಹತ್ತು ನಿಮಿಷಗಳಾದ ಮೇಲೆ ಲೀಲಾ ಏತಕ್ಕೊಂಡಿ
ಅಲ್ಲಿಗೆ ಬಂದವಳು ಕೇಳಿದಳು,

“ನೀರಜಾ ಎಲ್ಲಿ ? ಒಬ್ಬರೇ ಕುಳಿತ್ತಿದ್ದೀರಾ ?”

“ಇಷ್ಟೊತ್ತು ಇಲ್ಲೇ ಇದ್ದರು. ಈಗ ಅವರ ಚಿಕ್ಕಮ್ಮೆ ಹೇಳಿ
ಕಳುಹಿಸಿದರು, ಹೊಗಿದ್ದಾರೆ”

“ಹುಂ” ಎಂದು ಲೀಲಾ ಬಂದು ಕ್ವಣ ಅಲ್ಲಿಯೇ ನಿಂತು, “ನಾನು
ಕೆಲವು ಮಾತುಗಳನ್ನು ಕೇಳಬಹುದೇ ?”

“ಷೈಹೋ ಕೇಳಿ” ಎಂದ ನಾರಾಯಣ.

“ನೀವು ಮಾಲಿಗೆ ಈಗೀಗ ಬಹಳ ಅಸ್ಯಾಯ ಮಾಡುತ್ತಿರುವಿರಿ.
ಅವರನ್ನು ಇಲ್ಲಿಗೆ ಕರಿತರುವುದಿಲ್ಲ, ನೀವು ಮಾತ್ರ ಬರುವಿರಿ. ನೀಲಗಿರಿಗೂ
ಅವರು ಬರುವುದು ನಿಮಗೆ ಬೇಡವಾಗಿದೆ. ಏಕೆ ? ನೀರಜೆಯ ಸಹವಾಸ
ದಲ್ಲಿ ಕೈಹಿಡಿದ ಪತ್ತಿಯನ್ನು ಸರಿಯಾಗಿ ಕಾಣುವುದನ್ನು ಮರೆತು
ಬಿಟ್ಟಂತೆ ಕಾಣಿಸುತ್ತದೆ ಇದು ನಿಮ್ಮಂತಹ ಶಿವ್ಯಾರ್ಗ ಒಷ್ಣವದೇ ?”
ಎಂದು ಲೀಲಾ ಮುಂದೆ ಆಡಿಯಿದುತ್ತ ಹೇಳಿದಳು, “ನೀರಜೆಯಂತೂ—
ಅವಳ ರೀತಿಯೆ ನಮಗೆ ಅರ್ಥವಾಗುವುದಿಲ್ಲ ”

ಮಾತನಾಡಿ ಅವಳು ಹೊರಟು ಹೊಡರೂ ಅವಳ ಮಾತನ
ಹೊಡಿತದಿಂದ ಅವನಿಗೆ ಬಹಳ ಹೊತ್ತು ಮನಸ್ಸಿತಿಯೇ ಸರಿಯಾಗಿರಲಿಲ್ಲ.
ಅರ್ಥ ಗಂಟಿಯಾದವೇಲೇ ನೀರಜೆ ಹಿಂದಿರುಗಿ ಬಂದಳು : ಅವನ ಮುಖ
ವನ್ನು ಸೋಡಿದಳು,

“ಏನು ತಪಸ್ಸು ನಡೆಯುತ್ತಿರುವಂತಿದೆ !”

“ನೀರಜಾ” ನಾರಾಯಣ ಕೇಳಿದ, “ನಾನು ಮಾಲಿಗೆ ಅಸ್ಯಾಯ
ಮಾಡುತ್ತಿರುವೇನೇ ?”

ಗಣತ

“ನೀವೇ” ನೀರಜ ನಗದೆ ಕೇಳಿದಳು, “ಹೇಗೆ? ಅವರಿಗೆ ನಿಮ್ಮಿಂದ ಸಲ್ಲುತ್ತಿದ್ದ ಸೇವೆಯಲ್ಲಿ ವ್ಯಾತಾಸವಾಗಿದೆಯೇ?”

“ಹುಂ, ಹಾಗೆ ಹೇಳಿಂಣ—”

“ಅದು ಅನ್ಯಾಯವೆಂದು ನನಗೆ ತೋಚುವುದಿಲ್ಲ. ಆದರೆ ಅವರಿಗೆ “ಇದೇಕೆ ಹೀಗಾಯಿತು?” ಎಂದು ಆತ್ಮಯರ್ಥವಾಗಬಹುದು. ತಮಗೆ ಅದಕ್ಕೆ ಪ್ರತಿಯಾಗಿ ಸನ್ಯಾಸ ಮಹಿತೆಗಳನ್ನು ಕೊಡಲಾಗದಿದ್ದರೂ ಅವರು ನಿಮ್ಮಿಂದ ಮೊದಲು ಸಿಗುತ್ತಿದ್ದಷ್ಟೇ ಈಗಲೂ ಸಿಗುವುದೆಂದು ನಿರಿಂಝೀಸಿ ಭಗ್ಗುಮನನೋರಧರಾಗಬಹುದು. ಇದೇನೋಂ ಅನ್ಯಾಯವೇ: ಆದರೆ ಅವರು ಮಾಡಿದ ಅನ್ಯಾಯಕ್ಕೆ ಸಿಗುವ ಸಣ್ಣ ಪ್ರತಿಫಲರೂಪದ ಅನ್ಯಾಯ”

“ಮಾಲತಿಯ ಮೇಲೆ ನಿಮಗೆ ಕೋರವನೇ, ನೀರಜಾ?”

“ಭೇ! ಉಂಟೇ! ನಿಮಗೆ ಈ ಆತ್ಮಪ್ರಿಯ ಅಸೌಖ್ಯವಿಲ್ಲದೆ ಇದ್ದರೆ ನಾನೂ ನಿನ್ನೊಡನೆ ಬಂದು ನಿಮ್ಮ ದೇವಿಯ ಆರಾಧನೆ ಮಾಡುತ್ತಿದ್ದೆ”
ಲೀಲೆ ಬಂದು ಆಟಕ್ಕೆ ಕರೆಯುವವರಿಗೂ ಇವರ ಮಾತು ನಡೆದೇ ಇತ್ತು. ಆಟವಾದ ಮೇಲೆಯೂ ಹರಟಿ ಒಂದೇ ಸಮನೆ ನಡೆಯಿತು.

ಮನಗೆ ಹೋದ ಕೂಡಲೆ ಮಾಲತಿ ಹೇಳಿದಳು,

“ಇವತ್ತು ಬೇಗ ಬರುವಿರೆಂದು ತಿಳಿದಿದ್ದೆ”

“ಏಕೆ?”

“ಸಾಳಿ ಉರಿಗೆ ಹೊರಡುವಿರಲ್ಲ ಅದಕ್ಕೆ”

“ಅದಕ್ಕೇ—?”

ಮಾಲತಿ ಅವನ ಉದಾಹಿಸಿನ ಉತ್ತರದಿಂದ ಕುಂಘಿತಳಾದಳು.

ಉಟಿವಾದ ಮೇಲೆ ಕೇಳಿದಳು,

“ಈ ನಂದುವೇ ನೀವು ಬಹೇ ಬದಲಾಯಿಸಿ ಹೋಗಿದ್ದೀರಿ. ಅದರಲ್ಲೂ ಈಗ ಆರೇಳು ದಿನಗಳಿಂದ”

“ಇದು ನಿನ್ನ ಉಹಳಿಗೆ ಅಷ್ಟೇ”

“ಇಲ್ಲ. ನೀವು ನನ್ನ ನನ್ನ ತಿರುಗಾಡುವುದಕ್ಕೆ ಹೊರಗೆ ಬಾರೆಂದು ಕರೆದು ಎಷ್ಟು ದಿನಗಳಾದುವು ಜ್ಞಾಸಿಸಿಕೊಳ್ಳಿ”

“ಇವತ್ತು, ನೆನ್ನೆ ಕರೀಯಲಿಲ್ಲ. ಅದಕ್ಕೆ ಮೊದಲು ಮದುವೆ ಮನೆಯ ಓಡಾಟದಲ್ಲಿ ನಿನಗೆ ಏನೂ ಬೇಕಿರಲಿಲ್ಲ. ಏಕೆ, ದೇವಿಗೆ ಒಂದು ದಿನ ಸೇವೆ ತಪ್ಪಿದರೂ ಕೋವ ಬರುತ್ತದೆಯೇನು?”

ನೀರಜೆಯ ವಾತಾಗಳು ಸುಲಭವಾಗಿ ಅವನ ಬಾಯಿಯಿಂದ ಬಂದುವು.

“ಹೌದು, ನಾಳೆ ಉಂಗೆ ಹೊರಡುತ್ತೀರಿ. ಇವತ್ತುದರೂ ಸಲ್ಪ ಜೊತೆಯಲ್ಲಿರಬೇದನೆ?”

ಅವಳ ಧ್ವನಿಯಲ್ಲಿದ್ದ ಉಪ್ಪೇಗ ನಾರಾಯಣನ ಹೃದಯವನ್ನು ಹೊಕ್ಕು ಅವನನ್ನು ತಳವುಳಿಸಿಬಿಟ್ಟಿತು. ಒಂದು ಕ್ರಾಂತಿಕ್ಕಾಗಿ ಹಾತೊರೆಯಿತು.

“ಮಾಲಾ!” ಅವಳ ಕೈ ಹಿಡಿದುಕೊಂಡು ಎದ್ದ ಸಾರಾಯಣ, “ಬಾ ಹೊರಗೆ ಹೊಗಿ ಮನತಣಿಯುವವನ್ನು ತಿರುಗಾಡಿ ಮಾತ ಸಾಡಿಕೊಂಡು ಬರೊಣ.”

ಮರುದಿನ ಬೆಳಗಾದಮೇಲೂ ಅವನ ಉನ್ನತ್ತತೆ ಇಳಿರಲಿಲ್ಲ. ಮಾಲಿಯನ್ನು ಅತ್ಯಿತ್ತ ಹೊಗಲು ಬಿಡಲಿಲ್ಲ. ಉಂಗೆ ಹೊರಡುವ ವಿಚಾರದಲ್ಲಿ ಉತ್ತಾಹ ಶ್ವಲ್ಪ ಕಡಿಮೆಯಾಯಿತು ಸಹ.

“ಮಾಲಾ, ‘ನನಗೆ ಏನೋ ಅನಿವಾಯ ತೊಂದರೆ ಬಂದಿರುವುದ ರಿಂದ ಬರಲಾಡುವುದಿಲ್ಲ ಉರಿಗೆ’ ಎಂದು ಹೇಳ ಕಳುಹಿಸಿಬಿಡಲೇ?” ಎಂದೂ ಅವಳನ್ನು ಕೇಳಿದ.

ಅವಳು, “ಭೇಣ ಹಾಗೆ ಮಾಡುವುದೇಕೆ? ಹೊಗಿ ಬೇಗ ಒಂದು ಬಿಡಿ. ಬೇಕಾದರೆ ನಾನೂ ಇವತ್ತು ನಿಲ್ಲಾಣಕ್ಕೆ ಬರುತ್ತೀನೆ” ಎಂದು.

ನಿಲ್ಲಾಣವನ್ನು ತಲುಪುವವರಿಗೂ ನಾರಾಯಣನಿಗೆ, “ಆಗ ಮಾಲತಿಗೆ ತನ್ನ ಸ್ನೇಹಿತರು ಯಾರು, ಎಲ್ಲಿ ನಿತ್ಯ ಸಂಜೆಯ ಹೊತ್ತನ್ನು ಕಳಿಯುತ್ತೀನೆ? ಎಂಬುದೆಲ್ಲ ತಿಳಿಯುತ್ತದೆ” ಎಂಬ ಯೋಜನೆಯೇ ಬರಲಿಲ್ಲ. ಅವಳ ಸಾಮೀಕ್ಷ್ಯ ಅವನಿಗೆ ಬೇಕಾಗಿದ್ದಿತು. ಅಷ್ಟೇ ಅವನಿಗೆ ಗೊತ್ತಿದ್ದುದು.

ನೀತ್ಯಾಂಶದಲ್ಲಿ ಆಗಲೇ ಎಳ್ಳರೂ ಬಂದುಬಿಟ್ಟಿದ್ದರು. ಲೀಲಾ, ಜನಾರ್ಥನರು ಮಾಲತಿಯನ್ನು ಮಾತನಾಡಿಸಿದರು.

ಗಾಡಿಯಲ್ಲಿ ತುಂಬ ಜನರಿದ್ದ ದರಿಂದಲೋ ಏನೋ ಮಾಲತಿಗೆ ಇವರುಗಳ ಜೊತೆಯಲ್ಲಿಯೇ ನಾರಾಯಣ ಹೊರಡಲಿದ್ದಾನೆಂದು ಹೇಳಿ ಯಲ್ಲಿಲ್ಲ. ಲೀಲೆಯನ್ನು ನೋಡಿ ಅವಳಿಗೆ ಸಂತೋಷವಾಯಿತು.

“ನೀವೂ ನೀಲಗಿರಿಗೆ ಹೋಗುತ್ತಿದ್ದಿರಾ ?” ಎಂದು ಕೇಳಿದಳು.

“ಹೌದು, ನೀವೂ ಬರಬಹುದಾಗಿದ್ದಿತು ” ಲೀಲೆಯೆಂದಳು.

“ಬರುವಿಯಾ ಮಾಲಾ ? ನೀನು ಬರುವುದಾದರೆ ಮಾಂದಿನ ಗಾಡಿ ಯಲ್ಲಿ ಹೋಗಬಹುದು ” ನಾರಾಯಣ ಕಾತರನಾಗಿ ಕೇಳಿದ ಮಾಲತಿ ಯನ್ನು.

ಅವಳು ಗೊಂದಲದಲ್ಲಿ ಬಿಡ್ಡಳು “ಕೈಯಲ್ಲಿ ಇಂಬಿಲ್ಲ, ಗೇಳಿಯರ ಆಹ್ವಾನದಮೇಲೆ ಹೋಗುತ್ತಿದ್ದಾರೆ. ನನ್ನನ್ನು ಬೇರೆ ತಾವು ಕರೆಯು ಶ್ರೀದ್ವಾರ್ಭ ” ಎಂದುಕೊಳ್ಳತ್ತಿದ್ದಂತೆಯೇ ಅವಳಿಗೆ ಒಂದು ವಿನಯ ನೆನಪಿಗೆ ಬಂದಿತು,

“ಬರಬಹುದಾಗಿದ್ದಿತು. ಆದರೆ ನಮಗೆ ಈ ಶಿಕ್ಷಣಕಿರಿದ ಕಾಟ ಮೊಂದಿದೆಯಲ್ಲ ?” ಎಂದು ನಕ್ಕಳು. “ನೀವು ಹೋಗಿಬಂದು ನನಗೆ ನಿಮ್ಮ ಅನುಭವಗಳನ್ನೇ ಉಳಿ ಹೇಳಿ. ಅಪ್ಪ ನನಗೆ ಬೇಕಾದಷ್ಟ್ಯಾಯಿತು.”

ಗಾಡಿ ಚಲಿಸುವವರಿಗೂ ಮಾಲತಿಯೊಡನೆ ಇದ್ದ ಬಳಿಕ ನಾರಾ ಯಣ ಗಾಡಿಯನ್ನು ಹತ್ತಿದ. ನೀರಜೆಯ ಒಳ ಅವುಗಿನಿಗೆ ಜಾಗ ಮಾಡಿದ್ದರು. ಕುಳಿತುಕೊಂಡ.

ಸ್ವೀಕ್ಷಿಪ್ತಹೊತ್ತು ಯಾರೂ ಏನೂ ಮಾತನಾಡಲಿಲ್ಲ. ಬಳಿಕ ಲೀಲೆ ಹೇಳಿದಳು,

“ನಾರಾಯಣ, ನೀವು ಬೇಕಿಂದು ಮಾಲತಿಯನ್ನು ಕರೆತರುವು ದಿಲ್ಲವನೆಂದು ತಿಳಿದಿದ್ದೇ, ಹ್ಯಾನಿಸಿ.”

ನೀರಜೆ ನಿಟ್ಟುಸಿರನ್ನು ಬಿಟ್ಟು ಹೇಳಿದಳು,

“ಮೇಲಿಮೇಲ್ ನೋಡುವವರಂಗೆ ಒಳಗಿನ ವಿಷಯ ಗೊತ್ತಾಗ ದಿರುವುದು ಸಹಜ. ಮಾಲತಿ ನಿಲ್ಲಾಣಕ್ಕೆ ನಿಮ್ಮನ್ನು ಬೀಕೆಷ್ಟುಳ್ಳ ವುದಕ್ಕೆ ಬಂದರಲ್ಲ, ಎಪ್ಪು ಅಶ್ಚಯರ್ ನಾರಾಯಣ್ ?”

ನಾರಾಯಣ ಸುಮ್ಮನಿದ್ದು. ಜನಾರ್ಥನ ಹೇಳಿದ,

“ಇದರಲ್ಲಿ ಅಶ್ಚಯರ್ ಪಡುವುದಕ್ಕೆ ಏನಿದೆ? ಅವರು ಬರದಿದ್ದರೆ ನನಗೆ ಅಶ್ಚಯರ್ ವಾಗುತ್ತಿತ್ತು.”

ನಿರಜಿ ಸುಮ್ಮನೆ ನಸುನಗೆಯನ್ನು ಸೂಸಿ ಆ ಮಾತನ್ನು ಅಲ್ಲಿಗೇ ನಿಲ್ಲಿಸಿ ಕೇಳಿದಳು,

“ಮುಂದಿನ ನಿಲ್ಲಾಣವಿನ್ನೂ ಎಪ್ಪು ದೂರವಿದೆ ಲೀಲಾ?”

ಲೀಲೆ ಹೇಳಿದಳು,

“ಇನ್ನೂ ಹನ್ನೆರಡು ಮೈಲಿ ಇರಬಹುದು. ಫ್ರಾನ್ ಹಾಕಲೇ ನಿರಜಾ? ಸೇಬಿ ಕಡಿಮೆಯಾಗುತ್ತದೆ.”

“ಬೇಡ. ಸುಮ್ಮನೆ ಕೇಳಿದಿ ನಾನು ಅಪ್ಪೇ. ಕಿಟ್ಟಿಕಿಗಳಿಂದ ಬೀಕಾದಮ್ಮ ಗಾಳಿ ಬರುತ್ತಿದೆ.”

ಅಧರ್ ಗಂಟಿಯ ನಂತರ ನಾರಾಯಣನೂ ಅವರೊಡನೆ ಹರಟಿಗೆ ಸೇರಿದ. ನಿಧಾನವಾಗಿ ಮಾಲತಿ ಅವನ ಮನಃಪಂಚಿಂದ ದೂರವಾದಳು.

ಮಧ್ಯಾನ್ನದ ನೇಳಿಗಿ ಲೀಲೆ ಹಾಗೆಯೇ ಒರಗಿಕೊಂಡು ನಿದ್ರಾವಶಳಾದಳು. ಮಾತಿನಲ್ಲಿ ಜನಾರ್ಥನಿಗೂ ಆಸಕ್ತಿ ಕಡಿಮೆಯಾಗಿ ಅವನು ಒಂದು ಕಥೆಪ್ರತಿಕ್ರಿಯೆ ಕೆಂಪು ತೆಗೆದುಕೊಂಡು ಅದರಲ್ಲಿ ಮುಳುಗಬಿಟ್ಟು.

ನಿರಜಿ ನಾರಾಯಣನಿಗೆ ಹೇಳಿದಳು,

“ನಮಗೆ ನಿದ್ರೆ ಬರುವುದಾದರೆ ಸ್ವಲ್ಪ ಮಾಡಿ. ಇವತ್ತು ನಿಮಗೆ ನನ್ನ ಮಾತುಗಳಲ್ಲಿ ರುಚಿಯಿಲ್ಲ.”

“ಹಾಗೇಕೆ ಹೇಳುತ್ತಿರಿ?” ನಾರಾಯಣ ಕೇಳಿದ.

“ನನ್ನ ಕಣ್ಣಗೆ ನಿಮ್ಮಲ್ಲಾಗಿರುವ ಬದಲಾವಣ ಕಾಣುವುದಿಲ್ಲವೆಂದು ಅಂದುಕೊಂಡಿದ್ದೀರಾ?” ಎಂದು ನಿರಜಿ ನಕ್ಕಳು. “ನಾನು ಚಿಕ್ಕವ

ಇಗಿದ್ದಾಗ ನಡೆದ ಒಂದು ಸಂಗತಿ ನೇನಷಿಗೆ ಬರುತ್ತದೆ ನಿಮ್ಮನ್ನು ನೋಡಿದರೆ.”

“ಅದೇನು ಹೇಳಿ. ಅದು ನನಗೆ ಅನ್ವಯಿಸುವುದೋ ಇಲ್ಲವೋ ಹೇಳುತ್ತೇನೆ.”

“ನಿಮಗೆ ಅದು ಸಂಸ್ಕಾರವಾಗಿ ಅನ್ವಯಿಸುತ್ತದೆ” ಎಂದೆಂದು ನೀರಜಿ, “ನಮ್ಮ ಶಾಶ್ವತ ದಿನಗಳಲ್ಲಿ ನಡೆದ ವಿಷಯ ಇದು. ನಮ್ಮ ತರಗತಿಯಲ್ಲಿ ಒಬ್ಬಳು ಹುಡುಗಿ ಇದ್ದಳು. ಅವಳು ಎಲ್ಲರಿಗಿಂತಲೂ ತುಂಬ ಬುದ್ಧಿಮತ್ತಿಸಾಗಿ ಸುರಕ್ಷಾಸಿಯಾಗಿದ್ದಳು. ಹಣವಂತರ ಮನೆಯ ಹುಡುಗಿಯಾಗಿ ಹೋದ. ಶಾಶ್ವತ ಎಲ್ಲರಿಗೂ ಅವಳಲ್ಲಿ ವಿಚಿಕ್ರಿಯಾಗಿ. ಅವಳು ಕರಕ್ಕುತ್ತಿಯ ಅಪರಾವತಾರವೇನೋ ಎಂಬಂತೆ ಅವಳನ್ನು ಉಬ್ಬಿಸುತ್ತಿದ್ದರು. ನನಗಾಕೂ ಅವಳಲ್ಲಿ ಪ್ರಾಣ

“ಅವಳ ಹೀಂದಿ ಮುಂದೆ ಓಡಾಡಿಕೊಂಡು “ನನ್ನ ಸ್ನೇಹಿತಿ ವಿನುಲ ಹಾಗೇದಕ್ಕು, ಹೀಗೇದಕ್ಕು” ಎಂಮು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಮನಸ್ಸನಲ್ಲಿ ಇವಳಿಗೆ ನನ್ನಲ್ಲಿ ಬಹಳ ಸ್ನೇಹವೆಂದೇ ಭಾವನೆಯಿತ್ತು. ಅವಳಾ ನನ್ನ ಪೂರ್ಣಯಿಂದ ಒನ್ನೊಮ್ಮೆ, ಸಂತುಷ್ಟಾಗಿ ನನ್ನನ್ನು ಹೊಗಳುತ್ತಿದ್ದಳು,

“ನೀನು ನನ್ನ ಅವರ್ಥಗೆಳತಿ” ಎನ್ನುತ್ತಿದ್ದಳು.

“ಅವಳು ಕೆಟ್ಟಿವಳಿಂದಲ್ಲ. ಬಹುತಃ ಅವಳಿಗೆ ಇತರಿಂದ ವಿಶ್ವಾಸ ಸ್ತೇಮಗಳನ್ನು ಸ್ವೀಕರಿಸಿ ಅಭಾವಾಗ ಬಿದ್ದುಹೊಗಿದ್ದಿತೇನೋ? ತಾನು ನನ್ನ ಸಹವಾಸವನ್ನು ಸಹಿಸುವುದೇ ನನ್ನ ಸ್ನೇಹಕ್ಕೆ ಪ್ರತಿಫಲವೆಂದು ತಿಳಿದಿದ್ದಳು. ಸಲಿಗೆ ಬೆಳಿದಂತೆಲ್ಲ ಅವಳು ಮನಸ್ಸ ಬಂದಂತೆ ಇರುತ್ತಿದ್ದಳು. ಒಮ್ಮೆ ಮೆರು ತಿರಸ್ಯಾರವಾಡಿ ಬಿಡುತ್ತಿದ್ದಳು. ಕೆಲವುಬಾರಿ ನಾನು ಕೊಟ್ಟಿದ್ದನ್ನು ನಗುನಗುತ್ತ ತೆಗೆದುಕೊಂಡು ನನ್ನನ್ನು ಹಾಸ್ಯವಾಡುತ್ತಿದ್ದಳು.

“ನನಗೆ ಅದೊಂದೂ ಆಗ ತಿಳಿಯುತ್ತಿರಲಿಲ್ಲ. ಅವಳು ನನ್ನ ಮಾತಿಗೆ ಸ್ವಲ್ಪ ಕಿವಿಗೊಟ್ಟಿರೆ, ನಾನು ತಂದುದನ್ನು ತೆಗೆದುಕೊಂಡರೆ,

ಕೊನೆಗೆ ನನ್ನ ಮುಖವನ್ನು ನೋಡಿ ಮುಗುಳ್ಳಿಗೆ ನಕ್ಕರೆ ನಾನ್ನ ಅನೆಂದ
ಪರವಶಳಾಗಿಬಿಡುತ್ತಿದ್ದೇ.

“ನಾನು ಅವಳ ಜೊತೆ ಸೇರುವುದಕ್ಕೆ ವೊದಲು ನನಗೆ ಕೆಲವರು
ಗೆಳೆತಿಯರಿದ್ದರು. ಅವರೆಲ್ಲರೂ ನನ್ನೊಂತೆ ಸಾಮಾನ್ಯರು. ವಿಮಲೆಯನ್ನು
ನೋಡುವುದಕ್ಕೆ ಮುಂಚೆ ನಮ್ಮ ನಮ್ಮಲ್ಲಿ ಗಾಢ ಸೈಹವಿತ್ತು. ಅದರೆ
ಅಮೇಲೆ ನಾನು ಇವರಿಂದ ಬಿಡಿಸಿಕೊಂಡು ಆವಳ ಜೊತೆ ಸೇರಿದೆ.

“ಕೊನೆಗೊಂದು ದಿನ ಯಾರು ಯಾರೋ ಇದ್ದಾಗ ಅವಳು
ನನ್ನನ್ನು ಅವಮಾನಗೊಳಿಸಿದಳು. ಏನೋಂ ಚಿಕ್ಕಮಾತಿಗಾಗಿ. ಅವತ್ತು
ಅವಳು ಅಂದಿಮ್ಮ ನನಗೆ ಇನ್ನೂ ಮರಿಯಾದು, “ನಾಯಿಯಂತೆ ನನ್ನ
ಹಿಂದೆ ಮತ್ತೆ ಬಂದಿಯೇ!” ಎಂದಳು. ಆ ಮಾತ್ರ!

“ಈ ಆರ್ಕಿನ್‌ಕ ಪ್ರಕಟಣದಿಂದ ನೋಂದು ನಾನು ನನ್ನ ಹಳೆಯ
ಗೆಳೆತಿಯರ ಆಶ್ರಯಕ್ಕಾಗಿ ಬಂದೆ. ಅದರೆ ಅವರು ನನ್ನ ಅಲಕ್ಕೆಯಿಂದ
ಅಸಹ್ಯಪಟ್ಟಿಕೊಂಡಿದ್ದರು. ಒಂದೇ ನಿಮಿಷದಲ್ಲಿ ಅವರು ತವೋಂಡನೆ
ನನ್ನನ್ನು ಕರೆದುಕೊಳ್ಳುವುದಿಲ್ಲವೆಂದು ನನಗೆ ತಿಳಿದುಹೋರಿಯಿತು.
“ಮತ್ತೆ ವಿಮಲ ನಸುನಗೆಯಿಂದ ಸನ್ನೇಮಾಡಿದರೆ ಸಾಕು, ಸೀನು
ನಮ್ಮನ್ನು ಆ ಕ್ಷಣದಲ್ಲಿ ಮರಿತು ಅವಳ ಹಿಂದೆ ಹೊರಟು ಬಿಡುತ್ತಿ”
ಎಂದು ಅವರು ಸ್ವಷ್ಟವಾಗಿ ಹೇಳಿದರು. ನನಗೆ ಅದಕ್ಕೆ ಉತ್ತರ ಕೊಡ
ಉಗರಿಲ್ಲ. ಏಕೆಂದರೆ ಅವರ ಮಾತ್ರ ಆಕ್ಷರತೆಗೆ ನಿಜವಾಗಿತ್ತು”

ಮಾತನಾಡುತ್ತೆ ಆಡುತ್ತೆ ನೀರಜೆಯ ಗಂಟಲು ಗದ್ದಿತ
ವಾಯಿತು. ಕಣ್ಣಗಳು ಅಶ್ವಪೂರಿತವಾಡುವು. ನಾರಾಯಣ ಸುತ್ತುಲೂ
ನೋಡಿದ. ಜನಾಧರನ ಕಳೆಯ ಪುಸ್ತಕದಲ್ಲಿ ಲೀನನಾಗಿದ್ದ. ಲೀಲೆ
ಗಾಢಸಿದ್ದಿಯಲ್ಲಿದ್ದಳು. ಆ ಸಮಾಧಾನದಿಂದ ಒಮ್ಮ ನಿಟ್ಟಿಸಿರನ್ನು
ಬಿಟ್ಟು, ಮೆಲ್ಲಿಗೆ ಹೇಳಿದ,

“ನೀರಜಾ, ಎಂದೋ ಕಳೆದುಹೋದ ಸಂಗೇತಿಗಾಗಿ ಇವತ್ತು
ವಿತಕ್ಕೆ ದುಃಖಿಸಿದಿಂ? ಈಗಿನ ಪರಿಸ್ಥಿತಿಗೂ ಇದಕ್ಕೂ ನಮ್ಮ
ವೃತ್ತಾಸವಿದೆ!”

“ಎಂದೋ ಏನೂ ಕಳೆದು ಹೋಗಿಲ್ಲ ನಾರಾಯಣ. ಅವಕ್ಕು ಜರ್ಜರೀಭೂತವಾದ ನನ್ನ ಹೃದಯದ ನೋವು ಇನ್ನೂ ನನ್ನ ನೇನಪಿನಲ್ಲಿ ಜಾಗ್ಯತವಾಗಿದೆ. ಅಷ್ಟು ದುಃಖವನ್ನು ಮತ್ತೆ ನಾನು ಅನುಭವಿಸಿಲ್ಲ. ಅಷ್ಟು! ಇದು ಹೀಗಾದನಂತರ ನನಗೆ ಶಾಲೆಯ ಮೇಲೆ ದೈನ ಉಂಟಾಯಿತು. ನನ್ನ ಅವಸ್ಥೆಯನ್ನು ನೋಡಲಾರದೆ ನಮ್ಮ ತಾಯಿ ಇಲ್ಲಿಗೆ, ಚಿಕ್ಕಮ್ಮುನ ಬಳಿಗೆ ಕಳುಹಿಸಿದರು. ಇಲ್ಲಿ ಶಾಲೆಗೆ ಸೇರಿದೆ.”

ನೀರಜೆಯ ಕಣ್ಣಗಳಲ್ಲಿ ಇನ್ನೂ ಅಶ್ರುಪ್ರವಾಹ ನಿಂತಿರಲಿಲ್ಲ. ಮಾತನ್ನು ನಿಲ್ಲಿಸಿ ಅವಳು ಸ್ವಲ್ಪ ಹೊತ್ತು ಕಿಡಿಕಿಯ ಚೌಕಟ್ಟಿನ ಮೇಲೆ ತಲೆಯಿಟ್ಟುಕೊಂಡು ಕುಳಿತಳು. ನಾರಾಯಣ ಸ್ವಭಾವಾಗಿ ಅವಳನ್ನೇ ನೋಡುತ್ತಿದ್ದು.

ಇವರ ಮೌನದಿಂದ ಜನಾರ್ಥನನ ಏಕಾಗ್ರತೆ ಭಂಗವಾದಂತೆ ಹೋರಿತು. ಅವನು ಪ್ರಿಯಕವನ್ನು ಸರಿಸಿ ಇವರ ಕಡೆ ನೋಡಿದ,

“ಏನು, ನೀರಜೆ ನಿದ್ದೆ ಹೋಗಿಬಿಟ್ಟಿಳೇ?”

ನಿಜವನ್ನು ಹೇಳಲಾರದೆ ನಾರಾಯಣ ತಲೆದೂಗಿದ, “ಹುಂ”

“ಹಾಗಾದರೆ, ನೀವೇಕೆ ಈ ಮಾಸಪತ್ರಿಕೆಗಳನ್ನು ನೋಡಬಾರದು? ಅವುಗಳಲ್ಲಿ ಕೆಲವು ಉತ್ತಮ ಕಥೆಗಳವೇ.”

“ಕೊಡಿ, ನೋಡುತ್ತೇನೇ” ಎಂದು ನಾರಾಯಣ ಮಾಸಪತ್ರಿಕೆಗಳನ್ನು ತಿಗೆದುಕೊಂಡು ಅವನ್ನು ತಿರುವಿಹಾಕತೊಡಗಿದ.

ನೀರಜೆ ಬೇಗನೇ ಸಮಾಧಾನ ಹೊಂದಿದಳು. ಆದರೆ ಅವಳು ಪೂರ್ವನಾಡಲು ಇವು ಪಡಲಿಲ್ಲ. ಕಿಟ್ಟಿಕಿಯಿಂದಾಚಿಗೆ ಕಾಣುತ್ತಿದ್ದ ಪ್ರಕೃತಿ ದೃಶ್ಯಗಳನ್ನು ನೋಡುತ್ತ ನೀರವವಾಗಿ ಕುಳಿತ್ತಿದ್ದಳು.

ವೈಸೂರಿನಲ್ಲಿ ಗಾಡಿಯಿಂದ ಇಳಿಯುವಾಗಲೂ ನೀರಜೆ ನಾರಾಯಣನ ಕಡೆಗೆ ತಿರುಗಲಿಲ್ಲ. ಉಂಟ ಮಾಡುವಾಗ, ಹೋಟಿಲಾ ದ್ವಾರಿಂದ ಹೆಚ್ಚು ಮಾತಿಗೆ ಅವಕಾಶವಿರಲಿಲ್ಲ. ಲೀಲಾ ಜನಾರ್ಥನರು ಒಟ್ಟಿನ್ನಿಟ್ಟಿಗೆ ಪ್ರತಿಯೊಂದು ಏಷಾಂಕ ಮಾಡಲೂ ಹೋಗುತ್ತಿದ್ದುದ

ರಿಂದ ಸುರೂಯಣ—ನೀರಜೆಯರು ಒಟ್ಟಿಗೆ ಇರಬೇಕಾಗಿ ಬಂದು ಅವಳ ಹೊನ್ನದ ಪರಿಣಾಮ ಹೆಚ್ಚಿತು.

“ಬಸ್ಸಿನಲ್ಲಿ ಸಾಮಾನು ಹಾಕಿಸಿ ಬರುತ್ತೀವೆ” ಎಂದು ಜನಾರ್ಥನೆ, ಲೀಲಾ ಇಬ್ಬರೂ ಹೇಳಿದಾಗ, ನಾರಾಯಣ ಹೇಳಿದ,

“ನೀವೇಕೆ ಹೋಗಬೇಕು ಲೀಲಾ? ನೀವು ವಿಶ್ರಾಂತಿ ತೆಗೆದು ಕೊಳ್ಳಿ. ನಾನು ಜನಾರ್ಥನರೊಡನೆ ಹೋಗುತ್ತೀನೆ”

ಅದಕ್ಕೆ ಜನಾರ್ಥನ ಗಟ್ಟಿಯಾಗಿ ನಕ್ಕಬಿಟ್ಟು,

“ಆಗುವುದಿಲ್ಲ. ಲೀಲೆಯೇ ಬರಲಿ. ಇಲ್ಲದಿದ್ದರೆ ಆಮೇಲೆ ಅವಳು ಸಾವಿರದೆಂಟು ತಪ್ಪಿಗಳನ್ನು ನಮ್ಮ ಕೆಲಸದಲ್ಲಿ ಕಂಡುಹಿಡಿದು ಜಗಳ ವಾಡುತ್ತಾಳೆ. ಹುಡುಗಿಯೆಂದು ನೀವು ಲೀಲೆಯನ್ನು ನಿರ್ಬಳೆ ಎಂದು ಕಿಳಿದಿದ್ದರೆ, ನಾರಾಯಣ, ಈಕ್ಕಣ ನಿಮ್ಮ ಆ ಅಭಿಪ್ರಾಯವನ್ನು ಬದಲಾಯಿಸಿ. ನಮ್ಮ ಮನೆಯಲ್ಲಿ ತುಂಬ ಜವಾಬುದಾರಿಯ ಕೆಲಸಗಳ ನ್ನೆಲ್ಲಾ ಅವಳೇ ವಾಡುವವರು. ನಾನು ಅವಳ ಪಟ್ಟಿಸ್ಯಾದ್ದರಿಂದ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾಳೆ”

ಅವರಿಬ್ಬರೂ ಹೊರಟು ಹೋದನೇಲೆ ನಾರಾಯಣನಿಗೆ ನೀರಜೆಯ ಹೊನ್ನ ತಡೆಯಲಸಾಧ್ಯವಾಯಿತು,

“ನೀರಜಾ, ನಿಮಗಾಗಿ ನಾನು ಬಂದೆ. ಈಗ ನಿಮಗೆ ಬೇಡವಾದರೆ ಹೇಳ ತಕ್ಕಣ ಹೊರಟು ಬಿಡುತ್ತೀನೆ ಹಿಂದಿರುಗಿ.” ಎಂದ.

ನೀರಜೆ ಬೆಚ್ಚಿಬಿದ್ದು ಅವನನ್ನು ನಿಟ್ಟಿಸಿ ನೋಡಿದಳು. ಕಣ್ಣಿಗಳು ಹನಿಗೂಡಿದುವು, ಜೊತೆಗೇ ನಗುವೂ ಬಂದಿತು,

“ನಿಮಗೆ ಅರ್ಥವಾಗುವ ಭಾವೆ ಯಾವುದು ಹೇಳಿ, ಸ್ವಲ್ಪ ಅದನ್ನು ಕಲಿತು ನಿವೋಡನೆ ಮಾತನಾಡುತ್ತೀನೆ. ಇಲ್ಲದಿದ್ದರೆ ನನಗೆ ನನ್ನ ಗಂಟಲು ಒಣಗುವುದು ಮಾತ್ರ ಲಾಭವಾಗುತ್ತೆ” ಎಂದಳು.

ನಾರಾಯಣನಿಗೆ ಅವಳ ನಗುವನ್ನು ಕಂಡು ಹೋದ ಉಸಿರು ಬಂದಂತಾಯಿತು.

“ನನಗೆ ಸರಳವಾಗಿ ಹೇಳಿದ ಹೊರತು ಏನೂ ಅಥವಾಗುವುದಿಲ್ಲ ನೀರಜಾ.”

“ಏನು ಅಥವಾಗುವುದಿಲ್ಲ ?”

“ಏನು ಅಂದರೆ,” ಸಾರಾಯಣ ಸ್ವಲ್ಪ ಯೋಚಿಸಿ ಹೇಳಿದ, “ನಗುನಗುತ್ತ ಕಢಿ ಪ್ರಾರಂಭಿಸಿದಿರಿ. ಆಮೇಲೆ ಆಳುವುದಕ್ಕೆ ಪ್ರಾರಂಭಿಸಿದಿರಿ. ಆದಕ್ಕೆ ನೇನವು ತಂದುಕೊಟ್ಟಿ ನೋವು ಶಾರಣವೆನ್ನೂ ಇಂ, ಆಗಲಿ. ಆದರೆ ಈ ವರ್ಷಾನವೇಕೆ ? ಗಂಟೆಗಟ್ಟಲೆ ಶಿಲೆಯಂತೆ ಕುಳಿರಲು ನಿಮಗಾದುದಾದರೂ ಏನು ?”

ನೀರಜೆ ಕಣ್ಣುಗಳನ್ನು ಒರಿಸಿಕೊಂಡು ಹೇಳಿದಳು,

“ನವ್ಯಾಭಿರಲ್ಲಿ ಹೆಚ್ಚಿ ದುರದೃಷ್ಟಶಾಲಿಗಳು ಯಾರೆಂದು ಯೋಚಿಸುತ್ತಿದ್ದೆ. ಇನ್ನೂ ಅದು ನನಗೆ ಸರಿಯಾಗಿ ಹೊಳೆದಿಲ್ಲ”

ಸಾರಾಯಣ ನೆಗಲಿಲ್ಲ.

“ನೀವಂತೂ ಅಲ್ಲ”

ಅದಕ್ಕೆ ಉತ್ತರ ಕೊಡದೆ ನೀರಜೆ ಎತ್ತಲೊಂದು ನೋಡುತ್ತ ನಡುಗುವ ಧ್ವನಿಯಿಂದ ಹೇಳಿದಳು,

“ಮಾಲತಿ ನಿಮ್ಮನ್ನು ಸಂಪೂರ್ಣವಾಗಿ ಪಾದಾಶ್ರಂತರನ್ನೂ ಗಮಾಡಿಕೊಂಡುಬಿಟ್ಟಿದ್ದಾರೆ. ನನಗೆ ಈ ವಿವಯದಲ್ಲಿ ಏನಾದರೂ ಅನುಮಾನವಿದ್ದಿದ್ದರೆ ಇನತ್ತು ಬೆಳಗ್ಗೆ ನಿಲ್ಲಾಣದಲ್ಲಿ ಅದರ ನಿರಸನವಾಗುತ್ತಿತ್ತು. ಅವರಿಗೆ ನೀವು ಬೇಕೆಂದಿಲ್ಲ. ಅದರೆ ನಿಮ್ಮ ಮೇಲೆ ಅಧಿಕಾರವಿದೆ ಅವರಿಗೆ. ಅದು ಅವರಿಗೆ ಗೊತ್ತು”

“ಅಧಿಕಾರದ ಪ್ರಶ್ನೆ ಇಲ್ಲಿ ಬರುವುದಿಲ್ಲ ನೀರಜಾ. ಅವಳಿಗೆ ನಾನು ಬೇಡವಾದರೆ, ನನಗೆ ಅವಳು ಬೇಡ” ಸಾರಾಯಣ ವ್ಯಗ್ರನಾಗಿ ನುಡಿದ,

ಸ್ವೇಧಪೂರ್ಣ ದೃಷ್ಟಿಯಿಂದ ಅವನನ್ನು ನೋಡುತ್ತ ನೀರಜೆಹೇಳಿದಳು,

“ಕೆಲವು ಮಾತುಗಳನ್ನು ಬಾಯಿಯಲ್ಲಿ ಹೇಳಿ ಸಂತೋಷಪಡುತ್ತೇನೆ, ಸಾರಾಯಣ. ಅದರೆ ನಿಮಗೂ ಗೊತ್ತು, ಕೇಳಿದವರಿಗೂ

ಗೊತ್ತು ಅವನ್ನು ನಡೆಸುವುದು ಮಾತನಾಡುವಷ್ಟು ಸುಲಭವಲ್ಲ, ಬಹುಕ್ಕೆ ಅಸಾಧ್ಯವೇಂದು”

ನಾರಾಯಣ ನಿರಜಿಗೆ ಉತ್ತರ ಕೊಡಲು ಯಶ್ವಿಸುತ್ತಿರುವಾಗ ಅವರಿಗೆ ಹೊರಗಡೆ ಲೀಲೆಯ ಧ್ವನಿ ಕೇಳಿಸಿತು,

“ಇನ್ನೂ ನಿಮ್ಮ ಮಾತು ಮುಗಿಯಲ್ಲಿಲ್ಲವೇ? ಮೂರುಗಂಟಿಗೆ ಬಸ್ಸು ಹೊರಡುತ್ತದೆ. ಎದ್ದು ಬೇಗ ಹೊರಡಿ ನಿರಜಾ”

“ಭೇ! ಬರುಬರುತ್ತ ಲೀಲೆ ನಿಜವಾಗಿ ಗಂಡುಬೀರಯಾಗುತ್ತಿದ್ದಾಳೆ. ಹೊರಗಡೆಯಿಂದ ಅವಳು ಕೂಗುವುದು ಸರಿಯಲ್ಲ ಎಂದು ಅವಳಿಗೆ ಹೇಳಿದರೂ ತಿಳಿಯುವುದಿಲ್ಲ. ಚಿಕ್ಕಮ್ಮ ಅವಳಿಗೆ ಹೇಳಿ ಹೇಳಿ ಸಾಕಾಗ ಬಿಟ್ಟಬಿಟ್ಟಿದ್ದಾರೆ.” ಎಂದು ನಗುತ್ತ ನಿರಜಿ ಹೇಳಿದಳು, “ಹುಂ, ಏಂ ಇನ್ನು, ಇಲ್ಲಿದಿದ್ದರೆ ಇನ್ನೊಂದು ಕೂಗನ್ನು ಹಾಕುತ್ತಾಳೆ ಅವಳು”

“ಆಗಲಿ” ಎಂದು ಎದ್ದ ನಾರಾಯಣ. *

ಬಸ್ಟಿನಲ್ಲಿ ಜಾಗ ಬೇಕಾದಷ್ಟಿತ್ತು. ಲೀಲಾ ಒಂದು ನಿದ್ರೆಯನ್ನು ಮುಗಿಸಿ ಈಗ ಉತ್ಪಾಡಿದಿಂದ ತುಂಬಿತುಳುಕುತ್ತಲಿದ್ದಳು. ನಿರಜಿಯೂ ಮಧ್ಯಾನ್ತಕ್ಕಿಂತ ಹೆಚ್ಚು ಗೆಲುವಾಗಿದ್ದಳು. ವಾತಾವರಣವೂ ಕ್ಷಣಕ್ಷಣಕ್ಕೆ ಉತ್ತಮವಾಗುತ್ತಿತ್ತು.

“ನಿರಜಿಯ ಪ್ರಸಾದದಿಂದ ನಮಗೆ ಈ ಪ್ರವಾಸ ಲಭಿಸಿತು. ನಿರಜಾ, ನಿನಗೆ ವಂದನೆಗಳನ್ನು ನಾವು ಎಲ್ಲರೂ ಹೇಳಿದ್ದೇವಷ್ಟೇ?” ಜನಾರ್ಥನ ಕೇಳಿದ.

“ಇಲ್ಲ. ಆದರೆ ಚಿಂತೆಯಲ್ಲ. ಮುಂದಿನ ವರ್ಷ ನಿನ್ನ ದಯೆಯಿಂದ ಇಲ್ಲಿಗೆ ಬರುವಂತಾದರೆ ಅನ್ನ ಸಾಕು ನನಗೆ” ನಿರಜಿ ಹೇಳಿದಳು.

ಲೀಲಾ ನೆಕ್ಕುಳು,

“ನಿನಗೆ ಈ ವಿಷಯದಲ್ಲಿ ಆಶಾಭಂಗವಾದಿತು ಜೋತೆ ನಿರಜಾ. ಇನ್ನು ಕಡಿದರೆ ನಾಲ್ಕುಳಾಗುವಂತೆ ಇಡ್ಡಾನೆ. ಇನ್ನಿಗೆ ಹನಾ ಬದಲಾ

ವಣಗೆ ವೈದ್ಯರು ಸೂಚಿಸಿದರೆ, ಬೇಸಗೆಗೆ ಮದರಾಸು, ನಾಗಪುರಗಳನ್ನು ಹೇಳುತ್ತಾರೆ. ಅದು ನನಗೆ ಗೊತ್ತು. ಇನ್ನೂ ಬೇಕಾದರೆ ನನ್ನ ವಿಚಾರ ಹೇಳು, ಒಪ್ಪಿಕೊಳ್ಳುತ್ತೇನೆ.”

“ನಿನಗೆ ಹವಾ ಬದಲಾವಣ ಬೇಕಿಲ್ಲ ಲೀಲಾ. ಈಗಾಗಲೇ ಆರೋಗ್ಯದ ಅಜೀಣ ನಿನಗೆ” ಎಂದು ಜನಾರ್ಥನ ನುಡಿದ.

“ಭೇಣೆ ನೀನು ಹೀಗೆ ಕಣ್ಣ ಹಾಕಿಯೇ ಲೀಲೆ ಈಗ ಮೊದಲಿನ ಅರ್ಥವಾಗಿದ್ದಾಳೆ. ನಾರಾಯಣ ನೀವು ಈಗ್ಗೆ ಮೂರು ವರ್ಷಗಳ ಹಿಂದೆ ಇವಳನ್ನು ನೋಡಬೇಕಾಗಿತ್ತು. ಮುಷ್ಟಿ ಯುದ್ಧದ ಮುಲ್ಲರಂತೆ ಇನ್ನೂ ರು ಹೌಂಡುಗಳನ್ನು ತಕ್ಕಡಿಯಲ್ಲಿ ಸುಲಭವಾಗಿ ಏಳಿಸುತ್ತಿದ್ದಳು. ಅಮೇಲಿ ಯಾರು ಹೇಳಿದರೋ ನಿತ್ಯ ಬೆಳಗೆ ನಿಂಬಿರಸ—ಜೀನು ತುಪ್ಪ ಸೇವಿಸಿ ದಿನದಿನಕ್ಕೆ ತೆಳುವಾದಳು” ನೀರಜೆ ಹೇಳಿದಳು.

“ಆ ಮಾತಿನಲ್ಲಿ ನನಗೆ ನಂಬಿಕೆ ಬರುವುದಿಲ್ಲ” ಎಂದ ನಾರಾಯಣ. ಲೀಲಾ ನಕ್ಕು ಹೇಳಿದಳು,

“ನೀರಜೆ ಹೇಳಿದ್ದು ಸ್ವಲ್ಪಿ ಸಿಜ. ನನ್ನ ತೂಕವಿಳಿದ್ದು ನಿಜ. ಆದರೆ ಅದಕ್ಕೆ ನಾನು ದೀಪಧಿ ಮಾಡಲಿಲ್ಲ. ಈಗ ಕೆಲವೇ ದಿನಗಳಿಂದ ನಿಂಬಿ ರಸವನ್ನು ಜೀನುತ್ತಪ್ಪದಲ್ಲಿ ತೆಗೆದುಕೊಳ್ಳುತ್ತಿದ್ದೇನೆ. ಇನ್ನು ತೆಳುಗಾಗಬೇಕೆಂದಲ್ಲ, ಆರೋಗ್ಯದ ಅಭಿವೃದ್ಧಿ ಗಾಗಿ. ಸೀರಜೆಗೆ ನಿಂಬಿ ಹಣ್ಣು ಬೇಸರ. ಅದಕ್ಕೇ ಅವಳಿಗೆ ನನ್ನ ಪರ್ಯಾ ಕಂಡರೆ ಹಾಸ್ಯ”

“ತಾನು ತೆಗೆದುಕೊಳ್ಳುವುದಲ್ಲದೆ ನನಗೂ ಕುಡಿಸುತ್ತಾಳೆ. ನಾನು, ಕುಡಿಯದೇ ಹೋದರೆ ಎಲ್ಲಿ ಇವಳು ಆಟಕ್ಕೆ ಬರುವುದಿಲ್ಲನೋ ಎಂದು, ಕೊಟ್ಟಿ ತಕ್ಕಣ ಕುಡಿದುಬಿಡುತ್ತೇನೆ” ಎಂದ ಜನಾರ್ಥನ.

“ಜನ್ನು ಹುಡುಗೆಯಾಗಿ, ಲೀಲಾ ಹುಡುಗನಾಗಿದ್ದಿದ್ದರೆ ಚೆನ್ನಾಗಿ ರುತ್ತಿತ್ತು” ಎಂದಳು ನೀರಜೆ, “ನಾನೂ ಎಷ್ಟು ವರ್ಷಗಳಿಂದ ನೋಡುತ್ತಿದ್ದೇನೆ, ಎಂತಹ ಸಂದರ್ಭದಲ್ಲಾ ಅವನು ಲೀಲೆ ಹಾಕಿದ ಗೆರಿಯನ್ನು ದಾಖಿಲುದಿಲ್ಲ”

“ಅದು ನನ್ನ ಹಣ ಬರಹ. ಸದ್ಯ ಇವಳು ಹೆಂಗಸಾಗಿ ಹುಟ್ಟಿರು

ಪುದರಿಂದ ನನ್ನನ್ನು ಅರೆದು ತಿನ್ನುವಾಗಲೂ ಹಿತವಾಗಿ ಮಾತ್ರಾದಿ
ಮೈಮಡಿಯಿಸಿ ನನಗೆ ನೋವಾಗದಂತೆ ಮಾಡುವುದರಿಂದ ಇದು ನನಗೆ
ಒಂದು ರೀತಿಯಲ್ಲಿ ಇನ್ನುಕರವಾಗಿಯೇ ಇರುತ್ತೇ. ಇಲ್ಲಿದಿದ್ದರೆ ಇನ್ನು
ಹೊತ್ತಿಗೆ ನನಗೆ ಹುಚ್ಚು ಹಿಡಿದಿರುತ್ತಿತ್ತು”

ಮಾತ್ರಾದುತ್ತ ಆಡುತ್ತ ನೀಲಗಿರಿಯನ್ನು ತಲುಪಿದರು.

ಅಲ್ಲಿಯ ಹೊಟಿಲಿಗೆ ನೆಡಲೇ ತಿಳಿಸಿದ್ದುದರಿಂದ ಇಲ್ಲಿ ಸ್ವಾನಕ್ಕೆ
ಬಿಸಿನೀರು ಸಿದ್ಧವಾಗಿತ್ತು. ಸ್ವಾನಮಾಡಿ. ಉಟಿ ಮುಗಿಸಿದ ಕೂಡಲೀ
ಅವರಿಗೆ ಮಾಗಾರ್ಯಾಸ ಸಂಪೂರ್ಣವಾಗಿ ಹೊರಟು ದೋರಿಯತು.
ಆದರೂ ಲೀಲಿಯು ಅಂದಂತೆ ಶಾಸ್ತ್ರಕ್ಕೆ ಸ್ವಲ್ಪ ವಿಭರೂ ಮಲಗಿ ಏಳುವು
ದೆಂದು ತೀವ್ರಾನವಾಯಿತು. ಬಳಿಕ ತಂಪಾದ ಕೊರಡಿಗಳಲ್ಲಿ,
ಮೆತ್ತನೆಯ ಹಾಸಿಗೆಗಳ ಮೇಲೆ ಮಲಗಿದ ಬಳಿಕ ಯಾರಿಗೂ ಏಳುವ
ಮನಸ್ಸಾಗಲಿಲ್ಲ. ಅಂತೂ ಇಂತೂ ಅವತ್ತು ಅವರು ಹೊರಗಡೆ
ಹೊಗಲಿಲ್ಲ.

ಮರುದಿನ ಬೆಳಿಗೆ ನಾಲ್ಕರೂ ಕಾಫಿಯಾದ ಮೇಲೆ ಉಟಿಕ್ಕೆ
ಮುಂಚೆ ಹೊಟಿಲಿನ ಸುತ್ತುಮುತ್ತಲೂ ಒಂದು ಬಾರಿ ತಿರುಗಿ ಬಂದರು.

“ನಾಳಿಯಂದ ಸ್ವಲ್ಪ ಹೊತ್ತೇರಿದ ಮೇಲೆ ಈಚೆಗೆ ಬರಬೇಕು.
ಆ ಭಳಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದು ಅಷಾಧ್ಯ”
ಎಂದೂ ಲೀಲಾ.

“ಅಚ್ಚಿ! ಈ ಲೀಲಿಗೆ ಬಿಸಲಿನಲ್ಲಿ ನಿಂತು ಟೆನ್ನಿಸ್‌ನ್ನು ಆದಿ,
ರಾತ್ರಿಯಾದೊಡನೆ, ಅದ್ವೈತ ಇತರರಿಗೆ ಹಿತವಾಗಿರಲಿ, ಇವಳಿಗೆ
ನಯಕ ಹತ್ತುತ್ತದೆ” ನೀರಜೆ ಹೇಳಿದಳು.

ನಾರಾಯಣ ನಗುತ್ತ ಹೇಳಿದ,

“ನೀರಜಾ, ನೀವು ಶಿತೋಷ್ಣಗಳಿಗೆ ಹೆದರದೇ ಇರುವುದರಿಂದ
ನಿಮ್ಮ ಚರ್ಮಕ್ಕೂ ಈ ಸಹಿಸ್ತುತ್ತೆ ಸ್ವಾಭಾವಿಕವಾಗಿ ಬಂದಿದೆ.
ನಮ್ಮಂತಹ ಸಾಧಾರಣರು ಲೀಲಿಯ ಮಾತನ್ನು ಅನುನೋಡಿಸುತ್ತೇನೆ”
ಎಂದ ನಾರಾಯಣ.

ನೀರಜೆ ನಕ್ಷನಗುತ್ತ ಪ್ರಶ್ನೆಮಾಡಿದಳು,

“ಹಾಗಾದರೆ, ನಾಳೆಯಾಂದ ನಿತ್ಯ ಬೆಳಗ್ಗೆ ನಾನು ಬಂದು ನಿವೃಷ್ಟಿ ಬೀಸಿದರೆ ನನ್ನೊಳನೆ ಜಗತ್ವಾಧುವಿರಾ?”

“ನೀವು ಬರಲೇ ಬೇಕೆಂದು ಕರೆದರೆ” ಬರುವುದಿಲ್ಲವೆನ್ನು ವುದಿಲ್ಲ. ಬೆಳ್ಳಗೆ ಬಟ್ಟಿಗಳನ್ನು ಧರಿಸಿಕೊಂಡು ಬಂದು ಬಿಡುತ್ತೇನೆ. ಆದರೆ ಕೇವಲ ಈ ನನ್ನ ಕಿವಿಗಳು ಹಾಗೂ ಮಾಗು ಸ್ವಲ್ಪ ಕಷ್ಟ ಅನುಭವಿಸುತ್ತವೆಯಷ್ಟೇ.”

“ಆ ಕಷ್ಟ ಲೀಲೀಗೂ ಉಂಟು. ಅವಳ ಮಾಗನ್ನು ನೋಡಿ” ಎಂದು ಜೋರಾಗಿ ನಗಲಾರಂಭಿಸಿದ ಜನಾರ್ಥನ.

ಲೀಲೆ ಹಾರಿ ಅವನ ಕಿವಿಯನ್ನು ಹಿಡಿದು ಮೇಲ್ಲಿಗೆ ಕಿರಿಚಿಹ್ನೆಗಳಿಂದಳು,

“ಸಭ್ಯ ಸಮಾಜದಲ್ಲಿ ಹೇಗೆ ಮಾತನಾಡಬೇಕೆಂದು ನಿನಗೆ ಗೊತ್ತಿಲ್ಲ ಜನ್ಮಿ. ಒಳ್ಳೆ ಕರಿಯುಂತೆ ಆಡುವಿ”

“ನಮ್ಮ ದೋಷಗಳಿಗಲ್ಲ ನಾವು ಹೊಣಿಯಲ್ಲವೇಂಬುದು ನಿನಗೆ ತಿಳಿಯದೇ ಲೀಲಾ. ನಾನು ನಮ್ಮ ತಾಯಿ ತಂಡಿಗಳನ್ನು ಆನುಸರಿಸುವಂತೆ ಹೀಂದೆ ಪ್ರಕೃತಿ ನಿಂತು ಬಳಾತ್ಮಾರ ಮಾಡುತ್ತದೆ. ಇಲ್ಲಿದ್ದರೆ.....”

“ಜನ್ಮಿ, ಬಾಯಿಇ ಬಂದಂತೆ ಹರಟಿವುದರ ಬದಲು ನಾವು ಏತಕ್ಕೆ ಇಲ್ಲಿಂದ ಆ ಮರದವರಿಗೆ ಓಡಬಾರದು. ನಾವಿಬ್ಬಿರೂ ಪಂದ್ಯ ಕಟ್ಟಿ ಓಡಿ ಬಹಳ ದಿನಗಳಾದುವು”

“ಲೀಲಾ, ಕೆಲವು ಸಮಯ ನಿನ್ನ ಪ್ರಚಂಡ ಬುದ್ಧಿಗೆ ತೋಚಿದುದೇ ಇಲ್ಲ ನಡಿ ನಾರಾಯಣ, ನೀರಜಾ ನೀವು ನಮ್ಮನ್ನು ಸ್ವಾಧಿಗಳಿಂದು ಎಣಿಸುವುದಿಲ್ಲ ತಾನೇ?”

“ತಲ್ಲಿ, ನೀವು ಓಡುವುದಾದರೆ ನಾವು ಹೀಗೇ ಸ್ವಲ್ಪ ದೂರ ಹೋಗಿ ಬರುತ್ತೇನೆ” ಎಂದಳು ನೀರಜೆ.

ಬೀಳಿಗನ ಭಳಿ ಸ್ವಲ್ಪ ಕಡಿಮೆಯಾಗಿ ಈಗ ಹಿತವಾಗಿತ್ತು. ಸುತ್ತೆ ಉದ್ದೇಶ ಪ್ರಸ್ತುತಿಯಿಂದ ನೋಡುತ್ತ ಮೊನದಿಂದ ನೀರಜೆ ನಡೆಯುತ್ತಿದ್ದಳು. ನಾರಾಯಣ ಲೀಲಾ ಜನಾರ್ಥನರು ಓಡುವುದನ್ನು ನೋಡುತ್ತ ಮೆಲ್ಲಗೆ ಹೆಚ್ಚಿಕೊಕುತ್ತಿದ್ದು.

ತುಸು ಹೊತ್ತಿನಲ್ಲೇ ನೀರಜೆ ನೀರವತೆಯನ್ನು ಮುರಿದಳು,

“ಇವರಿಬ್ಬರೂ ವಯಸ್ಸಿನಿಂದ ದೊಡ್ಡವರಾಗುತ್ತ ಲಿದ್ದರೂ ಎಳೆಯ ಮಕ್ಕಳಂತೆ ಆಡುತ್ತಾರೆ. ಪ್ರಪಂಚದಲ್ಲಿ ಏನಾದರೂ ದುಃಖ, ನಿರಾಶೆ ಗಳನೆಯೆಂದು ಅವರಿಗೆ ಗೊತ್ತಿದೆಯೇ ನೋಡಿ. ಇಬ್ಬಿರಿಗೂ ಸರ್ವದಾ ವಸಂತಕಾಲವೇ ಇರುವಂತೆ ಆದರೆ ಸಾಕು. ಅವರ ಜೀವನದಲ್ಲಿ ವ್ಯಾಸನದ ಘಾಯೆ ಸಹ ಬೀಳಿದಿರಬೇಕು.”

ನಾರಾಯಣನಿಗೆ ಅವಕ್ಕ ಮಾತುಗಳನ್ನು ಕೇಳಿ ನೆಗು ಬಂದಿತು,

“ಎನು ಮುದುಕರಂತೆ ಮಾತನಾಡುತ್ತಿರಿ? ಅವರು ಸ್ವಭಾವತಃ ಸುಖಿಗಳು. ಇಪ್ಪರನೇತೆ ಮುಂದೆ ಅವರಿಗೆ ಎಡರುತ್ತಿದರುಗಳು ಬಂದರೂ ಅವನ್ನು ದಾಟುವುದರಲ್ಲಿಯೂ ಸಹ ಅವರು ಸಂತೋಷವನ್ನೇ ಅನುಭವ ಮಾಡಬಹುದು.”

“ಅದಲ್ಲ ನಾನು ಹೇಳಿದ್ದು. ಇಪ್ಪು ಉಲ್ಲಾಸದಿಂದ ಇರುವವರು ಸ್ವಲ್ಪ ಪೆಚ್ಚಿ ಮುಖವನ್ನು ತಾಳಿದರೂ ನೋಡಿದವರಿಗೆ ಸಹನೆಯಾಗುವದಿಲ್ಲ”

“ಇವರಿಬ್ಬರಲ್ಲಿ ನಿಮಗೆ ಬಹಳ ಪ್ರೀತಿಯಿದೆಯಾಲ್ಲವೇ?”

“ನಷ್ಟ ಸ್ವಭಾವವೇ ಹಾಗೆ ನಾರಾಯಣ. ಯಾರೊಡನೆ ಇದ್ದರೂ—ಅವರು ಒಕ್ಕೆಯವರೋ ಇಲ್ಲವೋ ಅದನ್ನು ತಿಳಿಯುವ ಗೊಳಿಗೇ ಹೋಗದೆ ಒಂದು ವಿಧವಾದ ಮನತೆಯನ್ನು ಬೆಳೆಸಿಕೊಂಡು ಬಿಡುತ್ತೇನೇ: ಅದರಿಂದಲೇ ಒಂದೊಂದು ಬಾರಿ ನಾನು ಎಲ್ಲರಿಗಿಂತ ಸುಖಿಯೂ ಆಗಿರುತ್ತೇನೇ. ಮತ್ತೆ ಕೆಲವು ಸಲ ದುಃಖಿಯೂ ಆಗಿರುತ್ತೇನೇ”

“ನೀರೆಂಜಾ, ಈಗ ನಿಮ್ಮ ಅರೋಗ್ಯ ಹೇಗೆ ಕೆಟ್ಟಿದೆ? ಷ್ವರ್ಗಿಗೆ ಬರುತ್ತದೆಯೇನು?”

“ಎನಿಲ್ ನಾರಾಯಣ”, ಬೇಸಗೆ ಬಂದರೆ ಸ್ವಲ್ಪ ಆಯಾಸಗೊಂಡ ವಳಂತಿ ಕಾಣುತ್ತೇನೆ. ನೆಮ್ಮೆ ಚಿಕ್ಕಪ್ಪನಿಗೆ ಇದು ಹೇಳಿದರೂ ಅಥವಾಗುವುದಿಲ್ಲ. ವೈದ್ಯರಿಗೆ ಹೇಳಿ ಏನೇನೋ ಬೆಷಟಿ ತಂದರು. ಅವನ್ನು ಕುಡಿದುಬರಿಂದಲೇ ಎನ್ನಿಸುತ್ತುದೆ ನನಗೆ, ಏನೋ ಆಸ್ತ್ರಸ್ಥಳಿ ಪ್ರಾರಂಭ ವಾಯಿತು. ರಾತ್ರಿ ನಿದ್ರೆ ಬಾರದು, ಬೆಳಗೆ ಮೈಯಲ್ಲಿ ಲವಲವಿಕೆಯೇ ಇಲ್ಲ.” ಎಂದು ನಕ್ಕಳು. ನೀರಜೆ “ನೀವು ಹೆದರಬೇಕಾಗಿಲ್ಲ ನಾರಾಯಣ, ನಿಹಾಗೆ ಅಂಟಿ ಬಹುದಾದ ರೋಗನೇನೂ ನನಗೆ ಇಲ್ಲ”

“ಭೇ, ನೀರಜಾ, ನಾನು ಹಾಗೆ ಮನಸ್ಸಿನಲ್ಲಿಯಾಗಿ ಅಂನುಕೊಂಡಿಲ್ಲ ವೆಂದು ನಿನುಗೆ ತಿಳಿಯಿದೇ?” ನಾರಾಯಣನಿಗೆ ಸ್ವಲ್ಪ ಮನಸ್ಸಿಗೆ ಸೋಧಾಗಬಿಟ್ಟಿತ್ತು.

ನೀರಜೆಗೆ ಅವನ ಮುಖವನ್ನು ನೋಡಿ ತುಂಬಾ ನಗುಬಂದಿತು,

“ಅಬ್ಜಿ! ಏನಾಗಿ ಹೋರಿಯಿತು ಈಗ! ಹಾಗೇ ನೋಡಿದರೆ ನಿಮಗೇ ಏನೋ ಮೈಸರಿಯಿಲ್ಲದಂತಿ ಕಂಣುತ್ತದೆ ನನಗೆ.” ಎಂದು ಗಟ್ಟಿಯಾಗಿ ನಗತೊಡಗಿದ್ದು.

ಅವರು ಹೋಟಿಲಿಗೆ ಹಿಂದಿರುಗಿ ಹೋದಾಗ ಒಂಳ ಹೊತ್ತುಗೆ ಬಿಟ್ಟಿತ್ತು. ಲೀಲೆ, ಜನಾರ್ಥನರು ಸ್ವಾನವನ್ನು ಮುಗಿಸಿ ಮಾತ್ರ ನಾಡುತ್ತ ಕೂಲಿತ್ತದ್ದರು.

ಇವರನ್ನು ನೋಡಿದ ಕೂಡಲೇ ಲೀಲೆ ಕೇಳಿದಳು.

“ಏನು ದಾರಿ ತಪ್ಪಿಬಿಟ್ಟಿದ್ದಿರಾ ನೀರಜಾ? ನಾವು ನಿಮ್ಮಾಹಾದಿ ರ್ಯಾನ್ನನ್ನು ನೋಡಿ ಬೇಸತ್ತು ಈಗ ಉಟ್ಟಿಕ್ಕೆ ಹೋಗುವ ಯೋಚನೆಯನ್ನು ವ್ಯಾಧಿದ್ದೇವು”

ನೀರಜೆಯ ಮುಖ ಗೆಲುವಿನಿಂದ ಪ್ರಕಾಶಯುತ್ವಾಗಿದ್ದಿತು. ಲೀಲೆಗೆ ಅವಳು ಉತ್ತರ ಕೊಟ್ಟಾಗ ಅವಳು ತನ್ನ ಉತ್ತರಹದಿಂದ ಶ್ರೀರಾಧಿಯನ್ನೇ ಲಾಘವಂಬಿಸಿಬಿಡುವಂತೆ ತೋರಿತು,

“ದಾರಿ ತಪ್ಪಿವೇವೇಕೆ ಲೀಲಾ? ನಾತನಾಡುತ್ತ, ಅಲ್ಲಿಲೇ ಕುಳಿತು ವಿಶ್ರಮಿಸಿಕೊಂಡು ಮನಸೋ ಇಚ್ಛಿ ತಿರುಗಾಡುತ್ತಿದ್ದೇವು. ಹೊತ್ತು ಹೋದದ್ದೇ ತಿಳಿಯಲ್ಲಿ.”

“ಈಗ ನಾತನಿಸಿಂದಲೇ ತೃಪ್ತಿಯಾಗಿದೆಯೇ, ಅಥವಾ ಉಟ್ಟಿ ಬೇಕೋ? ನಾವಂತೂ ಹಸಿದು ಹುಲಿಗಳಿಗಿದ್ದೇವೆ. ನೀವು ಬರುವುದಿಲ್ಲ ವಾದರೆ ನಿಮ್ಮ ಹೆಸರನ್ನು ಹೇಳಿಕೊಂಡು ನಿಮ್ಮ ಉಟ್ಟಿವನ್ನೂ ನಾವೇ ನಾಡುತ್ತೇವೆ” ಜನಾರ್ಥನ ಇಬ್ಬರನ್ನೂ ಉದ್ದೇಶಿಸಿ ನುಡಿದ.

“ಉಂಟೇ ಎಲ್ಲಾದರೂ? ಉಟ್ಟಿಕ್ಕೆ ಜಾಗವಿಲ್ಲದಕ್ಕು ಸಂತೋಷ ವನ್ನು ತುಂಬಿಕೊಂಡಿಲ್ಲ ನಾವು. ಒಂದೇ ಕ್ಷುಣ ತಡೆಯಿರಿ ಸ್ವಾನವನ್ನು ಮುಗಿಸಿಕೊಂಡು ನಿಮ್ಮೊಡನೆ ನಾವೂ ಬರುತ್ತೇವೆ” ಎಂದು ನೀರಚೆ ನಗುತ್ತ ಅಲ್ಲಿಂದ ಹೊರಟಿಳು. ಹಿಂದೆಯೇ ನಾರಾಯಣನೂ ತನ್ನ ಕೊರಡಿಗೆ ಹೋದ.

ನೊದಲೇ ಉತ್ಸಾಹಯುಕ್ತರಾದ ಯಾವನಷ್ಠರು. ಹೊತ್ತಿಗೆ ಕೈತುಂಬ ಹಣ. ಸೀಲಗಿರಿಯ ಸಮನಾದ ಹವಾಗುಣ ಬೇರೆ. ಇನ್ನು ಹೇಳುವುದೇನು? ದಿನಗಳು ಕ್ಷೂಣಿಗಳಂತೆ ಕಳೆದು ಹೋದುವು.

ಲೀಲಾ ಜನಾರ್ಥನರಿಗೆ ನೀರಚೆಯ ನಿಧಾನ ಸ್ವಭಾವ ಮೆಚ್ಚಿಗೆಗೆ ಪಾತ್ರವಾಗಿದ್ದರೂ ಅವಳಂತೆ ತಾವು ಇರುವುದು ಬೇಕಾಗಿರಲಿಲ್ಲ. ಬಹುಶಃ ಅವರಿಭ್ರಂತೇ ಒಟ್ಟಿಟ್ಟಿಗೆ ತಿರುಗಾಡಲು ಹೊರಡುತ್ತಿದ್ದರು. ಚೆನ್ನಾಗಿ ಓಡಾಡಿ, ಅಚ್ಚುಕಟ್ಟಾಗಿ ತಿಂಡಿ ತಿಂದು ಮಧ್ಯಾಹ್ನ ನಿದ್ರೆಮಾಡಿ ಬಿಡುತ್ತಿದ್ದರು. ಸಂಜೆಯ ಹೊತ್ತು ಎಲ್ಲರೂ ಸ್ವಲ್ಪ ಹೊತ್ತು ಒಟ್ಟಿಗೆ ಕಳಿದರೂ ಬಳಿಕ ಜನಾರ್ಥನನಿಗೆ ಕಢಿ ಪುಸ್ತಕಗಳಲ್ಲಿ ದೃಷ್ಟಿ, ಲೀಲಾಗೆ ಹೊಸ ಹೊಸ ಪರಿಚಯಗಳಲ್ಲಿ ಆಸಕ್ತಿ. ಅವಳಿಗೆ ಎರಡೇ ದಿನಗಳಲ್ಲಿ ಹೋಟಲಿನ ಸಣ್ಣ ಪರಿಚಾರಕರ ನೊದಲುಗೊಂಡು ಮಾಲೀಕರ ಮಕ್ಕಳ ವರಿಗೆ ಎಲ್ಲರ ಪರಿಚಯವೂ ಆಗಿತ್ತು. ಇವರಂತೆ ಅಲ್ಲಿಗೆ ರಚಾ ಕಳಿಯಲು ಬಂದಿದ್ದ ಒಂದು ಸಣ್ಣ ಸಂಸಾರವಂತೂ ಅವಳ ಅತ್ಯೇಯ ವಾಗಿಟ್ಟಿತ್ತು. ನಿತ್ಯ ಸಂಚೆ ಅವರ ಕೊರಡಿಗೆ ಹೋಗಿ ಅವರ ಇಬ್ಬರು

ಜಿಕ್ಕೆಮನುಕ್ಕಳನ್ನು ಕರೆದುಕೊಂಡು ಬರುತ್ತಿದ್ದಳು. ರಾತ್ರೀಯಪರೇಗೂ ಅವರನ್ನು ಕುಣಿಸಿ, ಆಟವಾಡಿಸುತ್ತ ಕಾಲಕಳಿಯುತ್ತಿದ್ದಳು.

ಎಂತೂ ಒಟ್ಟೆನ್ನಿ ನೀರಜೆಯ ಸಹವಾಸ ನಾರಾಯಣನಿಗೆ ಬೇಕಾದಪ್ಪು ಸಿಕ್ಕಿತು. ಅವಳ ವರೂತಿನ ಶರಣಿಯಲ್ಲಿ ಬರದೆ ಇದ್ದ ವಿಷಯಗಳಿರಲಿಲ್ಲ. ಅವಳು ಪ್ರಕೃತಿಯ ಆರಾಧಕಳೂ ಹೋದು, ಮನ್ಯಂಶಾಸ್ತ್ರವನ್ನು ಅರಿತವಳೂ ಹೋದು, ಎಂದು ತಿನ್ನು ಅರಿತ. ಅವಳ ಹೃದಯದಲ್ಲಿ ಅವನಿಗಾಗಿ ಎಂತಹ ಉಜ್ಜ್ವಲ ಪ್ರೇಮವಿದೆ. ಆವನನ್ನು ಅವಳು ಎಷ್ಟು ಮಜ್ಜಿಗೆ ಪ್ರಚೋದಿಸಿ ಆವನ ಮನೋನಿಕಂಸಗೋಳಿಸ ಬಲ್ಲಳು ಎಂಬುದು ಅವನ ಅನುಭವಕ್ಕೆ ಇಂವಿತು. ಇವಳ ಸಹವಾಸದಲ್ಲಿ ಎರಡು ವಾರಗಳು ಕಳಿದುದು ಅವನಿಗೆ ಅರಿವಾಗಲಿಲ್ಲ. ಇನ್ನೂ ಮಾಲುಗೆ ಒಂದು ಪತ್ರವನ್ನೂ ಬರೆದಿಲ್ಲಂಥಿದು ಸಹ ಅವನಿಗೆ ಸೆನಪಿಗೆ ಒರಿಲಿಲ್ಲ.

ಒಂದು ದಿನಕ ಬೆಳಿಗೆ ಉಟಕ್ಕೆ ಒಂದಾಗ ಲೇಖಿ ನಾರಾಯಣ ಸನ್ನು ಕೇಳಿದಳು, “ನಾರಾಯಣ ನೀವು ನವೋತ್ತಾದನೆ ಇಲ್ಲಿಗೆ ಬಂದಿದ್ದೀರೆಂದು ಮಾಲತಿಗೆ ಗೊತ್ತಿರ್ಲಿ ವೇ?”

ಹತಾತ್ಮನೆ ಮಾಲತಿಯ ಹೆಸರು ಬಂದಿದ್ದರಿಂದ ನಾರಾಯಣನಿಗೆ ಹೊಡಿದೆಬ್ಬಿಸಿದಂತಾಯಿತು.

“ಇಲ್ಲ, ಏಕೆ?” ಎಂದು ತಡವರಿಸಿದ.

ಲೇಖಿಗೆ ಆಶ್ಚರ್ಯವಾಯಿತು.

“ನೀವು ಈ ವಿಳಾಸವನ್ನು ಅವರಿಗೆ ಕೊಟ್ಟಿಲ್ಲವೇ? ಹದಿಸ್ತೇದು ದಿನಗಳಿಂದ ಒಂದು ಶಾಗದವನ್ನೂ ಬರೆದಿಲ್ಲವೇ?”

ಅವಳ ಪ್ರಶ್ನೆ ಕಾಗೂ ಜನಾರ್ಥನನ ತಾತ್ವಾರ್ಥ ತುಂಬಿದ ದೃಷ್ಟಿಯಿಂದ ನಾರಾಯಣನ ತಲೆ ತಗ್ಗಿತು, ಮುಖ ಕಪ್ಪಿಟ್ಟಿತು. ನೀರಜೆಗೆ ಇದು ಕಣ್ಣಿಗೆ ಬಿದ್ದ ಅವಳಿಗೆ ಸ್ವಲ್ಪ ಕೋಷ ಬಂದಿತು, “ಲೀಲಾ, ಅವರನ್ನು ಈ ರೀತಿ ಪ್ರಶ್ನೆ ಮಾಡಲು ನಮಗ್ಗೆರಿಗೂ ಹಕ್ಕಿಲ್ಲ

ತಿಳಿಯಿತೇ? ಎಪ್ಪು ಒರಟಾಗಿ ಅಸಭ್ಯ ಹೆಂಗಸಿನಂತೆ ವಶಿಷ್ಟಿದ್ದೀ! ಇವ್ವಕ್ಕೂ ಈಗ ಇದ್ದಕ್ಕಿದ್ದಂತೆ ಮಾಲತಿಯ ಮಾತೇತಕ್ಕೆ?”

ಲೀಲಾ ನೀರಜಿಯ ಮುಖವನ್ನು ನಿಸ್ಕರ್ಷಿಸಿದಿಂದ ಸೋಡಿದಳು,

“ನೀರಜಾ, ಮಾವನಿಂದ ನನಗೆ ಕಾಗದ ಬಂದಿತು. ಮಾಲತಿ ನಮ್ಮ ಮನಸೆಗೆ ಹೊಗಿದ್ದರಂತೆ. ನಾರಾಯಣ ನಾಲ್ಕುಬು ದಿನಗಳಲ್ಲಿ ನೀಲಗಿರಿಯಿಂದ ಹಿಂಬಿರುಗಳವುದಾಗಿ ಹೇಳಿದ್ದರಂತೆ. ಇನ್ನೂ ಹಿಂದಿರುಗಳಿಲ್ಲವೇಕೆ ಎಂದು ಅವರಿಗೆ ಯೋಚನೆಯಾಗಿದೆ. ನಾವು ನೀಲಗಿರಿಯಲ್ಲಿ ಇರುವುದರಿಂದ ನಾವೇನಾವರೂ ನಾರಾಯಣರವರನ್ನು ಭೇಟಿ ಮಾಡಿರಬಹುದು ಎಂದು ತಿಳಿದಿದ್ದಾರೆ. ಈಗ ಆಗಕ್ಕೆವಾಗಿ ನಾರಾಯಣ ಮನಸೆಗೆ ಹೊಗಬೇಕಾಗಿದೆಯಂತೆ. ಮಾವನನ್ನು ಕೇಳಿದರಂತೆ, “ಲೀಲಿಗೆ ಬರೆಯಿರಿ, ಅವರನ್ನು ಸೋಡಿ ತಕ್ಕಣ ಬೆಂಗಳೂರಿಗೆ ಹೊರಟು ಬರಲು ಅವರಿಗೆ ಹೇಳಿವಂತೆ” ಎಂದು.....”

ಬೇಸರದಿಂದ ಆವಡು ಕಚ್ಚಿ ನೀರಿಡೆ ಕೇಳಿದಳು,

“ಎಲ್ಲಿ, ಚಿಕ್ಕಪ್ಪನ ಪತ್ರ ಕೊಡು ಲೀಲಾ”

ಲೀಲಾ ತಕ್ಕಣ ಎಮ್ಮೆ ಹೊಗಿ ಪತ್ರ ತಂದು ಕೊಟ್ಟಿದ್ದು. ಜನಾರ್ಥನ ಹೇಳಿದ, “ಲೀಲಾ ಇನ್ನು ಇವರು ಉಂಟಕ್ಕೇಳಲು ಬಹಳ ತಡವಾಗುತ್ತಿ. ನನಗೋ—ಮೇರಿ ಮೀರಿದ ಹಸಿವು”

ನಗಲು ಯಾತ್ರೆ ಲೀಲಾ ನುಡಿದಳು,

“ಏಕು ನಾವಿಬ್ಬರೂ ಉಂಟೆ ಮಾತೋಣ. ಹೇಗೂ ಇವರು ಒಬ್ಬರಿಗೊಬ್ಬರು ಜೊತೆಗೆ ಇದ್ದಾರೆ”

ಅವರಿಬ್ಬರೂ ಅಲ್ಲಿಂದ ಹೊರಟು ಹೊಗುವವರೆಗೂ ಸುಮ್ಮಿನಿದ್ದು - ನೀರಜಿ ಹೇಳಿದಳು,

“ಈಗೇನು ಮಾಡುವಿರಿ?”

ನಾರಾಯಣ ನುಡಿದ,

“ಮರು ಗಾಡಿಗೆ ಹೊರಡುತ್ತೇನೆ ಉರಿಗೆ.”

“ಆದು ನನಗೆ ತಿಳಿದಿತ್ತು. ನಾನು ಹಿಂಡಿನ ಜನ್ಮದಲ್ಲಿ ಏನು ಪಾಪ ಮಾಡಿದ್ದೇನೋ ಅದು ಈಗ ನನ್ನ ಮೇಲೆ ಭಲವನ್ನು ಸಾಧಿಸುತ್ತಲಿದೆ. ಹದಿನ್ಯೇದು ದಿನಗಳೂ ನನ್ನ ಸಾಖ್ಯಕ್ಕೆ ಎಣೆಯಿರಲಿಲ್ಲ.” ಎನ್ನುತ್ತಿದ್ದಂತೆಯೇ ನೀರಜೆಯ ಕಣ್ಣಗಳು ತುಂಬಿದುವು, “ಹೀಗೇಕೆ ಆಗಬೇಕು ನನಗೆ, ಹೇಳಿ”

ಸಾರಾಯಣ ಅವಳನ್ನು ಶವಾಧಾನ ಮಾಡುವನ್ನು ಶಾಂತ ನಾಗಿರಲಿಲ್ಲ,

“ಹದಿನ್ಯೇದು ದಿನಗಳಂದ ನಾನು ಮಾಲತಿಗೆ ಹೇಗೆ ಪತ್ತ ಬರಿಯ ಲಿಲ್ಲವೆಂದು ನನಗೇ ಆಶ್ಚರ್ಯವಾಗುತ್ತದೆ.”

“ದಿನಗಳು ಕಣೆದದ್ದೇ ತಿಳಿಯಲಿಲ್ಲ, ಇದುವರೆಗೂ” ಎಂದಳು ನೀರಜ ರಣ್ಣೊಳ್ಳಿದ್ದೇನೋಳ್ಳುತ್ತ,

ಸಾರಾಯಣ ಸುಮೃದ್ಧಿ ಕಳತಿದ್ದು. ಬಕ್ಕ ಹೊತ್ತಿನವರೆಗೂ ನೀರಜ ನೋಡಿದಳು ಇದನ್ನು. ಅವಳಿಗೆ ಆಧಃವಾಗಲಿಲ್ಲ. ಜೆನ್ನಾಗಿ ಕಣ್ಣಗಳನ್ನು ಒರೆಸಿಕೊಂಡು ಅವನ ಸಮೀಕರಣಕ್ಕೆ ಹೋಗಿ ಕುಳಿತಳು,

“ಮತ್ತೆ ಖಂಡಿತ ಬರುವಿರಿ ತಾನೇ ?” •

ಸಾರಾಯಣ ತಿರುಗಿ ಅವಳನ್ನು ನೋಡಿದ. ನೀರಜಿಗೆ ಸಗುಬಂದಿತು,

“ಮಾತನಾಡುವುದಿಲ್ಲವೆ ?”

“ಮಾತನಾಡುವುದಿಲ್ಲವೆಂದರೆ ಅದು ಸಾಧ್ಯವಾಗುವುದಿಲ್ಲ ನಿಮ್ಮಬಳಿ, ನೀರಜಾ ಚಲ್ಲಿನ್ನಾದರೂ ಕುಟ್ಟಿ ಮಾತನಾಡಿಸುವ ಶಕ್ತಿ ಇದೆ ನಿಮಗೆ”

“ಹಾಗಾದರೆ ಹೇಳಿ ಈಗ. ಮತ್ತೆ ಇಲ್ಲಿಗೆ ಬರುತ್ತಿರಿ ತಾನೇ ?”

“ಅದರೆ ಖಂಡಿತ ಬರುತ್ತಿನೇ”

ಲೀಲೆ ಉಟಿ ಮುಗಿಸಿಕೊಂಡು ಬಂದಾಗ ಅವರಿಬ್ಬರೂ ಇನ್ನೂ ಅಲ್ಲೇ ಕುಳಿದ್ದುದ್ದನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು,

“ಇವೇನಿದು, ಉಂಟಕ್ಕೆ ಹೋಗುವುದಿಲ್ಲವೇ ?”

ನೀರಜೆ ಎದ್ದುಳು,

“ಈಗ ಹೋಗುತ್ತೇನೆ. ಒಂದು ನಿಮಿನ ನಾರಾಯಣ, ನಾನು ಸೀರೆ ಬದಲಾಯಿಸಿಕೊಂಡು ಬರುತ್ತೇನೆ.”

ಅವಳು ಹೋದನೀಲೆ ಲೀಲೆ ನಾರಾಯಣನನ್ನು ಕೇಳಿದಳು,

“ನೀವು ಉರಿಗೆ ಹೋರಣವುದಿಲ್ಲವೇ ?”

“ಹೋರಣತ್ತೇನೆ” ಎಂದು ನಾರಾಯಣ ಮತ್ತೆ ಯೋಚನಾಮಗ್ನಿ ನಾಗಿ ಕುಲಿತ.

ಲೀಲೆ ಹೆಚ್ಚು ಮಾತನಾಡದೆ ಅಲ್ಲಿಂದ ಹೋರಟು ಹೋದಳು.

ಉಂಟಮಾಡಿ ನಾರಾಯಣ ಸಾಮಾನು ಕಟ್ಟಲು ಹೋರಟಿ. ನೀರಜೆ ಅವನನ್ನು ತಡೆದು ಹೇಳಿದಳು, “ಎಲ್ಲ ತೆಗೆದುಕೊಂಡು ಹೋಗಬೇಡಿ”

ನಾರಾಯಣನಿಗೆ ನಗು ಬಂದಿತು, “ಒಳ್ಳೆಯದು, ಏನೇನನ್ನು ತೆಗೆದುಕೊಂಡು ಹೋಗಬಹುದೋ ಅವನನ್ನು ನೀವೇ ಈಚಿಗೆ ಇಡಿ ಹಾಗಾದರೆ”

ನೀರಜೆ ಅವನ ಚೀಲಕ್ಕೆ ಕೆಲವೇ ಬಟ್ಟಿಗಳನ್ನು ಹಾಕಿಟ್ಟು ಕೇಳಿಡಳು,

“ನೀವು ಇವತ್ತು ಹೋಗಲೇ ಬೇಕೇ ?”

“ಹಾಗೇ ಕಾಣುತ್ತುದೆ” ಎಂದ ನಾರಾಯಣ.

“ನಾಳಿ ಹೋದರಾಗದೆ ? ರಾತ್ರಿ ಪ್ರಯಾಣ ಏತಕ್ಕೆ ?”

“ಪ್ರತಿಯೊಂದಕ್ಕೂ ಪ್ರಾಮುಖ್ಯತೆ ಕೊಟ್ಟಿರೆ ಹೇಗೆ, ನೀರಜಾ ?”
ಎಂದ ನಾರಾಯಣ.

ನೀರಜೆ ಅವನ ಕೈಯಿಂದ ಚೀಲವನ್ನು ಕಿಶ್ಚುಕೊಂಡಳು,

“ಅದೇನೇ ಇರಲಿ. ಈಗ ನೀವು ಹೋಗಿಕೊಡು. ನಾಳಿ ಬೆಳಗ್ಗೆ ಹೋಗಿ”

ನಾರಾಯಣ ಶ್ರುಭೂನಾದ. ನೀರಜೆ ನಗಲಾರಂಭಿಸಿದಳು,

“ಕಾಗೇತಕ್ಕ ನೋಡುತ್ತೀರಿ? ನಿಮ್ಮನ್ನು ನಾನೇನು ಇಲ್ಲಿ ಕಟ್ಟಿ
ಹಾಕಿಲ್ಲ. ನಾಳಿಯ ದಿನ ನಾನೇ ಬೇಕಾದರೆ ಬಸ್ಸಿನಲ್ಲಿ ಕೂಡಿಸಿ ಕಳುಹಿ
ಸುತ್ತೀನೆ. ಇಷ್ಟು ಗಾಬರಿ ಬೀಳಬೇಕೇಕೆ?”

ನಾರಾಯಣನಿಗೆ ಇನ್ನು ಹೇಳುವುದೇನೂ ಉಳಿಯಲ್ಲ.

ಮರುದಿವಸ ನೀರಜೆ ತನ್ನ ಮಾತನ್ನು ಉಳಿಸಿಕೊಂಡಳು.
ನಾರಾಯಣನೇಂದಿಗೆ ಬಸ್ಸು ನಿಲ್ಲುವೆಡಿಗೆ ಹೋಗಿ, ಅವನು ಒಳಗೆ
ಕುಳತನೇ ಸಹಾಸ್ಯವಾಗಿ ಬೀಕೊಂಡಳು,

“ನನ್ನ ನ್ನು ಮರಿತುಬಿಡಬೇಡಿ”

ನಾರಾಯಣ ಶೂನ್ಯನುನಸ್ಸನಾಗಿ ಕುಳಿತ್ತದ್ದು. ಅವನಿಗೆ ಇವತ್ತು
ಮಾಲತಿಯನ್ನು ನೋಡಲು ಸ್ಪೃಶಿ ಹೆದರಿಕೆಯಾಗುತ್ತಿತ್ತು. ‘ಕಳ್ಳುತನೆ
ಮಾಡಿದ ಹುಡುಗ ಪ್ರೋಲೀಸ್ ನಿಲ್ಲಾಣಕ್ಕೆ ಹೋಗುವಂತೆ ಉಂಗಿ
ಹೋಗುತ್ತಿದ್ದೇನೆ’ ಎಂದುಕೊಂಡು ಮನಸ್ಸಿನಲ್ಲಿ ನಿಸ್ತಂಖಲಿಸುವಕ್ಕು.

ಈ ಮಧ್ಯೆ ವಿಚಿತ್ರ ಪ್ರಸಂಗವೊಂದು ಒದಗಿತು.

ಸ್ವೇಷಾರಿನಲ್ಲಿ ಅವನು ಬೆಂಗಳೂರಿಗೆ ಹೂರಡುವ ಗಾಡಿಯಲ್ಲಿ
ಎರಡನೆಯು ತರಗತಿಯಲ್ಲಿ ಒಂದು ಜಾಗ ಪಡೆದು ಗಾಡಿಯನ್ನು
ಹತ್ತಿದ.

ಇನ್ನೂ ಗಾಡಿ ಹೂರಡಲು ತುಂಬಾ ಹೊತ್ತು ಇತ್ತು. ನಾರಾಯಣ
ನಿಗೆ ಓದುವುದಕ್ಕೆ ಒಂದು ಪ್ರಸ್ತುತ ಇರಲಿಲ್ಲ. ಸುಮ್ಮನೆ ಕಿಡಿಕೆಯಿಂದಾ
ಚಿಗೆ ನೋಡುತ್ತ ಕುಳಿತ್ತದ್ದು.

ಆ ಗಾಡಿಯಲ್ಲಿ ಇನ್ನು ಒಬ್ಬರೇ ಪ್ರಯಾಣಿಕರಿದ್ದರು. ಅವರೂ
ತುಂಬ ಅಶಾಂತರಂತೆ ತೋರುತ್ತಿದ್ದರು.

ಸ್ಪೃಶಿ ಹೊತ್ತುದವೇ ಅವರು ನಾರಾಯಣನನ್ನು ಕೇಳಿದರು,

“ತಾವು ಬೆಂಗಳೂರಿಗೆ ಹೂರಟಿದ್ದೀರೀನು?”

“ಹೌದು” ಎಂದ ನಾರಾಯಣ.

“ಅಲ್ಲಿಯ ಸ್ಥಳಸ್ಥಿರೀನೋ ತಾವು?”

“ಹುಂ”

“ಷ! ” ಎಂದು ಆತ ಸುಮ್ಮನಾದರು. ಒಂದು ಕ್ಷೇತ್ರವಾದ ಮೇಲೆ ನಾರಾಯಣಿಗೆ ತಾನು ಅವರೊಂದಿಗೆ ಉರಟಾಗಿ ನಡೆದುಕೊಂಡಿಸೆಂದೆ ನಿಸಿತು. ವಿನಯದಿಂದ ಕೇಳಿದ,

“ತಾವೂ ಬೆಂಗಳೂರಿಗೇ ಪ್ರಯಾಣ ಮಾಡುತ್ತಿದ್ದೀರೇನು ? ”

“ನಾನು—” ಆತ ಸಂಕೋಚಿಸಿದಿಂದ ಹೇಳಿದರು, “ಬೆಂಗಳೂರಿಗೆ ಒಂದು ಕೆಲಸದ ಮೇಲೆ ಒಂದಿದ್ದೆ. ವಿಫಲವಾಯಿತು ಆದು. ಈಗ ಮೈಸೂರಿನಲ್ಲಿರುವ ನನ್ನ ಹಳೆಯ ಗಳೆಯರನ್ನು ಒಮ್ಮೆ ನೋಡಿಕೊಂಡು ಬೊಂಬಾಯಿಗೆ ಹಿಂತಿರುಗುತ್ತಲಿದ್ದೇನೆ.”

“ಬೊಂಬಾಯಿಗೆ ? ”

“ಹುಂ, ಹೌದು,” ಎಂದು ಆತ ಅನುಮಾನಿಸಿ ಕೇಳಿದರು, “ತಮಗೆ ಬೆಂಗಳೂರಿನಲ್ಲಿದ್ದ ಗೋವಿಂದಪ್ಪ ಎಂಬ ಲೇಖಾದೇವಿಯ ಸಾಹುಕಾರರು ಗೊತ್ತೇ ? ಇಲ್ಲಿ ಯಾವುದೋ ಬಾಜಾರಿನಲ್ಲಿ.....”

ನಾರಾಯಣ ನೆಟ್ಟಿಗೆ ಕುಳಿತು ಕೇಳಿದ, ಅವರ ಮಾತನ ಮಧ್ಯ.

“ಏಕೆ ? ”

“ಅವರ ಮಗ ಬೆಂಗಳೂರಿನಲ್ಲಿ ಇರಬಹುದು ಎಂದುಕೊಂಡು ಬಂದಿದ್ದೆ. ಆದರೆ ಅವರ ಸ್ವಂತ ಮನೆಯ ಬಳ ಇರುವವರೊಬ್ಬರಿಗೂ ಏನು ವಿಷಯವೂ ತಿಳಿಯದು. ಹುಡುಗ ಮದ್ರಾಸಿನಲ್ಲಿ ಓದಿದ್ದ ಇಲ್ಲಿಯ ಎಂಜ ನೀಯರಿಂಗ್‌ಗೆ ಅಪ್ಪು ಪ್ರಶ್ನೆಗಳಿಲ್ಲವೆಂದು. ಅವನಿಗೆ ಇಲ್ಲಿ ಇದ್ದುದೇ ನಾಲ್ಕುರು ಮಂದಿ ಗಳೆಯರು. ಅವರಲ್ಲಿ ಅನಂತರಾಯ ರೆಂಬುವರ ವಿಳಾಸ ತಂದಿದ್ದೆ. ಆದರೆ ಈಗ ಅವರ ಮನೆಯವರೆಲ್ಲರೂ ಅವರ ಬಿಂಗರ ಮನೆಗೆ, ರಾಜವುಕೇಂದ್ರಿಗೆ ಹೋಗಿದ್ದಾರಂತೆ.” ಎಂದು ಅವರು ಒಂದು ವೆಚ್ಚನಿಗೆ ನಕ್ಕರು,

“ಅಂತೂ ಬೆಂಗಳೂರಿಗೆ ನಾನು ಬಂದಿದ್ದು ವ್ಯಧಿವಾಯಿತು”

ನಾರಾಯಣ ಕೇಳಿದ,

“ನಿಮಗೆ ಅವರು ಏಕೆ ಬೇಕು ಎಂದು ನೀವು ಹೇಳಿದರೆ, ನಾನು ನಿಮಗೆ ಅವರ ವಿಷಯ ತಿಳಿಸಬಲ್ಲಿ”

“ಅವರು ಸ್ವಮಿಗೆ ಗೊತ್ತೇ? ” ಅಶುರದಿಂದ ಅವರು ಹೇಳಿದರು,
“ಹಾಗಾದರೆ ಮೊದಲು ಅವರ ವಿಳಾಷವನ್ನು ಕೊಡಿರಿ. ಅವರ ತಂಡಿಯ
ವರಿಗೆ ಮನೋರೋಗದಿಂದ, ಹೃದೈಗೆ ಪ್ರಾರ್ಥಂಭವಾಗಿ ಬಿಟ್ಟಿದೆ
ಪ್ರತ್ಯೇಕರ್ಥನವೊಂದೇ ಅವರಿಗೆ ಪರಿಣಾಮಕಾರಿಯಾಗಬಹುದಾದ ಬೈಷಧ
ವೆನ್ನುತ್ತಾರೆ ನಮ್ಮ ಮೇಲಿನ ವೈಜ್ಯರು.”

ಸಾರಾಯಣಿಗೆ ಒಂದು ನಿಮಿಷಕಾಲ ಮಾತನಾಡಲು ತೋಚ
ಲಿಲ್ಲ, ಬಳಿಕ ಹೇಳಿದ.

“ನಾನೇ ಅವರ ಮಗ ಸಾರಾಯಣ”

ಆತ ಆಶ್ಚರ್ಯದಿಂದ ಚಕ್ಕಿರಾದರು. ಸಾರಾಯಣ ಹೇಳಿದ,

“ತಂಡಿಯವರಿಗೆ ಮೊದಲಿನಿಂದ ಅನಂತನ ವಿಳಾಸಗೊತ್ತು.
ಇದಕ್ಕೆ ಮುಂಚೆ ಅಲ್ಲಿಗೊಂದು ಕಾಗದ ಬರೆದಿದ್ದರೆ ನನಗೆ ತಲುಪುತ್ತತ್ತು”

“ನಿಜ. ಅವರೆ ನಿಮ್ಮ ತಂಡಿಯವರದು ಬಹು ಕಷ್ಟವಾದ
ಸಮಾಜಾರ. ಮೇಲೆ ನೋಡುವುದಕ್ಕೆ ಅವರಿಗೆ ಇನ್ನೂ ನಿಮ್ಮ ಮೇಲೆ
ಬಹಳ ಕೊಷವಿದ್ದಂತೆ ಇದೆ. ಆದರೆ ಒಳಗಡೆ ಅವರ ಹೃದಯ ಪ್ರತ್ಯೇ
ವಾತ್ಮಲ್ಯದಿಂದ ಹಾತೋರಿಯುತ್ತ ಇದೆ. ಕಟ್ಟಿಸಿಟ್ಟಿನಲ್ಲಿಯೇ ಬೆಳಿದ
ಮನುಷ್ಯರು. ತಮ್ಮ ಮಾತನ್ನ ತಾವೇ ಬದಲಾಯಿಸಲು ಕೂಡ
ಅತಿಶಯವಾದ ಬಿಂಗುವಾನ. ಇವರಿಂದಲೇ ಅವರ ಮನಸ್ಸು ಜರ್ಜರಿ
ಭೂತವಾಗಿ ಹೊಗಿದೆ.” ಎಂದು ಅವರು ಯೋಚಿಸುತ್ತ ಹೇಳಿದನು,
“ಬಹಳ ದಿನಗಳಿಂದ ನನ್ನ ಹಿರಿಯ ವೈಜ್ಯರು,—ಮನಶ್ಚುಜ್ಞರು
ಹಾಗೂ ಅತ್ಯಾತ್ಮಮ ವೈಜ್ಯರು.—ಸೇಲವೂ ರಾಮಸೃಷ್ಟಿರಿಂದು ಅವರ
ಹೇಸರು.—ಅವರು ಕೂಡ ಇದನ್ನ ತಿಳಿಯಲಿಲ್ಲ. ಮೊನ್ನೆ ಈಗ
ಪಳೆಂಟಿ ದಿನಗಳ ಹಿಂದೆ ಸುಪ್ರಾನಸ್ತಿಯ ಪ್ರಯೋಗವನ್ನು ನಡೆಯಿಸಿ
ದಾಗ ಇದು ಗೊತ್ತಾಯಿತು. ಅವರ ಆಗಿನ ಮಾತು, ಧ್ವನಿ! ಅನುಭವ
ಸ್ಥಾದ ರಾಮಕೃಷ್ಣರಿಗೆ ಇದು ಹೊಸದಲ್ಲಿವಾದರೂ, ನನಗೆ ಕಣ್ಣನಲ್ಲಿ
ನೀರು ಬಂದಿತು.

“ನಮ್ಮ ಶಾಯಿ, ತಂಗಿ....?”

“ಯಾರಿಗೂ ಇದು ಗೊತ್ತಿರಲ್ಲ. ತಕ್ಕಣ ನನ್ನನ್ನು ನಿಮ್ಮನ್ನು ಕರೆತರಲು ಕಳುಹಿಸಿಬಿಟ್ಟಿರು, ನಮ್ಮ ಹಿರಿಯ ವೈದ್ಯರು. ಬಳಿಕ ಬಹುಶಃ ಅವರಿಗೆ ಹೇಳಿರಬಹುದು”

“ಈಗ ಏನು ಮಾಡುವುದು?”

“ಬಿಂಗಳೂರಿಗೆ ನಾವು ತಲುಪಿ ಅಲ್ಲಿ ಉಟ್ಟಮಾಡಿಕೊಂಡು ಬೊಂಬಾಯಿಯ ಕಡೆಗೆ ಹೋಗುವ ಗಾಡಿಯನ್ನು ಹತ್ತಿಬಹುದು”

“ಆದರೆ.....”

“ಆದರೆ ಎನ್ನಬೇಡಿ ಇನ್ನು. ನನ್ನ ಬಳಿ ಈಗ ಸಾಕಾದವ್ಯು ದುಡ್ಡು ಇದೆ. ಅದಕ್ಕೆ ಯೋಚಿಸುವ ಆಗತ್ಯವಿಲ್ಲ. ಮೊದಲು ಹೊರಟು ಬಿಡ್ಡಾರಣ.” ಎಂದು ಅವರು ನಕ್ಕರು, “ನಾನು ತಕ್ಕಣ ಬೊಂಬಾಯಿಗೆ ಹೋಗದೆ ಮೈಸೂರಿಗೆ ಹೋಗಿದ್ದು ಎಷ್ಟು ಒಳ್ಳೆಯಾಯಿತು ನೋಡಿ. ನಾನು ಬಂದ ಕೆಲಸವಾಯಿತು.”

ನಾರಾಯಣ ಯೋಚಿಸಿದ. “ಮಾಲತಿಗೆ ಒಂದು ಕಾಗದ ಬರೆದು ಬೊಂಬಾಯಿಗೆ ಹೊರಟು ಬಿಡುವುದೇ ಸಾ. ಮಾಲತಿ ಅರ್ಥಮಾಡಿ, ಕೊಳ್ಳುತ್ತಾಂಡಿ”

ಕಾಗದ ಬರೆಯಲು ಒಂದು ಅಂಚೆಯ ಕಾಗದ ಬೇಡವೇ? ನಾರಾಯಣನಿಗೆ ಬೆಂಗಳೂರಿನ ನಿಲ್ದಾಣದಲ್ಲಿ ಆದಕ್ಕೆ ಬಿಡವಾಗಲಿಲ್ಲ. ಅವನ ಜೊತೆಯಲ್ಲಿದ್ದ ವೈದ್ಯ ರಮೇಶ್ ಒಂದೇ ಸಮನೇ. ಅವನೊಂದಿಗೆ ಮಾತನಾಡಿತ್ತ ಅವನಿಗೆ ಇದು ಸೇನಪಿಗೆ ಬರದಂತೆ ಮಾಡಿದರು! ಗುಂಟುಕಲ್ಲಿಗೆ ಹೊರಡಿವ ಗಾಡಿಯಲ್ಲಿ ಜಾಗಿಗುಪ್ತದೇ ಕರಿಣವಾಯಿತು, ಇವರ ಅವಸರದಲ್ಲಿ. ಗಾಡಿ ನಿಲ್ದಾಣದಿಂದ ಜಲಿಸಿದ ಮೇಲೆ ನಾರಾಯಣ ನಿಗೆ ಜಾಳಾಪಕ್ಕೆ ಬಂದಿತು, “ಆರೇ! ಏನು ಕೆಲಸ ಮಾಡಿದೆ ನಾನು!” ಎಂದು ಗಟ್ಟಿಯಾಗಿ ಅಂದುಕೊಂಡು.

ರಮೇಶ್ ಇವನ ಮುಖನನ್ನು ನೋಡಿದರು,

“ಏನಾಯಿತು?

“ನನ್ನ ಪಕ್ಷಿಗೆ ಕಾಗದ ಬರೆಯಲು ಮರಿತು ಹೋಯಿತು”

“ಬೊಂಬಾಯಿಗೆ ಹೋದನೇಲೆ ಬರೆಯುವಿರಂತೆ. ಮನೆಯವರಿಗೆ ಕಾಗದ ಬರೆಯುವಾಗ ಮನಕ್ಕು, ದೇಹ ಎರಡೂ ಸಮಾಧಾನ ಸ್ಥಿತಿಯಲ್ಲಿರಬೇಕು. ಇಲ್ಲದಿದ್ದರೆ.....” ಎಂದು ನಕ್ಕರು ತತ್ತ.

ಗುಂತಕ್ಕಲ್ಲಿನಲ್ಲಿ ,ಗಾಡಿ ಬದಲಾಯಿಸುವಾಗಲೂ ನಾರಾಯಣ ಈ ವಿಷಯವನ್ನು ಮರಿತುಬಿಟ್ಟಿ.

ಬೊಂಬಾಯಿಯಲ್ಲಿ ನೊದಲು ರಮೇಶ್‌ರವರು ನಾರಾಯಣನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು ಅಲ್ಲಿ ಅವನಿಗೆ ಸ್ವಾನ, ತಿಂಡಿಗಳಿಗೆ ಏಪಾರಿಷುವಾಡಿ ತಾವು ಪ್ರೇದ್ಯ ರಾಮಕೃಷ್ಣ ರವರನ್ನು ನೋಡಲು ಹೋದರು.

ನಾರಾಯಣನಿಗೆ ಎಷ್ಟು ಹೊತ್ತಿಗೆ ತಾಯಿತಂದೆಗಳನ್ನು ಸೋಡಿಯೇನು ಎಸ್ಟಿ ಮತ್ತಿತ್ತು. ಸ್ವಾನ, ತಿಂಡಿಗಳನ್ನು ಮುಗಿಸಿ ರಮೇಶ್ ಮತ್ತು ರಾಮಕೃಷ್ಣ ರವರನ್ನು ಎದುರು ನೋಡುತ್ತ ಕುಳಿತೆ.

ಸ್ವಲ್ಪ ಹೊತ್ತಾದ ನೇಲೆ ಅವರಿಬ್ಬರೂ ಬಂದರು. ಪರಸ್ಪರ ಪರಿಚಯವಾದ ನೇಲೆ ರಾಮಕೃಷ್ಣರು ಹೇಳಿದರು,

“ಇವತ್ತು ತಾವು ಇಲ್ಲಿಯೇ ಇರಿ. ನಾನು ನಿಮ್ಮ ತಂದೆಯವರಿಗೆ ನಿಧಾನವಾಗಿ ನೀವು ಬಂದಿರುವ ವಿಷಯವನ್ನು ತಿಳಿಯಿಸುತ್ತೇನೆ. ನಾಳಿಯ ದಿನ ಬೆಳಿಗೆ ನೀವು. ಅವರನ್ನು ನೋಡಬಹುದು. ಹೃದ್ದೂರ್ಗಕ್ಕೆ ಹಂತಾತ್ಮಗಿ ನೇರಿ ಮಿರಿ ಸಂತೋಷವಾಗುವುದಾ ಆವಾಯಕರ”

“ನನ್ನ ತಾಯಿ, ತಂಗಿಯರನ್ನು ನೋಡಬಹುದೆ?”

“ಅವರು ಸದಾ ನಿಮ್ಮ ತಂದೆಯ ಬಳಿ ಇರುತ್ತಾರೆ. ಅವರ ಬಳಿಯಿಂದ ಅವರನ್ನು ಇಲ್ಲಿಗೆ ಕಂಡಿಸುವುದು ಆಸಾಧ್ಯ. ಏಕೆ, ಇವು ವರ್ಷಗಳೇ ದೂರವಿದ್ದಿರಿ? ಇನ್ನು ಕೆಲವು ಗಂಟೆಗಳಲ್ಲಿ ಏನು ಆಗುತ್ತದೆ?”

ನಾರಾಯಣ ಇನ್ನು ಹೆಚ್ಚಿಗೆ ಹೇಳಿದೆ ಸುಮ್ಮಾದ.

“ಆಗ ಬೇಕಾದರೆ ನಿಮ್ಮ ಕುಟುಂಬಕ್ಕೆ ಶಾಗದವನ್ನು ಬರಿಯಿರಿ”
ಎಂದರು ರಮೇಶ್ ರಾಮಕೃಷ್ಣರು ಹೊರಟು ಹೋದ ಮೇಲೆ.

ನಾರಾಯಣ ವ್ಯಾಗ್ನಾಗಿ ನುಡಿದ,

“ನನು ಬರೆಯುವುದು ಅವರಿಗೆ? ಹೇಗೂ ತಡವಾಯಿತು, ಇನ್ನೂ
ಸ್ವಲ್ಪ ತಡೆದು ಇಲ್ಲಿನ ವಿವಯಗಳನ್ನೇಲ್ಲ ತಿಳಿಸಿದರಾಯ್ತು. ಅವರು
ಸಂದರ್ಭವನ್ನು ಅರ್ಥವಾಡಿಕೊಳ್ಳುಬಲ್ಲರು.”

ರಮೇಶ್ ರವರ ಬಳಯಲ್ಲಿ ಬೇಕಾದಮ್ಮು ಪ್ರಸ್ತುತಗಳಿದ್ದವು. ಆದರೆ
ಅವುಗಳಲ್ಲಿ ಒಂದಾದರೂ ನಾರಾಯಣನ ಮನಸ್ಸಿಗೆ ಹಿಡಿಯಲಿಲ್ಲ. ಇವನ
ಪಜೀತಿಯನ್ನು ಸೋಡಲಾರದೆ ಅವರು ಕೇಳಿದರು,

“ನಿಮಗೆ ಸಿದ್ದಿ ಬರುವ ಚೈವಧಿಯನ್ನು ಕೊಡಲೇ?”

“ಕೊಡಿ. ಸಿಮಗೆ ಅನಂತ ವಂದನೆಗಳು” ಎಂದ ನಾರಾಯಣ.

ಮರುದಿವಸ ಬೆಳಗೆ ಒಂಭತ್ತು ಗಂಟೆಯ ನೇಳಿಗೆ ರಾಮಕೃಷ್ಣ
ರವರು ನಾರಾಯಣನನ್ನು ಕರೆದೊಂಪ್ಯಾಲು ಬಂದರು. ಅವರ ಮೋಟರು
ಕಾರಿನಲ್ಲಿ ಮಾರರೂ ಗೋವಿಂದಪ್ಪನವರ ಮನೆಗೆ ಹೋದರು.

ಮನೆಯ ಬಾಗಿಲಿನಿಂಬ್ಲಿ ಲಲತೆ ನಿಂತಿದ್ದಳು. ನಾರಾಯಣ
ಅವಳನ್ನು ಸೋಡಿ ವಿಸ್ತಿತನಾದ. ಅವಳಲ್ಲಿ ಹೆಚ್ಚು ಬದಲಾವಣಿ
ಇರಲಿಲ್ಲ. ಅವನನ್ನು ಸೋಡಿದ ಕೂಡಲೇ ಅವಳು ಓಡಿ ಕಾರಿನ ಬಳಗೆ
ಬಂದಳು,

“ಅಣ್ಣಾ!”

“ಲಲಿತಾ”

ರಾಮಕೃಷ್ಣ ರವರು ಅವಳನ್ನು ಹಾಸ್ಯಮಾಡಿದರು,

“ಅಳುನುಡೀತಕ್ಕವಾಗ್ಯಾ? ನಿಮ್ಮಿಣಿನನ್ನು ಕರೆದು ತಂದ ನಮಗೆ
ಹೊಡಲು ಬಾಡಿಸ್ಯ ಸೇವೆ ಸತ್ಯಾರ ವಾಡಿ, ಬಳಕ ನಗುನಗುತ್ತ ಅವರ
ಕುಶಲಪ್ರತ್ಯೇ ನಾಡಬೇಕು. ಅದನ್ನು ಬಿಟ್ಟು ಹೀಗೆ ಅಳುತ್ತ ನಿಂತು
ಕೊಳ್ಳುವುದೇ!”

ನಾರಾಯಣ ಅವಳ ತಲೆಯನ್ನು ನೇವರಿಸುತ್ತೇ,

“ಒಂದೊಂದು ಬಾರಿ ಈರೀತಿಯ ಅಳುವೇ ಮನುಷ್ಯನಿಗೆ ಉಳಿದ ಎಲ್ಲ ಮರ್ಯಾದೆಗಿಂತ ಹೆಚ್ಚು ಸಂತೋಷವನ್ನು ಕೊಡುತ್ತದೆ, ಅಲ್ಲವೇ ಲಲಿತಾ ?” ಎಂದು ಕೇಳಿದ, “ಅನ್ನು ಎಲ್ಲಿ ಲಲಿತಾ ?”

“ಒಳಗೆ ಅಪ್ಪನ ಹತ್ತಿರ ಇದ್ದಾಳೆ” ಎನ್ನುತ್ತ ಕಣ್ಣೊಳಿಕೊಂಡು ನಕ್ಕಳು ಲಲಿತ. “ಅಣ್ಣಾ, ನೀನು ಸಿಜವಾಗಿ ನಮ್ಮಗಳನ್ನು ಮರೆತು ಚಿಟ್ಟಿದ್ದೀಯಾ ?”

“ನಾನು ಎಪ್ಪು ಸಲ ಇದೇ ಪ್ರಶ್ನೆಯನ್ನು ನಿಮ್ಮಗಳ ವಿವರ ದಲ್ಲಿ ಹಾಕಿಕೊಳ್ಳುತ್ತಿದ್ದೆ ಲಲಿತಾ ? ಅನ್ನು, ನೀನು ಇಬ್ಬರೂ ನನ್ನಲ್ಲಿ ನಿಷ್ಟರರು ಹೇಗಾದಿರಿ ಎಂದು ನನಗೆ ಅರ್ಥವಾಗುತ್ತಿರಲಿಲ್ಲ”

“ನೀವಿಬ್ಬರೂ ಇಲ್ಲಿಯೇ ಇರಿ, ನಾನೊಂದು ಬಾರಿ ಗೋವಿಂದಪ್ಪ ನವರನ್ನು ನೋಡಿಕೊಂಡು ಬರುತ್ತೀನೆ” ಎಂದು ರಮೇಶ್ ರವರನ್ನು ಕರೆದುಕೊಂಡು ರಾಮಕೃಷ್ಣರವರು ಒಳಕ್ಕೆ ಹೋದರು.

“ಅಣ್ಣಾ, ನಮಗಾದರೂ ನೀನು ಒಂದು ಕಾಗದ ಹಾಕ ಬೇಕಾಗಿತ್ತು ?”

“ಹೇಗೆ ಹಾಕುವುದು ಲಲಿತಾ ? ಅಪ್ಪ ಇಲ್ಲಿಗೆ ಬಂದಿದ್ದಾರೆ ಎಂದು ಮೊನ್ಸೈ ರಮೇಶ್ ರವರು ಹೇಳುವವರಿಗೂ ನನಗೆ ಗೊತ್ತಿಲ್ಲ. ಆದರೆ ಲಲಿತಾ, ಅನ್ನನ ದೊಡ್ಡಪ್ಪನವರ ಮಗ, ಯಾರೋ ವಿಶ್ವಂಭರಯ್ಯ ಎನ್ನುವವರ ಮೂಲಕ ನಿಮಗಾದರೂ ನನ್ನ ವರ್ತಮಾನ ತಳಯುತ್ತ ಲಿತ್ತು, ಅಲ್ಲವೇ ? ಹಾಗಿದ್ದರೂ ನಿಷ್ಟವು ನನಗೆ ಬರಿಯದೆ ಇದ್ದುದನ್ನು ನೋಡಿ ನಿಮಗೆ ನಾನು ಬೇಡವೇನೋ ಎಂದುಕೊಂಡೇ.”

ಲಲಿತ ಅಷ್ಟುಯೆಡಿಂದ ಕೇಳಿದಳು,

“ಯಾವ, ವಿಶ್ವಂಭರಯ್ಯನವರಣ್ಣಾ ?”

“ಇದೇನು ಹೀಗೆ ಕೇಳಿವು ಲಲಿತಾ ? ನಿಷ್ಟ ಅವರ ಮೂಲಕ ನನ್ನ ವಿಳಾಸವನ್ನು ಬಹಳ ಕಷ್ಟಪಟ್ಟಿ ಪತ್ತೆ ವಾಡಿದಿರಂತೆ. ಅವರು

ನನಗೆ ಕಾಗದ ಬರೆದಿದ್ದರು, “ನಿನಗೆ ಸೋಡರ ಹಾವನಾಗಬೇಕು ಶಾಸು, ನಿನ್ನ ಯೋಗಕ್ಕೇನು ತಳಿಯದೆ ಇಲ್ಲಿ ಬರೆಳ ವ್ಯಧೆಯಾಗಿದೆ. ತಕ್ಷಣ ಎಲ್ಲಕ್ಕೂ ಬರೆ. ನನ್ನ ಅಳಿಯ ರಾಘವಯ್ಯನವರು ಬೆಂಗಳೂರಿನಲ್ಲಿಯೇ ಇದ್ದಾರೆ. ಅವರನ್ನು ಹೊಗಿ ನೋಡು” ಅಂತ ಏನೇನೋ. ಶಾಸು ಅವರಿಗೆ ಉತ್ತರ ಬರೆಯಲ್ಲ. ಆದರೆ ರಾಘವಯ್ಯನವರೇ ಮನಗೆ ಬಂದು ನಮ್ಮೆಬ್ಬಿರನ್ನೂ ಒಂದು ದಿನ ಉಟಕ್ಕೆ ಕ್ರಿಡರು. ಹಾಲತಿಯ ಬಲಾತ್ಮಾರಕ್ಕೆ ಹೊಡಿ. ಈಗ ಆಗಾಗ ಹೊಗಿ ಬರುತ್ತೀನೆ”

ಲಲಿತೆ ಅಪ್ರತಿಭಳಾಗಿ ಆವನ ಮುಖವನ್ನೇ ನೋಡುತ್ತಿದ್ದಳು.

ರಾಮಕೃಷ್ಣರು ಒಳಗಿಂದ ಕರೆದರು,

“ನಾರಾಯಣ, ಲಲಿತಮಾತ್ರಾ ಒಳಕ್ಕೆ ಬನ್ನಿ ಇಬ್ಬರೂ”

ನಿಟ್ಟಿಸಿರನ್ನು ಚಿಟ್ಟು ಲಲಿತೆ ಎದ್ದಳು,

“ಅಪ್ಪನನ್ನು ನೋಡುವೆಯಂತೆ ಬಾ ಅಣ್ಣ”

ನಾರಾಯಣ ಅವಳನ್ನು ಹಿಂಬಾಲಿಸಿ ನಡೆದು ವಿಶಾಲವಾದ ಒಂದು ಕೊರಡಿಯನ್ನು ಪ್ರನೇತ್ರಿಸಿದ. ಕೊರಡಿಯ ಮಧ್ಯ ದೊಡ್ಡ ಮಂಚದ ಮೇಲೆ ಶುಭ್ರವಾದ ಹಾಸಿಗೆಯಲ್ಲಿ ಗೋವಿಂದಪ್ಪ ಮಲಗಿದ್ದರು.

ಒಂದು ಕ್ರಾಂತಾಲ ಕೊರಡಿಯಲ್ಲಿ ನೀರವತೆ ವ್ಯಾಸಿಸಿತ್ತು. ತಂದೆ ಮುಕ್ಕಳು ಒಬ್ಬರನ್ನೊಬ್ಬರು ನೋಡುತ್ತು. ತಮ್ಮ ಸುತ್ತಲಿನದೆಲ್ಲವನ್ನೂ ಮರೆತಂತೆ ತೋರಿತು. ಗೋವಿಂದಪ್ಪನವರ ಕಣ್ಣಗಳಲ್ಲಿ ನೀರು ಒಂದೇ ಸಮನೆ ಬರುತ್ತಿತ್ತು. ಮಗನನ್ನು ಆಪಾದಮತ್ತೆ ಕವಾಗಿ ವರದಾಮಾಡಾ ವತ್ತಿ ನಿಧಾನವಾಗಿ ನೋಡಿ ಬಳಿಕ ಕರೆದರು,

“ಬಾ ಒಳಕ್ಕೆ. ಇಲ್ಲಿ ಕುಳತುಕೊಾ”

ನಾರಾಯಣ ಮೆಲ್ಲನೇ ಒಂದು ತಂದೆಯ ಬಳಿಯಲ್ಲಿ ಆವರು ಜ್ಯೇಶೋರಿದೆಡೆಯಲ್ಲಿ ಕುಳತುಕೊಂಡ. ಅವರು ಆವನ ಕ್ಷೇಯ ಮೇಲೆ ತಮ್ಮ ಕ್ಷೇಯನ್ನು ಇಟ್ಟು ಬವ್ಯೇ ನಿರಾಳವಾಗಿ ಉಸಿರನ್ನು ಬಿಟ್ಟಿರು.

“ಯಶೋದ, ನನ್ನನ್ನು ಇನ್ನು ನಿನು ಬೈಯ್ಯವಂತಿಲ್ಲ. ನಿನ್ನ ಮಗ ಬಂದಿದ್ದಾನೆ.”

ಸಾರಾಯಣ ಹೊರಳಿ ತಾಯ ಕಡೆಗೆ ನೋಡಿದ. ಅವರು ಜುಟ್ಟಿ ಯಂತೆ ಅವನನ್ನೇ ದಿಕ್ಕಿನಿಸಿ ನೋಡುತ್ತ ಹೇಳಿದರು,

“ನಿಮ್ಮನ್ನು ಎಂದೂ ಬೈದಿರಲಿಲ್ಲ. ನನ್ನ ಅದೃಷ್ಟ ಕೆಲವು ದಿನ ಕೆಟ್ಟಿದ್ದಾಗಿದ್ದವು. ಯಾರೇನು ಮಾಡಿದ್ದರೂ ಆಗುವುದು ಆಗುತ್ತಲೇ ಇದ್ದಿತು.”

“ಬಾಯಿಬಿಟ್ಟು ಬೈದಿಲ್ಲ, ನಿಜ. ಆದರೆ ನಿನ್ನ ಮಾಕಸಂಕಟಕ್ಕಿಂತ ನನಗೆ ದೊಡ್ಡ ಶೀಕ್ಕೆ ಇನ್ನಾವುದು ಬೇಕಿತ್ತು ಹೇಳು, ಯಶೋದ” ಎಂದು ಮೆಲುನಗೆ ನಕ್ಕರು ಗೋವಿಂದಪ್ಪನವರು.

ರಾಮಕೃಷ್ಣ ನಕ್ಕರು ಗಟ್ಟಿಯಾಗಿ,

“ರಮೇಶ, ನಡೆಯಿರ ಹೋಗೋಣ. ಈ ಮನೆಯಲ್ಲಿ ಇನ್ನು ನಮ್ಮ ಅವಶ್ಯಕತೆಯಿಲ್ಲ.”

“ಫೇ! ಖಂಡಿತ ನಿಷ್ಠ ಈಗ ಹೋಗಕೂಡದು. ಲಲಿತ, ವೈದ್ಯರಿಗೆ. ಉಪಾಹಾರ ಮಾಡಿಸಮ್ಮ ಮೊದಲು.” ಗೋವಿಂದಪ್ಪನವರು ಲಲಿತಿಗೆ ಹೇಳಿದರು.

“ನಿಮ್ಮನ್ನು ಒಂದು ಬಾರಿ ಪರಿಕ್ಷೇಮಾಡಿ ಬಳಿಕ ಇಲ್ಲಿಂದ ಹೊರಕ್ಕೆ ಹೋಗುತ್ತೇನೆ. ಇವರು ಬಂದಿದ್ದರಿಂದಲೇನಾದರೂ ನಿಮ್ಮ ರಕ್ತದ ಒತ್ತುಡ ಹಚ್ಚಿದಂತೆ ಕಂಡುಬಂದರೆ ಮೊದಲು ಇವರನ್ನು ಇಲ್ಲಿಂದ ಹೊರಿಸಬೇಕಲ್ಲ?” ಎಂದು ರಾಮಕೃಷ್ಣ ಗೋವಿಂದಪ್ಪನವರ ಮುಂದಿ ಬಂದರು.

ಅವರು ಗೋವಿಂದಪ್ಪನವರನ್ನು ಪರಿಕ್ಷೇಮಾಡುವವರಿಗೂ ಎಲ್ಲರೂ ಸುಮ್ಮನಿದ್ದರು. ಆಮೇಲೆ ಗೋವಿಂದಪ್ಪ ಕೇಳಿದರು,

“ಏನು ವೈದ್ಯರೇ, ಇನ್ನೂ ನಾಲ್ಕು ದಿನಗಳು ಈ ಲೋಕದ ಮಣ ವಿದೆಯಷ್ಟು ನನಗೆ?” ಅವರು ನಗುತ್ತ ಹೇಳಿದರು,

“ಸ್ವಾಮೀ, ಸುಳ್ಳಿಸುಕ್ಕೇ ಹೋಗ ಬಂದವರಂತೆ ನಟಿಸಿ ಬಹಳ ದಿನಗಳು ವಿಶ್ವಾಂತಿ ಹೊಂದಿದ್ದಿರು. ಇನ್ನು ಎದ್ದು ತಮ್ಮ ಕೈಕಾಲ, ಗಳಿಗೆ ಸ್ಪೃಹ ಕೆಲಸ ಕೊಡಿ.”

“ನಮ್ಮಿಂದ, ಹಾಗಿದ್ದರೆ, ಸುಮ್ಮನೇ ದುಡ್ಡ ಹೊಡಿದ್ದಿರುವೆಡ್ಡೇ. ಈ ಹೋಸ ನಮ್ಮಲ್ಲಿ ನಡೆಯಲಾರದು. ಯಶೋದು ಇವರಿಂಬುಗೂ ಏನು ಶಿಕ್ಕೆ ಮಾಡೋಣ?”

“ಇವತ್ತು ಇಲ್ಲಿಯೇ ಉಟಪ್ಪಮಾಡಲಿ ಅವರು. ನಮ್ಮ ಚಿಕ್ಕಮ್ಮು ವಾದುವ ಅಡಿಗೆಯಾನ್ನು ಒಂದು ದಿವಸ ಉಟಪ್ಪಮಾಡಿದರೆ ಎಂಟು ದಿವಸ ಗಳು ಆದರ ತಳವುಳವನ್ನು ಅನುಭವಿಸಬೇಕು.”

“ಆದರಿಂದಬೇಡಿವಾಗ್ನಾ. ಇಲ್ಲಿದಿದ್ದರೆ ಈಗ ಲಲಿತಮ್ಮ ಕೊಡಣ ಉಪಹಾರವನ್ನು ಒಂದಕ್ಕೆ ಪಿದರಪ್ಪ ಹಾಕಿಸಿಕೊಂಡು ಉಟಕ್ಕೆ ಕುಳಿತಾಗ ಗುಬ್ಬಜ್ಜಿನುರಿಗಳಂತೆ ಉಟಪ್ಪಮಾಡುತ್ತೇನೆ. ಅಲ್ಲವೇ ರಮೇಶ್?”
ರಾಮಕೃಷ್ಣ ರಮೇಶರನ್ನು ಕೇಳಿದರು.

“ಹೊಮು, ಹೊಮು” ಎಂದರು ಅವರು, “ಅಂದಹಾಗೇ ಲಲಿತಮ್ಮ ನೀವು ಮರತೇಬಿಟ್ಟಿರಿ.”

“ಇಲ್ಲ, ಎದ್ದು ಬಸ್ತಿ ಇಬ್ಬರೂ” ಎಂದು ನಿಸುನಗುತ್ತ ಅಣ್ಣಿಸ ಕಡೆಗೊಮ್ಮೆ ನೋಡು ಲಲಿತೆ ಒಳಕ್ಕೆ ಹೋದಳು. ವೈದ್ಯರಿಬ್ಬರೂ ಹಸನ್ನುವಿಗಳಾಗಿ ಅವಳ ಹಿಂದೆ ಡೊರಟಿರು,

“ನಾವು ಈಗಲೇ, ಸ್ಪೃಹ ಶಾಂತ ಮಾಡಿಕೊಂಡು ಬರುತ್ತೇನೆ.”

ಅವರು ಅತ್ತ ಹೋದನೇಲೆ ಯಶೋದಮ್ಮ ನಾರಾಯಣನನ್ನು ಕೇಳಿದರು,

“ಮಗೂ, ನಿನ್ನ ವಿಚಾರವೇನು? ಮಾಲತಿಯನ್ನು ಮದುವೆಯಾದ್ಯಾ?”

ನಾರಾಯಣ ಬಗ್ಗಿ ತಾಯ ಕಾಲನ್ನು ಮುಟ್ಟಿದ,

“ಅಮ್ಮಾ, ನನ್ನಲ್ಲಿ ಯಾರಿಗೂ ಇನ್ನು ಆಗ್ರಹವಿಲ್ಲವೇ?”

ಅವರು ಅವನ ತಲೆಯನ್ನು ಮುಟ್ಟಿ ಆಶೀರ್ವದಿಸಿದರು.

“ಚಿರಾಯುವಾಗು ಮಗು. ಏನು ಕೇಳಿದೆ?” .

ಗೋವಿಂದಪ್ಪ ಹೇಳಿದರು,

“ಅವನಲ್ಲಿ ನಮಗೆ ಇನ್ನು ಆಗ್ರಹವಿಲ್ಲವೇ ಎಂದು ಕೇಳಿದ. ಅದು ನನ್ನನ್ನು ಕೇಳಬೇಕಾದ ಪ್ರಶ್ನೆ ನಾರಾಯಣ. ನನಗೆ ಮಾತ್ರವೇ ನಿನ್ನಲ್ಲಿ ಕೊಂಡ ಬಂದಿತ್ತು. ಅವರಿಬ್ಬರೂ ಆದರಿಂದ ತಪಿಸಿದರು ಅಷ್ಟೆ. ಈಗ ಅದ್ದೀಲ್ಲ ಹೊರಿಯಿತು ಮಗು? ನಿನು ಯಾರನ್ನು ಬೇಕಾದರೆ ಮದುವೆಯಾಗಿರು, ಆ ಹಾಡುಗಿಯನ್ನು ನಾವು ಆದರದಿಂದ ಸೋಸೆಯೆಂದು ಸ್ವೀಕರಿಸುತ್ತೇನೆ.”

ಯಶೋದಮ್ಮನವರೂ ಹೇಳಿದರು,

“ಹೌದು ಮಗು, ಇದುವರೆಗೆ ಆದದ್ದೂಗಿಹೊರಿಯಿತು. ಇನ್ನು ಮುಂದೆಯಾದರೂ ಒಬ್ಬಿರನ್ನು ಒಬ್ಬಿರು ತಿಳಿದುಕೊಂಡು ಬಾಳೋಣ.”

ನಾರಾಯಣ ಸುಮ್ಮನೆ ಕುಳಿತಿದ್ದ. ಯಶೋದಮ್ಮ ಮತ್ತೆ ಕೇಳಿದರು,

“ಮಗು, ಮಾಲತಿ.....?”

“ಸೌಖ್ಯವಾಗಿದ್ದಾ ಇಮ್ಮು” ಎಂದ ಅವನು ನಸುನಗೆಯಿಂದ.

“ಗೋವಿಂದಪ್ಪ ಪ್ರಶ್ನೆಮಾಡಿದರು,

“ಮಕ್ಕಳು?”

“ಇಬ್ಬಿರಿದ್ದಾರೆ. ಹಿರಿಯವನು ರಾಮಚಂದ್ರ, ಚಿಕ್ಕದು ಲಕ್ಷ್ಮಣ.”

ಗೋವಿಂದಪ್ಪನವರ ಮುಖಕ್ಕೆ ಕಳೆ ಬಂದಿತು,

“ಮಗು, ನಿನು ಇವತ್ತೀ ಹೊಗಿ ಅವರನ್ನು ಕರೆದುಕೊಂಡ ಬಾ. ನಾನು ನನ್ನ ವೊಮ್ಮಕ್ಕಳನ್ನು ನೋಡಬೇಕು, ಮಾಲತಿ ಯನ್ನೂ ನೋಡಬೇಕು.”

“ಆಗಲಪ್ಪ. ಆದರೆ ಅದಕ್ಕೆ ಅವಸರ ಬೇಡ. ಬೆಂಗಳೂರಿಗೆ ಹೊಗಿ ಅಲ್ಲಿ ಸರಿಯಾಗ ವ್ಯವಸ್ಥೆಗಳನ್ನು ಮಾಡಿ ಅವರನ್ನು ಕರೆತರು ವುದು ನಿಧಾನದ ಕೆಲಸ.”

“ನಿಧಾನದ ಕೆಲಸವನ್ನು ನಿಧಾನವಾಗಿ ಪ್ರಾರಂಭಿಸಬೇಕೇ ಮಗು?

ಆಗುವುದಿಲ್ಲವೆನ್ನ ಬೇಡ. ಬೇಕಾದರೆ ಲಲಿತೀಯನ್ನೂ ಕರೆದುಕೊಂಡು ಹೋಗು. ಮಾಲತಿ ಹಾಗೂ ಮಕ್ಕಳನ್ನು ನಾನು ನೋಡಬೇಕು,”

ಯಶೋದಮ್ಮೆ ಹೇಳಿದರು,

“ಅವರ ಮಾತು ಕೇಳು ಮಗು. ಮೊಮ್ಮೆಕ್ಕಳಿದ್ದೀ ನಾವು ಇನ್ನು ದಿನ ಅವರನ್ನು ಎತ್ತಿಕೊಂಡು ಆ ಸುಖವನ್ನು ಅನುಭವಿಸಿಲ್ಲವಲ್ಲ! ಇನ್ನು ಇದರಿಂದ ನಮ್ಮನ್ನು ವಂಚಿಸಬೇಡ ಮಗು. ಇಲ್ಲಿಂದ ಬೆಳಿಗ್ಗೆ ಬೆಂಗಳೂರಿಗೆ ವಿಮಾನ ಎವ್ವಹೊತ್ತಿಗೆ ಹೊರಡುವುದೆಂದು ವಿಚಾರಿಸಿ, ಹೋಗಿ ಆದವ್ಯಾ ಬೇಗ ಅವರನ್ನು ಕರೆದುಕೊಂಡು ಬಂದುಬಿಡು ಮಗು.”

ತಾಯಿಯ ಮುಖದಮೇಲಿನ ಭಾವದಿಂದ ನಾರಾಯಣಿಗೆ ಒಂದು ತಿಳಿಯಿತು, “ತಂದೆಯ ಹೃದಯ, ಆವೇಗ, ಆಶಾಭಂಗಗಳನ್ನು ತಡೆಯಲಾರದು. ಆದ್ದರಿಂದ ಆವರ ಇಚ್ಛೆಯನ್ನು ತಪ್ಪಣಿ ಮಾನ್ಯ ಮಾಡಲೇ ಬೇಕು.” ತಪ್ಪಣಿ ಹೇಳಿದ,

“ಆಗಲಮ್ಮೆ ಹಾಗೇ ಮಾಡುತ್ತೇನೆ.”

ಸ್ವಲ್ಪವೇ ಸ್ವಲ್ಪ ಹೊತ್ತು ಮೂವರೂ ಮಾತನಾಡಿದರೇನೋ, ಅವ್ಯಾರಶ್ವ ಪೈಧ್ಯರಿಬ್ಬರೂ ಒಳಕ್ಕೆ ಬಂದರು,

“ಇನ್ನು ಸ್ವಾಮಿ ಗೋವಿಂದಪ್ಪನವರೇ, ತಾವು ವಿಶ್ವಾಂತಿ ತೆಗೆದು ಕೊಳ್ಳಬೇಕು. ಒಂದು ಗಂಟೆಯ ಕಾಲದಿಂದ ಉತ್ತೇಜಿತ ಸ್ಥಿತಿಯಲ್ಲಿ ದ್ವಿರಿ. ಇದನ್ನು ನಾನು ಮುಂದುವರೆಯಲು ಬಿಡುವುದಿಲ್ಲ” ಎಂದು ರಾಮಕೃಷ್ಣರವರು ನಾರಾಯಣಿಗೆ ಹೇಳಿದರು, “ಸಂಜೇ ಪುನಃ ನಿಮ್ಮ ತಂದೆಯವರನ್ನು ನೋಡುವರಂತೆ. ಈಗ ಅವರನ್ನು ಹಂಚು ಉದ್ದೇಷ ಗೊಳಿಸದೆ ಈಚೆಗೆ ಬಂದುಬಿಡಿ.”

ವ್ಯಾಧರ ಮಾತಿಗೆ ಎದುರಾಡದೆ ನಾರಾಯಣ ಎದ್ದು,

“ಅಪ್ಪಾ, ಸಾಯಂಕಾಲ ಇನ್ನುನ್ನು ಪುನಃ ನೋಡುತ್ತೇನೆ. ಅಮಾ ನೀನು ಇಲ್ಲಿಯೇ ಇರುವಿಯೇನು?” ಯಶೋದಮ್ಮೆ ನಸುನಗಿಯಿಂದ ನುಡಿದರು,

“ಇಬ್ಬರು ವೈದ್ಯರಿರುವಾಗ ನನ್ನ ಅವಕ್ಷರತೆ ಅವ್ಯಾಗಿ ಇಲ್ಲ ಈ ಕೊರಡಿಯಲ್ಲಿ. ನಡೆ ಮಗು ನಿನಗೆ ಉಪಹಾರದ ವ್ಯವಸ್ಥೆಯನ್ನು ಮಾಡಿ ಬರುತ್ತೀನೆ”

ಕೊರಡಿಯಿಂದ ಈಚೆಗೆ ಬರುತ್ತಲೇ ಯಶೋದಮ್ಮನವರ ಗಾಂಭೀರ್ಯ ಎತ್ತಲೋ ಹಾರಿಹೋರಿತು.

“ಅವರು ಹೇಳಿದ್ದು ಯಾವುದಕ್ಕಾಗಿ ಇಲ್ಲವೇನ್ನಿಂದ ಮಗು. ಅವರು ಎಪ್ಪು ಅಪ್ಪಣಿದ್ದಾರೆಂದು ನಿನಗೆ ಇನ್ನಾಗಿ ತಿಳಿಯದು. ಯಾವ ಕ್ಷಣಕ್ಕೆ ಏನೋ ಅನ್ನಿಸಿಬಿಟ್ಟಿತ್ತು” ಎನ್ನಲ್ಲಿ ರುವಾಗಲೇ ಅವರ ಶಣ್ಣಿ ನಿಂದ ಅಶ್ರುಪ್ರವಾಹ ಹರಿಯತೋಡಿತು, “ನೀನು ಎಲ್ಲಿದ್ದೇಯೆಂದು ತಿಳಿಯದು ನಮಗೆ. ನಾವಿಲ್ಲಿದ್ದೇನೇ ಎಂದು ಬಹುಶಃ ನಿನಗೂ ತಿಳಿದಿರ ಅಂದೂ ಎಂದೂ ಗೊತ್ತು. ಜೊತೆಗೆ ಇವರು ಮನಸ್ಸಿನಲ್ಲಿ ಇಪ್ಪು ವಾಸ್ತವಿಕ ಇಟ್ಟಿಕೊಂಡಿದ್ದರೂ ಮೇಲೆ ನಿನ್ನ ವಿಷಯದಲ್ಲಿ ಬಹಳ ನಿಷ್ಪುರಂತೆ ತೋರ್ವಡಿಸಿಕೊಳ್ಳುವುದು ಬೇರೆ. ನಮಗೆ ಏನು ಮಾಡುವುದೆಂದೇ ತಿಳಿಯಲ್ಲಿ ಮಗು.”

ನಾರಾಯಣನಿಗೆ ತಾಯಿಯ ಮಾತನಿಂದ ಮತ್ತೆ ಆಕ್ಷಯ ವಾಯಿತು,

“ಅಮಾತ್ತಾ, ನಿನ್ನ ದೊಡ್ಡಪ್ಪನವರ ಮಗ ಒಬ್ಬರು ವಿಶ್ವಂಭರಯ್ಯ ಎನ್ನುವರು ಇದ್ದಾರೆಯಷ್ಟೇ?”

“ಹೂಂ, ವಿಶ್ವಂಭರ ಗೊತ್ತಿಲ್ಲವೇ ನನಗೆ. ಇಲ್ಲಿಗೆ ಬಂದ ಮೇಲೆ ಅವನು ಆಗಾಗ್ಗೆ ಬರುತ್ತಿದ್ದ ಇಲ್ಲಿಗೆ”

“ಅವರಿಗೆ ನನ್ನ ವಿಳಾಸ ಚೆನ್ನಾಗಿ ಗೊತ್ತಿತ್ತಲ್ಲಮ್ಮು?”

“ಯಾವಾಗಿನಿಂದ ಗೊತ್ತು ಮಗು ?

“ಕೊನೆಯ ಪಕ್ಕ ಮಾರು ನಾಲ್ಕು ತಿಂಗಳಿಂದಲೂ ಗೊತ್ತು”

“ಓ ! ಸರಿ ಹಾಗಾದರೆ. ಅವನು ಮನೆಗೆ ಕೊನೆಯ ಬಾರಿ ಒಂದದ್ದೇ ಈಗೆ ಐದಾರು ತಿಂಗಳ ಹಿಂದೆ ಮಗು”

“ಅವೇನು, ಇಲ್ಲಿಗೆ ಬರುವುದನ್ನು ಬಿಟ್ಟುಬಿಟ್ಟು ದ್ವಾರೆಯೇ ಅವರು?”

“ಹೌದು. ನಾರಾಯಣ ಅದು ಒಂದು ದೊಡ್ಡ ಕಥೆ. ಅದನ್ನೇಲ್ಲ ಈಗ ಹೇಳಲು ಪುರಸೋತ್ತಮಲ್ಲ. ನೀನು ಮತ್ತೆ ಬಂದ ಹೇಳೆಲೆ ಬೇಕಾದನ್ನು ಹೊತ್ತಿರುತ್ತದೆಯಲ್ಲ? ಈಗ ಎಲ್ಲವನ್ನೂ ಹೇಳುತ್ತೀನೆ”

ನಾರಾಯಣನಿಗೂ ಆ ಹಾತು ಅಷ್ಟಾಗಿ ಬೇಕಾಗರಲ್ಲಿಲ್ಲ.

“ಅಮಾತ್ತು, ಅಪ್ಪನ ಸ್ಥಿತಿ ಈಗ ಹೇಗೆದೆಯಮಾತ್ತು?”

“ಸರಿ ಹೋಗುತ್ತಾರೆ ಮಂಗು. ಮೊನ್ನೆ ದಿವಸ ರಮೇಶ್‌ರವರು ನೀನು ಬರುವ ವಿಷಯವನ್ನು ತಿಳಿಯಿಸಿ ರಾಮಕೃಷ್ಣ ರವರಿಗೆ ತಂತಿ ಕೊಟ್ಟಿದ್ದರಂತೆ. ಅವರು ಆಗಿನಿಂದ ಮೆಲ್ಲಿಗೆ ನೀನು ಇಲ್ಲಿಗೆ ಬರುವೆ ಯೆಂದು ಅವರಿಗೆ ತಿಳಿಸಿದರು. ಆ ಕ್ಷಣದಿಂದಲೇ ಅವರ ರೋಗ ವಾಸಿ ಯಾಗುತ್ತಿದೆ ಎನ್ನುಬಹುದು. ಅವರು ನಗುವುದನ್ನು ಬಿಟ್ಟೇಬಿಟ್ಟು ದ್ದರು. ಇವತ್ತೇ ಸರಿಯಾಗಿ ನಕ್ಷೆದ್ದು ಮತ್ತೆ ಅವರು. ಅದನ್ನು ನೋಡಿ ನನಗೆ ಜೀವ ಬಂದಿತು. ಇನ್ನು ಅವರ ಜೀವಕ್ಕೆ ಭಯವಿಲ್ಲ.”

“ಲಲಿತೆಯೇಕ್ಕೆ ಹೀಗೆ ಒಣಿಗಿ ಹೋಗಿದ್ದಾ ಇಮಾತ್ತು?”

“ಅವಳಿಗೆ ನೂಡಿಂಟು ಯೋಚನೆಗಳು ಮಂಗು. ಆದರೆ ಸಷ್ಟು ದೇವರ ದಯೆ. ಅವಳ ವಿಚಾರದಲ್ಲಿ ಈಗ ನನಗೆ ಚಿಂತಿಯಿಲ್ಲ ಮಂಗು” ಎಂದರು ಯಶೋದಮ್ಮೆ “ಇದ್ದ ಯೋಚನೆಯೆಲ್ಲ ನಿಮ್ಮ ತಂಡೆಯದೇ”

ನಾರಾಯಣನನ್ನು ಉಪಹಾರಕ್ಕೆ ಕೂಡಿಸಿ ಅವರು ಮತ್ತೆ ಮತ್ತೆ ಹೇಳಿದರು,

“ಅಂತೂ, ನಿನ್ನ ಮೇಲಿನ ಸಿಟ್ಟಿನಿಂದ ಅವರಿಗೆ ತುಚ್ಚು ಹಿಡಿಯ ದಿದ್ದುದು ಹೆಚ್ಚು. ಲಲಿತೆಯೆಲ್ಲ ನಿನ್ನನ್ನು ನೋಡಲು ಹೊರಟು ಬಿಡುತ್ತಾ ಇಂಥಾ ಎಂದು ಅವಳನ್ನು ಎಡೆಬಿಡದೆ ಕಾದರು. ತಾವು ನೋಡಿದರೆ ಒಳಗಡೆ ಪುತ್ರವಾತ್ಮಕ್ಯಕ್ಕೆ ಸೋತು ಹಣ್ಣಾತ್ಮಕಿದ್ದರು”

ನಾರಾಯಣ ಕೇಳಿದ,

“ಈ ಉರಿನಲ್ಲಿಯೇ ಇರಬೇಕೆಂದು ಅಪ್ಪನ ಯೋಚನೆ ಇದೆಯೇ ಅಮಾತ್ತು?”

“ಅದೇನು ಕೇಳುತ್ತೀಯವು! ನಮ್ಮ ತಮ್ಮವರಿದ್ದಾರೆ ಎಂದು ಇಲ್ಲಿಗೆ ಬಂದರು. ಆದರೆ ಮಗು ಜೊಡ ಮೇಲೂ ಅಣ್ಣಿತಮ್ಮುಂದಿರಲ್ಲಿ ಮೊದಲಿನ ಸೌಹಾದರವಿರುತ್ತದೆ ಎಂದು ತಿಳಿದಿರುತ್ತೀನೆ. ಆದು ಎಷ್ಟು ಕಡೆ ಸುಖ್ಯಾಗುತ್ತದೆ ಬಲ್ಲಿಯಾ? ಚೆಂಗಳಾರಿಗೆ ಹೋಗಿ ತುಂಬಿಗಂಟಿಮಾಡಿದ್ದೀವೆಂದು ತೀದು ನಮ್ಮ, ನೆಂಟರೆಲ್ಲಾ ನಮ್ಮಲ್ಲಿ ಹೋರಿಸಿದ ಅಷ್ಟಾಯೆ, ಅಷಹನೆ ಹೇಳಿರದು”

“ಮತ್ತೆ ಇಲ್ಲಿನ್ನು ಏತಕ್ಕಾಗಿ ಇರಬೇಕವಾಗ್ತು?”

“ಇನ್ನು ಇರಬೇಕಾಗಿಲ್ಲ ಮಗು. ಆದಕ್ಕೇ ಹೇಳುವುದು. ನಾಲ್ಕು ದಿನ ಗೂಸೆ ಮೊಮ್ಮೆಕ್ಕೆಳ ನಡುವೆ ಇದ್ದರೆ ಅವರು ಜೀಗನೇ ಜೀತರಿಗೆ ಕೊಳ್ಳಬಹುದು. ಆಮೇಲೆ ಚೆಂಗಳಾರಿಗೆ ಎಲ್ಲರೂ ಒಟ್ಟಿಗೆ ಹೋಗೋಣ”

ಮಾತನಾಡುತ್ತ ತಿಂಡಿ ಮುಗಿಸಿ ನಾರಾಯಣ ಏಚುವ ಹೊತ್ತಿಗೆ ಉಲಿತೆಯೂ ಬಂದಳು,

“ಎಲ್ಲಿದ್ದೆ ಲಲಿತಾ, ಇಮ್ಮು ಹೊತ್ತೂ? ” ನಾರಾಯಣ ಅಕ್ಕಪೆ ಯಿಂದ ಕೇಳಿದ.

ಲಲಿತೆ ನಕ್ಕಳು. ಯಾಶೋದವ್ಯಾ ಹೇಳಿದರು,

“ಸ್ವಾನವಾಡಿ ಬಂದಳಂದು ತೋರುತ್ತದೆ. ಇನ್ನು ಪೂಜೆ ಶಿನಸ್ಯಾರಗಳು ನಡೆಯಬೇಕಲ್ಲ? ”

“ಷಿಶೋ ಅದೇನದು? ” ಚಕ್ಕಿತನಾಗಿ ಕೇಳಿದ ನಾರಾಯಣ.

“ಹುಂ. ಅವಳಿಗ ನಿತ್ಯ ಸ್ವಾನವಾಡಿ, ತಾನೇ ಹೂವು ಕೆತ್ತಿ, ಚಟ್ಟಿ ಅದನ್ನು ಪೂಜೆ ಮಾಡಿ, ಗಂಟಿಗಟ್ಟಿಲೆ ದೇವರ ಧ್ವನಿನ ಮಾಡಿ ಶಿಂಟದ ಹೊತ್ತಿಗೇ ಏನಾದರೂ ಭಾಯಿಗೆ ಹಾಕಿಕೊಳ್ಳುವುದು. ಮಧ್ಯಾನ್ತ ನೋಡು, ಭಗವದ್ವಿತೀಯನ್ನು ತಂದೆಯೆಡುರಿಗೆ ಷಿದುತ್ತಾಳೆ”

“ಷಿ! ಹೂಗಾದರೆ ಅವಾಗ್ತು ಇನ್ನು ಮೇಲೆ ಉಲಿತೆ ಬಂದರೆ ನಾನು ಎದ್ದು ನಿಷ್ಠಿಬೇಕೋ ಏನೋ. ಬಂದು ಪೂಜೆ, ದೇವರು ಏನೂ ಕಂಡವ ವನಿಲ್ಲ ನಾನು” ಎಂದು ನಾರಾಯಣ ನಕ್ಕೆ, “ಹೋಗಲಿ, ಉಲಿತಾ ನಿನ್ನ ಪೂಜೆಯ ಪರಮಾರ್ಥವೇನು ಹೇಳಮ್ಮು, ಅದಿಷ್ಟು ದರೂ ಕೇಳೋಣ.”

ಲಲಿತೆ ನಗುತ್ತ ಒಳಕ್ಕೆ ಹೋದಳು, ಯಶೋದಮ್ಮನವರಿಗೆ ನಗು ಬಂದಿತು,

“ಮಗೂ ಅವಳು ಸ್ವಾನವಾದ ಮೇಲೆ ಪೂಜೆ ಮುಗಿಯುವವರಿಗೆ ಯಾರೊಡನೆಯೂ ಮಾತನಾಡುವುದಿಲ್ಲ. ನನ್ನನ್ನ ಕೇಳು ಏತಕ್ಕೂ ಅವಳಪ್ಪ ಪೂಜೆ ಮಾಡುತ್ತಾಣಿಲ್ಲ ಎಂದು. ನಾನು ದೇಳುತ್ತೀನೆ”

“ಹೇಳಮ್ಮ ನೀನೇ ಹಾಗಾದರೆ”

“ನೀನೇ ಉಹಿಸಬಹುದಿತ್ತು ನಾರಾಯಣ. ತಂದೆ ಹೀಗೆ, ಅಣ್ಣ ಹಾಗೆ, ದೇವರ ಮರೆಹೊಕ್ಕರಾದರೂ ಇದೆಲ್ಲಾ ಸರಿಹೋಗಬಹುದು ಎಂದು ಅವಳು ಇದೆಲ್ಲಾ ಮಾಡುತ್ತಿದ್ದಾಣಿಲ್ಲ”

“ಹಾಗಾದರೆ ಇನ್ನು ನಿಲ್ಲಿಸಬಿಡಲಿ. ಈ ರೀತಿ ದೇಹದಂತನೆ ಮಾಡಿದರೆ ಏನಾದರೂ ಆಗಿತು”

“ಈ ಲಲಿತೆಯೆ ನಿಲ್ಲಿಸುವವಳು? ಮಾಡಲಿ ಬಿಡು ನಾರಾಯಣ. ಅವಳ ಮನಸ್ಸಿಗೆ ಸಮಾಧಾನ ಬರುವುದಕ್ಕೆ ಏನಾದರೂ ಮಾಡಬೇಕಳ್ಳಿ? ಮಾಡಲಿ ಬಿಡು. ಇದರಿಂದ ಆರೋಗ್ಯ ಕೆಡುವುದೆಂಬುದು ನಿಷ ವಲ್ಲ, ಅವಳು ತನ್ನನ್ನ ಮುತ್ತುತ್ತಿದ್ದ ಚಿಂತೆಗೆ ಮನಸ್ಸು ಕೊಟ್ಟಿದ್ದಳೆ ಇನ್ನು ಹೊತ್ತಿಗೆ ಅವಳೂ ಹಾಸಿಗೆ ಹಿಡಿದಿರುತ್ತಿದ್ದಳು ಎಂಬುದು ನಿಜ”

ಸ್ವಲ್ಪ ಹೊತ್ತು ಅವನೊಡನೆ ಮಾತನಾಡಿ ಬಳಿಕ ಯಶೋದಮ್ಮ ಎದ್ದರು,

“ಇನ್ನು ಅವರ ಬಳಿಗೆ ಹೋಗುತ್ತೀನೆ ನಾರಾಯಣ. ನೀನು ಈಲೇ ವಿಮಾನ ನಿಲ್ಲಾಣದಿಂದ ಟಿಕೇಟಿನ ಬಗ್ಗೆ ವಿಚಾರಿಸು”

ನಾರಾಯಣ ಫೋನು ಮಾಡಿ ಮಾರನೆಯ ದಿನ ಹೂರಿಡಲಿರುವ ವಿಮಾನಕ್ಕೆ ಟಿಕೇಟಿನ್ನು ಕಾದಿರಿಸಿದ.

ವೈದ್ಯ, ರಾಮಕೃಷ್ಣರು ಅವನು ಫೋನು ಮಾಡುವುದನ್ನು ಕೇಳಿದರು,

“ಮೈ ನಾಕೆ ಬೆಳಗ್ಗೆ ಹೊರಡುವಿರೇನು ತಾವು ಸಂತೋಷ. ನನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತೀನೆ ವಿಮಾನ ನಿಲಾಣಕ್ಕೆ ಬೇಕಾದರೆ” ಎಂದು ತಕ್ಕಣ ಹೇಳಿದರು.

“ತಮಗೆ ತೊಂದರೆಯಾಗಬಿದ್ದರೆ.....” ಎಂದ ಶ್ರವಣ ತೆಯಿಂದ ನಾರಾಯಣ.

“ತೊಂದರೆಯೇನಿಲ್ಲ. ಇನ್ನು ನೀವು ಬೇಕೆನ್ನು ಸಿದರೆ ನಿಮ್ಮ ತಂದೆಯ ಕೊರಟಿಗೆ ಹೋಗಿ. ಆದರೆ ಒಂದೇ ಮಾತು. ಅವರಿಗೆ ಇಂದು ಬರದಂತೆ, ಸಿಟ್ಟು ಬರದಂತೆ, ಎಚ್ಚರಿಕೆಯಾಗಿರಿ, ಅಷ್ಟೇ”

ಅವರ ಮಾತಿಗೆ ಶಲೀದಾಗಿ ನಾರಾಯಣ ತಂದೆಯ ಕೊರಟಿಗೆ ಹೋದ. ಅಲ್ಲಿ ಗೋವಿಂದಸ್ವಾನವರಿಗೆ ಜೋಂಪು ಹತ್ತಿತ್ತು. ಯಶೋದ ಮೃನವರು ಅವನಿಗೆ ಮೋನವಾಗಿ ಕುಳಿತುಕೊಳ್ಳಲು ಸೂಚಿಸಿದರು.

ಎಷ್ಟೇ ಹೊತ್ತುದ ಮೇಲೆ ಉಟಕ್ಕೆ ಕರೆಬಂದಿತು. ಇಬ್ಬರು ವೈಘ್ರಯರು ಹಾಗೂ ಲಲಿತೀಂದಿಗೆ ಕುಳಿತು ಉಟ್ಟವಾದಿದ್ದರು.

ಉಟ ಮುಗಿದ ಮೇಲೆ ಲಲಿತೆ ಮಾತನಾಡಿದಳು,

“ಅಳ್ಳ ನಾಕೆ ಬೆಳಗ್ಗೆ ಹೊರಡುವಿಯಂತೆ ಉರಿಗೆ, ಹೌಸೇ ?”

“ಹೌದು, ಲಲಿತಾ, ನಿನ್ನ ಅತ್ಯಿಗೆ ಮತ್ತು ಅಳಿಯಂದಿರನ್ನು ಇಲ್ಲಿಗೆ ಕರಿತರಬೇಕೆಂದು ಅಪ್ಪನ ಅಪ್ಪಣಿಯಾಗಿದೆ.”

“ಈಗಲೀಗ ಅಪ್ಪ ಅಪ್ಪಣಿ ಮಾಡುವುದಿಲ್ಲ. ಎಪ್ಪು ವೃದುವಾಗಿ ಬಿಟ್ಟಿದ್ದಾರೆ, ನಿನೇ ನೋಡುವೆನೆ.” ಎಂದಳು ಲಲಿತೆ, “ಮಾಲಿ ನನ್ನನ್ನು ಎಂದಾದರೂ ಜ್ಞಾಪಿಸಿಕೊಳ್ಳತ್ತಾ ಹೀಯೇನಣ್ಣಾ ?”

“ಅದೇನೋ ನನಗೆ ತಿಳಿಯಿದು ಲಲಿತೆ. ಆದರೆ “ಅಮ್ಮ, ಲಲಿತೆ ಕೂಡ ನನ್ನನ್ನು ಮರೆತಿದ್ದಾರೆ” ಎಂದು ನಾನು ಕೊರಗಿದಾಗಲೇಲ್ಲ, “ಎಂದಿಗೂ ಅವರು ಮರೆಯುವುದಿಲ್ಲ. ಒಂದಿಲ್ಲ ಒಂದು ದಿನ ಒಂದು ನಮ್ಮನ್ನು ನೋಡುತ್ತಾರೆ” ಎನ್ನುತ್ತಿದ್ದಳು, ನಿನ್ನಲ್ಲಿ ಅವಳಿಗೆ ಅಪಾರ ವಾದ ನಂಬಿಕೆಯಿದೆ, ಲಲಿತಾ”

“ನೀನೂ ಬೆಂಗಳೂರಿಗೆ ಈಗ ಬರುವಿಯೇನು ಲಲಿತ್?”
ಸಾರಾಯಣ ಹೇಳಿದ, “ ಈಗಲೂ ಬೇಕಾದರೆ ಇನ್ನೊಂದು ಟಕೇಟನ್ನು
ಕಾದಿರಸಬಹುದು”

“ಬೇಡ, ಬೇಡ. ನೀನು ಹೋಗಿ ಅವರನ್ನು ಕರೆದುಕೊಂಡು
ಬಾ. ಸಾನು ಅಪ್ಪನನ್ನು ಬಿಟ್ಟು ಈಗ ಎಲ್ಲಾ ಹೋಗುವುದಿಲ್ಲ”

“ನನಗಿಂತ ನೀನೇ ವಾಸಿ ಲಲಿತಾ”

“ಹೋಗಣ್ಣ. ಈಗ ನನ್ನನನ್ನು ಹೋಗಳ ಸೋಲಿಸಬೇಡ. ಮಾಲಿ
ಬರಲಿ, ನಮ್ಮಬ್ಬರ ಜೋತೆಯಲ್ಲಿ ಒಟ್ಟಿಗೆ ಜಗಳವಾತ್ತುತ್ತೇನೇ” ಎಂದಳು
ಲಲಿತ್.

ಲಲಿತೆ ತನ್ನ ತಂದೆಯ ಎದುರಿಗೆ ಗೀತೆಯನ್ನು ಹಿಡಲು ಹೋಗ
ಬೇಕಾದಾಗ ಸಾರಾಯಣನನ್ನೂ ಕರೆದುಕೊಂಡು ಹೋದಳು.

“ಭೇಣ್ಣ ಲಲಿತಾ, ಪುರಾಣ ಹೇಳಬಹುದು ನೀನು ಇನ್ನುಮೇಲೆ.
ನಮ್ಮ ಹರಿಕಥೆಯ ಕೃಷ್ಣದಾಸರಂತೆಯೇ ಮಾತ್ಸಾಹುತ್ತೀ ಈಗ”
ಎಂದು ಸಾರಾಯಣ ಅವಳನ್ನು ಹಾಸ್ಯಮಾಡಿದ.

ಒಂದು ದಿನ ಒಂದು ನಿಮಿಷದಂತೆ ಕಳೆದು ಹೋಯಿತು,
ಸಾರಾಯಣನಿಗೆ. ಮರುದಿನ ಬೆಳಗ್ಗೆ ಅವನು ಹೊರಟು ನಿಂತಾಗ
ಲಲಿತಿಗೆ ಆವನನ್ನು ಬೀಳೊಳ್ಳಬಹುದಲು ಮನಸ್ಸೇ ಇಲ್ಲ,

“ಅಣ್ಣ ಅದಪ್ಪು ಬೇಗ ಬಂದುಬಿಡು. ನಿನಗೆ ಹೇಳಬೇಕಾದುದು
ಎಷ್ಟೇ ಇದೆ” ಎಂದು ಬಾಗಿಲವರಿಗೂ ಬಂದು ಹೇಳಿದಳು.

ಯಶೋದಮ್ಮ ಹಾಗೂ ಗೋವಿಂದಪ್ಪನವರು ಅವನಿಗೆ ಆಶೀ
ವಾದವನ್ನು ಮಾಡಿ ಕಳುಹಿಡರು,

“ಅಲ್ಲಿ ಏನೇನು ವಾಡಬೇಕೋ ಎಲ್ಲ ವಾಡಿ ಬಾ ಮಗು, ಸ್ವಲ್ಪ
ಸಿಫಾನವಾದರೂ ಚಿಂತೆಯಿಲ್ಲ. ಇಷ್ಟ ದಿನವೇ ಕಾದೆವಂತಿ. ಇನ್ನು
ಸಾಲ್ಪು ದಿನಗಳಲ್ಲಿ ಏನಾಗುತ್ತದೆ?”

ವಿಮಾನವನ್ನು ಹತ್ತುವರೆಗೂ ಸಾರಾಯಣ ನಿಶ್ಚಿಂತೆಯಿಂದಲೇ
ಇದ್ದ. ವಿಮಾನ ನಿಲ್ಲಾಣದಿಂದ ಹೊರಟುಮೇಲೆ ಆಫ್ನಿಗೆ ಯೋಚನೆ

ಬಂದಿತು, “ಉರಿಂದ ಬಂದು ಎಪ್ಪು ದಿನಗಳಾಗಿ ಹೋದುವು! ಮಾಲತಿ ಭಹಳ ಚಿಂತಿಸುತ್ತಿರಬಹುದು. ನಾನು ನೀಲಗಿರಿಗೆ ಹೋಗುವಾಗ ಅವಳಿಗೆ ಸ್ವಷ್ಟಿವಾಗಿ ಎಪ್ಪು ದಿನಗಳ ಮಟ್ಟಿಗೆ ಹೋಗುತ್ತೇನೆ ಎಂದು ಹೇಳಿ, ವಿಳಾಸವನ್ನು ಕೊಟ್ಟು ಬರಬೇಕಾಗತ್ತು. ಮರುಕ್ಕೊಣ ಆವನಿಗೆ ನೀರಜೆಯು ನೇನವು ಬಂದಿತು, “ಅಥವಾ ಮಾಲತಿ ಅಪ್ಪು ಚಿಂತಿಸದೆಯೇ ಇತಿಖುಮುದು. ಅವಳು ಸ್ವಭಾವತಃ ಯಾರನ್ನು ತುಂಬ ಹಚ್ಚಿಕೊಳ್ಳು ಪ್ರದಿಲ್ಲ ನೀರಜೆಯಂತೆ. ಮೌದಲಿನಿಂದ ಸ್ವತಂತ್ರವಾಗಿ ಇದ್ದು ಒಬ್ಬರ ಮೇಲೆಯೂ ಭಾರತೀಕಾರ್ಕಾರ್ಡೆ ಇರಬೇಕೆಂದೇ ಅವಳ ಇಚ್ಛೆ. ನೀರಜೆಯಂತೆ ಅವಳು ನನಗಾಗಿ ಎಂದೂ ಒದ್ದಾಡಿಲ್ಲ. ಹಾವ! ಸೀರಜ! ಅವಕಂಥ ಸುರದ್ದುಪಿ, ಅನುಕೂಲಸ್ಥರ ಮನೆಯ ಹುಡುಗಿಗೆ ವರ ಸಿಗುವುದು ಬಹಳ ಸುಲಭ. ಎಲ್ಲರನ್ನು ಬಿಟ್ಟು ನನಗಾಗಿ ಇಪ್ಪು ಒದ್ದಾಡಿಕೊಳ್ಳುತ್ತಾಡೆ. ನನ್ನನ್ನು ಬಿಟ್ಟಿರಬೇಕೆಂದರೆ ಅವಳಿಗೆ ಎಪ್ಪು ಸಂಕಬಿ.....”

ಸಾರಾಯಣ ನಾಲ್ಕುರು ದಿನಗಳ ಮಟ್ಟಿಗೆ ನೀಲಗಿರಿಗೆ ಹೋಗುತ್ತೇನೆಂದು ಹೇಳಿದ್ದು ಮಾಲತಿಗೆ ಸ್ವಲ್ಪಪೂ ಬೇಸರಕ್ಕೆ ಕಾರಣವಾಗಲಿಲ್ಲ. ಏಕೆಂದರೆ ಮರುದಿನವೇ ಅವಳ ಉಪಾಧ್ಯಾಯಿಸಿಯರ ಶಿಕ್ಷಣ ಶಿಬಿರ ಪ್ರಾರಂಭವಾಗುವುದೆಂದು ಹೇಳಿದ್ದರು. ಇತ್ತು ಸಾರಾಯಣ ಹೊರಟು ಹೋದ ಮೇಲೆ ಅವಳಿಗೆ ಈಳಿಯಿತು. ಶಿಕ್ಷಣ ಶಿಬಿರವೂ ಇಲ್ಲ ಏನೂ ಇಲ್ಲವೆಂದು. ಅದೊಂದು ಯೋಜನೆ ಮುಖ್ಯೋಪಾಧ್ಯಾಯಿನಿಯವರ ಮನಸ್ಸಿನಲ್ಲಿ ರೂಪಗೊಂಡಿತ್ತು. ಆದರೆ ಅವರು ಅದನ್ನು ಮೇಲಧಿಕಾರಿಗಳಿಗೆ ತಿಳಿಸಿದಾಗ ಅವರು ಈ ವರ್ಷ ಅಡಕ್ಕೆಲ್ಲಾ ಹಣ ಒದಗಿಸಲಾಗುತ್ತದಿಲ್ಲ, ಮುಂದಿನ ವರ್ಷಕ್ಕೆ ಬೇಕಾದರೆ ನೋಡೊಣವೆಂದರು.

ಮಾಲತಿಗೆ ಈ ವರ್ತಮಾನವನ್ನು ಕೇಳಿ ಸಂತೋಷವೇ ಆಯಿತು. ಸಹ್ಯ ಇನ್ನು ರಚವನ್ನು ಹಾಯಾಗಿ ಶಾಖೆಯಬಹುದು ಎಂದುಕೊಂಡಳು.

ತಿಗೇಗ ಏನೂ ಕೆಲಸ ಮಾಡದೆ ಕುಳಿತಿರುವುದೆಂದರೆ ಮಾಲತಿಗೆ ಬಹಳ ಕಷ್ಟ. ತಾಯಿ ಮಾರ್ಗಳು ಇಬ್ಬರೂ ಮಕ್ಕಳಿಗೆ ವರ್ಷಕ್ಕೆ ಬೇಕಾಗು

ವಷ್ಟಿ ಬಟ್ಟಿಗಳನ್ನು ಹೊಲಿದು ಸಿದ್ಧವಾಡಿಟ್ಟುಕೊಳ್ಳಲು ಮನಸ್ಸು ವಾಡಿದರು.

“ಅವರು ಉರಿಗೆ ಬರುತ್ತಲೇ ಬಟ್ಟಿಯನ್ನು ಕೊಂಡುಕೊಳ್ಳೋಣ ಅದುವರಿಗೆ ಏನು ಕೆಲಸ ಮಾಡುವುದೂ ಬೇಡಮ್ಮೆ. ಮಕ್ಕಳೊಡನೆ ಆಟವಾಡಿಕೊಂಡು ಇರುತ್ತೇನೆ” ಎಂದು ಹೇಳಿದಳು ಮಾಲತಿ.

ಹಾಗೆಯೇ ನೀನೂ ಒಂದೆರಡು ಸೀರಿಗಳನ್ನು ತೆಗೆದುಕೊಣಿ. ಒಂದೂವರೆ, ಎರಡು ವರ್ಷಗಳಿಂದ ಅಳಿಯಂದಿರು ನಿನಗೆ ಮನೆಯಲ್ಲಿ ಉಡುವ ಸೀರೆ ತಂದಿಲ್ಲ.”

“ಸರಿ” ಎಂದಳು ಮಾಲತಿ.

ಹಾಗೇ ಅವಳಿಗೆ ಒಂದು ವಿವರ ಗಮನಕ್ಕೆ ಬಂದಿತ್ತು. ಈಚೇಚಿಗೆ ನಾರಾಯಣ ಹಾಲಿನವನ್ನಿಗೆ ಮನೆಯ ಮಾಲೀಕಂಗೆ ಭಾಡಿಗೆ ಇವೆರಡಕ್ಕೆ ಮಾತ್ರ ಕೊಟ್ಟಬಿಟ್ಟು ಉಳಿದ ತನ್ನ ಸಂಪಾದನೆಯನ್ನೇ ಲಾಳ ತಾನೇ ಇಟ್ಟುಕೊಳ್ಳುತ್ತಿದ್ದ. ಮನೆಯ ಉಳಿದ ಎಲ್ಲ ಖಚಿತಗೂ ಮಾಲತಿಯೇ ಕೊಡಬೇಕಾಗಿಬಂದು ಅವಳಿಗೆ ಬಟ್ಟಿಬರೆ ಕೊಂಡು ಕೊಳ್ಳಲು ಏನೂ ಉಳಿಯುತ್ತಿರಲ್ಲ.

“ಸ್ವಲ್ಪ ದುಡ್ಡ ಉಳಿಸಲು ಯಶ್ವಿಸುತ್ತಿದ್ದಾರೆಯೇನೋ” ಎಂದು ಕೊಂಡು ಇದ್ದ ಈ ಅವಳು.

ನಾಲ್ಕು ರು ದಿನಗಳು ಕಳೆದುವೆ. ನಾರಾಯಣ ಬರಲಿಲ್ಲ. ಒಂದು ವಾರ ಕಳೆಯಿತು. ಏನು ಅವನ ಸುದ್ದಿಯೇ ಇಲ್ಲ. ಮಾಲತಿಗೆ ಯೋಜನೆ ಪೂರಂಭವಾಯಿತು. ನಾರಾಯಣ ಎಷ್ಟು ಫಾರಾಳತನದಿಂದ ಕೈಯಲ್ಲಿದ್ದು ದನ್ನೇ ಲಾಳ ಖಚಿತ ಮಾಡುತ್ತಿದ್ದ ಎಂದು ಅವಳಿಗೆ ಗೊತ್ತಿತ್ತು. ದೂರ ಪ್ರದೇಶಕ್ಕೆ ಹೋಗಿ ಅಲ್ಲಿ ಬಂಗ್ಯಾ ಮಾಡಿಕೊಂಡು ನಿಂತುಬಿಟ್ಟಿದ್ದಾರೆನೋ ಎಂದು ಆತಂಕವಾಗುತ್ತಿತ್ತು ಅವಳಿಗೆ.

ಇದರ ಮಧ್ಯೆ ರಾಮಾಜಂದ್ರಾಗಿ ಸೀತಾಳ ಸಿದುಬು ಎದ್ದಿತು. ಅದು ಸೀತಾಳ ಸಿದುಬು ಎಂದು ನೋಡಲು ಮಾಲತಿಗೆ ಗೊತ್ತಾಗದೆ ಅವನಿಗೆ ಸೆವೆಯಿಂದ ಗುಳ್ಳಿಗಳು ಎದ್ದಿನೆ ಎಂದು ಜೆನ್ನಾಗಿ ಎಣ್ಣೆ ಹಚ್ಚಿ

ನೀರು ಹಾಕಿದಳು, ಒಳಗಿನ ಸೋಂಕಿಗೆ. ಎತ್ತಹಾಕಿದಂತಾಯಿತು. ಚೆನ್ನಾಗಿ ಜ್ವರ ಬಂದು, ಮೈಮೇಲೆಲ್ಲ ಸ್ವಲ್ಪ ಜಾಗವೂ ಬಿಡದಂತೆ ಗುಣ್ಣೆ ಹೊಯ್ದವು. ಮಾಲತಿ ಹೇದರಿ ಬಿಟ್ಟಳು,

“ಅವಾಟು, ದೊಡ್ಡ ಸಿದುಬಿನಂತೆಯೇ ಇದೆಯಲ್ಲವ್ಯ? ಇವರು ಕೂಡ ಉರಿನಲ್ಲಿಲ್ಲ. ನಾನೇನು ಮಾಡಲಿ?” ಎಂದು ತಾಯ ಬಳ ಪೇಚಾಡಿದಳು.

ಅವರು ಹೇಳೇ ಹೇಳಿದರು,

“ಮಾಲಾ ಇದು ಜೋರಾಗಿ ಎದ್ದಿರುವ ಸೀತಾಳ ಸಿದುಬು ಅಷ್ಟು. ದೊಡ್ಡ ಸಿದುಬಲ್ಲ. ನೀನು ಯೋಚನೆ ಮಾಡಬೇಡ. ನೀನು ಸುಮ್ಮನೆ ಅಡಿಗೆ ಕೆಲಸ ಮಾಡಿಕೊಂಡು ಲಕ್ಷ್ಮಣನನ್ನು ನೋಡಿಕೊ. ನನಗೆ ಇದಕ್ಕೆ ರೋಗಿಯನ್ನು ಹೇಗಡಬೇಕು ಎಂಬುದು ಗೊತ್ತು” ಎಂದು. ಅದರೂ ಮಾಲತಿಗೆ ಧೈರ್ಯವೇ ಇಲ್ಲ.

ಇದು ಸಾಲದೆಂದು ಲಕ್ಷ್ಮಣನಿಗೆ ಇದಕ್ಕಿದ್ದಂತೆ ಜ್ವರ ಪ್ರಾರಂಭ ವಾಯಿತು. “ಮಗುವಿಗೆ ವಿವನು ಶೀತಜ್ವರವವ್ಯ, ಎಚ್ಚರಿಕೆ” ಎಂದರು ಅಸ್ತ್ರೀಯ ವೈದ್ಯರು, “ಇದಕ್ಕೆ ದೊಡ್ಡ ಮಗುವಿಸಿಂದ ಸೋಂಕು ತಗಲೀತು”

“ಸದ್ಯ ಇವರು ಬೇಗ ಬಂದು ಬಿಟ್ಟರೆ....” ಎಂದು ಮಾಲತಿ ಚಿಂತಿ ಸುತ್ತಿದ್ದಳು.

“ಅವರು ಬಂದೇನು ಮಾಡುತ್ತಾರೆ ಮಾಲಾ? ಇದು ನಮ್ಮ ತಲೆಗೆ ಕಟ್ಟಿದ್ದು. ನಮ್ಮ ಕೈಲಾದಷ್ಟು ನೋಡಿಕೊಳ್ಳೋಣ. ಬೇಗ ವಾಸಿಯಾದೀತು. ಹಾಯಿಲೆ ಕ ಸಾಲೆಯಿಲ್ಲದೆ ಬೇಳೆಯುವ ಮಕ್ಕಳೇ ಇಲ್ಲ” ಎಂದು ಆವಳನ್ನು ಸಮಾಧಾನಗೊಳಿಸುತ್ತಿದ್ದರು ವನಜಮ್ಮು. ಏರಡು ವಾರಗಳು ಕಳೆಯುತ್ತೆ ಬಂದುವು. ರಾಮಚಂದ್ರ ಸ್ವಲ್ಪ ಚೇತರಿಸಿಕೊಂಡಂತೆ ತೋರಿತು.

“ಈಗ ಇನ್ನೂ ಎಚ್ಚರಕೆಯಾಗಿರಬೇಕು ಮಾಲಾ, ಸಿಪ್ಪೆ ಸುಲಿಯು ವಾಗಲೇ ಸಿದುಬಿನೆ ಸೋಂಕು ತಗಲುವುದು.” ಎಂದು ವನಜಮ್ಮು ಹೇಳುತ್ತಿದ್ದರು.

ಹಾಗೆ ಹೇಳಿದ ದಿನ ಮಧ್ಯಾಹ್ನವೇ ಲಕ್ಷ್ಮಣನಿಗೂ ಮೈಯೆಣಿ ಕೆಂಪು ಕಂಡಿತು. ಮಾಳತಿಗಿಂತ ವನಜಮ್ಮುನೇ ಗಾಬರಿಬಿದ್ದರು,

“ಮಾಲಾ, ಅಳಿಯಂದಿರು ಎಲ್ಲಿರುತ್ತಾರೆ ಎಂದು ತಿಳಿದುಕೊಳ್ಳಬೇಕೆ ಹೇಗೆ ಬಿಟ್ಟೆ ನೀನು? ಈಗ ಏನಾದರೂ ಆದರೆ ಏನು ಗತಿ?”

ಮಾಲತಿಯೇನು ಮಾಡುವಳು?

“ಅಮ್ಮಾ, ಅವರು ಅಲ್ಲಿ ಆರೋಗ್ಯವಾಗಿದ್ದಾರೆ ಎಂಬ ಭರವಸೆ ಯಾದರೂ ನನಗೆ ಬಂದರೆ ಸಾಕು. ಏತಕ್ಕೂ ಅವರು ಹೀಗೆ ಶಾಗದ ಬರೆಯದೆ ಇದ್ದಾರೆ ಸುಮ್ಮನೆ! ” ಎಂದು ಚಡವಡಿಸುತ್ತಿದ್ದ್ಲು.

ಸ್ವಲ್ಪ ಹೊತ್ತಾದ ಮೇಲೆ ವನಜಮ್ಮುನವರಿಗೆ ನೆನಪು ಬಂದಿತು,

“ಮಾಲಾ, ಆ ರಾಘವಯ್ಯನವರ ಮನೆಯು ಹುಡುಗರೂ ನೀಲಗಿರಿಗೆ ಹೋಗಿದ್ದಾರೆಯಲ್ಲವೇ? ಅವರ ಮನಗೆ ಹೋಗಿ ವಿಜಾರಿಸಿದರೆ ಅಳಿಯಂದಿರ ವಿಷಯ ಏನಾದರೂ ತಿಳಿಯಬಹುದು.”

“ಸಿಜವಮ್ಮಾ, ನನಗೆ ಏತಕ್ಕೂ ಮೊದಲೇ ಇದು ತೊಳಿಲಿಣಿ! ಅಮ್ಮಾ, ನೀನು ಕೊಂಚ ಹೊತ್ತು ಇವರಿಬ್ಬಿರನ್ನೂ ಸುಧಾರಿಸಬಲ್ಲಿ ಯಾದರೆ ನಾನು ಈಗಲೇ ಅವರ ಮನಗೆ ಹೋಗಿ ಬರುತ್ತೇನೆ. ಇಲ್ಲೇ ಹತ್ತಿರದಲ್ಲಿಯೇ ಇದೆ ಅವರ ಮನೆ”

“ಆಗಲಿ, ಬೇಗ ಹೋಗಿ ಬಾ” ಎಂದರು ವನಜಮ್ಮು.

ಮಾಲತಿ ರಾಘವಯ್ಯನವರ ಮನಗೆ ಹೋದಾಗ, ಅವರು ಅವರ ಪಕ್ಕಿ ರಾಜಮ್ಮು ಇಟ್ಟರೂ ಹೊರಗಡೆ ಕುಳಿತು ಮಾತನಾಡುತ್ತಿದ್ದರು. ಮಾಲತಿ ಮೋದದನ್ನು ಅವರು ಗಮನಿಸಿರಬೇಕು, ಆದರೂ ತಿರುಹತ್ತಿರ ಬರುವವರಿಗೆ ಅವಳನ್ನು ಶಾಣಿದಂತೆ ತಮ್ಮ ಮಾತಿನಲ್ಲಿಯೇ ತಾವು ಇದ್ದರು. ಬಳಿಕ ರಾಜಮ್ಮು ತಲೆಯಿತ್ತಿ ನೋಡಿ, ಅವಳನ್ನು ಕರೆದರು,

“ಬನ್ನಿ ಒಳಕ್ಕೆ”

ಅವರ ಕರಯಲ್ಲಿ ಅದರವು ಇರಲಿಲ್ಲ, ಬೇಸರವೂ ಇರೆಲ್ಲ. ಅದರೆ ಮಾಲತಿಗೆ ಅದ್ಯಾವುದೂ ಬೇಕಾಗಿರಲಿಲ್ಲ. ಅವರು ಕ್ಷೇತ್ರಾರಿದ ಕಡ ಕುಳತುಕೊಂಡು ಕೇಳಿದಳು,

“ನಿಮ್ಮ ಲೀಲಾ ಹಾಗೂ ಜನಾರ್ಥನರು ನೀಲಗಿರಿಯ್ಯಾಯೇ ಇದ್ದಾರೇನು ಇನ್ನೂ ?”

“ಹುಂ, ಏತಕ್ಕೇ?” ರಾಜಮ್ಮೆ ಪತಿಯ ಕಡೆಗೊಂದು ಬಾಂ ನೋಡಿ ಸಹಾಸ್ಯವಾಗಿ ಕೇಳಿದರು.

“ಅವರು ನಮ್ಮ ಮನೆಯವರನ್ನು ಯಾವಾಗಲಾದರೂ ನೋಡಿ ದೇವೆಂದು ಬರೆದಿದ್ದಾರೆಯೇ?” ಆತುರದಿಂದ ಮಾಲತಿ ಕೇಳಿದಳು.

“ಏನಮ್ಮೆ, ಏನಾದರೂ ಪತ್ತಿದಾರಿ ಕೆಲಸಕ್ಕೆ ಬಂದಿದ್ದೀರೇನು?” ಎಂದು ರಾಘವಯ್ಯನವರು ಕೊಂಚೆ ಗಡುಶಾಗಿಯೇ ಕೇಳಿದರು.

ಮಾಲತಿ ಅವರ ಪ್ರಶ್ನೆಯಿಂದ ಕರ್ಕುಬಿಕ್ಕಾದಳು. ರಾಜಮ್ಮೆ ನವರಿಗೆ ಅವಳು ಕಣ್ಣ ಕಣ್ಣ ಬಿಡುವುದನ್ನು ನೋಡಿ ನಗುಬಂದಿತು.

“ಮನ್ನನಿರಿ, ಬಂದವರೊಡನೆ ಹೀಗೇ ಮಾತನಾಡುವುದು?” ಎಂದು ಪತಿಗೆ ದಬಾಯಿಸಿ ಅವರು ಮಾಲತಿಗೆ ಹೇಳಿದರು, “ಏನು ಹೇಳಬೇಕೆಂದು ಇದ್ದೀರೋ ಅದನ್ನು ಸರಿಯಾಗಿ ಸ್ವಷ್ಟವಾಗಿ ಹೇಳಿಮ್ಮೆ ಇಲ್ಲದಿದ್ದರೆ ನೀವೋಂದು ಹೇಳುವುದು, ಅದಕ್ಕೆ ನಾವು ಒಂದು ಅರ್ಥ ಕಲ್ಪಿಸುವುದು ಅದೀತು”

ಮಾಲತಿಗೆ ಅವರ ಮಾತನ ರೀತಿಯನ್ನು ನೋಡಿ ಸ್ವಲ್ಪ ಸರಹೋಯಿತು. ನಿಧಾನವಾಗಿ ಹೇಳಿದಳು,

“ಇವರು ಬಹಳ ಅವಸರದಲ್ಲಿ ಹೊರಟಿರು ನೀಲಗಿರಿಗೆ, ನಿಮ್ಮ ಹುಡುಗರು ಹೊರಟಿ ದಿನವೇ. ನಾನೂ ಅವರನ್ನು ಅಲ್ಲಿಯ ಅವರ ವಿಳಾಸನೇನೆಂದು ಕೇಳಲಿಲ್ಲ. ಅವರೂ ಮರಿತುಬಿಟ್ಟಿರು. ನಾಲ್ನು ದಿನಗಳಲ್ಲಿ ಹಿಂದಿರುಗುವೆನೆಂದು ಹೇಳಿದವರು, ಇವತ್ತಿನವರೆಗೂ ಬಂದಿಲ್ಲ ಒಂದು ಕಾಗದ ಕೂಡ ಬರೆದಿಲ್ಲ. ಮನೆಯಲ್ಲಿ ಮಕ್ಕಳಿಗೆ ಮೈಸರಿಯಿಲ್ಲ,

ಅವರು ತಕ್ಷಣ ಬರದಿದ್ದರೆ.....” ಹೇಳಹೇಳುತ್ತ ಮಾಲತಿಗೆ ಅಳು ಬಂದುಬಿಟ್ಟಿತು.

“ಹೇಳದೇ ಹೊರಟು ಹೋಡರೆ? ಈ ಗಂಡಸರ ಬಾಡಿಯೇ ಅನ್ನ. ಅವರನ್ನು ನೆಚ್ಚಿದರೆ ಉಪಯೋಗವಿಲ್ಲವ್ನು. ಈಗ.....” ರಾಜಮೃತೆಯಲ್ಲಿ ಸಿದರು ಅನುಕಂಪದಿಂದ.

“ನಿವು ಲೀಲಿಗೇ.....?” ಅಳುವನ್ನು ತಡೆದುಕೊಳ್ಳಲು ಯಶ್ವಿ ಮತ್ತು ಮಾಲತಿ ಕೇಳಿದಳು.

“ಅದು ಗೊತ್ತಿಲ್ಲವಲ್ಲ? ಏನು ಮಾಡುವುದು?”

“ಈ? ಹಾಗಾದರೆ ಇನ್ನು ಬರುತ್ತೇನೇ” ಮಾಲತಿ ಎದ್ದು ನಿಧಾನ ವಾಗಿ ಹಿಂದಿರುಗಿ ಹೊರಟಳು.

ಅವಳು ಹತ್ತು ಹೆಚ್ಚೆ ಹೋಗುವುದರಲ್ಲಿ ರಾಘವಯ್ಯನವರ ಧ್ವನಿ ಅವಳ ಕಿವಿಗೆ ಬಿಡ್ಡಿತು,

“ತಾಯಿ ಸ್ವಲ್ಪ ತಡೆಯಿರ”

ಮಾಲತಿ ಅವರು ಬರುವುದನ್ನೇ ನೋಡುತ್ತ ಕ್ಷೇತ್ರಕಾಲ ನಿಂತಳು ಆಲ್ಲೇ, ರಾಜಮೃತು ಬಾಗಿಲಲ್ಲಿ ಶಾಂತಿಲ್ಲ. ಒಳಕ್ಕೆ ಹೋಗಿರಬೇಕು, ರಾಘವಯ್ಯನವರು ಬೇಗ ಬೇಗ ಬರುತ್ತಿದ್ದರು.

ಅವಳ ಜೊತೆಗೆ ಬರುತ್ತಲೇ ರಾಘವಯ್ಯನವರು ಹೇಳಿದರು,

“ನಡೆಯಿರ, ನಿಮ್ಮ ಮನೆಯವರಿಗೂ ನಾನೂ ಬರುತ್ತೇನೇ.”

ಸುಪ್ರಾವಸ್ಥೆಯಲ್ಲಿರುವವಳಂತೆ ಮಾಲತಿ ಮುಂದೆ ಹೆಚ್ಚೆ ಹಾಕಿ ದಳು. ಮನೆಯಿಂದ ಕೊಂಚೆ ದೂರ ಹೋಡ ಮೇಲೆ ರಾಘವಯ್ಯನವರು ಹೇಳಿದರು,

“ತಾಯಿ, ನನಗೆ ಯಾರನ್ನು ನಂಬುವುದೋ ತಿಳಿಯದು. ಆದರೂ ನಿಮ್ಮ ದುಃಖಿತವಾದ ಮುಖವನ್ನು ನಾನು ನೋಡಲಾರೆ. ಏಕಮಾತ್ರ ನಿನ್ನ ಪತಿಯನ್ನು ನೀನು ಸಂಯಾಗಿ ನೋಡಿಕೊಳ್ಳುವುದಿಲ್ಲ?”

ಮಾಲತಿ ಮತ್ತೆ ಅಪ್ರತಿಭಳಾದಳು,

“ನೀವು ಏನು ಹೇಳುತ್ತಿದ್ದೀರಂ ಎಂದು ನನಗೆ ತಿಳಿಯುವುದಿಲ್ಲ. ಅವರನ್ನು ನೋಡಿಕೊಳ್ಳುವುದಿಲ್ಲವೇ? ಏತಕ್ಕೆ ಇಂತಹ ಮಾತು!”

ರಾಘವಯ್ಯನವರು ಅವಳ ಮುಖವನ್ನು ಸೂಕ್ಷ್ಮವಾಗಿ ನೋಡಿದರು.

“ಅದೇನೇ ಇರಲಿ. ನಾರಾಯಣ ನೀಲಗಿರಿಗೆ ಹೊರಟಿದ್ದು ನಮ್ಮ ಹುದುಗರ್ವಿದನೆ ಅದು ನಿನಗೆ ತಿಳಿಯದೇ?”

“ಹೌದೇ! ಮತ್ತೆ ರಾಜಮ್ಮನವರು—!”

“ಅದು ನನಗೂ ಅರ್ಥವಾಗುವುದಿಲ್ಲ. ಇಲ್ಲಿ ನಾರಾಯಣ ಸದಾ ನೀರಜೆಯ ಹಿಂದೆ ಮುಂದೆ ಅಲೆಯುತ್ತಿದ್ದು. ಒಂದು ಬಾರಿ ನನ್ನ ಹಂಡತಿಯೂ ಹೇಳುತ್ತಿದ್ದಳು, ನೀರಜೆಯನ್ನು ನಾರಾಯಣ ಒಂದಿಲ್ಲ ಒಂದು ದಿನ ಮದುವೆಯಾಗುವನೆಂದು. ಹಾಗಾದರೆ ಮತ್ತೆ ಅವನ ತಂಡ ಅವನನ್ನು ಮನೆಯೋಳಿಗೆ ಬರಲು ಅವಕಾಶ ಕೊಡುತ್ತಾರೆಯಂತೆ.

“ಓ!” ಎಂದಳು ಮಾಲತಿ. ಅವಳ ಮುಖ ಬಿಳಿಚಿಕೊಂಡು ಜೀವಕಳೆಯಿಂದ ಶೂನ್ಯವಾಯಿತು.

ರಾಘವಯ್ಯನವರು ಆದನ್ನು ನೋಡಿ ಬೆಳ್ಳಿಬಿದ್ದರು,

“ಆದರೆ ಹೆದರ ಬೇಡ ತಾಯ್ಯೇ. ನಿನಗೆ ಸೀರಜೆಗಂತ ಹೆಚು ರೂಪವಿದೆ. ನಾನು ತಕ್ಷಣ ಲೇಲಿಗೆ ಬರೆಯುತ್ತೀನೆ. ಅವಳು ಸರಳ ಪ್ರಾಮಾಣಿಕ ಹುಡಿಗೆ. ಅವಳು ನಾರಾಯಣನನ್ನು ಇಲ್ಲಿಗೆ ಕುಳಿಹಿಸುತ್ತಾಳೆ. ಇದರಲ್ಲಿ ನಿನಗೆ ಸಂಶಯ ಬೇಡ. ಅವನು ಬಂದ ಮೇಲಿನ ಕೆಲಸ ನಿನ್ನದು. ಮತ್ತೆ ಅವನು ಹುಣ್ಣಿಟಿಕ್ಕೆ ಬೀಳಿದಂತೆ ನೋಡಿಕೊಂಡಾರ್ಥಿವಾದರೆ”

“ನಾನು—ನಾನು” ಎಂದು ತಡವರಿಸಿದಳು ಮಾಲತಿ.

ರಾಘವಯ್ಯನವರು ಅವಳ ಕರುಣಾಜನಕ ಅವಸ್ಥೆಯಿಂದ ವ್ಯಧಿತರಾದರು,

“ತಾಯ್ಯೇ ನಿನ್ನನ್ನು ನೋಡಿದರೆ ನಮ್ಮ ಮಾವನವರು ಬರೆಯುವಂತೆ ನೀಸಿಲ್ಲವೆಂದು ನನಗೆ ಅನ್ನಿಸುತ್ತದೆ. ನೀನಾಗಿ ಪುಸಳಾಯಿಸಿ

ಯಾರನ್ನಾದರೂ ದಾರಿ ತೆಪ್ಪಿಸುವುದಿರಲಿ, ಯಾರಾದರೂ ಆ ರೀತಿ ಇರಬಹುದು ಎಂದು ಕೂಡ ನಿನಗೆ ತಳಿದಿರಲಾರದು. ಯೋಚನೆ ಮಾಡ ಬೇಡಮ್ಮಾ, ಧೈರ್ಯವಾಗಿರು. ಈ ಸಂದರ್ಭದಲ್ಲಿ ನಾನು ಏನು ಮಾಡಲಾಗುವುದೋ ಎಲ್ಲವನ್ನೂ ಮಾಡುತ್ತೀರೆನೆ”

ಮಾಲತಿ ತಲೆತಗ್ಗಿಕೊಂಡು ಮಾನವಾಗಿ ನಡೆಯುತ್ತಲಿದ್ದಳು. ರಾಘವಯ್ಯನವರು ಅವಳ ಕಡೆ ನೋಡಿದರು,

“ನಾನಿನ್ನ ಬರಲೇ ಅಮ್ಮು?”

ಮಾಲತಿ ಮಾತನಾಡಲಿಲ್ಲ. ರಾಘವಯ್ಯನವರು ಒಮ್ಮೆ ನಿಟ್ಟುಸಿರು ಬಿಟ್ಟು “ಬರುತ್ತೀನಮ್ಮಾ. ಅಧೈರ್ಯದಿಂದ ಮಾತ್ರ ಕೈಕಾಲುಗಿಡಬೇಡ. ದೇವರಿದ್ದಾನೆ” ಎಂದು ಹೇಳಿ ಹಿಂದಿರುಗಿದರು.

ಮಾಲತಿ ಮನಿಗೆ ಬರುತ್ತಲೇ ಅವಳಿಗೆ ನಿಲ್ಲಲಾಗದಷ್ಟು ನಿಶ್ಚಯತೆ ತೋರಿಬಂತು. ಹೇಗೋ ಒಳಕ್ಕೆ ಪ್ರವೇಶಿಸಿ ಅಲ್ಲಿ ಕುಳಿತುಬಿಟ್ಟು ಳು.

“ಎನ್ನಾ ತಿಳಿಯಲ್ಲವೇ ಮಾಲಾ?” ಅವಳಿಗಾಗಿ ಕಾದಿದ್ದ ವನಜಮ್ಮು ಕೇಳಿದರು. ಮಾಲತಿ ತಲೆಯಲ್ಲಾಡಿಸಿದಳು.

ಅವಳಿಗೆ ಹತ್ತು ನಿನಿಷಗಳಾದ ಮೇಲೆ ನೆನಸಿಗೆ ಬಂದಿತು,

“ಅಮ್ಮಾ ಮಂಗು ಹೇಗಿದೆ?”

“ಇದಕ್ಕೂ ಸೀತಾಳ ಸಿಡುಬೇ ಎದ್ದಿದೆ, ಮಾಲಾ”

ನಿಟ್ಟುಸಿರನ್ನು ಬಿಟ್ಟು ಮಾಲತಿ ಎಷ್ಟು ಳು,

“ನೀನು ಇನ್ನು ಸ್ವಲ್ಪ ವಿಶ್ರಮಿಸಿಕೊಮ್ಮು. ಮಕ್ಕಳನ್ನು ನಾನು ನೋಡಿಕೊಳ್ಳುತ್ತೀರೆನೆ”

“ನೋಡಿಕೊ ಹಾಗಾದರೆ. ಇಬ್ಬರೂ ಮಲಗಿದ್ದಾರೆ. ಸೆಬೆ ತಡೆಯಲಿಕ್ಕೇ ಆಗದು. ನಾನು ಹೋಗಿ ಸ್ವಾನಮಾಡಿ ಏನಾದರೂ ಉಟಕ್ಕೆ ಮಾಡುತ್ತೀರೆನೆ”

ವನಜಮ್ಮು ಎಲ್ಲ ಕೆಲಸಗಳನ್ನು ತೀರಿಸಿಕೊಂಡು ಬಂದಾಗಲೂ ಮಾಲತಿ ಅಲ್ಲಿಯೇ ಕುಳಿತು ಶೊನ್ನೆದ್ದಷ್ಟುಯಿಂದ ಗೋಡೆಯನ್ನು ನಿಟ್ಟಿಸಿ ನೋಡುತ್ತಿದ್ದಳು. ಅವರು ಅವಳ ತಲೆಯನ್ನು ನೇರಿಸುತ್ತ ಹೇಳಿದರು,

“ಇವ್ವು ಯೋಚಿಸಿದರೆ ಅರೋಗ್ಯ ಕೆಟ್ಟು ಹಾಳಾಗುತ್ತೆ, ವಾಲಾ. ಅಳಯಂದಿರು ಹೆಂಗಸಲ್ಲ. ಏನು ಸಂದರ್ಭವೇ ಇನ್ನೂ ಬಂದಿಲ್ಲ, ಬರುತ್ತಾರೆ. ಏತಕ್ಕೆ ಹೀಗೆ ತಲೆ ಕೆಡಿಸಿಕೊಳ್ಳುವೆಯಮ್ಮೆ ನೀನು?”

ವಾಲತಿ ತಲೆಯೆತ್ತಿ ತಾಯಿಯ ವಾತ್ಸಲ್ಯಪೂರ್ಣವಾದ ಮುಖ ವನ್ನು ನೋಡಿದಳು. ಅವರಿಗೆ ಅವಳ ಮುಖವನ್ನು ನೋಡಿ ಇನ್ನೂ ಸಂಕಟವಾಯಿತು,

“ಏಳು ವಾಲಾ, ಮಕ್ಕಳು ಮಲಗಿರುವಾಗಲೇ ಒಂದು ತುಕ್ಕು ಷಾಟಮಾಡಬಿಡು” ಎಂದು ಅವಳನ್ನೇ ಬ್ರಿಂಜಿದರು, “ಬೆಳಿಗ್ಗೆ ನೀನು ಎಲೆಯ ಮುಂದೆ ಕುಳತ ಶಾಸ್ತ್ರಮಾಡಿದೆ ಅವು. ಏಳಮ್ಮೆ”

ಮಾಲತಿಯ ಕಣ್ಣಗಳಲ್ಲಿ ಅಶ್ವರ್ಪುವಾಕ್ಷ ಉಕ್ಕಿತು,

“ಅವ್ಯಾಂ ನೀನೊಬ್ಬಳಾದರೂ ನನ್ನನ್ನು ಬಿಟ್ಟುಹೋಗುವುದಿಲ್ಲ ಅಲ್ಲವೇ?”

“ವಾಲಾ! ವಾಲಾ!” ಎಂದು ಅವರು ಅವಳನ್ನು ತಮ್ಮ ಬಳಿಗೆ ಸೆಳೆದುಕೊಂಡರು, “ಇವ್ವಕ್ಕೇ ನೀನು ಹೀಗಾಡುವುದೇ! ಅಂಥಾದ್ದು ಏನೂ ಅಗಿಲ್ಲ ಮಾಲಾ. ರಾಮ ಈಗ ಹುಣಾರಾಗುತ್ತಿದ್ದೂನೇ. ಲಕ್ಷ್ಮಣನಿಗೆ ಹೆಚ್ಚು ಏಳುವುದಿಲ್ಲ.....”

ತಾಯಿಯ ಭುಜದ ಮೇಲೆ ವಾಲತಿ ಚೆನ್ನಾಗಿ ಅತ್ಯುಬಿಟ್ಟಿಲು. ಅಳುತ್ತ ಅಳುತ್ತ ಅವಳ ಮನಸ್ಸಿನಲ್ಲಿ ಶಾಂತಿ ತಲೆಡೊರಿತು. ಅರ್ಥಗಂಟಿಯ ಹೂತಿಗೆ ಅವಳಿಗೆ ದುಃಖ ಸ್ವಲ್ಪ ಹತೋಚಿಗೆ ಬಂಡಿತು ಸರಿಯಾಗಿ ಕುಳಿತು ನಗಲು ಯತ್ತಿಸಿದಳು,

“ಅವ್ಯಾಂ ಎಂಥಾ ಹುಚ್ಚು ಹುಡುಗಿ ನಿನಗೆ ಮಗಳಾಗಿ ಹುಟ್ಟಿದಳು! ನಿನಗೆ ಎಂಹತ ಕಷ್ಟದಲ್ಲೂ ಇವ್ವು ಹೆಚ್ಚಿಯರು! ನನಗೆ ನೀನು ಬಳಯಲ್ಲಿದ್ದರೂ ಇವ್ವು ಹೇಡಿತನ!”

ಅವಳು ಸವಾರಾನಗೊಂಡಿದ್ದನ್ನು ನೋಡಿ ಅವರಿಗೆ ಹರ್ಷವಾಯಿತು,

“ನಾನೂ ಹೀಗೇ ಎಷ್ಟೋ ಬಾರಿ ನಡುಗಿಹೋಗಿ ದಿನವೆಲ್ಲಾ ಅಳತ್ತು ಕಳೆದಿದ್ದೇನೆ ಮಾಲಾ. ಆದರೆ ಈಗ ನನಗೆ ಗೊತ್ತು ಎಲ್ಲಾದಕ್ಕಾಗಿ ಒಂದೊಂದು ಶಾಲಾವಧಿ ಉಂಟು ಎಂದು. ಇವತ್ತಿನ ಕಷ್ಟ ಇವತ್ತಿಗೆ ಹೊಡ್ಡಿದು ಅಷ್ಟೇ. ಹುಂ, ಏಷಮ್ಮೆ ಇನ್ನು ಆಡಿಗೆ ಆರಿ ಅಕ್ಕತೆಯಾಗುತ್ತಿದೆ”

ಉಂಟಕ್ಕೆ ಶುಳತೆಮೇಲೆ ಮಾಲತಿಗೆ ತನ್ನ ಹಸಿವನ್ನು ಸೋಡಿ ಆಶ್ಚರ್ಯವಾಯಿತು. ಮನಸ್ಸು ಇನ್ನೂ ಮುದುಡಿ ಹೋಗಿದ್ದರೂ ಸರಿಯಾಗಿ ಉಂಟವೇನೋ ಸೇರಿತು. ಇವಳು ಉಂಟ ಮುಗಿಸುವುದೇ ತಡ ರಾಮು ಎಚ್ಚರಗೊಂಡ. ಆವನಿಗೆ ಉಂಟವಾಡಬೇಕೆಂದು ಇಚ್ಚಿ. ಆದರೆ ಆವನಿಗೆ ಗಂಜಿ ಹೊರತು ಇನ್ನೇನೂ ಕೊಡುತ್ತಿರಲಿಲ್ಲ ಇನ್ನೂ. ಈಗ ಆವನಿಗೆ ಒಳಗೆ ಉಂಟ ಮಾಡುತ್ತಿರುವ ಸುಳವು ಒಂದ ಕೂಡಲೇ ರಾಗ ತೆಗೆದ. ಮಾಲತಿ ಓಡಿಹೋಗಿ ಅವನನ್ನು ಎತ್ತಿಕೊಂಡು ಲಕ್ಷ್ಮಣ ಏಳಿಸುವುದಕ್ಕೆ ಮುಂಚೆ ಅಳು ನಿಲ್ಲಿಸಲು ಸೋಡಿದಳು. ಆದರೆ ಅದು ಸಫಲವಾಗಲಿಲ್ಲ. ಲಕ್ಷ್ಮಣ ಎದ್ದುಬಿಟ್ಟು.

ಈ ಜೋಡಿ ಓಲಗದಲ್ಲಿ ಮಾಲತಿ ಅವಳ ಹೊಸ ಚಿಂತೆಯನ್ನು ವರೆತೆಳು. ಅವರಿಷ್ಟರ ಹಸಿವನ್ನೂ ತಣಿಸಿ, ಮತ್ತೆ ಅವರನ್ನು ಸಂತಯಿಸಿ ನಿದ್ರೆನಾಡಿಸುವ ವೇಳೆಗೆ ರಾತ್ರೆ ಒಂಭತ್ತು ಗಂಟೆಯಾಗಿ ಹೋಡಿಯಿತು. ಬಳಿಕ ತಾಯಿಗೆ ಈ ಸಮಾಚಾರವನ್ನು ಹೇಳೋಣವೆಂದು ಅವರನ್ನು ಹುಡುಕಿಕೊಂಡು ಹೋಡಳು.

“ಮಕ್ಕಳು ಮಲಗಿದರೇ ಮಾಲಾ ?” ಅವರು ಕೇಳಿದರು.

“ಹುಂ”

“ಹಾಗಾದರೆ ನೀನೂ ಮಲಗು ಹೋಗು. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನೂ ಬರುತ್ತೀನೇ”

“ಬೇಗ ಬಾಮ್ಮೆ. ನಿನಗೆ ಹೇಳಬೇಕಾದ ಒಂದು ಮಾತಿದೆ” ಎಂದು ಹೇಳಿ ಮಾಲತಿ ಹಿಂದಿರುಗಿ ಬಂದು ತಮ್ಮಿಬ್ಬರ ಹಾಸಿಗೆಗಳನ್ನೂ ಹಾಸಿಹಾಗೇ ಒಂದು ನಿಮಿಷ ಸುಮ್ಮನೆ ಮಲಗಿದಳು.

ವನజಮ್ಮು ಬೇಗ ಬರಲಿಲ್ಲ. ಅವರು ಅಡಿಗೆ ಮನೆಯನ್ನು ತೊಳಿದು, ತೊಳಿದ ಪಾತ್ರೀಗಳನ್ನೆ ಲ್ಲೋ ಒರಿಸಿ ಬೋರಲು ಹಾಕಿ, ಒಂದೊಂದಾಗಿ ಎಲ್ಲ ಕೆಲಸವನ್ನೂ ಮುಗಿಸಿ ಈಚೆಗೆ ಬರುವವೇಳೆಗೆ ಅವರಿಗೆ ಸುಸ್ಥಾಗಿತ್ತು. ಬಂದವರೇ ದೀಪ ಆರಿಸಿ ಮಲಗಿದರು,

“ಏನು ಮಾಲಾ, ನೀನು ಹೇಳಬೇಕೆಂದಿರುವುದು ?”

ತಾಯಿಯ ಧ್ವನಿಯಲ್ಲಿ ತುಂಬಿದ್ದ ನಿಶ್ಚಯಕ್ಕೆಯಿಂದ ಮಾಲತಿ ಮೆಟ್ಟಿಬಿದ್ದಳು, “ಈಗಾಗಲೇ ಬಳಲಿ ಬೆಂದು ಹೋಗಿದ್ದಾಳೆ. ಇದೊಂದನ್ನು ಹೇಳಿ ಅವಳನ್ನು ನೋಯಿಸಬಾರದು ನಾನು” ಎಂದು ಕೊಂಡಳು, “ಆದರೆ ಹೇಳಬೇನೆನೆಂದಿದ್ದೀನೆ. ಏನು ಹೇಳಲಿ ?”

“ಮಾಲಾ, ಆಗಲೇ ನಿದ್ರೆ ಬಂದಿತೇ ?”

ಮಾಲತಿಗೆ ತಕ್ಕಣ ನಿದ್ರೆ ಬಂದವಳಂತೆ ನಟಿಸುವುದೇ ಸರಿಯೆನ್ನು ಸಿತು. ಸಮನಾಗಿ ಉಸಿರಾಡುತ್ತೆ ಸ್ವಸ್ಥವಾಗಿ ಮಲಗಿದಳು. ವನಜಮ್ಮು ಅವಳಿಗೆ ನಿದ್ರೆ ಬಂದಿರುವುದು ನಿಜವೆಂದು ತಿಳಿದು ತಾವೂ ಮಗ್ಗು ಲಾದರು.

ಮಾಲತಿಗೆ ಆ ರಾತ್ರೆ ಬಹಳ ಹೊತ್ತಿನವರಿಗೆ ನಿದ್ರೆ ಬರಲಿಲ್ಲ. “ನಾನು ಏನು ಮಾಡಿದೆನೆಂದು ನನಗೆ ಹೀಗೆ ಮೋಸಮಾಡಿದರು ?” ಎಂದು ತನ್ನನ್ನು ತಾನೇ ಹತ್ತಾರು ಬಾರಿ ಪ್ರಶ್ನಿಸಿಕೊಂಡಳು. ಸರಿಯಾದ ಉತ್ತರವ್ಯಾಪ್ತಾದೂ ತೋಚಲಿಲ್ಲ, “ನಾನು ಶುದ್ಧ ಪೆದ್ದು. ಅವರಿಗೆ ಸರಿಯಾದ ಜೊತೆಯಲ್ಲವೇನೋ” ಎಂದು ಕೊಂಡಳು, “ಆದರೆ ಆದನ್ನು ನನಗೆ ಅವರು ಹೇಳಬಹುದಾಗಿತ್ತು. ಈ ನಡುವೆ ಬಹಳ ಸಭ್ಯಕ್ಕಾಗಿ ಬಿಟ್ಟಿದ್ದರು. ಎಷ್ಟು ಅಭಿವಾನ ತೋರಿಸುತ್ತಿದ್ದರು. ಇದೇಕೆ ಈಗ.....” ಬೀಳಿಗಿನ ರುಣಾವದಲ್ಲಿ ಅವಳಿಗೆ ನಿದ್ರೆ ಬಂದಿತು ದೇವರ ದಯೆಯಿಂದ.

ಬೀಳಿಗೆ ವನಜಮ್ಮು ಎದ್ದಾಗ ಮಾಲತಿ ಇನ್ನೂ ನಿದ್ರಿಸುತ್ತಿದ್ದಳು. ಅವರು ಏಳು ಗಂಟೆಯ ವರೆಗೂ ನೋಡಿದರು. ಅವಳು ಇನ್ನೂ ಏಳಲಿಲ್ಲ. ಬಳಕ ತಾವೇ ಅವಳನ್ನು ಎಬ್ಬಿಸಿದರು.

“ಎಂಳು ಮಾಲಾ, ಮಕ್ಕಳು ಏಳಿವ ಹೊತ್ತಾಯಿತು. ಅವಕ್ಕೆ ಬಿಸಿನೀರು, ಹತ್ತಿ ಎಲ್ಲ ತೆಗೆದಿಟ್ಟುಕೊಳ್ಳಬೇಕಿಲ್ಲವ್ಯಾ?”

ಮಾಲತಿ ಮೈಮುರಿದುಕೊಂಡು ಎದ್ದುಳು.

“ಎದ್ದೇಮ್ಮು: ಮಕ್ಕಳಿರುವವರು ತಮಗಾಗಿ ಯೋಚಿಸಬಾರೆದು ಅಲ್ಲವೇಮ್ಮು?”

ಅವಳ ಮಾತು ಅರ್ಥವಾಗದೆ ವನಜಮ್ಮು ಹೇಳಿದರು,

“ಹಾಗೇನು ಯಾರೂ ಸಿಬಂಧನೆ ಮಾಡಿಲ್ಲ, ನೂಲಾ. ಆದರೆ ತಾಯಿಯಾದವಳಿಗೆ ಪ್ರಪಂಚದಲ್ಲಿ ತನ್ನ ಮಕ್ಕಳಿಗಿಂತ ಇನ್ನಾವ ವಸ್ತುವೂ ಮುಖ್ಯವಲ್ಲವಾಗಿಬಿಡುತ್ತದೆ ಬರುಬರುತ್ತ. ಇದು ಪ್ರಕೃತಿ ದೇವಿ ಹಾಕಿದ ನೋಹವಮ್ಮು”

“ಬರುಬರುತ್ತ! ಒಮ್ಮೆಲೇ ಈ ನೋಹ ಬರಬಾರದೇಕೆ? ಅಮ್ಮಾ ಈ ಮಕ್ಕಳಿಗೆ ನಾವು ಬೇಕು. ಆದ್ದರಿಂದ ದೇವರಿದ್ದರಿ ಅವನು ನಮಗೆ ಇವರಲ್ಲಿ ಸಂಪೂರ್ಣವಾಗಿ ನೋಹವಿರುವಂತೆ ಮಾಡಬೇಕು. ನಮಗೆ ಇನ್ನೇತರಲ್ಲಿ ಆಸಕ್ತಿ ಇರಕೂಡದು ಹಾಗಿರಬೇಕು” ಅವೇಶದಿಳಿನ ಮಾಲತಿ ಹೇಳಿದಳು.

“ಅದು ಇರುವುದೂ ಹಾಗೆಯೇ ವ್ಯಾಲಾ. ಶಿದರೆ ಸ್ತುಲ್ಲಿ ಕಾಲ ನಮಗೇ ಇದು ಗೊತ್ತಿರುವುದಿಲ್ಲ. ಗೊತ್ತಾಗುವುದಕ್ಕೆ ಬೇಕು ಸ್ತುಲ್ಲಿ ಕಾಲ ಅಪ್ಪೆ” ವನಜಮ್ಮು ಹೇಳಿದರು.

“ಸರಿ ಅಮ್ಮು, ಸರಿ ಹಾಗಾದರೆ. ನನಗೆ ಇವರಿಬ್ಬರ ಹೊರತು ಇನ್ನಾವುದೂ ಕಣ್ಣಿಗೇ ಬೀಳದಿರಲಿ. ನನಗಿನ್ನೇನೂ ಬೇಡ”

ವನಜಮ್ಮು ನಿಸ್ಕಿತರಾಗಿ ಕೇಳಿದರು,

“ಮಾಲಾ, ನಿನಗೆ ಏನಾಯಿತು ಈಗ?”

“ಏನೂ ಆಗಿಲ್ಲವಮ್ಮು. ಏನೂ ಆಗುವುದಕ್ಕೆ ಸಾಧ್ಯವಿಲ್ಲ” ಎಂದು ಮಾಲತಿ ಹಾಸಿಗೆಯಿಂದ ಎದ್ದುಳು.

ಮಾಡಬೇಕಾದುದೆಲ್ಲ ಒಂದೊಂದಾಗಿ ಆಗತ್ತೊಡಗಿತು. ಬೆಳಗು ಕಳಿದು ಮಧ್ಯಾಹ್ನ ನಾಯಿತು, ಸಂಜೆಯಾಯಿತು ರಾತ್ರೀಯಾ ಬಂದಿತು.

ಆಗ ಮಾತ್ರ ವಾಲತಿ ಚಿಂತೆಯನ್ನು ಹೊರದೂಡಲಾರದೆ ಹೋದಳು. ಎಷ್ಟೇಷ್ಟು ಸಮಾಧಾನಕ್ಕೆ ತಂದುಕೊಂಡರೂ ಮನಸ್ಸಿನ ಯಾವುದೋ ಮಾಲೆಯಿಂದ ಎದ್ದು ಈ ಪ್ರಶ್ನೆ ಅವಳ ಮುಂದೆ ಭೂತಾಕಾರವಾಗಿ ಸಿಲ್ಲುತ್ತಿತ್ತು, “ನನಗೆ ಏತಕ್ಕೆ ನಂಬಿಸಿ ನಂಬಿಸಿ ಹೋಸಮಾಡುತ್ತಿದ್ದೂರೆ?” ಉತ್ತರವಿಲ್ಲದ ಪ್ರಶ್ನೆ ಆಧವಾ ಯಾವ ಉತ್ತರದಿಂದಲೂ ತ್ಪ್ರತಿ ಹೊಂದದ ಪ್ರಶ್ನೆ. ಸಿತ್ಯವೂ ಹೀಗೆಯೇ ನಾಲ್ಕು ದಿನಗಳಲ್ಲಿ ಮಾಲತಿ ಬಿಳಿಚಿಕೊಂಡು ಬಿಟ್ಟುಳು.

ರಾಮಚಂದ್ರನಿಗೆ ಸುಮಾರಾಗಿ ಗುಣವಾಯಿತು. ಲಕ್ಷ್ಮಿಇ ಮಾತ್ರ ತಾಯಿಯ ಮಡಿಲನಲ್ಲಿ ನರಳುತ್ತ ಮಲಗಿರುತ್ತಿದ್ದ. ವನಜಮ್ಮು ಏನೋ ಹೇಳುತ್ತಿದ್ದರು.

“ಇವನಿಗೂ ಇಲ್ಲಮುಖವಾಗುತ್ತಿದೆ. ಇನ್ನು ಹೆಡರಿಕೆಯಿಲ್ಲ” ಹೇಂಡು.

ಅವರ ಸಮಾಧಾನಕ್ಕೆ ವಾಲತಿ ಹೇಳುತ್ತಿದ್ದುಳು, “ನನಗೂ ಹಾಗೆಯೇ ಕಾಣುತ್ತಿದೆ” ಆದರೆ ಇಬ್ಬರೂ ನರಳಲಾಗದ ನರಳುತ್ತಿದ್ದ ಮಗುವನ್ನು ನೋಡಲಾರದೆ ಹೋಗುತ್ತಿದ್ದರು. ಇಬ್ಬರ ಮನಸ್ಸಿನಲ್ಲಿಯೂ ಬಂದೇ ಯೋಚನೆ, “ಎನಾದರೂ ಆಗಿಬಿಟ್ಟರೆ ಎನು ಗತಿ!”

ಈ ವಾತಾವರಣದಲ್ಲಿ ನಾರಾಯಣ ಹೀಂದಿರುಗಿ ಬಂದದ್ದು.

ಆನ್ನು ವಿವಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಮನೆಗೆ ಬಂದ. ಟ್ಯಾಕ್ಸಿ ಹೊರಗೆ ನಿಂತ ಶಬ್ದವನ್ನು ಕೇಳಿ ಚಕ್ಕಿರಾಗಿ ವನಜಮ್ಮು ಬೀರಿ ಬಾಗಿಲನ್ನು ತೆರೆದರು,

“ಮಾಲಾ, ಮನೆಯಲ್ಲಿದ್ದಾಳಿ ತಾನೇ? ” ನಾರಾಯಣ ಗಟ್ಟಿಯಾಗಿ ಕೇಳಿದ.

“ಹುಂ, ಬನ್ನಿ” ವನಜಮ್ಮು ಹೀಣವಾಗಿ ನುಡಿದರು, “ಇಲ್ಲೇ ನಡುಮನೆಯಲ್ಲಿದ್ದಾಳಿ.”

ಅವರು ಮಾತನಾಡಿದ ತರಹೆಯಿಂದ ನಾರಾಯಣ ಸ್ವಲ್ಪ ತಗ್ಗಿ, ಒಳಕ್ಕೆ ಪ್ರವೇಶಿಸಿದ.

ನಾರಾಯಣನ ಧ್ವನಿ ಕೆವಿಗೆ ಬೀಳುತ್ತಲೇ ಒಳಗಡೆ ಮಾಲತಿ ಬೆಳ್ಳಬಿದ್ದಳು. ಮಂಡಿಲಿನಲ್ಲಿ ಮಗುವಿರದಿದ್ದರೆ ಎದ್ದು ಓಡಿ ಭಾಗಿಲಿಗೆ ಬಂದುಬಿಡುತ್ತಿದ್ದ ಶೇನೋ. ಆದರೆ ಮಗುವಿದ್ದದ್ದು ಅವಳನ್ನು ಹಿಡಿದು ನಿಲ್ಲಿಸಿದಂತಾಯಿತು. ಒಳಗಡೆಯೇ ಕೆಲಸ ಮಾಡುತ್ತಿದ್ದ ಆವೇಗ ಅವಳರಿಯದಂತೆಯೇ ಅವಳ ದೇಹವನ್ನು ಸಂಪೂರ್ಣವಾಗಿ ಆವರಿಸಿತು. ಅವಳಿಗೆ ಎಂದೂ ಪರಂಚಿತವಿಲ್ಲದ ಕೊರೆವ ಅವನಮೇಲೆ ಬಂದುಬಿಟ್ಟತ್ತು, ಕ್ವಾಂಥ್ರದಲ್ಲಿ.

ನಾರಾಯಣ ಒಳಕ್ಕೆ ಪ್ರವೇಶಿಸುತ್ತಲೇ ಕೇಳಿದ,

“ಇದೇನು, ಇಷ್ಟ ಅವ್ಯವಸ್ಥೆ ಮಾಲಾ? ಮಗುವನ್ನು ಹೀಗೇಕೆ ಮಲಗಿಸಿಕೊಂಡು ಕುಳಿತ್ತಿದ್ದೀ? ಏನು ನೀನು ತಲೆಗಿಲೆ ಭಾಚಿಕೊಳ್ಳು ವುದನ್ನು ಕೂಡ.....”

ಅವಳ ಕಣ್ಣಗಳಿಂದ ಹೊರಡುತ್ತಿದ್ದ ಕೊರೆದ ಕಿಡಿಗಳು ಅವನ ಮಾತಿನ ಸೆಲೆಯನ್ನು ತಡೆದುವು. ಅವನನ್ನು ಕಾಲಿನಿಂದ ತಲೆಯವರಿಗೂ ಬಂದು ಬಾರಿ ನೋಡಿ ಮಾಲತಿ ಕೇಳಿದಳು,

“ಏಕೆ ಬಂದಿರಿ?”

ಅವಳ ಮಾತಿನಲ್ಲಿ ಅಡಕವಾಗಿದ್ದ ಕಾರಿಣ್ಯದಿಂದ ನಾರಾಯಣ ಬೆಚ್ಚಿಬಿದ್ದ.

“ಏನೆಂದೆ ಮಾಲಾ? ನೀನು ಸರಿಯಾಗಿದ್ದೀಯಾ?”

“ಅದನ್ನು ಕಟ್ಟಿಕೊಂಡು ನೀವೇನು, ಮಾಡಬೇಕಾಗಿದೆ? ಈಗ ನೀವು ಬಂದಿದ್ದಾರೂ ಏಕೆ?” ಮಾಲತಿ ಗದರಿಸಿ ಕೇಳಿದಳು.

“ನಾನು ಬರಬೇಕಾಗಿರಲಿಲ್ಲವೇ?” ನಾರಾಯಣನಿಗೂ ಸ್ವಲ್ಪ ಕೊರೆವನೇರುತ್ತಿತ್ತು.

“ಇಲ್ಲ. ನಿಮ್ಮ ಅವಶ್ಯಕತೆ ನನಗಿನ್ನು ಇಲ್ಲ. ತಾವಿನ್ನು ಎಲ್ಲಿ ಇದುವರಿಗೆ ಇದ್ದೋ ಅಲ್ಲಿಗೇ ಹೊಗಬಹುದು.” ಕೊರೆ, ಆಣಕ ದಿಂದ ಮಾಲತಿಯ ಧ್ವನಿ ಅಸಹನೀಯವಾಗಿತ್ತು.

“ನಿನಗೆ ನನ್ನ ಅವಶ್ಯಕತೆಯಲ್ಲವೆಂದು ನನಗೆ ಗೊತ್ತು. ಆದರೆ ನನ್ನ ಮಕ್ಕಳು.....”

“ಮಕ್ಕಳು!” ಮಾಲತಿ ಹುಚ್ಚಿಯಂತೆ ನಕ್ಕಳು, ‘ಇದು’ ಲಕ್ಷ್ಯಿಸಿ ನನ್ನ ಎತ್ತಿ ತೋರಿಸುತ್ತ ಹೇಳಿದಳು, ‘ಇದು ನಿಮಗೆ ಬೇಕಾಗಲಾರದು. ಇನ್ನು ದೊಡ್ಡ ಮಗು....’ ರಾಮೂ! ಇಲ್ಲಿ ಬಾ.”

ತಾಯಿಯ ಧ್ವನಿಗೆ ಕೊರಡಿಯಲ್ಲಿ ಸಿದ್ಧಿಸುತ್ತಿದ್ದ ರಾಮುವಿಗೆ ಎಚ್ಚರವಾಗಿತ್ತು. ಈಗ ಕರೆದೊಡನೆ ಹೆದರುತ್ತ ಈಚೆಗೆ ಬಂದ.

ಮಾಲತಿ ಆವನನ್ನು ತೋರಿಸಿ ನಾರಾಯಣನಿಗೆ ಹೇಳಿದಳು,

“ಹುಂ, ಬೇಕಾದರೆ ಅವನನ್ನು ಕರೆದುಕೊಂಡು ಹೋಗಿರಿ. ಗಂಡಸರ ರಾಜ್ಯದಲ್ಲಿ ಹೆಚ್ಚಿಗೆ ತನ್ನ ಕರುಳನಮೇಲೂ ಆಧಿಕಾರವಿಲ್ಲ. ರಾಮೂ! ಸಮೃಪ್ತನ ಹತ್ತಿರ ಹೋಗು.”

ರಾಮು ಕೋರುತ್ತಿದ್ದ ನಡುಗುತ್ತಿದ್ದ ತಾಯಿಯನ್ನು ನೋಡಿದ, ಶರತೆಯಿಂದ ಜಗತ್ವಾಡುವುದಕ್ಕೇ ಬಂದು ನಿಂತಂತೆ ಸಿಂತಿದ್ದ ತಂಡೆಯನ್ನು ನೋಡಿದ. ಆವನಿಗೆ ದುಃಖ ಉಕ್ಕಿಬಂಡು,

“ಆಮ್ಮಾ! ನನಗೆ ಅಪ್ಪ ಬೇಡ. ನಾನು ಅಪ್ಪನ ಹತ್ತಿರ ಹೋಗಲ್ಲ” ಎಂದು ಶಳ್ಳತ್ತ ಓಡಿಹೋಗಿ ಮಾಲತಿಯ ಕೊರಳಗೆ ತೆಕ್ಕಿಬಿದ್ದ.

“ಹುಂ, ಕೇಳುವುದೇನು! ಈ ತಾಯಿಯ ಮಗ!” ಎಂದು ಕೂಗಿದ ನಾರೂಯಣ.

“ಇನ್ನು ನಿಷ್ಪ ಹೊರಡಬಹುದು” ಎಂದಳು ಮಾಲತಿ.

ವನೂ ಅಥ ಮಾಡಿಕೊಳ್ಳಲಾರದೆ ವನಜಮೃ ಈ ಜಗತ್ವನನ್ನು ನೋಡುತ್ತ ಶ್ರಭರಾಗಿ ನಿಂತಿದ್ದರು. ಅವರಿಗೆ ಈಗ ಇದ್ದಕ್ಕಿದ್ದಂತೆ ಹೊಡಿದೆಬ್ಬಿಸಿದಂತಾಯಿತು,

“ಮಾಲಾ!”

ಮಾಲತಿ ತಾಯಿಯ ಕಡೆಗೆ ತಿರುಗಿದಳು,

“ಅಯ್ಯೋ! ಸುಮೃನಿರಮೃ. ದೊಡ್ಡ ಮನುಷ್ಯರು ಅವರು. ಅವರ ಕೈಗಿಡಿಯಲು ಎಂತಹ ಧನಿಕ ಸುರಸುಂದರಿಯರು ಮಾಲೆ

ಹಿಡಿದು ಕಾದಿದ್ದಾರೆ, ನಿನ್ನ ಅಳಯತನ ಅವರಿಗೇಕೆ!” ಎಂದು ನಾರಾಯಣನಿಗೆ ಹೇಳಿದಳು, “ಇನ್ನು ಹೊರಡಿ ನೀವು ನಿಮ್ಮ ವಿಲಾಸಭವನಕ್ಕೆ”

ನಾರಾಯಣ ಎಂದೂ ಯಾರೆ ಕೈಯಲ್ಲೂ ಒಂದು ಮಾತನ್ನೂ ಕೇಳಿದವನಲ್ಲವಾದ್ದರಿಂದ ಈ ಅಪವಾನದಿಂದ ಕ್ರಿಂದಾದ.

“ಹೊರಡುತ್ತೇನೆ. ಆದರೆ ಮಾಲಾ, ನೀನು ಪಶ್ಚಾತ್ತಾಪಪಟ್ಟಿನನಗೆ ಮತ್ತೆ ಬರಹೇಳಬೇಡ. ನಾನು ಮತ್ತೆ ಬರುವುದಿಲ್ಲ” ಎಂದು ಅವಹೇಳಿನದ ನಗೆಯಿಂದ ನುಡಿದ, “ಸ್ವತಂತ್ರ ಸ್ವಯಂ ನೀನು ಸ್ವತಂತ್ರ ಇಂಗಿರು”

ನಾರಾಯಣ ಅತ್ತು ಹೊರಡುತ್ತುಲೂ ಇತ್ತು ವನಜನ್ಮ ಮಗಳನ್ನು ಕೇಳಿದರು,

“ಮಾಲಾ ಇದೇನನ್ನು ಮಾಡಿಕೊಂಡೆಯವಾಗ್ಯ?”

“ಶ್ಯಾ.... ಅವಾಗ್ಯ ನನ್ನ ಮಗು.... ಮಗು ಬದುಕುವುದೇನವಾಗ್ಯ?” ಎಂದು ಹೇಳುತ್ತ ಮಾಲತಿ ತಾಯಿಯ ಸೇರಿಗಿನಿಂದ ತನ್ನ ಸುಖವನ್ನು ಮುಚ್ಚಿಕೊಂಡಳು, “ಅವಾಗ್ಯ ಇನ್ನು ಮುಂದೆ ನನ್ನ ಮಕ್ಕಳೇ ನನ್ನ ಶರ್ವಸ್ವತ್ವ. ನನಗೆ ನೀನು ಇನ್ನು ಏನೂ ಹೇಳಬೇಡವಾಗ್ಯ. ನನಗೆ ಇನ್ನೇನೂ ಬೇಡ.”

ವನಜಮ್ಮನವರಿಗೆ ಬಾಯಿ ಕಟ್ಟಿಹೋಯಿತು. ಆವರು ಹೇಳಬೇಕೆಂದು ಇದ್ದುದ್ದಲ್ಲ ಮಾಲತಿಯ ಅಳುವಿನಿಂದ ಕೊಟ್ಟಿದೊಯಿತು.

“ಹೋಗಲಿ ಬಿಡು ಮಾಲಾ. ಮಕ್ಕಳು ಹೆಡರಬಿಟ್ಟಿದ್ದಾರೆ. ಇನ್ನು ಶಾಂತಳಾಗು” ಎಂದು ಅವಳನ್ನು ಸಂತೃಪ್ತಿಸತ್ತೊಡಗಿದರು.

ನಾರಾಯಣ ಟ್ರ್ಯಾಕ್ಸೆಯನ್ನು ಹತ್ತಿ ಕುಳಿತದ್ದು ಒಂದೇ ಗೊತ್ತು ಅವನಿಗೆ. ಯಾವುದೋ ಜಾಲಿನದಲ್ಲಿ ಹೇಳಿದ್ದ, “ಡ್ರೆಲ್ಪ್ರೇ ನಿಲಾಳಕ್ಕೆ ಬಿಡು” ಎಂದು. ನಿಲಾಳಣದಲ್ಲಿ ಇಳಿದಾಗು ಅವನಿಗೆ ಆಶ್ಚರ್ಯವಾಯಿತು, “ಆಗೇತಕ್ಕೆ ಇಲ್ಲಿ ಬಂದೆ? ಟ್ರ್ಯಾಕ್ಸೆಯಲ್ಲೇ ನೀಲಗಿರಿಗೆ ಹೋಗಿ ಬಹುದಾಗಿತ್ತು!”

ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ಗಾಡಿ ಇನ್ನೇನು ನಿಲ್ದಾಣದಿಂದ ಕದಲುವುದರಲ್ಲಿತ್ತು, ನಾರಾಯಣ ಟಿಕೇಟನ್ನು ತೆಗೆದು ಕೊಂಡು ನಿಲ್ದಾಣದೊಳ ಹೊಕ್ಕಾಗ. ಒಂದೇ ಓಟ ಓಡಿ ಗಾಡಿಯನ್ನು ಹತ್ತಿದ, ಅದೂ ಹೊರಟಿತು.

“ಅಯಿತು, ನೀರಜಾ ಎಲ್ಲ ವಿಧದಲ್ಲಿ ನನಗೆ ಆನುಕೂಲಳಾಗಿರ ಬಲ್ಲಜು.....” ಎಂದು ಯೋಚಿಸತ್ತೆಂದಿದೆ. ತನ್ನ ಮಗುವೂ ಕೂಡ ಮಾಲತಿಯೇ ತನಗೇ ಬೇಕೆಂದು ಹೇಳಿದ್ದು ಅವನ ಅಭಿಮಾನಕ್ಕೆ ನೋವಾಗಿದ್ದಿತು, “ಮನೆಯ ಸೇವಕರ ಮೇಲೆ ದೇಗಾಡುವಂತೆ ನನ್ನ ಮೇಲೆ ಜೋರು ಮಾಡಿದಳಲ್ಲ ಮಾಲತಿ! ಅವಳಿಗೆ ಇದೇ ಸರಿಯಾದ ಶಿಕ್ಷೆ. ಯಾರಾದರೂ ಕೇಳಿದರೆ ನಡೆದದ್ದನ್ನು ನಡೆದಂತೆ ಹೇಳಬಿಟ್ಟ ರಾಯಿತು.— ಲಲಿತೆಗೆ ಸ್ವಲ್ಪ ದುಃಖವಾಗಬಹುದು. ಆದರೆ ನೀರಜ ತುಂಬ ಸರಸಿ. ಎಲ್ಲರ ಮನಸ್ಸನನ್ನು ಅವಳು ಬೇಗನೇ ಒಲಿಸಿಕೊಳ್ಳು ವುದರಲ್ಲಿ ಸಂಶಯವಿಲ್ಲ.....”

ಯೋಚಿಸತ್ತು ಯೋಚಿಸತ್ತು ನಾರಾಯಣನಿಗೆ ಯಾವಾಗಲೋ ನಿದ್ರೆ ಬಂದುಬಿಟ್ಟಿತು ಹಿರೋಡೆ ಸಿಗುವವರೆಗೂ ಸಿದ್ರೆಮಾಡಿ ಬಳಿಕ ಎದ್ದು ಕುಳಿತ. “ಒಂದು ದೊಡ್ಡ ಚಿಂತೆ ತನ್ನಷ್ಟಕ್ಕೆ ತಾನೇ ಬಗೆಹರಿಯಿತು—” ಎಂದುಕೊಂಡು ಆ ನಿಲ್ದಾಣದಲ್ಲಿ ಒಂದು ವರ್ತಮಾನ ಪತ್ರಿಕೆಯನ್ನು ಕೊಂಡುಕೊಂಡು ಇದನ್ನು ಓಡತೊಡಗಿದ, ಮೈಸೂರನ್ನು ತಲುಪುವವರೆಗೂ. ಮೈಸೂರಿನಲ್ಲಿ ಉಂಟಮಾಡಿ ನೀಲಗಿರಿಗೆ ಹೊರಡಲಿದ್ದ ಬಸ್ಸನ್ನು ಹತ್ತಿದ. ಅವನ ಮನಸ್ಸು ಒಂದು ರೀತಿಯಿಂದ ನೋಡಿದರೆ ಪ್ರಸನ್ನವಾಗಿರಬೇಕಾಗಿದ್ದರೂ ಏನೋಂ ಹುಣ್ಣ ಗುಪ್ತಚಿಂತೆ ಒಳಗಡಿಯೇ ಅವನನ್ನು ಬಾಧಿಸುತ್ತಿತ್ತು. ಅದೇನು ಎಂಟುದೂ ಆವಸ್ತಿಗೆ ಸರಿಯಾಗಿ ತಳಿಯಲಿಲ್ಲ. “ಭೇ ಇದಕ್ಕೆ ಒಂದೇ ಉಪಾಯ. ಇಲ್ಲಿ ಹರಟುತ್ತಿರುವ ಗುಂಪಿನೊಡನೆ ಸೇರಿ ಹರಟಿವುದೇ ಇದಕ್ಕೆ ಮದ್ದು” ಎಂದುಕೊಂಡು ಮುಂದುಗಡೆ ಕುಳಿತಿದ್ದವನು ಅವಕಾಶ ಸಿಗುತ್ತಿಲೇ ಹಿಂದುಗಡೆಗೆ ಬಂದ.

ಮಾತು ಸಿಕ್ಕುದ ವಿಷಯಗಳನ್ನೆ ಲಾಲ್ ಬಳಸಿಕೊಂಡು ಸಾಗುತ್ತಿತ್ತು.
ಮಾತನಾಡುತ್ತ ಆದುತ್ತ ಒಬ್ಬರು ಹೇಳಿದರು,

“ನಿನೋ ಎಲ್ಲ ವಿಷಯಕ್ಕೂ ಈ ಕಾಲವನ್ನು ದೊಂಡಿಸುವುದು
ಜನಗಳಿಗೆ ಒಂದು ಕೆಟ್ಟಿ ಅಭಿವೃದ್ಧಿ ಬಿದ್ದು ಹೋಗಬಿಟ್ಟಿದೆ. ಕಳ್ಳಿತನೆ,
ಮುಖ್ಯ, ಮೋಸ ಎಂದು ಇರಲಿಲ್ಲ? ಯಾವ ದೇಶದ ಜರಿತ್ಯೆಯನ್ನು
ಬೇಕಾದರೆ ತಿಗೆದುಕೊಳ್ಳಿ. ಮಾತೆತ್ತಿದರೆ ಯುದ್ಧ. ಮಾತಾಡಿದರೆ
ಕೊಲೆ. ಹಿಂಸೆಯ ಆಸೆಗೇ ಅವರು ಮಾಡುತ್ತಿದ್ದರೋ, ಅಧಿಕಾರದ
ಲಾಲಸೆಗೋ ಇಲ್ಲವೇ ಹುಣ್ಣಿ ಪ್ರತಿಷ್ಠೆಯನ್ನು ಕಾಯ್ದು ಕೊಳ್ಳಲೋ ಸು
ಗೊಂತು ನಿನೋ ಒಂದು ಅರ್ಥವಿಲ್ಲದ ಕಾರಣ. ರಾಜರೇ ಹೀಗಿದ್ದ
ಮೇಲೆ ಪ್ರಜೆಗಳ ಅವಸ್ಥೆ ಇನ್ನೇನು?

“ಅದಲ್ಲ ಅವರು ಹೇಳಿದ್ದ ಸ್ವಾಮಿ” ಇನ್ನೊಬ್ಬರು ವಿಶದಿಕರಿ
ಸಿದರು, “ಈ ಈ ಸಿನೇಮಾ, ಸಾಟಕಗಳು ಹೆಚ್ಚಿ ಚಿಕ್ಕ ಹುಡುಗ
ಹುಡುಗಯರ ಮನಸ್ಸಿನ ಮೇಲೆ ಕೆಟ್ಟಿ ಪರಿಣಾಮವನ್ನು ಒಟ್ಟು ಮಾಡು
ತ್ತಿವೆ ಎಂದು ಅನ್ನುತ್ತಾರೆ ಅವರು”

“ಹಾಗೋ! ಅದರಲ್ಲೂ ನನಗೆ ನಂಬಿಕೆಯಿಲ್ಲ. ಈಗಲೂ
ಸಭ್ಯಸ್ಥರಾದ ಗೃಹಸ್ಥರು, ಪತಿವುತ್ತೆಯರಾದ ಹೊಣ್ಣ ಮಕ್ಕಳು ಎಲ್ಲ
ಇದ್ದಾರೆ.” ಎಂದರು ಆತ

“ಪತಿವುತ್ತೆಯರು ಎನ್ನವ ಮಾತಿಗೆ ಈಗ ಅರ್ಥ ಬದಲಾಗಿ
ಬಿಟ್ಟಿದೆ ಸ್ವಾಮಿ. ಮೊದಲಿಗೆ ಆ ಮಾತಿಗೆ ಪತಿಯ ಮನೋನುಕೊಲೆಯ
ರಾದ ಸತಿಯರು ಎಂದರ್ಥ ಮಾಡುತ್ತಿದ್ದರು. ಈಗ ಆದಕ್ಕೆ ಆರ್ಥ
ಪತಿಯನ್ನು ಹತೋಽಂಟಿಯಲ್ಲಿ ಇಟ್ಟಿಕೊಳ್ಳಬಲ್ಲ ಗಟ್ಟಿಗಿಡ್ಡಿಯರು ಎಂದು”
ಸಾರಾಯಣ ಹೇಳಿದ.

“ನಿವು ಹೇಳಿದ ಅರ್ಥ ಬರುವುದಕ್ಕೆ ಕಾರಣ ಗೊತ್ತುಂಟೇ
ಸ್ವಾಮಿ? ಈಗನ ಗಂಡಸರು ಹೌರಾಷ ಹೀನರಾಗಿ ಪತ್ತಿಯರ
ಆಜ್ಞಾಧಾರಕರಾಗಿರುವುದರಿಂದ. ‘ಇದ್ದರೆ ಹೇಳಿದಂತೆ ಕೇಳಿಕೊಂಡು
ಇರು. ಇಲ್ಲದಿದ್ದರೆ ಹೋರಡು’ ಎಂದರೆ ಸರಹೋಗುತ್ತೇ. ಅದನ್ನು ಬಿಟ್ಟು”
ಎಂದು ಮತ್ತೊಬ್ಬರು ಹೇಳಿದರು.

“ಹೋ! ನಿಧಾನ, ಸ್ವಾಮೀ, ನಿಧಾನ. ಈಗ ತಾವಿರುವುದು ಇಪ್ಪತ್ತನೆಯ ಶತಮಾನದಲ್ಲಿ. ಅಥಾಂಗಿಯರನ್ನು “ಹೋಗು” ಎನ್ನುವ ಹಕ್ಕು ನಮಗೆ ಎಂದೋ ಕೊಡಟು ಹೋಯಿತು. ಇನ್ನೂ ಅವರೇ “ಹೋಗು” ಎಂದು ನಮಗೆ ಅನ್ನುವ ಕಾಲವಿದು” ಎಂದರು ಇನ್ನೊಂದು ಬ್ಯಾರು.

“ನಿಜ, ಆ ಕಾಲ ಬಂದಿದೆ” ಎಂದ ನಾರಾಯಣ.

“ಯಾರು ಹೋಗು ಅಂದರೇನು? ಒಟ್ಟುನಲ್ಲಿ ಆ ದುಷ್ಪ ಹೆಂಡತಿ ಯಿಂದ ಅವನಿಗೆ ಬಿಡುಗಡೆ ಉಂಟಷ್ಟೇ?”

“ನಿಮಗೂ ಉಂಟು ಸ್ವಾಮೀ. ಆದರೆ ಆಕ್ರೋ ಉಂಟು” ಎಂದರು ಮೊದಲು ಮಾತನಾಡಿದವರು, “ಇಲ್ಲಿ ಕೇಳಿ ಸ್ವಾಮೀ, ನಾನು ನಿಮಗೊಂದು ಸಣ್ಣ ನಡೆಬ ಸಂಗತಿಯನ್ನು ಹೇಳುತ್ತೇನೆ.

“ಮಂಗಳೂರಿನಲ್ಲಿ ನಾನು ಒಂದು ಹೋಟಿಲಿನಲ್ಲಿ ಕೆಲವು ತಿಂಗಳಿದ್ದೆ. ಅಲ್ಲಿ ಒಬ್ಬ ಹುಡುಗಿ, ಸುಮಾರಾಗಿ ಉಕ್ಕಣವಾಗಿದ್ದವರು ಕೆಲಸಕ್ಕೆ ಇದ್ದಳು. ಅವಳಿಗೆ ಇಬ್ಬರೋ ಮೂವರೋ ಮುಕ್ಕೆ ಲು. ಅವಳ ಗಂಡ ಯಾವುದೋ ಸಣ್ಣ ಮಾತಿಗೆ ಅವಳ ಮೇಲೆ ಸಿಟ್ಟುಗೊಂದು ಅವಳನ್ನು ಅವಳ ಮುಕ್ಕೆ ಲನ್ನೂ ಏಕಾವಕಿ ಬಿಟ್ಟು ಹೊರಟು ಬಿಟ್ಟು. ಒಂದೆರಡು ತಿಂಗಳನ್ನು ಮೇಲೆ ತಿಳಿಯಿತು ಅವನು ಬೇರೆ ಹೆಂಗಸಿನೊಡನೆ ಸಂಸಾರ ಮಾಡಿಕೊಂಡು ತನ್ನ ಪಾಡಿಗೆ ತಾನು ಇದ್ದು ಬಿಟ್ಟು ದಾಢ್ಡನೆ. ಬೇರೆ ಉಂಟಿನಲ್ಲಿ ಎಂದು,

“ಈ ವರ್ತಮಾನ ಬರುವವರಿಗೆ ಆ ಹುಡುಗಿ ಏನೂ ಮಾಡಲಿಲ್ಲ. ಆದರೆ ಬಳಿಕ ಅವಳಿಗೆ ಕೋಪಬಂಡಿತೇನೋ ತನ್ನ ಜಾತಿಯ ಹಿರಿಯರು ಕೆಲವರಿಗೆ ಹೇಳಿ ಅವರ ಒಪ್ಪಿಗೆ ಪಡೆದು, ಅದೇ ಹೋಟಿಲಿನಲ್ಲಿ ಕೆಲಸ ಕ್ಷೇತ್ರದಲ್ಲಿ ಇನ್ನೊಂದು ಬ್ಯಾರು ಇದ್ದು ಮುದುವೆಯಾದಳು. ಇದಾದ ಸುಮಾರು ಒಂದು ತಿಂಗಳಿಗೆ ಆ ಮೊದಲಿನವ ಉಂಟಿನಲ್ಲಿ ಬಂದ. ಬಂದವನೇ ಹೋಟಿಲಿಗೆ ಹೆಂಡತಿಯನ್ನು ನೋಡಲು ಬಂದ. ಅವಳು ಎಲ್ಲರಿದುರಂಗೆ ಅವನನ್ನು ಜೆನ್ನೊಗಿ ಅವಹಾಸ್ಯಮಾಡಿಬಿಟ್ಟು ಲು. ಅವಳಿಗೆ ಪುನಃ ಮುದುವೆಯಾಯಿ.

ತೆಂದು ಅವನಿಗೆ ತಿಳಿಯುತ್ತೆ ಲೇ ಅವನಿಗೆ ಹುಚ್ಚು ಪಶ್ಚಾತ್ತಾವ ಬಂದಿತು. ಅವಕನ್ನು ಪುನಃ ತನ್ನ ಮನೆಗೆ ಹಿಂದಿರುಗೆಂದು ಬೇಡಿದ. ಅವಳು ಒಪ್ಪದೆ ಇರಲು ತಮ್ಮ ಜಾತಿಯ ಮುಖಿಂದರನ್ನು ನೋಡಿದ. ಏನಾದರೂ ಅವೆಳು ಬರಲಿಲ್ಲ ಮತ್ತೆ ಅವನ ಮನೆಗೆ.

“ಅವನ ಮನೆ ಹೊಟೀಲಿನ ಹತ್ತಿರವೇ ಇತ್ತು. ಅದರಲ್ಲಿ ಅವನ ತಾಯಿ ಇದ್ದಳು. ತಾನೂ ಇನ್ನು ಮುಂದೆ ಆಲ್ಲೇ ತಾನು ಮಾಡುತ್ತಿದ್ದ ಮರಗೆಲಸವನ್ನು ಮಾಡುವನೆಂದು ಹೇಳಿದ. ಆದರೆ ಅದೇನಾಯಿತೋ ಅವನು ಉಂಗಿಗೆ ಬಂದ ಎಂಟು ಹತ್ತು ದಿನಗಳಲ್ಲಿಯೇ ಅವನಿಗೆ ಹುಚ್ಚು ಹಿಡಿಯಿತು.

ಹೊಟೀಲಿನಲ್ಲಿ ನಾನು ಕೇಳಿದ್ದ ಈ ಕೆಲಸದ ಹುಡುಗಿ ತನ್ನ ಎರಡನೆಯು ಗಂಡನೊಡನೆ ಲಲ್ಲಿಯಾಡುತ್ತ ಚೇಕೆಂದು ನಾಲ್ಕಾರು ಬಾರ ಅವನು ಕೆಲಸ ಮಾಡುತ್ತಿದ್ದ ಕಾದಿಯಿಂದ ಹೊಟೀಲಿಗೆ ಬರುತ್ತಿದ್ದಳು, ಆ ದೃಷ್ಟಿನನ್ನು ನೋಡಿ ಸಹಿಷ್ಲಾರದೆ ಅವನು ಹುಚ್ಚು ನಾದ ಎಂದು.

ಈ ಸಂಗತಿ ನಡೆದುದು ಕೇವಲ ಅವಿದ್ಯಾವಂತರ ಗುಂಪಿನಲ್ಲಿ. ಆದರೆ ಒಬ್ಬ ವರ್ಷನ್ನುವ್ಯಾಸ ಸೇಡಿಗೆ ಹೊರಟರೆ, ಆದೆಂತಹ ಸುಧಾರಿತ ಸಮಾಜವಾದರೂ ಇನ್ನೊಬ್ಬರು ಏನು ಮಾಡುವರೆಂದು ಹೇಳಲಾಗದು. ನಾವು—ಗಂಡನರು—ನಮಗೆ ಸೇರಿದುದನ್ನು ಮತ್ತೊಬ್ಬರು ನೋಡಿದರೇ ಉದ್ದಿಗ್ನಿರಾಗುತ್ತೇನೆ. ಆದು ಇನ್ನೊಬ್ಬಿಗೆ ಸೇರಿದರೆ ಹುಚ್ಚು ಹಿಡಿಯು ಪ್ರದರಲ್ಲಿ ಆಶ್ಚರ್ಯವಿಲ್ಲ”

“ಈ ಮಾತೇಕೆ ಈಗ? ಸುಮೃಷುವ್ಯಾಸ ಯಾರೂ ಹೆಂಡತಿಯರ ಮೇಲೆ ಜೊರು ಮಾಡಲು ಹೊಗುವುದಿಲ್ಲ. ಎಲ್ಲೋ ಕೆಲವು ಶುಚ್ಚು ಸಂಸಾರಗಳಲ್ಲಿ ಆ ರೀತಿ ಇರುತ್ತದೆ ಅಷ್ಟೇ.”

ಸಮಾಜದ ಸಾಧಕ ಬಾಧಕ ವ್ಯವಹಾರಗಳನ್ನೇ ಲಾಲ್ ತಿರುಗಿಸಿ ತಿರುಗಿಸಿ ಚಚೆ ಮಾಡುವುದರೊಳಗೆ ಗಂಟೆಗಳು ಹಾರಿದುವು. ಮಾತ್ರ ಮುಗಿಯದ ಮನ್ನು ಎಲ್ಲರೂ ನೀಲಗಿರಿಯಲ್ಲಿದ್ದರು.

ಬಸ್ತು ಇಳಿದು ತಾರು ಮಾರಾಗಿ ಕಾಲಿಡುತ್ತ ನಾರಾಯಣ ಹೊರಬೀಲನ್ನು ಸೀರಿದ. ಅವನು ಬಾಗಿಲ ಬಳಗೆ ಬರುವಾಗಲೇ ಸೀರಜೆ ಓಡಿ ಬರುತ್ತಿರುವುದು ಅವನಿಗೆ ಕಾಣೆಸಿತು,

“ಕಿಡಿಕೆಯಿಂದ ಸೀವು ಬರುವುದನ್ನು ನೋಡಿ, ಓಡಿ ಕೆಳಗೆ ಬಂದೆ. ಅಷ್ಟರಲ್ಲಿ ಸೀವೇ ಬಂದುಬೆಂಟ್ಯಾರಿ” ಎಂದು ಉಲ್ಲಾಸದ ಮೂರ್ತಿಯಾಡಳು ಸೀರಜೆ.

“ಏನು ಮಾಡುತ್ತಿದ್ದಿಂ ಸೀವು?” ನಾರಾಯಣ ಅವಳನ್ನು ಕೇಳಿದ.

“ಲೀಲೆಯೋಡನೆ ಹರಟುತ್ತಿದ್ದೆ. ಅಷ್ಟು! ಸೀವು ಉಂಗಿ ಹೋಗಿ ಎಷ್ಟು ಯುಗಗಳಾದುವು!”

“ಎಷ್ಟು ಯುಗಗಳಾದುವು? ಇನ್ನೂ ಬಂದು ವಾರ ಕೂಡ ಇಲ್ಲ” ಎಂದ ನಾರಾಯಣ ನಗುತ್ತ.

ಸುಳ್ಳು! ಶುದ್ಧ ಸುಳ್ಳು! ಸೀವು ಇಲ್ಲಿಂದ ಹೊರಟಾಗ ನಾನಿನ್ನೂ ಹುಡುಗಿಯಾಗಿದೆ. ಬಳಿಕ ಎಷ್ಟು ಮುದುಕಿಯಾಗಿದ್ದೆ ಗೊತ್ತಿ? ಯಾರ ಸಹವಾಸವೂ ಬೇಡ, ಯಾರ ಮಾತೂ ಬೇಡ ನನಗೆ. ನನ್ನ ದೇಹದಲ್ಲಿ ಚೈತನ್ಯವೇ ಇರಲಿಲ್ಲ.”

“ಆಗ ವಾತ್ತಿ ಹುಡುಗತನ ಬಂದಂತಿದೆಯಲ್ಲ?”

“ಎರಡನೆಯ ಬಾಲ್ಯವೆಂದು ತೋರುತ್ತದೆ. ಇದೇ ಕೊನೆಯ ಅವಸ್ಥೆ. ಅಲ್ಲವೇ ನಾರಾಯಣ?”

“ನಿಮಗೆ ಇದೊಂದೇ ಅವಸ್ಥೆಯಾದ್ದರಿಂದ ಇದನ್ನು ನೋಡಲನೆ ಯದು ಎಂದೂ ಹೇಳಬಹುದು, ಕೊನೆಯದೂ ಎಂದೂ ಹೇಳಬಹುದು.”

ಅವನನ್ನು ಕುಚಿರುತ್ತಲ್ಲಿ ಕೂಡಿಸಿ ಸೀರಜೆ ಟೀತರಲು ಗಂಟೆ ಭಾರಿಸಿದಳು.

“ಹುಂ, ಇನ್ನು ಹೇಳ. ಬರುವುದಕ್ಕೆ ಏತಕ್ಕೆ ಇಷ್ಟ ತಡವಾಯಿತು?”

“ಏತಕ್ಕೇ? ಚೊಂಬಾಯಿಗೆ ಹೋಗಿದ್ದೆ.”

“ಬೋಂಚಾಯಿಗೆ ?”

“ಬೋಂಚಾಯಿಗೆ ?”

“ಹೊದು. ನಿಮ್ಮ ತಂದೆಯವರನ್ನು ನೋಡಲು ಹೋಗಿದ್ದೆ.”

“ಜಗತ್ ಇದ್ದಿತಲ್ಲವೇ ನಿಮಗೂ ಅವರಿಗೂ ?”

“ಇದಿತೇ ನಿರಜಾ ? ನೋಡಿದಿರಾ, ಪ್ರಕೃತ ಸಂದರ್ಭದಲ್ಲಿ ಹಿಂದೆ ಹಾಗೆಲ್ಲ ಇದ್ದಿತೆಂದು ನೇನವು ಸಹ ಉಳಿಯುವಂತಿಲ್ಲ.”

“ಅಂದರೆ ನಾರಾಯಣ, ನಿಮ್ಮ ತಂದೆಯವರು ನಿಮ್ಮಲ್ಲಿ ಪ್ರಸನ್ನ ರಾದರೆನ್ನಿ..”

“ಹಾಗೇ ಅನ್ನಿಂ ಬೇಕಾದರೆ. ನನ್ನ ಪಾಲಿಗೆ ಎಂದೂ ಅಪ್ರಸನ್ನತೆ ಇರಲೇ ಇಲ್ಲ.”

ನಿರಜ ನಗುತ್ತ ಕೇಳಿದಳು,

“ಅದಕ್ಕೊಮ್ಮೆ ಇಮ್ಮೆ ಸಂತೋಷ ? ಇರಲಿ ಇದು. ನಾರಾಯಣ, ನಿವು ನಮಗೆ ತಿಂಡಿ ಕೊಡಿಸಬೇಕು.”

“ನಿಮ್ಮನ್ನು ಒಂದು ದಿನ ಬೋಂಚಾಯಿಗೆ ಕರೆದುಕೊಂಡು ಹೋಗಿ ತೃಪ್ತಿಯಾಗುವಷ್ಟು ತಿಂಡಿ ಕೊಡಿಸುತ್ತೇನೇ, ಆಯಿತೇ ?”

“ನನಗೆ ಈಗಲೇ ತೃಪ್ತಿಯಾಯಿತು” ಎಂದು ಸಿರಜೆ ನಕ್ಕಿಳು.

ತುಸು ಹೊತ್ತುದವೇಲೆ ನಾರಾಯಣ ಕೇಳಿ,

“ನಿರಜಾ ನಿಮ್ಮ ತಂದೆತಾಯಿಗಳರುವುದೆಲ್ಲ ?”

“ಬೋಂಚಾಯಿಯಲ್ಲೇ ತಾತನ ಜೊತೆಯಲ್ಲಿದ್ದಾರೆ. ಏತಕ್ಕೆ ನಮಗೆ ಅವರು ?”

“ಅವರನ್ನು ಒಂದು ವಿಷಯ ಕೇಳಬೇಕಾಗಿತ್ತು ನಿರಜಾ.”

“ನನ್ನನ್ನು ಕೇಳಬಾರದೇ ನಾರಾಯಣ ? ನನಗೆ ಸ್ವಲ್ಪ ತಳು ವಳಕೆ ಇದೆ. ಬೇಕಾದರೆ ಕೇಳಬಹುದು.”

“ನಿಮ್ಮನ್ನು ಕೇಳಬೇಕಾಗಲ್ಲ” ಎಂದು ನಾರಾಯಣ ನಗತೋಡಿದ. “ನಿವು ನನ್ನಿಂದ ಪ್ರಶ್ನೆ ಮಾಡಲ್ಪಡದೆಯೇ ಒಂದು ಪ್ರಶ್ನೆಗೆ ಖಾತ್ತರ ಕೊಟ್ಟಿದ್ದೀರು.”

“ಯಾವ ಪ್ರಶ್ನೆ ಅದು? ಏತಕ್ಕೆ ಇಪ್ಪು ಗುಟ್ಟು ಮಾಡುತ್ತೀರಿ? ಒಳ್ಳೆಯ ಮಾತಿನಲ್ಲಿ ಹೇಳುವಿರೋ ಇಲ್ಲಿದ್ದರೆ ಈ ಟೀಯನ್ನು ನಿಮ್ಮ ಬಟ್ಟೆಯ ನೇಲಿ.....” ಎಂದು ಲೋಟವನ್ನು ಸ್ಪುಲಿ ಬಗ್ಗಿಸಿದಳು ನೀರಜೆ

ಟೀ ಬಟ್ಟೆಲನ್ನು ಅವಳ ಕ್ಕೆಯಿಂದ ಎಷ್ಟು ರಿಕೆಯಿಂದ ಕಿತ್ತುಕೊಂಡು ನಾರಾಯಣ ಅದನ್ನು ದೂರ ಇಟ್ಟು ನಸುನಕ್ಕೆ,

“ಹೆದರಿಸಿ ಕೇಳಬೇಕಾಗಿಲ್ಲ ನೀರಜಾ. ನಿಮಗೆ ಹೇಳುವುದಕ್ಕೆ ಯಾವ ಆಕ್ರೋಪನೆಯೂ ಇಲ್ಲ.....”

“ಹೇಳಿ ಹಾಗಿದ್ದರೆ” ಎಂದು ಕುತ್ತೂಹಲದಿಂದ ಕೇಳಿದಳು ನೀರಜೆ.

“ನಿಮ್ಮ ತಂದೆತಾಯಿ ನನ್ನ ನನ್ನ ಆಳಯನನ್ನು ಗಿ ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತಾರೆಯೇ?”

ನೀರಜೆ ಗಟ್ಟಿಯಾಗಿ ನಗತ್ತಿಂದಿದಳು. ನಾರಾಯಣ ಅದನ್ನು ನೋಡಿ ಕೇಳಿದ,

“ನಗುವುದೇತಕ್ಕೆ ನೀರಜಾ? ಅವರು ಒಪ್ಪುವುದು ಅಪ್ಪು ಅಸಂಭವವೇ?”

“ಅಲ್ಲ, ಅದಕ್ಕಲ್ಲಿ ನನಗೆ ನಗುಬರುವುದು” ಎಂದು ನಗುವನ್ನು ತಡೆಯಲೆತ್ತಿಸುತ್ತ ನೀರಜೆ ನುಡಿದಳು,

“ಇದನ್ನು ಹೇಳುವುದಕ್ಕೆ ನಿಮಗೆ ಏತಕ್ಕೆ ಇಪ್ಪು ನಾಚಿಕೆ, ಸಂಕೋಚ?”

ಅವಳ ನಗು ಏತಕೊಂಡಿ ಅವಿಗೆ ಅಪ್ಪು ಇಪ್ಪಿವಾಗಲಿಲ್ಲ. ಆದರೂ ಕೇಳಿದ,

“ಪ್ರಶ್ನೆ ಕೇಳಿದ್ದಾಯಿತಲ್ಲ? ಉತ್ತರ ಬರಲಿ ಬೇಗ.”

ನಗುವನ್ನು ಸಾವರಿಸಿಕೊಂಡು ನೀರಜೆ ಉತ್ತರ ಕೊಟ್ಟಿಳು,

“ಅವರು ನಿಮ್ಮನ್ನು ಒಪ್ಪಿಕೊಳ್ಳುತ್ತಿರುತ್ತಿಂದು ನಾನು ಎಂದೋ ಶೀವಾರ್ಥಿನಿಸಿದೆ.

“ನೀವು!” ನಾರಾಯಣನಿಗೂ ನಗು ಬಂದಿತು,

“ಲೀಲೆ ಗಂಡುಬಿರಿ ಎಂದಿರಿ ನೀರಜಾ. ನೀವೇನು ಅಪ್ಪು
ಲಜ್ಜೆ ಪ್ರಕೃತಿಯವರಲ್ಲ ಅಲ್ಲವೇ?”

“ಇದೇನಿದು, ಇನ್ನೂ ‘ನೀವು’ ‘ತಾವು’? ನನಗೆ ನಿಜವಾಗಿ
ಹೇಳುತ್ತೇನೆ, ಮಳ್ಳು ಮಳ್ಳು ನಾಚಿಕೆ ಗೊತ್ತಿಲ್ಲ. ನಿಸರ್ಗದ ಜೀರಣ
ಪುತ್ತಿ ನಾನು.”

“ಭಲಾ, ನೀರಜಾ. ಹಾಗಾದರೆ ನಾವು ಬೆಂಗಳೂರಿಗೆ ಹಿಂದಿರು
ಗುತ್ತಲಾ ನಿಮ್ಮ ತಂದೆತಾಯಿಗಳಿಗೆ ಬರೆದುಬಿಡುವುದು.”

“ಅಪ್ಪು ದೂರ ಏಕೆ? ನಾಕೆಯೇ ಒಂದು ಟ್ರಾಕ್ಸ್ ನೋಡಿಕೊಂಡು
ಬೆಂಗಳೂರಿಗೆ ಹೋಗಿ ಚಿಕ್ಕಮ್ಮನಿಗೆ ಹೇಳಿ, ಅಲ್ಲಿಂದ ನೆಟ್ಟಿಗೆ ಬೊಂಬಾ
ಯಿಗೆ ಹೋಗೋಣ. ಇಲ್ಲಿ ನಮಗೆ ಇನ್ನೇನು ಕೆಲಸ?”

ಇವರು ಮಾತನಾಡುತ್ತಿದ್ದುಂತೆಯೇ ಲೀಲೆ ಒಳಕ್ಕೆ ಬಂದಳು,

“ಓ! ನೀವು ಬಂದಿದ್ದುಕ್ಕೇ ನೀರಜಾ ಹೀಗೆ ಓಡಿಬಂದದ್ದು? ಏನು,
ನೀರಜಾ ನೀನು ಹೀಗೆ ಆಡುತ್ತಿದ್ದರೆ ನೋಡಿದವರು ಏನೆಂದುಕೊಳ್ಳು
ತ್ತಾರೆ?” ಎಂದು ನಸುನಗುತ್ತ ಪ್ರಶ್ನೆ ಸಿದಳು.

ಅವಳ ಮಾತನ್ನು ಕೇಳಿ ನೀರಜ ನಾರಾಯಣನ ಮುಖವನ್ನು
ನೋಡಿ ಕಣ್ಣಿನಿಂಟಿಕಿಸಿ ಸುಳ್ಳಾಗಾಂಭೀರ್ಯಾದಿಂದ ಕೇಳಿದಳು,

“ಏನೆಂದುಕೊಳ್ಳುತ್ತಾರೆ ಲೀಲಾ?”

“ಲೀಲೆ ಅಧಸ್ಯಾತವದನೆಯಾಗಿ ಹೇಳಿದಳು,

“ನಿನಗೆ ನಾರಾಯಣರವರಲ್ಲಿ ಆಸಕ್ತಿ ಸ್ವಲ್ಪ ಮಿತಿಮಿರುತ್ತಿದೆ
ಎಂದುಕೊಂಡಾರು”

“ಆಂ? ಕೇಳಿದಿರಾ ನಾರಾಯಣ? ಈಗ ನಾನು ಈ ಅವವಾದ
ದಿಂದ ಹೀಗೆ ಮುಕ್ತಳಾಗುವೆ, ಲೀಲಾ?”

ನಾರಾಯಣನಿಗೆ ಬಹಳ ನಗು ಬಂದಿತು,

“ನೀವು ಈ ಅವವಾದದಿಂದ ವಾರಾಗಲು ಬಯಸುವಿರೇನು
ನೀರಜಾ?”

ನಿರಜಾ ಒಮ್ಮೆ ಜೋರಾಗಿ ನಕ್ಕು ಹೇಳಿದಳು,

“ಕೆಲವು ಬಾರಿ ಜನಗಳ ನಿಂದೆಯೂ ನನಗೆ ಪ್ರಿಯವಾಗಿ ಕಾಣುತ್ತದೆ, ನಾರಾಯಣ. ಲೀಲಾ, ನನ್ನ ಜೀವನದಲ್ಲಿ ಒಂದೆರಡು ಏರುತಗ್ಗಣ ಗಳಿಧ್ಯರೆ ಅದರಿಂದ ಬಾಧಕವೇನು? ನನಗಂತೂ ಇದರಿಂದ ವ್ಯಾಖ್ಯಾಗುವುದಿಲ್ಲವೆಂದೇ ಕಾಣುತ್ತದೆ”

ನಾರಾಯಣ ಅವಳ ವಾತಿಗೆ ನಗತೊಡಗಿದ. ಲೀಲೆ ವಿಸ್ತೃತಳಾಗಿ ಅವರಿಭ್ರಂಷನ್ನೂ ಸುಮ್ಮನೆ ಸೋಡಿದಳು.

“ಲೀಲೆಗೆ ಅರ್ಥವಾದಂತಿಲ್ಲ ನಾರಾಯಣ. ಅವಳಿಗೆ ಪ್ರತಿಯೊಂದನ್ನೂ ಬಿಡಿಸಿ ಹೇಳಿದಿದ್ದರೆ ನಾವು ಹುಟ್ಟರೆಂದು ತಿಳಿದುಬಿಡುವಳು.” ಎಂದಳು ನಿರಜೆ.

ನಾರಾಯಣ ತಲೆದೂಗಿದ ಆ ಮಾತಿಗೆ,

“ಇರಲಿ ನಿರಜಾ. ಲಗ್ನ ಪಶ್ಚಿಮಕೆ ಕೈಸೇರಿದರೆ ಅವತ್ತಾದರೂ ನನ್ನ ಬುಧಿ ಸರಿಯಾಗಿದೆಯೆಂದು ಅವರು ತಿಳಿಯುತ್ತಾರನ್ನೇ?”

ಲೀಲೆಗೆ ಮುಖ ಕೆಂಪಾಯಿತು,

“ಯಾರ ಲಗ್ನ ಪಶ್ಚಿಮಕೆ ಸಾರಾಯಣ? ನಿವಂತೂ ಮದುವೆಯಾದವರು, ಮನೆಯಲ್ಲಿ ಸ್ವರದ್ವಾಷಿಯಾದ ಹೆಂಡತಿ ಇದ್ದಾರೆ, ಮಕ್ಕಳ ದ್ವಾರೆ. ಇನ್ನು ನಿರಜೆಯ ಲಗ್ನ ಪಶ್ಚಿಮಕೆ. ಅವಳು ಇನ್ನೂ ಲಗ್ನವಾಗಲು ಸಿದ್ಧಿ ಲಿಲ್ಲವೆಂದು ತಾರಾನಾಥರಿಗೆ ಹೇಳಿದ್ದಾರೆ ಮೌನ್ಯ ತಾನೇ, ಈಗಾಗಲೇ ಆ ಮಾತು ಸುಳ್ಳಾಯಿತೆ?”

“ತಾರಾನಾಥ! ಯಾರು ಅವರು?” ಆಶ್ಚರ್ಯದಿಂದ ನಾರಾಯಣ - ನಿರಜೆಯ ಕಡೆ ತಿರುಗಿ ಪ್ರಶ್ನಿಸಿದ.

ನಿರಜೆ ಸಿಂಹಿಣಿಯಂತೆ ಲೀಲೆಯ ಕಡೆಗೆ ಅಷ್ಟರಲ್ಲಿಯೇ ಧಾವಿಸಿದ್ದಳು. ಲೀಲೆ ಅವಳು ಕೊಂಚ ದೂರದಲ್ಲಿರುವಾಗಲೇ ಅವಳ ಏರಡುಕೈಗಳನ್ನೂ ಹಿಡಿದುಕೊಂಡಳು. ನಾರಾಯಣನ ಪ್ರಶ್ನೆ ನಿರಜೆಯ ಕಿವಿಗೆ ಬೀಳಲಿಲ್ಲ. ತನ್ನ ಕೈಗಳನ್ನೂ ಬಿಡಿಸಿಕೊಳ್ಳಲು ಯತ್ನಿಸುತ್ತ

పూత్యరసిదళు, “నీను! నీను, లీలా! యార ఆశ్రయదల్లి చిద్దిద్ది నీను ఎంబుదన్ను మరెతిద్ది నీను ఎందు తోఱుత్తదే!”

ఆ క్షేణదల్లి హేళ కరెయిసిదంతే జనాధ్యన ప్రవేత్తిషి, ఈ దృశ్యవన్ను నోఇ తచ్చిబ్బవుద.

“నీరజా, నీను లీలేగే ఏసు హేళుత్తద్ది? యార ఆశ్రయ యారిగే!”

నీరజే తిరుగి నోఇదళు స్తుభ్యనాగి కుళతిద్ద సారాయణ, విశ్వయ కోపగళంద విచిత్రవాగి రాణుత్తద్ద జనాధ్యనరన్న కండళు. తక్షణదల్లి ఆవళ ముఖభావ బదలాయిసితు,

“క్షుమిసు లీలా, నాను హేళద మాతన్న క్షుమిసు” ఎందు ద్వీన్యద ముఖియాగి లీలేయ కడిగే తిరుగిదళు.

లీలే ఒందు బారి అసహ్యదింద ఆవళ కడిగే నోఇ ఆవళ కైగళన్న చిట్టిళు.

“ఎనాయితు లీలా? జగళవాగుత్తదేయేను ఇల్లి?” ఎందు కేళుత్త జనాధ్యన లీలేయ బలిగే సారిద.

“ఎనిల్ల జన్మ. నీరజా నారాయణారవరన్న మదువే భూగువళంతే” ఎందు లీలే తన్నన్న తాను హతోపిగే తందు కొళ్చుత్త హేళదళు.

జనాధ్యన తట్టనే నుడిద.

“మఱ్చు లీలా. అదు హేగే సాధ్య?”

“సుళ్ళల్లి, నిజ” నీరజే ఈగ శాంతలాగిద్ద ళు.

జనాధ్యన నారాయణన కడిగే తిరుగి కేళద,

“నారాయణ, ఇవళు హేళుత్తరువుదేను?”

నారాయణన ముఖ కళాహినేవాగిత్తు. యంక్రదంతే మాతుగళన్న ఉళ్ళరిద,

“నిజ జనాధ్యన”

“ನಿಜ! ಮಾಲತಿ.....?”

ಸಾರಾಯಣಿಗೆ ಉತ್ತರ ಕೊಡಲಾಗಲಿಲ್ಲ. ನೀರಜೆ ಹೇಳಿದಳು,
“ನಿನ್ನ ಕೆಲಸಕ್ಕೆ ನೀನು ಹೋಗು ಜನ್ಮ. ನೀನು! ಲೀಲಾ!
ಸರಿಯಾಗಿದ್ದೀರಿ. ಎಲ್ಲರ ಮಾತನ್ನಿಲ್ಲಿಯೂ ಬಾಯಿ ಹಾಕಿಕೊಂಡು
ಬರಲು ನಿಮಗೆ ಸಾಚಂಗೆಯಾಗುವುದಿಲ್ಲವೇ?”

ಜನೋಫೆನ ಅವಳನ್ನೇ ಕ್ಷೇತ್ರಕಾಲ ನಿಟ್ಟಿಸಿ ನೋಡಿದ, ಬಳಿಕ

“ತಾರಾನಾಥಂಗೂ ಇದೇ ಮಾತನ್ನು ಹೇಳುವಿಯಲ್ಲವೇ,
ನೀರಜಾ?” ಎಂದು ಲೀಲೆಯ ಕಡೆಗೆ ತಿರುಗಿದ, “ಬಾ, ಲೀಲಾ ಪಾಪ
ಅವಳ ಮಾತು ನಮಗೇತಕ್ಕೆ? ಇವು ನಾಳ ಇನ್ನೊಬ್ಬರು
ಸಾರಾಯಣಾರವರಂಗಿಂತ ಉತ್ತಮ ವರ ದೊರಕಿದರೆ, ಅವಳು ತನ್ನ
ಅತುರದ ಕೆಲಸಕ್ಕೆ ನಾಚಿಕೊಂಡಳು, ಪಶ್ಚಾತ್ತಾಪ ಸಟ್ಟಾಳು. ಅವಳ
ರೀತಿ ಎಂದೂ ನಮ್ಮುಂದ ಭಿನ್ನ ವಾದುದು ಎಂದು ನಮಗೆ ತಿಳಿದಿರಲಿಲ್ಲವೇ?
ಏನಾದರೂ ಮಾಡಿಕೊಳ್ಳಲಿ, ಬಾ ನಾವು ಹೋಗೋಣ”

ಹೋಗ ಹೋಗುತ್ತ ಜನೋಫೆನ ಸಾರಾಯಣಿಗೆ ಒಂದು ಮಾತು
ಹೇಳಿದ, “ಸಾರಾಯಣಾ, ನೀವು ಮರ್ಯಾದಸ್ಥರಿಂದು ತಿಳಿದಿದ್ದೆನಲ್ಲ
ನಾನು! ದಯೆಯಿಟ್ಟು ನನ್ನನ್ನು ಮನ್ನಿಸಿ”

ಅವರಿಬ್ಬರೂ ಹೊರಟುಹೋದವೇಲೆ ನೀರಜೆ ಸಾರಾಯಣನ
ಬಳಿ ಬಂದು ಕುಳಿತು ಹೇಳಿದಳು,

“ಅವರ ಮಾತಿಗೆ ಏನೂ ತಿಳಿದುಕೊಳ್ಳಬೇಡಿರ ಸಾರಾಯಣಾ.
ಇದರ ಪೂರ್ಣಕಥೆ ಅವರಿಗೆ ಗೊತ್ತಿಲ್ಲ. ಅದನ್ನು ತಿಳಿಯುವ
ಸಾಮಧ್ಯವೂ ಅವರಿಗೆಲ್ಲ”

ಸಾರಾಯಣ ಅವಳ ಮುಖವನ್ನು ನೋಡಿದ. ಕೋಪ ದೈನ್ಯಗಳ
ಚಿನ್ನೆ ಸಹ ಇಲ್ಲದೆ ಪ್ರಪುಲ್ಲೆಯಾಗಿ ಮಾತನಾಡುತ್ತದ್ದುಳು ನೀರಜೆ.

“ನೀರಜಾ, ತಾರಾನಾಥರು ಯಾರು?”

“ಓ ಅವನು ನಮ್ಮ ದೂರ ಸಂಬಂಧಿ. ನೋಡಿ ಸಾರಾಯಣಾ
ಲೀಲೆ ಹೇಳಿದ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿರಿ. ನಮ್ಮ ಮನೆ

ಯಲ್ಲಿ ಹುಡುಗಿಯರು ಎಲ್ಲರೂಂದಿಗೆ ತಮಾನೆಯಾಗಿ ಮಾತು ಕತೆ ಶಿದುವುದುಂಟು. ಅದರಲ್ಲಿ ಏನೂ ಇಲ್ಲ.”

“ಹುಂ” ಎಂದ ಸಾರಾಯಣ.

ನೀರಜೆಗೆ ಅವನ ನೀರನ ಉತ್ತರದಿಂದ ಒಂದು ಸ್ಪೃಹಿ ಉತ್ತರಾಕ್ಷ ಭಂಗವಾಯಿತು, ತನ್ನ ಷಟ್ಕೈ ತಾನೇ ಮಾತನಾಡುವವಳಂತೆ ಹೇಳ ತೊಡಗಿದಳು,

“ಹಾಹ, ತಾರಾನಾಥ! ಅವನು ನನ್ನ ಮಾತು, ನಡತೆಗಳಿಗೆಲ್ಲ ವಿಹರಿತವಾಗಿ ಅಧ್ಯಕ್ಷೀಸಿಬಿಟ್ಟು. ನಮ್ಮ ತಂದೆಯೂ ಅದಕ್ಕೆ ಸ್ಪೃಹಿ ಕಾರಣರಾದರು. ನನಗೆ ಅವನು ಒಂದು ದಿನ ತನ್ನ ಮನಸ್ಸಿನಲ್ಲಿ ಇದ್ದುದನ್ನು ಹೇಳಿದಾಗ, ನನಗೆ ಒಮ್ಮೆಲೇ ಅವನಿಗೆ ಆಶಾಭಂಗ ಮಾಡಲು ಮನಸ್ಸು ಬರಲಿಲ್ಲ. “ಈಗ ಈ ಮಾತು ಬೇಡ. ಮುಂದೆ ನೋಡೋಣ” ಎಂದು ಹೇಳಿದೆ. ಅದು ಯಾವ ರೂಪದಲ್ಲಿ ನಮ್ಮ ನೆಂಟಿರ ಮಧ್ಯೆ ಪ್ರಚುರವಾಯಿತೋ ನನಗೆ ತಿಳಿಯದು. ಅದೂ ಅಲ್ಲದೆ ನಮ್ಮ ತಾತನವರಿಗೆ ಈ ಸಂಬಂಧದ ಮಾತೇ ಸರಿಬಿಳುತ್ತಿರಲಿಲ್ಲ. ನನಗೆ ಎಷ್ಟೋ ಬಾರಿ, “ಏನು ಹುಚ್ಚು ನಿನಗೆ ನೀರಜಾ? ಅವನ ಸಂಪಾದನೆ ನಿನ್ನ ಅಲಂಕಾರ ದೃವ್ಯಗಳಿಗೇ ಸಾಲದು” ಎಂದು ಹೇಳಿತ್ತದ್ದರು.”

ಹಾತ್ತಾಗಿ ಮಾತನ ಮಧ್ಯೆ ನೀರಜೆಯ ಗನುನಕ್ಕೆ ಬಂದಿತು, ತನ್ನ ಮಾತುಗಳನ್ನು ಸಾರಾಯಣ ಕೇಳುತ್ತಿಲ್ಲವೆಂದು, ಅವನು ಅವಳ ಕಡೆ ತಿರುಗಿದ್ದರೂ ದೃಷ್ಟಿ ಎಲೆಣ್ಣು ಆನಂತದಲ್ಲಿ ಲೀನವಾಗಿತ್ತೇಂದು.

ಒಂದು ಸಂಕುಚಿತ ನಗುವಿನೋಂದಿಗೆ ಅವಳು ಎದ್ದು ಸಾರಾಯಣ ನನ್ನು ಎಬ್ಬಿಸಿದಳು.

“ಏಳಿ, ಏಳಿ. ಹೊರಗೆ ಹೋಗೋಣ. ಸಾವಿಲ್ಲದೆ ಈ ಸಂಚೇಯ ಸೂಬಗು ವ್ಯಘಟವಾದಿತ್ತು”

“ಹುಂ ಹೋಗೋಣ ಬೇಕಾದರೆ” ಎಂದ ಸಾರಾಯಣ.

ದಾರಿಯಲ್ಲಿ ನೀರಜೆ ಸಾರಾಯಣ ವ್ಯಸ್ತನಾಗಿರಲು ಆವಕಾಶವನ್ನು ತೊಡಲಲ್ಲ. “ನೋಡಿ ಹೇಗಡೆ ಪ್ರಪಂಚ? ಮಾಲತಿಯ ವಿನಯ

ನನಗೆ ಗೊತ್ತು, ಅದರೂ ಅದನ್ನು ಒಂದು ಬಾರಿಯೂ ನಾನು ಕೇಡಕೆ, ಕೇಣಕಿ ಮಾತನಾಡಿಲ್ಲ. ನೀವು ಒಂದು ಸುಳ್ಳು ವರ್ತಮಾನವನ್ನು ಕೇಳಿ ಇಪ್ಪು ಹೋಹಾರಿ ಹೋಗಿದ್ದೀರಿ”

ನಾರಾಯಣ ಒಂದು ಸೀಮಿಷ ವಿಚಾರಿಸಿ ನುಡಿದ,

“ಆ ವರ್ತಮಾನ ಕೇಳಿ ನನಗೇನೂ ಅನ್ನಿಸಲಿಲ್ಲ ನೀರಜಾ. ಅದರೆ ನಿಮ್ಮ ಚಂಡ ಕೋಪವನ್ನು ನೋಡಿ ನನಗೆ ಇನ್ನೂ ಜೀತಂಸಿಕೊಳ್ಳು ಲಾರದಂತಹ ಆಶ್ಚರ್ಯವಾಗಿದೆ. ಇಪ್ಪು ದಿನಗಳೂ ಎಲ್ಲಿತ್ತು ಇದು?”

ನೀರಜೆ ತುಸು ಹೊತ್ತು ಸುಮ್ಮನಿದ್ದಳು. ಅನಂತರದಲ್ಲಿ ಮೃದು ವಾಗಿ ನೆಗುತ್ತ ಹೇಳಿದಳು,

“ನಾರಾಯಣ ನೀವು ಹಸುಮಕ್ಕಳಂತೆ ಎಂದು ನನಗೆ ಗೊತ್ತಿದ್ದರೂ ಇಪ್ಪು ಸರಳರಿಂದು ತಿಳಿದಿರಲಿಲ್ಲ. ನಿನ್ನಪಟಿಗಳಿಗೆ ಬೇಗ ಕೋಪ ಬರುವುದೆಂದು ನಿಮಗೆ ತಿಳಿಯದೇ? ತೀಕ್ಕೊಂಡರೂ ಅದು ಕ್ರಣಿಕ ಕೋಪವಷ್ಟೆ. ಬಂದಂತೆಯೇ ಹೊರಟು ಹೋಯಿತು. ನನಗೆ—ನಿಮ್ಮ ದೃಷ್ಟಿಯಲ್ಲಿ ನನ್ನನ್ನು ಕೇಳು ಮಾಡಲು ಲೀಲೆ ಯತ್ನಿಸಿದಳೆನ್ನು ಸಿತು— ಆ ನಿಮಿಷದಲ್ಲಿ ಹುಚ್ಚು ಕೋಪ ಬಂಡಿತು. ಬಳಿಕ ಹೊರಟು ಹೋಯಿತು. ಮತ್ತೆ ಅವರು ನಿಮ್ಮನ್ನು ಅವಕೇಳನ ಮಾಡಲು ಉದ್ದೇಶಿಸಿ ಪ್ರಶ್ನಿಸುತ್ತಾರಲ್ಲ ಎಂದು ನಿಮಗಾಗಿ ಕೋಪ ಬಂಡಿತು— ಹೀಗೆ ನನಗೆ ಕೋಪ. ಬಂದಿತೆಂದು ನನಗೇ ತಿಳಿದಿರಲಿಲ್ಲ. ತಮಗೆ ಅತ್ಯಂತ ಸ್ತ್ರಿಯವಾದ ವಸ್ತು ದೂರವಾದಿತೆಂಬ ಅಂಜಿಕೆ ಬಂದರೆ ಎಂತಹ ಕುರಿಯಂತಹ ಮನುಷ್ಯನೂ ಹುಲಿಯಂತೆ ಕಾದುತ್ತಾನೆ ಎಂದು ಕೇಳಿದ್ದೆ. ಅದರೆ ಅದಕ್ಕೆ ನಾನೇ ಉದಾಹರಣೆಯಾಗುತ್ತೇನೇಂದು ತಿಳಿದಿರಲಿಲ್ಲ.

ಕೇವಲ ಅರ್ಥ ಗಂಟಿಯಲ್ಲಿ ನಾರಾಯಣನ ನೀರಶಕೆ ಮಾಯ ವಾಗಿತ್ತು. ತಾನು ಬೊಂಬಾಯಿಗೆ ಹೋಗಿದ್ದ ವಿಷಯಗಳನ್ನೇ ಉಳಿ ಮತ್ತೆ ವಿಶದವಾಗಿ ಹೇಳಿದ. ಇಬ್ಬರೂ ಭವಿಷ್ಯವನ್ನು ಕೂಲಂಕುಷವಾಗಿ ಚೆಚ್ಚಿಸಿದರು. ಉಟಕ್ಕೆ ಕುಳಿತಾಗಲೂ ಅವರ ಮಾತಿಗೆ ಬಿಡುವಿರಲಿಲ್ಲ.

ರಾತ್ರಿ ಹತ್ತು ಗಂಟೆಯ ವರೆಗೂ ಅಡಿದರೂ ಅವರ ಮಾತು ಮುಗಿಯಲ್ಲಿ.

“ಬೆಳಗೆ ಮುಂದುವರೆಸಿದರಾಯ್ತು” ಎಂದು ನೀರಜೆಯೇ ನಾರಾಯಣನನ್ನು ಸಿದ್ದಿ ಮಾಡಲು ಅಟ್ಟಬೇಕಾಯಿತು.

ಲೀಲಾ ಜನಾರ್ಥನರು ಮರುದಿನಸ ಬೆಳಗೆಯೂ ಅವರ ಜೊತೆಗೆ ಬರಲಿಲ್ಲ. ಅವರಿಗೂ ಈ ಹುಡುಗು ಬುದ್ಧಿಯವರ ಜೊತೆ ಬೇಕಾಗಿರ ಲಿಲ್ಲ. ಬೆಂಗಳೂರಿಗೆ ಹೊರಡಲು ಒಂದು ಟ್ರಾಕ್ಸೆಯನ್ನು ಗೊತ್ತು ನಾಡಿದರು. ಉಂಟ ಮಾಡಿಕೊಂಡು ಅಲ್ಲಿಂದ ಹೊರಡುವುದೆಂದು ನಿಶ್ಚಯಿಸಿದರು. ಬಳಿಕ ಪುರಸೋತ್ತೆಲ್ಲಿ? ಸಾಮಾನುಗಳನ್ನು ಆತುರಾತುರ ವಾಗಿ ಕಟ್ಟಿ ಉಂಟಮಾಡುವ ಹೊತ್ತಿಗೆ ಟ್ರಾಕ್ಸೆ ಬಂದೇ ಬಿಟ್ಟೆತು,

ಹೊರಡುವುದಕ್ಕೆ ಮುಂಚೆ ಇಬ್ಬರೂ ಲೀಲಾ ಜನಾರ್ಥನರನ್ನು ನೋಡಿದರು,

“ನಾವು ಉರಿಗೆ ಹೋಗಿಬರುತ್ತೇನೆ ಲೀಲಾ, ಜನ್ನು.” ನೀರಜೆ ಸ್ನೇಹಭಾವದಿಂದಲೇ ಹೇಳಿದಳು,

ಲೀಲೆ ಭುಜವನ್ನು ಕೊಡವಿಕೊಂಡು ಕಿಟಕಿಯಿಂದ ಅಚೆಗೆ ನೋಡಿದಳು, ಜನಾರ್ಥನ ನಾಟಕದವರಂತೆ ಕೈ ಎತ್ತಿದ.

“ಸಲಾಂ, ಹೊರಡಬಹುದು.”

ನೀರಜೆ ನಗುತ್ತಲೇ ಟ್ರಾಕ್ಸೆಯನ್ನು ಹತ್ತಿದಳು.

ನಾರಾಯಣನಿಗೆ ದಾರಿ ಕಳೆದುದೇ ತಿಳಿಯಲ್ಲಿ ನೀರಜೆಯ ಸುರಸ ಸಂಭಾವಣೆಯಲ್ಲಿ ಮಧ್ಯ ಮದ್ದಾರಿನಲ್ಲಿ ಉಂಟ ಮುಗಿಸಿಕೊಂಡು ರಾತ್ರಿ ಎಂಟೊವರೆಯ ಹೊತ್ತಿಗೆ ಬೆಂಗಳೂರನ್ನು ಸೇರಿದರು.

ರಾಫೆವಯ್ಯನವರು ರಾಜಮೃತಿ ಇಬ್ಬರೂ ಇವರನ್ನು ನೋಡಿ ಚಕ್ಕರಾದರು.

“ಇದೇನು, ಇಷ್ಟ ಹೊತ್ತಿನಲ್ಲಿ?” ಎಂದು ಆತ ನಾರಾಯಣನನ್ನು ಕೇಳಿದರು.

“ಚಿಕ್ಕಪ್ಪ ಈಗ ಆ ನಾತೆಲ್ಲಿ ಬೇಡ. ನಮಗೆ ತುಂಬಾ ಆಯಾಷ

ವಾಗಿದೆ. ನಾನು ಆಮೇಲೆ ನಿಮಗೆ ಎಲ್ಲ ವಿಷಯಗಳನ್ನೂ ಹೇಳುತ್ತೀನೆ” ಎಂದು ನೀರಜೆ ಚಿಕ್ಕವ್ಯಾನ ಕಡೆಗೆ ನೋಡಿದಳು.

ರಾಜವ್ಯಾ ಅವಳ ಮಾತನ್ನು ಅನುಮೋದಿಸಿದರು,

“ಹೋದು, ಹಾವ! ಹೋಗು ನೀರಜಾ. ನಾರಾಯಣರವರಿಗೆ ಜನಾರ್ಥನನ ಕೊರಡಿಯನ್ನು ತೋರಿಸು. ನಾನು ಹೋಗಿ ಅಡಿಗೆಯನ್ನು ಸ್ವಲ್ಪಿ ಬಿಸಿಮಾಡಲು ಹೇಳುತ್ತೀನೆ.”

“ಆಗಲಿ, ಬೆಳಿಗ್ಗೆ ಅದೇನು ವಿಷಯವೋ ಕೇಳೋಣವಂತೆ” ಎಂದು ರಾಘವಯ್ಯ ತಮ್ಮ ಕೊರಡಿಯ ಕಡೆಗೆ ಹೊರಟಿರು.

ನಾರಾಯಣ ಏನೋ ಹೇಳಲು ಹೋದ. ರಾಜವ್ಯಾ ಅವನನ್ನು ತಡೆದರು,

“ಏನೂ ಹೇಳಬೇಕಾಗಲ್ಪು, ನನಗೆಲ್ಲ ಗೊತ್ತು. ಇನ್ನೂ ಹೊಸ ವಿಚಾರಗಳದ್ದರೆ ನೀರಜೆ ಹೇಳುತ್ತಾಳೆ.”

ಸರಿ, ಬಿಸಿ ಬಿಸಿ ಉಂಟಿವಾಯಿತು. ಮೆತ್ತನೆಯ ಸುಪ್ತಿಗೆಯಲ್ಲಿ ಮಲಗಿ ರೇಡಿಯೋನಿಂದ ಸಣ್ಣಗೆ ಬರುತ್ತಿದ್ದ ಸಂಗೀತವನ್ನು ಕೇಳುತ್ತ ನಾರಾಯಣ ನಿದ್ರೆಹೋದ.

ಮರುದಿವಸ ಆರು ಗಂಟೆಗೇ ರಾಜವ್ಯಾ ಬಂದು ನಾರಾಯಣನನ್ನು ಎಚ್ಚರಿಸಿದರು.

“ಬೆಳಿಗಿನ ಗಾಡಿಗೇ ಹೊರಡುವಿರಂತೆ, ಏಳೀಪ್ಪ. ನಾನು ಇವರಿಗೆ ಹೇಳಬೇಕಾದುದನ್ನು ಹೇಳುತ್ತೀನೆ. ಹಳೆಯಕಾಲದವರು, ಸುಮ್ಮನೆ ಇಲ್ಲದ್ವಾರಂದು ಗಲಾಟಿ ಮಾಡಿಯಾರು. ಅದಕ್ಕೆ ಏತಕ್ಕೆ ನೀವು ಸಿಕ್ಕಿ ಕೊಳ್ಳಬೇಕು?”

ರಾತ್ರಿ ನಿದ್ರೆ ಮಾಡಿದ್ದರೂ, ನಾರಾಯಣನಿಗೆ ಏಕೋ ಅಷ್ಟಾಗಿ ಅವಲವಿಕೆಯಿರಲಿಲ್ಲ.

“ಏಕೋ ಉಸಿರಾಡಲು ಅವಕಾಶವಿಲ್ಲದಂತೆ ಏನೇನೋ ಒಂದರೆ ಹೀಂದೆ ಒಂದು ನಡೆಯಬೇಕಾಗಿದೆ” ಎಂದುಕೊಂಡು ಎದ್ದು.

ಇವರ ಸ್ವಾನ ಉಪಹಾರಗಳು ಮುಗಿಯುತ್ತಿಲೇ ಆಳು ಗಾಡಿ

ಯನ್ನು ತರಲು ಹೋದ. ಅವನು ಬರುವುದರೊಳಗೆ ಸಾರಾಯಣ ನೀರಜೆಯರು ಉಡುಪನ್ನು ಧರಿಸಿಕೊಂಡು ಸಿದ್ಧ ಶಾದರು.

“ಇನ್ನು ಬರೋಣವೇ ಚಿಕ್ಕಮ್ಮು ?”

“ಹುಂ ಹೋಗಿ ಬಂತಿ. ನಾನು ಸಾಧ್ಯವಾದರೆ ಇನ್ನೊಂದು ವಾರದಲ್ಲಿ ಬರುತ್ತೇನೆ” ಎಂದು ರಾಜಮ್ಮು ಅವರನ್ನು ಬೀಳೊಂಡರು.

ಗಾಡಿಯಲ್ಲಿ ನೀರಜೆ ಸಾರಾಯಣನನ್ನು ಕೇಳಿದಳು,

“ಏತಕ್ಕೆ ಹೀಗಿದ್ದೀರಿ ? ನಿದ್ದೆ ಬರಲಿಲ್ಲವೇ ರಾತ್ರಿ ?”

“ಬಂತು. ಆದರೆ ಅವು ಚೆನ್ನಾಗಿ ಬರಲಿಲ್ಲ. ಸಾಕುಷಾಕಾಗಿ ಹೋಗಿದ್ದು ಬಳ್ಳಿಯ ನಿದ್ದೆಗೆ ಅವಕಾಶವಿರಲಿಲ್ಲವೇನೋ !”

“ಅವು ಸುಸ್ಥಾಗ-ವುದಕ್ಕೆ ಏನಾಯಿತು ?”

ಸಾರಾಯಣನಿಗೂ ಅದೇ ಅನ್ನಿಸಿದ್ದು, ಏನೋ ಆಯಾಸ. ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕರಿಕಿರಿಯಾದಂತಿತ್ತು.

“ಈಗೆ ಒಂದು ವಾರದಿಂದ ತುಂಬ ಗಡಿಬಿಡಿಯಾಗಿ ಬಿಟ್ಟಿದೆ. ಅದರಿಂದ ಒಂದು ತರಹೆ ಆಗಿದೆ. ಸ್ವಲ್ಪ ವಿಶ್ರಾಂತಿ ಸಿಕ್ಕಿದರೆ ಸಂಹೋದಿತು”

“ಗಾಡಿಯಲ್ಲಿ ಒಂದು ಬಾರಿ ಕುಳಿತುಬಿಟ್ಟರೆ ಗುಂತಕಲ್ಲು ಸಿಗುವ ವರೆಗೂ ನಿದ್ದೆಯನ್ನೇ ಮಾಡಬಹುದು ಬೇಕಾದರೆ. ವಿಶ್ರಾಂತಿಗೇನು ?” ಎಂದಳು ನೀರಜೆ.

“ನಿಷ್ಟು ? ನಿಮಗೆ ವಿಶ್ರಾಂತಿ ಬೇಡವೇ ?” ಎಂದು ನೆಗುತ್ತ ಕೇಳಿದ ಸಾರಾಯಣ.

“ನನಗೇ ? ಜಂತೆಯಿಲ್ಲ ಇಲ್ಲದಿದ್ದರೆ ಬಹುಶಃ ನಾನು ಬೋಂಬಾಯಿಗೆ ಹೋಗುವಾಗಲೂ ಬರುವಾಗಲೂ ಒಬ್ಬೆಲ್ಲೇ ಇರುತ್ತೇನೆ. ಆಗ ಹೇಗೆ-ನಿದ್ದೆ ಬಂದರೂ-ನಿದ್ದೆ ಮಾಡುವುದು ? ಈಗಲೂ ಹಾಗೆಯೇ ತಿಳಿದುಕೊಂಡರಾಯ್ತು”

“ನನಗೂ ನಿದ್ದೆ ಮಾಡುವ ಆಭ್ಯಾಸವಿಲ್ಲ ರೈಲುಗಾಡಿಯಲ್ಲಿ” ಎಂತ ಸಾರಾಯಣ, “ವಿಶ್ರಾಂತಿ ಬೇಕಾದರೆ ಸುಮ್ಮುನೇ ಕಾಲುಗಳನ್ನು ನೀಡಿ ಕೊಂಡು ಮಲಗಿದರೇ ಸಾಕು. ನಿದ್ದೆಯೇ ಬೇಕೆಂದಿಲ್ಲ”

ನಿಲ್ಲಾಣದಲ್ಲಿ ಆದೇ ತಾನೇ ಗುಂಟಕಲ್ಲಿನ ಕಡೆಗೆ ಹೋಗುವ ಗಾಡಿ ಗಿಡ್ಡವಾಗಿ ಬಂದಿತ್ತು. ಎರಡನೇ ತರಗತಿಯಲ್ಲಿ ಉತ್ತಮವಾದ ಜಾಗವೇದನ್ನು ನೋಡಿ ನಾರಾಯಣ ಸೀರಜೆಯನ್ನು ಕೂಡಿಸಿದ. ಸಾಮಾನುಗಳನ್ನೆಲ್ಲ ಸರಿಯಾಗಿ ಇಡಿಡಿದ ಬಳಿಕ ಪಿಕೆಟನ್ನು ತರಲು ಗಾಡಿಯಂದ ಇಳಿದ.

“ಹಾಗೆಯೇ ಒಂದು ವರ್ತಮಾನ ಪಶ್ಚಿಮೆಯನ್ನು ಹಿಡಿದು ಕೊಂಡು ಬಸಿ” ಸೀರಜೆ ಅವನಿಗೆ ಹೇಳಿದಳು, “ಬಂಧುರಿಗೆ ನಿದ್ರೆ ಬಂದರೆ ಇನ್ನೊಬ್ಬರಿಗೆ ಏನಾದರೂ ಓದಲಿಕ್ಕೆ ಇರಲಿ”

“ಅಗಲಿ” ಎಂದು ಹೊರಟಿ ನಾರಾಯಣ.

ಇನ್ನೂ ಪಿಕೆಟಿಗಳನ್ನು ಕೊಡುವುದಕ್ಕೆ ಪ್ರಾರಂಭಿಸಿರಲಿಲ್ಲ ಗುಂಟಕಲ್ಲಿನ ಗಾಡಿಗೆ “ಇನ್ನು ಹತ್ತು ನಿಮಿಷ ಸ್ವಾಮಿ” ಎಂದ ಆ ಗುಮಾಸ್ತಿ.

“ಪರವಾ ಇಲ್ಲ ಅವು ಹೊತ್ತಿಗೆ ವರ್ತಮಾನ ಪಶ್ಚಿಮೆಯನ್ನು ತಂಡಬಿಡುತ್ತೇನೇ” ಎಂದು ಹಿಂದಿರುಗಿದ ನಾರಾಯಣ.

ವರ್ತಮಾನ ಪಶ್ಚಿಮೆಯನ್ನು ತೆಗೆದುಕೊಂಡು ನಾರಾಯಣ ಹಿಂದಿರುಗಿ ಸೀರಜೆಯಿದ್ದ ಗಾಡಿಯ ಬಳಿಗೆ ಬಂದಾಗ ಸೀರಜೆ ಕಿಡಿಕೆಯ ಮೂಲಕ ಯಾರೊಡನೆಯೋ ಮಾತನಾಡುತ್ತಿದ್ದಳು. ನಾರಾಯಣ ಇಪ್ಪತ್ತು ಮಾರು ದೂಡದಲ್ಲಿರುವಾಗಲೇ ಅವರ ನಗು ಇವನ ಕಿವಿಗೆ ಬಿಡಿತು,

“ಹಾಗಾದರೆ ತಾವು ಇನ್ನು ನಮ್ಮಂಥಾ ಬಡವರೊಡನೆ ಮಾತ ನಾಡುವುದಿಲ್ಲ ?” ಆ ಅಗಂತು ಅವಳನ್ನು ಕೇಳಿದ ಗಟ್ಟಿಯಾಗಿಯೇ.

“ನೋಡಬೇಕಾದರೆ ಮುಂಚಿತವಾಗಿ ತಿಳಿಸಿ, ಅಪ್ಪತ್ತಿ ಕೊಟ್ಟರೆ ನಾನು ಅನಂತರದಲ್ಲಿ ನೀವು ಬಂದು ನನ್ನನ್ನು ನೋಡಬಹುದು” ಎಂದಳು ಸೀರಜೆ.

“ಷಿಹೋಯೋ, ಹಾಗೋ? ಒಕ್ಕೆಯದು ಸೀರಜಾ, ನಿಷ್ಠ ಮುಂದಿನ ನಿವಾಸದ ವಿಳಾಸವನ್ನಾದರೂ ಕೊಡು. ಆಗಾಗ ಬಂದು

ನಿನ್ನ ಗುಗ್ಗ ಪಕಿಯೋಂದಿಗೆ ಜಗತ್ವಾಡುವಾಗ ನಿನ್ನ ಬಲವಾಗಿ
ಬರುತ್ತೇನೆ”

ಜಗತ್ ಇರುವುದಿಲ್ಲ. ಅದರೂ ಇಷ್ಟವಿದ್ದರೆ ಬರಬಹುದು. ಇಲ್ಲಿಯೇ
ಒಂದು ಭಾರಿ ಮನೆಯಿದೆ ಅವರಿಗೆ. ಅಲ್ಲೇ ನಾನು ಇರುವುದು ಎಂದು
ಕೊಂಡಿದ್ದೇನೆ.”

“ಅವರಿಗೆ ತಾಯಿ ತಂಡೆ ಇದ್ದಾರಷ್ಟೇ? ಅಂದಮೇಲೆ ನಿಮಗೆ
ಅವರ ಮೇಲೆ ಪೂರ್ತಿ ಅಧಿಕಾರವೆಲ್ಲಿ ಬಂದಿತು?”

“ನನ್ನ ಹಕ್ಕನ್ನು ನಾನು ಯಾರಿಗೂ ಬಿಟ್ಟುಕೊಡುವುದಿಲ್ಲ.
ನನ್ನನ್ನು ಕೆಣಕಿದರೆ.....”

ನಾರಾಯಣನಿಗೆ ನೀರಜೆಯ ಮಾತುಗಳನ್ನು ಕೇಳಿ ಆಶ್ಚರ್ಯ
ವಾಯಿತು. ಯಾವನೇಂದಿಗೂ ಇವು ಸಲಿಗೆಯಿಂದ ಏತಕ್ಕೂ ಹಿಗೆ
ಮಾತನಾಡುತ್ತಾಳೆ ಎಂದು ಬೇಸರವೂ ಆಯಿತು. ಹಾಗೆಯೇ ಮನಸ್ಸಿ
ನಲ್ಲಿ ಅಂದುಕೊಂಡ,

“ಭೇ ಮಾಲತಿ ಎಂದೂ ಹಿಗೆ ಇತರರೂಡನೆ ಚೆಲ್ಲಾಟಿವಾಡು
ತೀರಲಿಲ್ಲ”

ಈ ಮಾತು ಮನಸ್ಸಿಗೆ ಬಂದ ಕೂಡಲೆ ಅವನಿಗೆ ಅಜ್ಞರಿ
ಯಾಯಿತು. “ಇದೇನಿದು? ಎರಡು ದಿನಗಳಿಂದ ಪೂರ್ತಿ ಮರೆತಿದ್ದ
ಮಾಲತಿಯ ನೆನಪು ಈಗ ಹತಾತ್ಮಾಗಿ ಬರುವುದೇಕೆ? ಹೇಗೂ ಈಗ
ಸಾನೂ ಅವಳೂ ದೂರವಾದೆವು ಇನ್ನು ಅವಳಿಗೂ ನನಗೂ ಸಂಬಂಧ
ವಿಲ್ಲ”

ನೀರಜೆ ಆ ಮನುಷ್ಯನಿಗೆ ಹೇಳುತ್ತಿದ್ದ ಈ,

“ಅವರ ಮೊದಲಿನ್ನ ಪಶ್ಚಿಗೆ ಅವರಲ್ಲಿ ಸ್ವಲ್ಪವೂ ಅಭಿಮಾನವಿರ
ಲಿಲ್ಲ. ಅದಕ್ಕೇ ನಾನು ಒಪ್ಪಿದೆ. ಇಲ್ಲಿದಿದ್ದರೆ.....”

ಆತ ಹೇಳಿದ,

“ನಿನಗೆ ಹೇಗೆ ಗೊತ್ತು ನೀರಜಾ ಅವರಿಗೆ ಅಭಿಮಾನವಿತ್ತೋ
ಇಲ್ಲವೋ ಎಂದು? ಆಕೆಗೆ ಮನೆಯಲ್ಲಿ ಮಕ್ಕಳು ಇರಬಹುದು. ಮನೆ

ಸೇಲಷ, ಮಕ್ಕಳ ಸೇವೆಯಲ್ಲಿ ಇವರ ಹಿಂದೆ ಮುಂದೆ ನಿನ್ನುಂತೆ ಆಕೆ ಕುಟೀದಾಡದೇ ಇರಬಹುದು.....”

“ಅದೇನೋ ಅದೆಲ್ಲ ಕಟ್ಟಿಕೊಂಡು ನಾನೇನು ವಾಡಲಿ? ಅವಳು ಪತಿಯನ್ನು ಸರಿಯಾಗಿ ಕೃಯಲ್ಲಿ ಇಟ್ಟಿಕೊಳ್ಳಬೇಕೆಂದು ಇದ್ದಿದ್ದು ಅವಳ ತಪ್ಪು”

“ಹಾಗೆ ಹೇಳು. ತಿಳಿಯದೇ ಆಕೆಯನ್ನು ಆರೋಪಿಸುವುದಕ್ಕಿಂತ, “ಅವರಿಗೆ ದುಡ್ಡಿದೆ ಆದು ನನಗೆ ಬೇಕು” ಎಂದು ಸ್ವಷ್ಟವಾಗಿ ಹೇಳು. ನಿನಗೆ ಬೇಕಾದುದನ್ನು ಹೇಗೆ ತೆಗೆದುಕೊಳ್ಳುವುದು ಎಂದು ನೀನು ಬಲ್ಲೆ, ಅಲ್ಲವೇ ನೀರಜಾ?”

ನೀರಜೆ ಗಟ್ಟಿಯಾಗಿ ನಗುತ್ತ ಹೇಳಿದಳು,

“ನೇವೇನಾದರೂ ಹೇಳಿಕೊಳ್ಳು. ನನಗೆ ಅದರಿಂದ ಚೇಷರವಿಲ್ಲ”

ನಾರಾಯಣನ ಕಿವಿಗೆ ಇವರ ಸಂವಾದ ಹಿತವಾಗಿರಲಿಲ್ಲ. ಮುಂದಕ್ಕೆ ಅಲ್ಲಿಂದ ಹೆಚ್ಚೆ ಇಡದೆ ಹಿಂದಿರುಗಿದ.

“ನೀರಜೆಗೇನೋ ತಿಳಿಯಾದು. ಆದರೆ ನಿನಗೆ ತಿಳಿಯದೇ ಮಾಲತಿಗೆ ಎಪ್ಪು ಕೆಲಸದ ಗಡಿಬಿಡಿಯೆಂದು? ಅಪ್ಪು ಕೆಲಸದ ಮಧ್ಯೆ ನಿನ್ನನ್ನು ಸದಾ ಸಂತೋಷಪಡಿಸುತ್ತಿರಲಿಲ್ಲವೆಂದೇ ಇಟ್ಟಿಕೊಳ್ಳೋಣ. ಆದರೆ ಅದರಿಂದ ಅವಳಿಗೆ ನಿನ್ನಲ್ಲಿ ತಾತ್ಪಾರವೆಂದು ಹೇಗೆ ಕಲ್ಪನೆ ಮಾಡಿದೆ?” ಎಂದು ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತು..

“ಇಲ್ಲ ನನ್ನ ಕಲ್ಪನೆಯಲ್ಲ ಆದು. ಮಾಲತಿ ಕೆಲಸಕ್ಕೆ ಸೇರಿದ ಮೇಲೆ ನಾನು ಅವಳಿಗೆ ಬೇಕಿಲ್ಲವೆಂದು ಎಪ್ಪು ಬಾರಿ ತೋರ್ಫಡಿಸಿ ಕೊಂಡಳು? ವೊನ್ನೆಯ ಜಗಳ ಬೇರೆ—” ಎಂದು ಆ ಪ್ರಶ್ನೆಯನ್ನು ಅದುಮಾಡಲು ಯಶ್ವಿ ಸಿದ,

“ಆದರೆ ಮಾಲತಿಯನ್ನು ಬಲಾತ್ಮಾರವಾಗಿ ಕೆಲಸಕ್ಕೆ ಸೇರಿಸಿ ಇವರಾಗು?”

“ಅವಳು ಕೆಲಸಕ್ಕೆ ಸೇರುವ ವೇದಲು ಈ ಅತ್ಯಾಪಿ ಇತ್ತೀ?”

“ನೀನು ಇಪ್ಪು ಅವಳಿಗೆ ಕಣ್ಣಿಗೆ ಮಣಿರಚಿ ಮೋಸಮಾಡ-

ಬಹುದು. ಅವಳು ಜಗತ್ವಾದ ಕೂಡದೋ? ನೀರಜೇಗೆ ಕೊಂಡ
ವಿಲ್ಲಪೋ?”

“ಕೈ ತುಂಬ ಹಣವಿದೆ, ಕೆಲಸವಿಲ್ಲ, ಜವಾಬ್ದಾರಿಯಿಲ್ಲ, ನೀರಜೇಗೆ.
ಮಾಲತಿ ಇದೇ ರೀತಿ ಸುಮಾರಾಗಿ ಇದ್ದಾಗ ಅವಳು ಹೇಗಿರುತ್ತಿದ್ದಳು?”

ಒಂದೇ ಸಮನೆ ನಾರಾಯಣನ ಮನಸ್ಸಿನಲ್ಲಿ ಪ್ರಶ್ನೆಗಳು ಏಳಿ
ರಂಭಿಸಿದ್ದವು.

“ಭೇ ಇದೇನಿದು, ನೀರಜೇ ಯಾರೊಡನೆಯೋ ಸ್ವಲ್ಪ ನಗುನಗುತ್ತ
ಮಾತನಾಡಿದರೆ ನನಗೇನೇನೋ ಆಗುತ್ತಿದೆಯಲ್ಲ? ಮಾಲತಿಯೇ ಹೀಗೆ
ಮಾಡಿದ್ದರೆ ನನಗೆ ಏನೂ ಅನ್ನಿಸುತ್ತಲೇ ಇರಲಿಲ್ಲ.” ಎಂದುಕೊಂಡ.

ಮರುಕ್ಕೊ ಅವನಿಗೆ ತಾನು ಅಂದುಕೊಂಡಿದ್ದ ಆಸಂಭವವೇನ್ನಿ
ಸಿತು,

“ಮಾಲತಿ ಎಂದಿಗೂ ಹೀಗೆ.....”

“ಆರೇ ಇದೇನು! ಮತ್ತೆ ಅದನ್ನೆ ಯೋಚಿಸುತ್ತಿದ್ದೇನೆ! ಯಾವುದು
ತಾನೇ ಆಸಂಭವವಾಗಬೇಕು? ನನ್ನ ಮಾಲತಿಯ ಸಂಬಂಧ ಕಡಿದು
ಹೋಯಿತು. ಇನ್ನು ಅವಳು ಏನಾದರೂ ಮಾಡಿಕೊಳ್ಳಲಿ. ಅದನ್ನು
ತೆಗೆದುಕೊಂಡು ನನಗೇನು?—ಆದರೂ ನನಗೆ ಗೊತ್ತು, ಮಾಲತಿ
ಎಂದೂ ಹೀಗೆ ಚೆಲ್ಲಿಟಕ್ಕೆ ಹೋಗುವವಳಿಲ್ಲ. ಎರಡು ಮಕ್ಕಳ ತಾಯಿ.
ಅವರ ರಕ್ಷಣೆ ಹೊರತು ಇನ್ನಾವ ಯೋಚಿಸೆಯೂ ಅವಳ ಮನಸ್ಸಿನಲ್ಲಿ
ಬರಲಾರದು.”

ಹಾಗೆಯೇ ಅವನಿಗೆ ಅವತ್ತು ಬಸ್ಸಿನಲ್ಲಿ ನಡೆದ ಸಂಭಾಷಣೆ ನೇನ
ಸಿಗೆ ಬಂದಿತು,

“ಆ ಹುಡುಗಿ ತನ್ನ ಪತಿ ಬೇರೊಬ್ಬಳನ್ನು ಮದುವೆಯಾದನೆಂದು
ತಿಳಿದನೇಲೆ, ತಾನೂ ಅಲ್ಲಿಯ ಕೆಲಸಗಾರನೊಬ್ಬನನ್ನು ಮತ್ತೆ ಮದುವೆ
ಯಾದಳು. ಮಾಲತಿ! ಮಾಲತಿಗೆ ತಾನು ನೀರಜೆಯನ್ನು ಮದುವೆ
ಮಾಡಿಕೊಳ್ಳುವೆನೆಂದು ತಿಳಿದರೆ ಏನು ಮಾಡಬಹುದು?”

ಕೋರ್ಪದಿಂದ ಅವನನ್ನು ಮನೆಯಿಂದ ಆಚಿಗೆ ಕಳುಹಿಸಿದ
ಮಾಲತಿಯ ಮೂತ್ರ ಅವನ ಕಣ್ಣೆದುರಿಗೆ ಬಂದಿತು,

“ಅವಳಿಗೆ ಬಹಳ ಕೋರ್ಪ ಬರಬಹುದು. ಕೋರ್ಪಿನಲ್ಲಿ ನನ್ನ
ಮೇಲೆ ಫಿಯಾರ್ಡನ್ನು—ಭೇ ಎಂದಿಗೂ ಇಲ್ಲ. ಸ್ವಲ್ಪ ರೀಗಾಡಿ ಕೊಗಾಡ
ಬಹುದು. ಬಳಿಕ ಅಳಬಹುದು, ನನಗೆ ಹತ್ತ ಬರೆಯಬಹುದು....”

ಯೋಚಿಸುತ್ತ ಯೋಚಿಸುತ್ತ ನಾರಾಯಣ ಕೀಕೀಟನ್ನು ಕೊಳ್ಳು
ವೆಡೆಗೆ ಬಂದಿದ್ದ. ಯಂತ್ರದಂತೆ ಹಣವನ್ನು ಕಿಟಕಿಯಿಂದ ಒಳಗಿಟ್ಟು
ಹೇಳಿದ,

“ಚೊಂಬಾಯಿಗೆ ಎರಡು ಕೀಕೀಟಗಳು, ಎರಡನೇ ತರಗತಿಯವು.”

ಟೀಕೀಟಗಳನ್ನು ತೆಗೆದುಕೊಂಡಮೇಲೆ ಅವನಿಗೆ ತಾನು ವೆಡಲು
ಅಂದುಕೊಂಡಂತೆ ಆಗದೆಯೇ ಇರಬಹುದು ಎನ್ನಿ ಸಿತು,

“ಮಾಲತಿಗೆ ಈಗ ಬಹಳ ಅಭಿಮಾನ ಬಂದಿದೆ. ಅವಕ್ಕಿಂದಿಗೂ
ಹತ್ತ ಬರೆಯಿಲಾರಳು. ಕೋಟ್ಟಿ ಕಭೀರಿಗೆ ಹೋದರೂ ಹೋಗ
ಬಹುದು. ಇನ್ನೂ ಕೋರ್ಪದ ಆವೇಶವಿದ್ದರೆ ನನ್ನ ಮೇಲೆ ಸೇಡು
ತೀರಿಸುವ ಸಲುವಾಗಿ ಮತ್ತೆ ಇನ್ನಾರನ್ನಾದರೂ.....”

ಹೀಗೆನ್ನಿಸಿದ ಕೂಡಲೇ ನಾರಾಯಣನ ಮನಸ್ಸು ಹುಚ್ಚಿದ್ದು
ಕುಣೆಯಿತು,

“ಇಲ್ಲ, ಹೀಗೆಂದಿಗೂ ಆಗದು” ಎಂದು ತನಗೆ ತಾನೇ ಹೇಳ
ಕೊಂಡ.

“ಆಗದೆಂದು ಹೇಗೆ ಗೊತ್ತು? ಸಂಬಂಧ ಕಡಿದು ಹೋದಮೇಲೆ
ಅವಕ್ಕಿನಾದರೂ ಮಾಡಿಕೊಳ್ಳಬಹುದಷ್ಟೇ?” ಎಂದು ಅಂದೇ ಅನ್ನಿ ಸಿತು
ಮನಸ್ಸಿಗೆ, “ಇದಕ್ಕೂ ನೀನು ಸಿದ್ಧಸಾಗಿರಬೇಕು. ಮುಂದೆ ಬಂದು ದಿನ
ನೀನು ಅವಳನ್ನು ಸಂಧಿಸಿದರೆ,.....”

ನಾರಾಯಣನ ಮುಖ ಚಿವತು ಸುರಿಯಿಲಾರೆಂಬಿಸಿತು. ಬಾಯಿ
ಉಣಿತು.

“ಹೀಗೇನಾದರೂ ಆದರೆ ನನಗೆ ನಿಜವಾಗಿ ಹುಚ್ಚು ಹಿಡಿಯಾ ತ್ತುದೆ.” ಎಂದುಕೊಂಡ.

ಸಿಲ್ಲಲಾರದೆ ನಾರಾಯಣ ಅಲ್ಲಿಯೇ ಇದ್ದ ಒಂದು ಬೆಂಚಿನವೇಲೆ ಕೂಲಿತತ್ತೆಕೊಂಡ. ಮನಸ್ಸು ನಾಗಾಶೋಽಟಿದಿಂದ ಷಿಡುತ್ತಿತ್ತು.

“ಅಂದರೆ ಅಥರ್ವ ಗೋತ್ತೇ? ನೀರಜೆ ಹೇಳಿದಂತೆ ವಾಳತಿ ನಿನ್ನ ಮೇಲೆ ಸಂಪೂರ್ಣವಾಗಿ ತನ್ನ ಹಕ್ಕನ್ನು ಸ್ಥಾಪಿಸಿಬಿಟ್ಟಿದ್ದಾರೆ. ಅವಳಿಗೆ ನೀನು ಬೇಕೋ ಬೇಡವೋ ಎಂಬ ಪ್ರಶ್ನೆಯೇ ಇಲ್ಲ ಇಲ್ಲ. ನಿನಗೆ ಅವಳು ಬೇಕು.”

“ಆದರೆ ನೀರಜೆ?”

“ನೀರಜೆಗೆ ಇಲ್ಲಿ ಸಾಫಿನಿಲ್ಲ. ಅವಳ ಚಿಂತೆಯನ್ನು ನೀನು ವಾಡಬೇಡ. ನಿನಗೆ ಹಿಡಿಯುವ ಹುಚ್ಚನ್ನು ಹತ್ತು ಜನ ನೀರಜೆಯರು ಬಿಡಿಸಲಾರರು.”

“ನಿಜ, ನಿಜ” ಎಂದುಕೊಂಡ ನಾರಾಯಣ,

“ಹಾಗಾದರೆ ಇನ್ನು ಮನೆಗೆ, ವಾಳತಿಯಲ್ಲಿಗೆ ಹಿಂದಿರುಗು” ಮನಸ್ಸು ಹೇಳುತ್ತಿತ್ತು ಒಂದು ಕಡೆ.

ಕಾಲುಗಂಟೆ ತನೆನ್ನು ಒಂದಿಗೇ ತಾನು ಹಿಗಾೃಮಂಗ್ಲ ಲಾಡಿ ಕೊನೆಗೆ ನಾರಾಯಣ ಸ್ವಲ್ಪ ಶಾಂತನಾದ,

“ಎಲ್ಲ ನಿಜ. ವಾಳತಿಗೆ ನಾನು ಬೇಡದೆ ಇರಬಹುದು. ನೀರಜೆಗೆ ಬೇಕಾಗಿರಬಹುದು. ಆದರೆ ವಾಳತಿ ಎಂದೆಂದೂ ನನ್ನ ವಳೇ ಆಗಿರಿದ್ದರೆ ನನಗೆ ಬದುಕಿರಲಾಗುವುದಿಲ್ಲ. ಅವಳು ನನಗೆ ಹೆಚ್ಚೊಂದು ಆಥವಾ ವನ್ನು ಮರ್ಯಾದೆಯೇ ಈ ರೂಪದಿಂದ ನನ್ನನ್ನೆ ಶೆಯುತ್ತದೋ ಇಲ್ಲವೇ ನನ್ನ ಮಕ್ಕಳಿಗಾಗಿ ಅವಳಿಲ್ಲ ನನಗೆ ಈ ವೋಹವೋ ಗೋತ್ತಾಗು ವುದಿಲ್ಲ—ಹುಂ, ಇರಲಿ—ಏನು ವಾಡುವುದು, ಮತ್ತು ಮನೆಗೆ ಹೋಗುವುದೇ ಸರಿಯಾದ ಮಾರ್ಗ.

ಸ್ವಲ್ಪ ದೂರದಲ್ಲಿ ರೇತ್ತೆ. ಸೌಕರನೊಬ್ಬ ಹೋಗುತ್ತಿದ್ದು. ನಾರಾಯಣ ಅವನನ್ನು ಕರೆದು, ಆ ಎರಡು ಟಿಕೆಟ್‌ಗಳನ್ನೂ ಒಂದು ಕಾಗದದಲ್ಲಿ ಸುತ್ತಿ ಕೊಟ್ಟು,

“ನೋಡು, ಇದನ್ನು ಅಲ್ಲಿ ಎರಡನೇಯ ತರಗತಿಯಲ್ಲಿ ಕುಳಿತು ಕೆಳಗೆ ನಿಂತಿರುವರೊಡನೆ ಮಾತನಾಡುತ್ತಿದ್ದಾರಲ್ಲ ಅವರಿಗೆ ಕೊಡು. ಷಿಡು ಬೇಗ. ಹಿಂದಿರುಗಿ ಬಂದ ಮೇಲೆ ನಾಲ್ಕಾಂಶ ಕೊಡುತ್ತೇನೆ”

ಸೌಕರ ಷಿಡಿಹೋಗುವುದನ್ನು ನೋಡುತ್ತ ನಾರಾಯಣನಿಗೆ ಸ್ವಲ್ಪ ನಗುವೇ ಬಂದಿತು.

“ಹಾದ! ನೀರಜಾ. ಬೆಂಗಳೂರಿನ ದೊಡ್ಡಮನೆ ನಿನಗೆ ಕನಸಿನ ಮನೆಯಾಯಿತು. ಈಗ ಬಹುಶಃ ಆ ತಾರಾನಾಥ—ಇದನ್ನು ನೇನೆಸಿ ಕೊಂಡರೆ ನನಗೇಕೆ ಅಷ್ಟು ಉದ್ದೇಶವಾಗುವುದಿಲ್ಲ!” ನಾರಾಯಣನಿಗೆ ಅಶ್ಚಯವಾಯಿತು, “ನಿನ್ನೆ ಸ್ವಲ್ಪ ಒಂದು ತರಹ ಇತ್ತು. ಈಗ ಅದೂ ಇಲ್ಲ. ಓ ಬಹುಶಃ ಆತನ ಕಢಿಯಲ್ಲಿನ ಹುಚ್ಚನಂತೆ ನಾನೂ ಎಲ್ಲ ಕ್ಯಾಪೀರಿ ಹೋದಮೇಲೆ ಹಿಂದಿರುಗಿ ಗುರುತ್ವಿದ್ದೆನೇನೋ. ಸದ್ಯ—ಆ ಮನುಷ್ಯನಿಂದ ನನಗೆ ಸರಿಯಾಗಿ ನನ್ನ ಮನಃಸ್ಥಿತಿ ತಿಳಿಯಿತು. ಸರಿಯಾಗಿ ನೋಡಿದರೆ ಅವನಿಗೆ ನಾನು ಒವ್ವೆ ನಮಸ್ಕಾರ ಮಾಡಿ ಬರಬೇಕು” ಎಂದು ಯೋಚಿಸುತ್ತ ನಾರಾಯಣ ಅವರ ಕಡೆಗೆ ನೋಡಿದ.

ಏನೋ ಬಹಳ ಹಾಸ್ಯಮಯವಾಗಿದ್ದಂತೆ ಇತ್ತು ಅವರ ಸಂಭಾವನೆ. ನೀರಜೆ ನಗುತ್ತ, ಅಣಕಿಸುತ್ತ ವಿಚಿತ್ರ ರೀತಿಯಿಂದ ಅವನೊಡನೆ ಮಾತನಾಡುತ್ತಿದ್ದಳು. ಸೌಕರ ಟಿಕೆಟನ್ನು ಕೊಟ್ಟಿಟ್ಟಿದ್ದ ನೆಯೇ ಇಬ್ಬರೂ ಜೋರಾಗಿ ನಗತೊಡಿದರು,

“ನೀರಜೆಗೆ ನನ್ನ ಅವಶ್ಯಕತೆಯೆ! ಮೂರ್ಖ ನಾನು” ಎಂದು ಕೊಂಡು ಎದ್ದು ನಾರಾಯಣ ನಾಲ್ಕಾಂಶ ಯನ್ನು ಆ ಸೌಕರನಿಗೆ ಕೊಟ್ಟು, “ಇನ್ನು ಮನಿಗೆ ಸವಾರಿ”

ಮನಿಗೆ ಹೋರಡಲು ಮನಸ್ಸು ಮಾಡಿದ್ದರೂ ಅವನಿಗೆ ಹೃದಯ ದಲ್ಲಿ ಅಳಕು, “ಇದೇ ಮೋದಲು ಮಾಡಿಕೊಂಡು ಮಾಲತಿ ಇನ್ನು

ಮೇಲೆ ನನ್ನ ಮೇಲೆ ಜೋರು ಮಾಡಿದರೆ....ನನ್ನ ಮಕ್ಕಳಿಗೆ ನನ್ನಲ್ಲಿ ಲಾಫೆನ ಹುಟ್ಟಿದರೆ....” ಅದರೂ ಏನೋಽಧ್ಯಯವೂ ಹಿಂದೇ ಮೆಲ್ಲಗೆ ಬರುತ್ತಿತ್ತು.

“ಹಾಗಾಗಲಾರದು. ಒಂದು ಕಾಲದಲ್ಲಿ ಮಾಲತಿ ನಿನ್ನಿಡನೆ ಹೇಗಿದ್ದಳು ಜ್ಞಾಪಿಸಿಕೊ. ಈಗಲೂ ಸರಿಯಾಗಿ ಪ್ರಯತ್ನ ಪಟ್ಟಿರೆ ಅವಳಿಗೆ ನಿನ್ನಲ್ಲಿ ಆದರ ಹುಟ್ಟಿಬಹುದು. ಬರುಬರುತ್ತ ಮನೆಯ ಭಾರ ವನ್ನೆಲ್ಲಾ ಅವಳ ಮೇಲೆ ಹಾಕಿದ್ದೀ. ಅದು ಈಗ ಕಡಿಮೆಯಾಗುತ್ತದೆಯಲ್ಲ? ಮತ್ತೆ ಹೇಗಾದರೂ ಗೌರವವನ್ನು ಸಂಪಾದಿಸಿಕೊ”

“ಬರಿಯ ಕೈಯಲ್ಲಿ ಇವತ್ತು ಮನೆಗೆ ಹೋಗಬಾರದು. ಮಾಲತಿಗೆ ಪುಸ್ತಕಗಳೆಂದರೆ ಬಹಳ ಇಷ್ಟ. ಏನಾದರೂ ಒಂದು ಒಳ್ಳೆಯ ಪುಸ್ತಕ —” ನಿಧಾನವಾಗಿ ನಾರಾಯಣ ನಿಲಾಜಿದ ಪುಸ್ತಕದಂಗಡಿಯ ಕಡಿಗೆ ಹೊರಟಿ.

ಗಾಡಿಯು ಹೊರಡುತ್ತದೆಯೆಂದು ಸೂಚಿಸುವ ಮೊದಲನೆ ಗಂಟಿ ಹೊಡೆಯಿತು. “ಎಂತಹ ಪುಸ್ತಕ ಬೇಕು ಸ್ವಾಮಿ” ಅಂಗಡಿಯವನು ಸುಮೃನೆ ಪುಸ್ತಕಗಳನ್ನು ನೋಡುತ್ತ ನಿಂತ ನಾರಾಯಣನನ್ನು ಪ್ರಶ್ನಿಸಿದ.

“ಮನೋರಂಜಕವಾದ ಉತ್ತಮ ಕಾದಂಬರಿ ಯಾವುದಾದರೂ ಬೇಕು. ಎಲ್ಲಿ ಆ ಸಾಲಿನಲ್ಲಿರುವ ಪುಸ್ತಕಗಳನ್ನು ನೋಡೋಣ. ಹೇಳ ದಾಗಿ ಕಾಣುತ್ತವೆ ಅವು.”

“ಹಾದು ಎಲ್ಲ ಹೊಸದಾಗಿ ಒಂದುವು. ಇವು ಈ ಬರೆಹಗಳನ ಅತ್ಯುತ್ತಮ ಬರೆಹಗಳು. ಇದು— ಸ್ವಾಮಿ ನೋಡಿ. ಇದಕ್ಕೆ ನೋಬೆಲ್ ಬಹುಮಾನ ಬಂದಿದೆ.”

“ಎಲ್ಲಿ? ಮಾರ್ಪಿನ್ ಅರೋಸ್‌ಸ್ಕ್ರೋ, ಜೆನ್‌ನ್‌ಗಿರ್ಲೇಬೇಕು. ನೋಬೆಲ್ ಬಹುಮಾನ ಬಂದಿದೆಯೆಂದರೆ. ಇದೂ ಇರಲಿ. ಇನ್ನೊಂದೆ ರದು ಸಾಧಾರಣ ರಸಭರಿತ ಪುಸ್ತಕಗಳನ್ನು ನೋಡೋಣ”

ನಾರಾಯಣ ಪುಸ್ತಕಗಳನ್ನು ಅರಿಸುತ್ತಿರುವಾಗಲೇ ಎಂಜಿನ್‌ನ್ನು ಸಿಳ್ಳುಹಾಕಿತು, ಎರಡನೆಯ ಗಂಟೆಯಾಯಿತು. ಗಾಡಿ ನಿಲ್ದಾಣದಿಂದ “ನಾರಾಯಣ !”

ನಾರಾಯಣ ತಿರುಗಿ ನೋಡಿದ. ನೀರಜೆ ಅವನನ್ನು ಕೈಬಿಳಿಸಿ ಕಡೆಯುತ್ತಲಿದ್ದ ಇಲ್ಲ. ಅವಳ ಪಕ್ಕದಲ್ಲಿ ಆ ಮನುಷ್ಯ ಕುಳಿತು, ತಡೆಯ ಲಾರದ ನಗುವಿನಿಂದ ಇತ್ತು ಕಡೆಗೆ ನೋಡುತ್ತಿದ್ದ ನೀರಜೆಯ ಮುಖದಲ್ಲಿ ಶೀವ್ರ ಅಷಹನೆ, ಸ್ವಲ್ಪ ಕೋಪ ಕಾಣುತ್ತಿದ್ದವು.

ನಾರಾಯಣನಿಗೆ ನಗು ಬಂದಿತು. “ಅಬ್ಜು ಮಾತು ಮಾತಿಗೆ ಕೋಪವೇ ನೀರಜಾ ? ನೀನು ಹೀಗಾಡಿದಲೆ ಪಾಪ ಆ ತಾರಾನಾಥನ ಗತಿಯೇನು ?” ಎಂದುಕೊಳ್ಳುತ್ತು ಜೀಬಿನಿಂದ ತನ್ನ ಕರವಸ್ತುವನ್ನು ತೆಗೆದು ಅವಳ ಕಡೆಗೆ ಬಿಳಿಸಿದ.

ಗಾಡಿ ನಿಲ್ದಾಣದಿಂದ ಹೊರಟು ಹೋದಮೇಲೆ ಗದ್ದಲ ಇದ್ದಕ್ಕೆ ದ್ವಂತೆ ಕಡಿಮೆಯಾಯಿತು. ಏನೋ ಎಲ್ಲ ಕಡೆಯೂ ಶಾಂತತೆ ಹಬ್ಬಿತ್ತಿದ್ವಂತೆ ಅವನಿಗೆ ಭಾಷವಾಯಿತು. ಹುಡುಕಿ ಹುಡುಕಿ ಮೂರು ಪುಸ್ತಕಗಳನ್ನು ತೆಗೆದುಕೊಂಡು ಅವಕ್ಕೆ ದುಡ್ಡು ಕೊಟ್ಟು ನಿಲ್ದಾಣದ್ದ ಹೊರಗೆ ಹೊರಟು.

ಹಾದಿನುಲ್ಲಿ ಹೆಂಗಸೋಬ್ಬು ಇಲ್ಲಿಗೆ ಹೂವನ್ನು ಟ್ರೈಕೊಂಡು ಮಾರುತ್ತಿದ್ದುದು ಅವನ ಕಣ್ಣಿಗೆ ಬಿತ್ತು.

“ಮಾಲತಿಗೆ ಮಲ್ಲಿಗೆ ಹೂವು ಒಂದು ಕಾಲದಲ್ಲಿ ಇನ್ನುವಾಗಿತ್ತು ಎರಡು ಕುಚ್ಚು ತೆಗೆದುಕೊಂಡು ಹೋಗಬಾರದೇಕ ?” ಎಂದುಕೊಂಡು ಎರಡು ಕುಚ್ಚು ಹೂವನ್ನು ಕಟ್ಟಿಕೊಂಡ. ಹಾಗೇ ಅಲ್ಲಿ ಬಂದ ತಳ್ಳುವ ಗಾಡಿಯನ್ನಿಂದ ಒಂದು ಸ್ವಲ್ಪ ಬೆಣ್ಣೆ ಬಿಸ್ಕೆತ್ತನ್ನೂ ತೆಗೆದುಕೊಂಡು ಈಚೆಗೆ ಬಂದ.

“ಇವ್ವು ಸಾಮಾನುಗಳನ್ನು ಹೊತ್ತುಕೊಂಡು ನಡೆದು ಹೋಗುವುದಕ್ಕೆಂತ—ಟ್ರೈಕ್—ಬೇಡ—ಗಾಡಿಯಲ್ಲಿ ಇಂಗುವುದು ಲೇಸು” ಎನ್ನಿಸಿತು. ಒಂದು ಗಾಡಿಯನ್ನು ಕರೆದು ಅದನ್ನು ಹತ್ತಿದ.

“ಬಹುಶಃ ಮಾಲತಿ ನನ್ನೊಜನೆ ಇನ್ನೂ ಕೋಪದಿಂದಲೇ ಇರಬಹುದು. ಮಾತನಾಡದೆ ಹೋಧರೂ ಹೋಗಬಹುದು. ಆಗ ಏನು ಮಾಡುವುದು? ಮಗುವಾದರೂ ನನ್ನ ಹತ್ತಿರ ಇವತ್ತು ಬಂದರೆ....” ಎಂದು ಚಿಕ್ಕತ್ವಿನ ಸೌಪ್ಯಾಳವನ್ನು ನೋಡಿದ. “ಬರಬಹುದು. ಮಕ್ಕಳಿಗೆ ತಂಡಿಗಿಂತ ಪ್ರಿಯವಾದುದು ಇನ್ನೇ ನೂ ಇಲ್ಲ. ಲಕ್ಷ್ಮಣನಿಗೆ ಗೊತ್ತಾಗದೆ ಇರಬಹುದು. ಆದರೆ ರಾಮು ಬಂದೇ ಬರುತ್ತಾನೆ—ಮನೆಗೆ ನಿತ್ಯಹೋಗುತ್ತಿದ್ದಂತೆ ಹೋಗುವುದು, ಜಗಳವಾಗಲೇ ಇಲ್ಲವೇನೋ ಎಂಬಂತೆ ಇದ್ದುಬಿಡುವುದು. ಮಕ್ಕಳೊಂದಿಗೆ ಆಟವಾಡುತ್ತ ಕಾಲಕಳಿಯುವುದು. ಮಾಲತಿಯೇ ನೂ ನನ್ನನ್ನು ಕುತ್ತಿಗೆ ಹಿಡಿದು ಹೊರಕ್ಕೆ ಹಾಕಲಾರಳನ್ನೇ? ಅವಳು ಕೋಪದಿಂದ ಏನಾದರೂ ಅಂದರೆ ಅದನ್ನು ಕಿವಿಯಮೇಲೆ ಹಾಕಿಕೊಳ್ಳಬೇಕು ಇದ್ದರಾಯಿತು.....”

“ಮನೆ ಎಲ್ಲಿ ಸ್ವಾಮಿ?” ಗಾಡಿಯವನು ಕೇಳಿದ

ನಾರಾಯಣನಿಗೆ ಇನ್ನೂ ತಾನು ಬಾಡಿಗೆಯ ಮಾತನ್ನೂ ಇಲ್ಲ ವೆಂದು ನೆನಸಿಗೆ ಬಂದಿತು. ಮನೆಯ ಗುರುತನ್ನು ಹೇಳಿ, ಕೇಳಿದ,

“ಎಷ್ಟು ಕೊಡಬೇಕು?”

ಅವನ ಅನ್ಯಮನಸ್ಯತ್ಯಯನ್ನು ಗಮನಿಸಿದ್ದ ಗಾಡಿಯವನು ಹೇಳಿದ,

“ಒಂದು ರೂಪಾಯಿ ಕೊಡಿ ಸ್ವಾಮಿ ಸಾಕು. ನಾನು ಹೆಚ್ಚಿಗೆ ಹೇಳುವುದಿಲ್ಲ”

“ಸರಿ, ಬೇಗ ಗಾಡಿ ಹೊಡಿ” ಎಂದ ನಾರಾಯಣ.

“ಅಂತೂ ಮನೆಗೆ ಹೋಗುವುದು ಅಷ್ಟು ಸುಲಭದ ಮಾತ್ತಲ್—” ಅವನ ಮನಸ್ಸು ಗುಣಗಣೆಸುತ್ತಿತ್ತು.

ಇಲ್ಲಿ ಮಾಲತಿಯ ಕೋಪ ನಿಧಾರಿಗಳು ಒಂದು ದಿನದಲ್ಲಿ ಶರಗಿ ನೀರಾದುವು. ತಾನು ಮಾಡಿದ ಕೆಲಸಕ್ಕೆ ತಾನೇ ಬೆರಗಾದಳು,

“ಅಮ್ಮಾ, ಅವರ ಮೇಲೆ! ನಾನು! ಇದೇನಾಯಿತಮ್ಮಾ ನನಗೆ! ನೀನು ನೋಡಿಕೊಂಡು ಹೇಗೆ ಸುಮ್ಮನೆ ಇದ್ದೆಯುಮ್ಮಾ? ಮನೆಗೆ ಬಂದ ವರನ್ನು ಆಪಮಾನ ಮಾಡಿ....”

ವನజಮ್ಮು, ಮಗಳು ಅಳುವುದನ್ನು ನೋಡಲಾರದೆ ರಾಮುವನ್ನು ಎತ್ತಿಕೊಂಡು ಹೋಗಿ ಬಾಗಿಲ ಬಳ ಕುಳಿದ್ದರು ಗಂಟಿಗಟ್ಟಿಲೆ, ರಾಮುವೂ ತುಂಬಾ ಹೆದರಿದ್ದು.

“ಏನಾಯಿತಜ್ಞಿ? ಅಮ್ಮು ಏಕೆ ಹಾಗೆ ಅಳುತ್ತಿದ್ದಾಳೆ?”

“ನನಗೆ ತಿಳಿಯುದು ಮಗು, ಆ ಮರ ನೋಡು ಹಾವಿನಿಂದ ಹೇಗೆ ತುಂಬಿದೆ.....” ಮಾತಿನಲ್ಲಿ ಅವನ ಪ್ರಶ್ನೆಯನ್ನು ಮರಿಯಲೂ ಯಶ್ವಿ ಸುತ್ತಿದ್ದರು.

ಎಷ್ಟೋ ಹೊತ್ತುದ ಮೇಲೆ ಒಳಗಡೆ ನಿಶ್ಚಯವಾದುದನ್ನು ಕಂಡು ವನಜಮ್ಮು ಒಳಕ್ಕೆ ಎದ್ದು ಹೋದರು. ಮಾಲತಿ ಚಾಪೆಯ ಮೇಲೆ ಸುಮ್ಮನೆ ಕುಳಿದ್ದಳು. ಅವಳ ಮುಖವನ್ನು ನೋಡಿ ಅವರಿಗೆ ಅವಳನ್ನು ಮಾತನಾಡಿಸುವ ಧ್ವನಿಯವಾಗಲಿಲ್ಲ. ರಾಮುವನ್ನು ಕಳುಹಿಸಿದರು.

“ಅಮ್ಮನ್ನು ಉಟಕ್ಕೆ ಕರೆಯಬ್ಬ”

ತನ್ನ ಬಳಗೆ ಬಂದ ಮಗುವನ್ನು, ನೀರವವಾಗಿ ಬಂದು ನಿಮಿಷ ನೋಡಿ ಮಾಲತಿ ಜಡವಾದ ಸ್ವರದಲ್ಲಿ ನುಡಿದಳು,

“ನನಗೆ ಉಟಬೇಕಾಗಲ್ಲ ಮಗು. ನೀನು ಹೋಗಿ ಕುಳಿತುಕೊಂಡಿಕ್ಕೆ”

“ಮಾಲಾ ಹಾಗೆ ದೇಹವನ್ನು ಒಣಗಿಸಿದರೆ ಏನು ಬರುತ್ತದೆ ಯಮ್ಮಾ? ಒಂದು ತುತ್ತ.....” ವನಜಮ್ಮು ಮೇಲ್ಲಿಗೆ ಹೇಳಿದರು.

“ಏನು ಬರಬೇಕಾಗಿದೆಯಮ್ಮು ನನಗೆ ಇನ್ನು? ನನ್ನನ್ನು ಕರೆಯ ಬೇಡ. ನನಗೆ ಉಟವೂ ಬೇಡ, ಏನೂ ಬೇಡ. ಹಾಳು ಉಟಬ್ಬ.”

ರಾತ್ರಿ ನಿದ್ದೆಯನ್ನೂ ಮಾಡಲಿಲ್ಲ ಮಾಲತಿ. ಲಕ್ಷ್ಯಿಣನನ್ನು ಎತ್ತಿಕೊಂಡು ಕುಳಿತಲ್ಲಿ ನಿಶ್ಚಯಿಸಿ ಕುಳಿತ್ತಿದ್ದಳು. ವನಜಮ್ಮುನವರೂ ಅವಳ ಬಳಿಯಲ್ಲಿ ಮೊನವಾಗಿ ಕುಳಿತ್ತಿದ್ದರು. ಬೇಳಗಾದ ಮೇಲೆ ಮಾಲತಿ ಸ್ವಲ್ಪ ಸ್ವಫ್ಱಭಾದಂತಿ ತೋರಿತು. ಎಂದಿನಂತೆ ಸಾಂಘಾದಿಗಳನ್ನು ಮಾಡಿದಳು. ತಾಯಿ ಸಂತುಪ್ಪಾಗಿ ಬಿಸಿ ಬಿಸಿಯಾಗಿ ಸ್ವಲ್ಪ ತಿಂಡಿಯನ್ನು ಮಾಡಿ ತಂಡಿಟ್ಟಿರು. ಮಾಲತಿ ಅವರ ಮುಖವನ್ನು ನೋಡಿದಳು;

“ನನಗೆ ಏನೂ ಬೇಡವಮಾತ್ರ”

“ಮಾಲಾ ಉಪವಾಸ ಸ್ಥಾಯಬೇಕೆಂದು ಇದ್ದೀರ್ಯಾ ?” ಅವರು ಫೋಬರಿಯಿಂದ ಕೇಳಿದರು.

“ಸಾಮು ಅನ್ನ ಸುಲಭವಾಗಿ ಬರುತ್ತದೆಯೇ ಅಮಾತ್ರ ?” ದೀನಭಾಗಿ ಮಾಲತಿ ಪ್ರಶ್ನಿಸಿದಳು. “ಮಾಲಾ ! ಮಾಲಾ !” ಆಕ್ಷತ ತತ್ತರಿಸಿ ಹೊಡರು, “ನೀನು ಹೀಗೆ ಆಡಿದರೆ ಮಕ್ಕಳ ಗತಿಯೇನಮಾತ್ರ ?”

“ಮಕ್ಕಳು ?” ಮಾಲತಿ ಶ್ವೇಣವಾಗಿ ನಕ್ಕಳು, “ನೀನಿದ್ದೀರ್ಯಲ್ಲ ?”

“ನೀನು ಹೀಗೆ ಪ್ರಾಣಬಿಟ್ಟರೆ ನಾನು ಬದುಕಿರುವೆನೆಂದು ತಿಳಿದೆಯಾ ಮಾಲಾ ? ನಿನ್ನೊಡನೆ ನಾನೂ ಉಪವಾಸ ಮಾಡುತ್ತೇನೇ”

ಅಮಾತ್ರ ನನ್ನ ಆದೃಷ್ಟ ಈಗರುವಷ್ಟು ಕರಿಣವಾಗಿರುವುದು ಸಾಲದೇ ? ನೀನು ಬೀರೆ ಆದಕ್ಕೆ ಸೇರಿಸುವಿಯೇನು... ?” ಮಾಲತಿ ಮತ್ತೆ ಅಳತ್ತೊಡಗಿದಳು. ವನಜಮ್ಮು ಹತಾಶರಾಗಿ ಕುಳಿತುಬಿಟ್ಟರು.

ಮತ್ತೆ ಸಾಯಂಕಾಲವೇ ತಾಯಿ ಮಗಳು ಮಾತನಾಡಿದ್ದು.

“ಆಮಾತ್ರ, ಮನುವಿಗೆ ಗುಳ್ಳಿಗಳು ಕಂದಿಹೋಗಿವೆ. ಇನ್ನು ಹೆದರಿಕೆಯಿಲ್ಲ ಇಲ್ಲವೇ ? ವನಜಮ್ಮು ಹತ್ತಿರಕ್ಕೆ ಬಂದು ಹೊಮ್ಮುಗುವನ್ನು ಪರೀಕ್ಷೆಸಿದರು,

“ಸಧ್ಯ ! ಇನ್ನು ಯೋಚನೆಯಿಲ್ಲ”

ಬಂದು ನಿಮಿಷ ತಡೆದು ಮಾಲತಿ ಪ್ರಶ್ನಿಸಿದಳು,

“ಆಮಾ, ನೀನಿನ್ನೊ ಉಪವಾಸ ಇದ್ದೀರ್ಯಾ ?”

“ಮಾಲಾ, ನೀನು ಹೀಗಿರುವಾಗ ನನಗೆ ಗಂಟಲಿನಲ್ಲಿ ಏನಾದರೂ ಇಂದಿನ್ನುದೆಂದುಕೊಂಡಿದ್ದೀರ್ಯಾ ?”

“ಇಲ್ಲವೆಂದು ನನಗೆ ಗೊತ್ತು. ಆಮಾತ್ರ ನಾನು ಉಟಮಾಡುತ್ತೇನೇ. ಇಬ್ಬೊ ಒಂದಿನ್ನು—ತಿಂದು ಏಕೋಣ.”

ವನಜಮ್ಮು ಒಂದು ನಿಟ್ಟಿಸಿರನ್ನು ಹಾಕಿ ಹೇಳಿದರು,

“ಆಗ ಅನ್ನ ತಿಂದರೆ ಹುಟ್ಟು ಸಂಕಟವಾಗುತ್ತೆ ಮಾಲಾ. ಇರು ಒಂದು ಸ್ವಲ್ಪ ಗಂಜಿಯನ್ನು ಮಾಡುತ್ತೇನೇ”

ಒಂದು ಬಟ್ಟೆಲು ಗಂಜಿಯನ್ನು ಕುಡಿಯುವುದೇ ಕಷ್ಟವಾಯಿತು ಮಾಲತಿಗೆ. ಗಂಟೆಲು ಉದಿಕೊಂಡು ಒಂದೊಂದು ಗುಟ್ಟುಕಿಗೂ ಒಂದೊಂದು ನಿಮಿಷ ತ್ರಾಷಕೊಟ್ಟಿತು. ಅದನ್ನು ಕುಡಿದು ಮಾಲತಿ ಜ್ವರ ಬಂದವಳಂತೆ ಮಲಗಿದಳು. ಸ್ವಲ್ಪ ಹೊತ್ತಿನಲ್ಲಿಯೇ ಜೋಂಪು ಹಿಡಿದಂತಾಯಿತು.

ವನಜಮೃತಕ್ಕಾಳನ್ನು ನಿದ್ರೆ ಮಾಡಿಸುತ್ತ ಅಲ್ಲಿಯೇ ಕುಳಿತಿದ್ದರು. ನಿದ್ರೆಹೊಡಂತೆ ಇದ್ದರೂ ನಿಮಿಷಕ್ಕೆ ಒಮ್ಮೆ ಮಾಲತಿ ಬೆಚ್ಚಿಬೀಳು ತಿದ್ದುದ್ದು ಅವರಿಗೆ ಕಾಣಿಸತ್ತು. ಕೊನೆಗೆ ಒಂದು ಸಲ ಅವಳನ್ನು ಎಬ್ಬಿಸಿಕೂರಿಸಿದರು.

“ಏಳು ಮಾಲಾ, ಕೈಕಾಲು ಮುಖ ತೊಳಿದುಕೊಂಡು ದೇವರಿಗೆ ಒಂದು ನಮಸ್ಕಾರವನ್ನು ಮಾಡಿ ಬಂದು ಮಲಗು.”

ಮಾಲತಿ ಎದ್ದು ಳಿ. ತಾಯಿ ಹೇಳಿದಂತೆ ಮಾಡಿ ಬಂದಳು. ಆದರೆ ಮತ್ತೆ ಅವಳಿಗೆ ನಿದ್ದೆ ಬರಲಿಲ್ಲ.

“ನೀನು ಇನ್ನು ಮಲಗಿಕೊಮ್ಮೆ. ನಾನು ಲಕ್ಷ್ಮಣನನ್ನು ನಿದ್ರೆ ಮಾಡಿಸುತ್ತೀನೇ” ಎಂದಳು.

ವನಜಮೃತ ಆಯಾಸದಿಂದ ಕುಸಿದುಹೊಗುವಂತಾಗಿದ್ದರು. ಅದರಿಂದ ಮಗಳ ಮಾತಿಗೆ ಒಸ್ತಿ ಹಾಗೇ ಹಾಸಿಗೆಯಮೇಲೆ ಮಲಗಿಕೊಂಡರು.

ರಾತ್ರಿ ಒಂದು ಯಾಮದಲ್ಲಿ ಅವರಿಗೆ ಎಚ್ಚರವಾಯಿತು, ನೋಡು ತ್ರಾರೆ. ಮಾಲತಿ ಇನ್ನೂ ಕುಳಿತೇ ಇದ್ದಳು.

“ಮಾಲಾ ಇನ್ನೂ ಮಲಗಲಿಲ್ಲವೇ?”

“ನಿದ್ರೆ ಬರುವುದಿಲ್ಲ” ಎಂದಳು ಮಾಲತಿ, “ಅಮ್ಮಾ!”

“ಏನು ಮಾಲಾ?”

“ಅವಶ್ಯ ನೀನು ಹೇಳಿದೆ, ತಾಯಿಯರಿಗೆ ಮಕ್ಕಳೇ ಸರ್ವಸ್ವವೆಂದು. ಅದು ನಿಜವೇ ಅಮ್ಮಾ?”

“ನಾನು ಹಾಗೇ ತಿಳಿದಿದ್ದೇನೇ ಮಾಲಾ”

“ಸೀನು ಸರಿಯವ್ಯಾ, ಆದರೆ ನನಗೆ ಆ ಮಾತು ಶುಧಿಸುಕ್ಕಿಂದು ಹೊರುತ್ತದೆ. ಪ್ರತೀ ಸುಳ್ಳು. ಇಂಥದನ್ನೇ ಲಾಲ್ ನಂಬಿಕೊಂಡೇ ನಾವು ಹೀಗಾಗಿರುವುದು.”

“ಮಾಲಾ, ಅದು ಸುಳ್ಳೀ ಆಗಲಿ, ಚಿಂತೆಯಿಲ್ಲ. ನನಗೆ ಬುದ್ಧಿಯಿಲ್ಲವರ್ವಾ, ಮರಲಾ ಸಿನ್ನ ತಾಯಿ ತಳುವಳಿಕೆ ಇಂದ ಜೆಂಗಸು. ಆದು ಹೇಗಾದರೂ ಆಗಲಿ ಸೀನು ಇನ್ನು ಸ್ವಲ್ಪ ಮಲಗಿಕೊಂಡೇ ತಾಯಿ. ಇಲ್ಲ ದಿದ್ದರೆ ಸಿನ್ನ ಆರೋಗ್ಯ ಮಣ್ಣ ಪಾಲಾಗುತ್ತದೆ....”

ಅನ್ಯಮನಸ್ಯಾಗಿ ಮಾಲತಿ ಹೇಳಿದಳು,

“ಸಿದ್ದೇ ಬರುವಂತಾದರೆ ಮಲಗೇ ಮಲಗುತ್ತೇನೆ. ಹಸಿವು, ಸಿದ್ದೇ ಗಳನ್ನು ಎದುರಿಸುವದು ಯಾರವ್ಯಾ? ನೀನು ಸಿದ್ದೇಮಾಡು. ನನ್ನ ವಿಷಯವನ್ನು ಚಿಂತಿಸಬೇಡ.”

ವನಜವ್ಯಾ ಸುವ್ಯಾನೆ ಕಣ್ಣಿಗಳನ್ನು ಮುಚ್ಚಿಕೊಂಡರು. ಆರ್ಥಿಗಂಟಿಯಾಯಿತು, ಒಂದು ಗಂಟಿಯಾಯಿತು. ಇನ್ನು ಅವರಿಗೆ ತಡೆಯಲಾಗಲಿಲ್ಲ. *

“ಮಾಲಾ!”

“ಆವಾಯಾ” ಚೇಸರದಿಂದ ಮಾನುಫಿಕೊಟ್ಟಿಳು ಮಾಲತಿ, “ನಾನೀಗಲೇ ಮಲಗುತ್ತೇನವ್ಯಾ. ಏತಕ್ಕೆ ನೀನು ಹೀಗಾಡುತ್ತಿದ್ದೀರೋ!”

“ನಾನು ಹಾಗೆಯೇ” ವನಜವ್ಯಾ ಎದ್ದು ಮಗುವನ್ನು ಅವಳ ಮಡಿಲಿನಿಂದ ಎತ್ತಿ ಹಾಸಿಗೆಯ ಮೇಲೆ ಮಲಗಿಸಿದರು, “ಹುಂ ಇನ್ನು....”

ತಾಯಿಯ ಬಲಾತ್ಮಾರಕ್ಕೆ ಮಾಲತಿ ಮಲಗಿದಳು. ಬೆಳಗಿನ ರ್ಯಾನದಲ್ಲಿ ಅವಳಿಗೆ ಶಣ್ಣಿಗೆ ನಿದ್ದೆ ಹತ್ತಿತು.

ಅವಳಿಗೆ ಮತ್ತೆ ಎಚ್ಚರವಾದಾಗ ಬೆಳ್ಳಂಬಿಳಕಾಗಿತ್ತು. ಮನಸ್ಸು ಹೇಗಿದ್ದರೂ ಮನೆಯ ಕೆಲಸ ಸಾಗಬೇಕಲ್ಲ? ಏಳಳಾರದೆ ಹಾಸಿಗೆಯಿಂದ ಎದ್ದು ನಿಧಾನವಾಗಿ ಕೆಲಸ ಮಾಡಲು ತೊಡಗಿದಳು

ರಾಮುವಿಗೆ ಸ್ವಾನ ಮಾಡಿ, ಅವನಿಗೆ ತಿಂಡಿಕೊಟ್ಟು ತನ್ನ ಸ್ವಾನ ಮುಗಿಸುವ ವೇಳೆಗೆ ಬಿಸಿಲೇರುತ್ತ ಬಂದಿತು,

“ಎರಡು ಮೂರು ದಿನಗಳಿಂದ ಬಟ್ಟಿಗಳನ್ನೇ ಒಗೆದಿಲ್ಲ. ಈಗ ಒಂದು ರಾತ್ರಿ ಬಿಡ್ಡಿದೆ. ಆದರೂ ಆದರ ಕಡೆ ಮನಸ್ಸು ಹೋಗದು” ಎಂದು ತಾಯಿಗೆ ಹೇಳಿದಳು ಮಾಲತಿ.

ಅವರು ಹೇಳಿದರು,

“ಈ ಈ ಕೆಲಸ ಬೇಡಮ್ಮೆ, ಮೈಗೆ ವಿರೋಧವಾದಿತು”

“ಏನು ನೀನು ಹೇಳುತ್ತಿರುವುದು ಅಮ್ಮಾ? ನನಗೆ ಏನಾಗಿದೆ? ಈ ದಿದರೆ ನಾಲ್ಕು ಇಗುವಂತೆ ಇದ್ದೇನೇ” ಎಂದು ಮಾಲತಿ ಒಗೆಯುವ ಬಟ್ಟಿಗಳನ್ನು ಪಂಚಪಾತ್ರಿಗೆ ಹಾಕತ್ತೊಡಗಿದಳು.

ಇದ್ದ ಕ್ಯೆದ್ದಂತೆ ಅವಳ ಕ್ಯೆ ಹಾಗೇ ನಿಂತತು.

“ಅಪ್ಪೆ!” ರಾಮುವಿನ ಸಣ್ಣಧ್ವನಿ ಉತ್ತಾಹದಿಂದ ತಂಬಿತ್ತು.

“ಹೋಗು, ಹೋಗು. ನಿನ್ನನ್ನು ಎತ್ತಿಕೊಳ್ಳುವುದಿಲ್ಲ. ಅವತ್ತು ನೀನೇಕೆ ನಾನು ಕರ್ತಿಡಾಗ ಬರಲಿಲ್ಲ?” ನಾರಾಯಣ ರಾಮುವನ್ನು ಭೇಡಿಸುತ್ತಿದ್ದ.

ವನಜಮ್ಮೆ ಆಡಿಗೆ ಮನೆಯ ಬಾಗಿಲಿಗೆ ಬಂದರು. ಮಾಲತಿ ಶ್ರುಭೂತಾಗಿ ಎದ್ದು ನಿಂತಳು.

“ಅಳಿಯಂದಿರು ಬಂದಿದ್ದಾರೆ” ವನಜಮ್ಮೆ ಪಿಸುಗುಟ್ಟಿದರು,

“ಇಲ್ಲ ಅಪ್ಪೆ! ಅಪ್ಪೆ! ಎತ್ತಿಕೊಡ್ಡಿ ಅಪ್ಪೆ!” ರಾಮು ಚೀರಿದ.

“ಕಳ್ಳಿ! ಅತ್ತು ಹೆದರಿಸಲು ನೋಡುತ್ತೀಯಾ? ಹೋಗಲಿ ಬಾ” ನಾರಾಯಣ ಕೇಳಿದ, “ಅಮ್ಮೆ ಎಲ್ಲಿ?”

ಮಾಲತಿ ಮೆಲ್ಲಿಗೆ ನಡುಮನಸೆಗೆ ಹೋಗಿ ಬಾಗಿಲಿನಲ್ಲಿ ನಿಂತು ಕೊಂಡಳು. ನಾರಾಯಣ ಅವಳ ಕಡೆ ತಿರುಗಿದ,

“ಮಾಲಾ!”

“ಏನು?” ಮಾಲತಿ ಕೇಳಿದಳು. ಅವಳು ಜಳಿ ಬಂದವಳಂತೆ ಕಂಪಿಸುತ್ತಿದ್ದಳು.

ನಾರಾಯಣ ಅವಳ ಕಡೆಗೆ ನೇಡವಾಗಿ ನೋಡಲಾರದೆ, ಸಹಾಸ್ಯ ವಾಗಿ ಮಾತನಾಡಲು ಸರ್ವ ಪ್ರಕಾರದಿಂದಲೂ ಯತ್ನಿಸುತ್ತ ಹೇಳಿದ,

“ಮಾಲಾ, ಮನೆಯ ಯಜಮಾನನನ್ನು ಹೊರಗೆ ಹಾಕುವುದು ಅಪ್ಪು ಮುಲಭವಲ್ಲ.”

ಮಾಲತಿಗೆ ತಟ್ಟಿನೆ ಮೈ ನಡುಕ ನಿಂತಿತು. ಹುಚ್ಚಿಯಂತೆ ಗಟ್ಟಿ ಯಾಗಿ ನಗತೊಡಗಿದಳು,

“ಅಲ್ಲ. ಆದರೆ ಇದು ನಿಮಗೆ ಹೇಗೆ ತಿಳಿಯಿತು?”

ನಾರಾಯಣ ಮಗುವನ್ನು ಕೇಳಿಗೆ ಇಳಿಸಿ ಅವಳ ಹತ್ತಿರ ಬಂದ.

“ನನ್ನ ಮೇಲೆ ನಿನ್ನ ಪ್ರಭಾವವೆನ್ನು ಎಂದು ಇವತ್ತು ನಿನಗೆ ತಿಳಿಯಿತಲ್ಲ, ಮಾಲಾ? ಎನ್ನು ನಗು ಬರುತ್ತದೆ ನಿನಗೆ!”

“ನನ್ನ ಪ್ರಭಾವ!” ಕ್ರೊಫ್ರೆಚ್ಚದಲ್ಲಿ ಮಾಲತಿಯ ನಗು ಅಳುವಿನಲ್ಲಿ ಪರ್ಯಾವರಣಾನ ಹೊಂದಿತು, “ಆದಕ್ಕೇ ನೀವು ಇಸ್ಟು ದಿನಗಳೂ ನಾವು ಬದುಕಿದ್ದೇವೆಯೋ ಸತ್ತಿದ್ದೇವೆಯೋ ಎಂದು ಕೂಡ ತಿಳಿಯಲು ಆಸಕ್ತಿ ಇಲ್ಲದೆ ದೂರವಿದ್ದಿರಿ—ಇದಕ್ಕೆಂತ.....”

ನಾರಾಯಣ ದಿಗ್ಭಾರತನಾದ. ಮಾಲತಿ ಹೀಗೆ ಅಳುವುದು ಅವನ ಉಹಳಿಗೂ ನಿಲುಕದ ವಿಷಯವಾಗಿತ್ತು.

“ಮಾಲಾ, ಅಳಬೇಡ. ನನ್ನ ದು ತಪ್ಪಾಯಿತು. ನಾನು ಆಯೋಗ್ಯ ಮಾಲಾ. ಬುದ್ಧಿಯಿಲ್ಲದವನು.....” ಎಂದು ವಿಚಿತ್ರ ರೀತಿಯಿಂದ ಸಮಾಧಾನ ಪಡಿಸತೊಡಗಿದ, “ಆದರೆ ಮಾಲಾ, ನನಗೆ ಎಲ್ಲಿ ಹೋದರೂ ನಿನ್ನ ನೆನಪು ಕಾಡುತ್ತಿತ್ತು. ನೀನು ಅಪ್ಪು ಚಿಂತಿಮಾಡುವ ಸ್ವಭಾವ ದವಳಲ್ಲ ಅಂತ ಕಾಗದ ಒರಿಯಲ್ಲಿ, ಅಪ್ಪೆ. ಇದರಮಧ್ಯ ಬೆಂಬಾಯಿಗೆ ಬೇರೆ ಹೋಗಿದ್ದೆ ಮಾಲಾ. ಅಪ್ಪು ನಮ್ಮನ್ನು ಮನ್ನಿಸಿದ್ದಾರೆ. ಅವರಿಗೆ ತುಂಬಾ ಕಾಂತೆಯಾಗಿತ್ತು. ನಿನ್ನನ್ನೂ ಕರೆದುಕೊಂಡು ಹೋಗಿದುಕ್ಕೆ ಎಲ್ಲರ ಕೈಯಲ್ಲಿ ಎಪ್ಪು ಬೈಯಿಸಿಕೊಂಡೆ ಗೊತ್ತಿ ಮಾಲಾ? “ತ್ವರಿತ ಹೋಗಿ ಕರೆದುಕೊಂಡು ಬಾ” ಅಂದರು. ಅದಕ್ಕೇ ಬಂದೆ. ನೀನು ನನ್ನ ಮುಖಕ್ಕೆ ಮಂಗಳಾರತಿ ಮಾಡಿದಿ.....”

ಸ್ವಲ್ಪ ನಿಜ, ಸ್ವಲ್ಪ ಶುಳ್ಳು. ಒಟ್ಟೆನಲ್ಲಿ ಅದು ತನ್ನ ಕೆಲಸ ಮಾಡಿತು. ಮಾಲತಿ ಅಳು ನಿಲ್ಲಿಸಿ, ಪ್ರಸನ್ನಿಂಬಾಗಿ ಅವನ ಮಾತು ಗಳನ್ನು ಕೇಳತೊಡಗಿದಳು. ಒಳಕ ತಾನೂ ಹೇಳಿದಳು,

“ಅಯ್ಯೋ, ನನಗೆ ಇದೆಲ್ಲಾ ಗೊತ್ತೀ ಇಲ್ಲ. ಯಾರೂ ಏನೋ ಹೇಳಿದ್ದನ್ನು ನಂಬಿಕೊಂಡು ಹಾಗೆಲ್ಲ ಆಡಿದೆ. ಮಕ್ಕಳಿಗೆ ಈ ಸಿಡುಬು ಬೇರೆ ಬಂದು ನನ್ನ ಇದ್ದಪ್ಪ ಬುದ್ಧಿಯನ್ನೂ ಕದ್ದುಬಿಟ್ಟು....ಎಂದಾದರೂ ನಿಮ್ಮ ತಂದೆ ನಿಮ್ಮನ್ನು ಕ್ವಮಿಸುತ್ತಾರೆ ಯೆಂದು ನನಗೆ ಗೊತ್ತಿತ್ತು.....”

ವನಜನ್ಮ ಒಳಕ್ಕೆ ಬಂದು ರಾಮುವನ್ನು ಎತ್ತಿಕೊಂಡು ಹೊಂದುದು ಇಬ್ಬಂಗೂ ಅರಿವಿರಲಿಲ್ಲ. ಅವರು ಅಡಿಗೆಯನ್ನು ಪೂರ್ಣಿಸಿ, ರಾಮುವಿಗೆ ಉಟಪನಾಡಿಸಿ ಮಾಲತಿ ಒಳಕ್ಕೆ ಬಂದಾಳಿಂದು ಕಾದೇ ಕಾದರು. ಹನ್ನೋಂದು ಗಂಟಿ ಹೊಡಿಯುವವರಿಗೂ ನೋಡಿದರು. ಅಲ್ಲಿಗೆ ಅವರ ಸಹನೆಯೂ ಸ್ವಲ್ಪ ಕಡಿಮೆಯಾಯಿತು,

“ಮಾಲಾ!—ಮಾಲಾ!—ಮಾಲಾ!”

ಮೂರನೆಯ ಬಾರಿ ತಾಯಿ ಕೂಗಿದ್ದು ಮಾತ್ರ, ಮಾಲತಿಗೆ ಕೇಳಿಸಿತು.

“ಅಮ್ಮ, ಕರೆಯುತ್ತಾರೆ” ಎಂದು ಎದ್ದು ಳು.

“ಇಲ್ಲಿಂದಲೇ ಉತ್ತರ ಕೊಡು, ಮಾಲಾ. ನಾನು ನಿನಗೆ ಹೇಳುವುದು ತುಂಬಾ ಇದೆ” ಎಂದು ನಾರಾಯಣ ಅವಳನ್ನು ಕೂಡಿಸಿದ.

“ಎನಮ್ಮಾ?”

“ಉಟಕ್ಕೆ ಎಲೆ ಹಾಕಲೇ ಮಾಲಾ?”

“ಆಗಲೇ ಉಟಕ್ಕೆ ಏನು ಅವಶರ? ಮಾಡಿದರಾಯ್ತು. ನಿನಗೆ ಹಸಿವಾಗಿದೆಯೇ ಮಾಲಾ?”

ಅವಳು “ಇಲ್ಲ” ಅನ್ನು ಲಿಂಗದು ಕೇಳಿದ. ಆದರೆ ವನಜನ್ಮ ಒಳಗಡೆಯಿಂದ ಅವನಿಗೆ ಹೇಳಿದರು,

“ಅವಳು ಒಂದು ಅಗಳು ಅನ್ನ ತಿಂದು ಎರಡು ದಿನಗಳಾದು ವಪ್ಪು”

“ಎರಡು ದಿನಗಳಿಂದ!....” ನಾರಾಯಣ ಚಕ್ಕಿತನಾಗಿ ಹೇಳಿದ, “ಉಪವಾಸ ಮಾಡುವುದು ಎಂದಿನಿಂದ ಕಲಿತೆ ಮಾಲಾ? ಏಕೆ ಎರಡು ದಿನಗಳಿಂದ ಉಟ್ಟಿ ಮಾಡಲಿಲ್ಲ”

ಮಾಲತಿ ಪ್ರೀರಣವಾಗಿ ನಕ್ಕಳು,

“ನನ್ನ ಪ್ರಭಾವ ವಿಷಯ ನೀವು ಹೇಳಿದಿರಿ. ಈಗ ನಿಮ್ಮ ಪ್ರಭಾವ ನನ್ನ ಮೇಲೆ ಎಷ್ಟುದೆಯೆಂದು ತಿಳಿಯಿತೇ?”

“ಮಾಲಾ! ನಿಜವಾಗಿ ಹೇಳು, ನೀನು....” ಎಂದು ನಾರಾಯಣ ಅವಳನ್ನು ಏನೋಂ ಕೇಳಲು ‘ಹೊಗಿ ಮಧ್ಯೆ ತಡೆದು ಆವಳ ಮುಖವನ್ನು ಒಂದು ಕ್ಷಣಿ ನಿಟ್ಟಿಸಿ ನೋಡಿದ, ಹಾಗೇ ಆವಸಿಗೆ ನಗು ಬಂದಿತು, “ಮಾಲಾ, ನಾವಿಬ್ರಂಶ ಶಾಧ್ಯ ಗುಗ್ಗಿಗಳು,”

ವನಚಮ್ಮು ಮತ್ತೆ ಗಟ್ಟಿಯಾಗಿ ಹೇಳಿದರು,

“ಮಾಲಾ, ಎಲೆ ಹಾಕಲೇನಮ್ಮು?”

“ಹಾಕಮ್ಮು. ಈಗ ಬಂದು ಬಿಡುತ್ತೀನೆ” ಮಾಲತಿ ಹೇಳಿದಳು, “ನೀವಿನ್ನು ನಿಮ್ಮ ವೋಜಗಳನ್ನು ಬಿಚ್ಚಿ ಏಳಿ. ಎಷ್ಟು ಹೊತ್ತು ಅಮ್ಮನ್ನು ಕಾಯಿಸುವುದು? ಅವರೂ ಎರಡು ದಿನದಿಂದ ಹೆಚ್ಚು ಕಡಿಮೆ ಉಪವಾಸ”

ಅವಳು ಹೇಳಿದಂತೆ ಮಾಡುತ್ತ ನಾರಾಯಣ,

“ನಿನ್ನ ದೇನೋಂ ಅಥವಾಯಿತು. ನಿಮ್ಮಮ್ಮು ಏತಕ್ಕ ಉಪವಾಸ ವಿಧ್ಯಾರು, ಮಾಲಾ?”

“ಅದೆಲ್ಲಾ ಕರುಳಿನ ವಿಷಯ, ನಿಮಗೆ ಗೊತ್ತಾಗುವುದಿಲ್ಲ” ಎಂದು ಮಾಲತಿ ನಕ್ಕಳು.

“ತಾಯಿಯಂಗ ಮಾತ್ರ ಸಂಬಂಧ ಪಟ್ಟಿದು”

ಉಟ್ಟಿಕ್ಕೆ ಕುಳಿತಾಗ ನಾರಾಯಣ ಅತ್ತೆಗೆ ಹೇಳಿದ,

“ನಮ್ಮ ತಂದೆ ತಾಯಿ, ಮಾಲತಿ ಹಾಗೂ ಮಕ್ಕಳನ್ನು ನೋಡಬೇಕಂತೆ. ಒಂದು ಒಳ್ಳೆಯ ದಿನವನ್ನು ವಿಚಾರಿಸಿದರೆ ಬೊಂಬಾಯಿಗೆ ಹೊರಟುಬಿಡುಹುದು”

“ಇನ್ನು ಮೇರೆ ನೀವು ಬೊಂಬಾಯಿಯಲ್ಲೇ ಇರುವುದು ಎಂದು ಕೊಂಡಿದ್ದೀರೇನು ?” ಎಂದು ಆಕೆ ವಿಹೃತೆಯಾಗಿ ಪ್ರಶ್ನಿಸಿದರು.

“ಅದು ಹೇಗೆನ್ನು, ಕೆಲಸ ಇಲ್ಲಿ ತಾನೇ ಇರುವುದು ?” ಎಂದು ಮಾಲತಿ ನಾರಾಯಣನನ್ನು ಕೇಳಿದಳು, “ಎಷ್ಟು ದಿನಸ ರಚೆ ತೆಗೆದು ಕೊಂಡಿದ್ದೀರಿ ?”

“ಇನ್ನೂ ಹತ್ತಿರಹತ್ತಿರ ಒಂದು ವಾರ ರಚನಿದೆ” ಎಂದ ನಾರಾಯಣ, “ಆದರೆ ನಿನ್ನ ಕೆಲಸ ಇನ್ನು ಹಾರಿಹೋಗುತ್ತದೆ”

ಮಾಲತಿ ಸ್ವಲ್ಪ ಯೋಚಿಸಿ ಹೇಳಿದಳು,

“ನಾವು ಮತ್ತೆ ಬರುವವರಿಗೂ ಹೇಗೂ ಸಮಯವಿದೆಯಲ್ಲ ? ನಿಧಾನವಾಗಿ ಈ ವಿಚಾರವನ್ನು ಸಿಫರಿಸೋಣ”

“ಈ ನನ್ನ ಮಾತಿನಲ್ಲಿ ನಂಬಿಕೆ ಇಲ್ಲ ನಿನಗೆ” ನಾರಾಯಣ ಆಷ್ಟೇಪಿಸಿದ.

“ಹಾಗೆಲ್ಲ ಅರ್ಥಮಾಡಬೇಕಿ ನನ್ನ ಮಾತಿಗೆ. ನಾನು ಹೇಳುವುದು ಯಾವ ವಿಚಾರದಲ್ಲಿ ದುಡುಕಬಾರದು ಎಂದು ಅಪೇಕ್ಷಿ.”

“ಸ್ವಾತಂತ್ರ್ಯ ಹೋಗಿ ಬಿಡುತ್ತೇ ಅಂತ ಅಲ್ಲವೇ ?”

“ಏನು ಸ್ವಾತಂತ್ರ್ಯವಿದೆ ಅದರಲ್ಲಿ ? ಇದೇ ನಿಮಗೆ ಗೊತ್ತಿರುವುದು. ರಚಾ ಬಂದಿತೇ ಎಂದು ಶಾತಕಪಕ್ಷೀಯಂತೆ ಶಾದಿದ್ದೆ ನಾನು. ಮನಸ್ಸಿಗೆ ಸದಾ ಕಿರಿಕೆರಿ, ದೇಹದಲ್ಲಿ ನಿತ್ಯಾಣ, ಕೆಲಸಕ್ಕೆ ಹೋಗಬೇಕಾದರೆ ನಿತ್ಯ ನನಗೆ “ಹೋಗಬೇಕಲ್ಲಾ ?” ಎಂದೇ ಅಂದೆನಿಸುತ್ತಿತ್ತು”

“ಮಾಲಾ ! ಈ ನಡುವೆ ನಿನಗೆ ಮಾತ್ರಿದರೆ ಸಿದುಕುತನ. ಏತಕ್ಕಮಾತ್ರ ?” ವನಜಮ್ಮು ಇನ್ನೊಂದು ಜಗಳವೆಲ್ಲಿ ಪ್ರಾರಂಭವಾಗುವುದೋ ಎಂದು ಹೇದರಿದರು.

ನಾರಾಯಣ ವಿಸ್ತೃತನಾದ.

“ಅವಳು ಸಿಟ್ಟುಗೊಳ್ಳುವುದು ಸರಿಯವ್ಯಾಖ್ಯಾ ನಾನೇಕೆ ಕೆಣಕಿ ಕೆಣಕಿ ವಾತನಾಡಬೇಕಾಗಿತ್ತು?” ಎಂದ.

ಉಂಟವಾಡಿ ಮಗಳು ಅಳಿಯ ವಿಶ್ರಮಿಸುತ್ತಿದ್ದಾಗ ವನಜವ್ಯಾಖ್ಯಾ ಜೋಧಿಸರ ಮನೆಗೆ ಹೋಗಿ ಬಂದರು.

“ನಾಳೆ, ನಾಡಿದ್ದು ಎರಡು ದಿನಗಳೂ ಪ್ರಶ್ನವಾಗಿವೆಯಂತೆ ಪ್ರಯಾಣಕ್ಕೆ”

“ಹಾಗಿದ್ದರೆ, ವಾಲಾ, ನಾಳೆಯೇ ಹೊರಟುಬಿಡ್ಡೊಣ” ಎಂದ ನಾರಾಯಣ.

“ಹೊರಡಬಹುದು, ಅದರೆ ಲಕ್ಷ್ಮಣ ಇನ್ನೂ ಸ್ವಲ್ಪ ಚೀತರಿಸಿ ಕೊಂಡಿಲ್ಲ”

“ಲಕ್ಷ್ಮಣನನ್ನು ಆಗ ನೀವು ಕರೆದುಕೊಂಡು ಹೋಗಬೇಡಿ, ವಾಲಾ. ಅವನು ಇಲ್ಲಿ ಇರಲಿ. ರಾಮುವನನ್ನು ಕರೆದುಕೊಂಡು ನೀವು ಹೊರಡಿ” ವನಜವ್ಯಾಖ್ಯಾ ಹೇಳಿದರು.

“ನಿಮ್ಮ ತಾಯಿಯವರು ಹೇಳುವ ವಾತು ಸರಿ, ವಾಲಾ ಲಕ್ಷ್ಮಣ ಸದ್ಯಕ್ಕೆ ಇಲ್ಲಿರಲಿ” ಎಂದ ನಾರಾಯಣ.

ಸಾವಾನುಗಳನ್ನು ಕಟ್ಟುತ್ತಿರುವಾಗ ಮಾಲತಿ ಹೇಳಿದಳು,

“ನಾನೆಂದುಕೊಂಡೆ ನೀವು ಮತ್ತೆ ನನ್ನ ಕಡಿಗೆ ತಿರುಗಿ ನೋಡುವುದು ಸಹ ಇಲ್ಲವೆಂದು” ನಾರಾಯಣ ನಕ್ಕು ನುಡಿದ,

“ನಾನೂ ಹಾಗೇ ಅಂದುಕೊಂಡೆ. ಮಾಲಾ, ನಿನಗೆ ಗೊತ್ತಿಲ್ಲ ನಾನು ಎಪ್ಪು ಹೆದರುತ್ತ ಹೆದರುತ್ತ ಮನೆಯೊಳಗೆ ಬಂದಿಸೆಂದು”

“ನಮ್ಮಲ್ಲಿ ಎಪ್ಪು ಕೆಟ್ಟುಕೋಪದ ಸ್ವಭಾವವಿದೆ ಎಂಬುದು ನಮಗೇ ಗೊತ್ತಿರುವುದಿಲ್ಲ” .

“ಅದಿರಲಿ ಮಾಲಾ, ಒಂದು ವಾತು ನಡೆಸಿಕೊಡುವಿಯಾ?”

“ಏನು, ಹೊಸ ತರೆಹೆಯ ವಾತನಾಡುತ್ತಿದ್ದೀರಿ?”

“ಹೊಸದೋ ಹಳೆಯದೋ. ನಡೆಸಿಕೊಡುವೆಯಷ್ಟೇ?”

“ನೀವು ನಡೆಸಿಕೊಡು ಎಂದರೆ ನಡೆಯಿಸುತ್ತೀನೆ. ಏನು ಅದು?”

“ನಮ್ಮಲ್ಲಿ ಈ ಒಡಕು ಇತ್ತು ಎಂಬುದನ್ನೇ ನೀನು ಮರೆತುಬೆಡು
ಬೇಕು, ಮಾಲಾ. ಅದೊಂದು ದುಸ್ಪಷ್ಟವೆಂದು ತಿಳಿಯೋಣ ಆ ವಿಚಾ
ರದ ಮಾತ್ರೇ ಬೇಡ”

“ಈ!“ ಎಂದಳು ಮಾಲತಿ, “ಅಷ್ಟೇ ತಾನೇ? ಆಗಲಿ ಅದಕ್ಕೇನು?
ಇನ್ನು ಆ ಮಾತನ್ನೆತ್ತುವುದಿಲ್ಲ ನಾನು.”

ಮರುದಿವಸ ಬೊಂಬಾಯಿಗೆ ಹೊರಟಿರು ಮೂವರೂ. ಹೊರಡುವ
ಮುಣ್ಣ ನಾರಾಯಣ ಕೇಳಿದ್ದ.

“ರೈಲು ಪ್ರಯಾಣ ಬೇಕೋ ಇಲ್ಲವೇ ವಿಮಾನದಲ್ಲಿ ಹೋಗೋ
ಇವೋ?”

ಮಾಲತಿ ಖಚಿನ ಕಡೆಗೆ ದೃಷ್ಟಿ ಇಟ್ಟಿ ಹೇಳಿದಳು,

“ರೈಲು ಗಾಡಿಯಲ್ಲೇ ಹೋಗೋಣ. ದಾರಿಯಲ್ಲಿ ಪ್ರಕೃತಿಯ
ವೈವಿಧ್ಯಗಳನ್ನೂ ನೋಡಿದಂತಾಗುತ್ತೇ. ಪ್ರಯಾಣ ಮಾಡಿದಂತೆ ಇರುತ್ತೇ”

ಸಿಷ್ಟಾರಣವಾಗಿ ನಾರಾಯಣನಿಗೆ ಸಂತೋಷವಾಯಿತು.

“ನಿನ್ನಲ್ಲಿ ಎಲ್ಲೆಲ್ಲೇ ಸ್ವಲ್ಪ ರಸಿಕತೆ ಅಡಗಿದೆ, ಮಾಲಾ. ಯಾವಾ
ಗಲೋ ಒಂದೊಂದು ಬಾರಿ ಅದರ ವಾಸ್ತವತೀಯ ಸೂಚನೆ ಸಿಗುತ್ತದೆ”

“ಹುಂ?“ ಎಂದು ನಕ್ಕಳು ಮಾಲಾ.

ಕ್ರೇಣ ಕ್ರೇಣಗಳು ಕಳೆದಂತೆ ನಾರಾಯಣ ಹೆಚ್ಚು ಹೆಚ್ಚಾಗಿ
ಸುಖಿಯಾದ. ಮಾಲತಿಯ ಮುಖದಲ್ಲೂ ತೇಜಸ್ಸು ಹಿಂದಿರುಗಿತು,
“ಭೇ ನಾನೆಂತಹ ತಪ್ಪನ್ನು ಮಾಡಿಬಿಡುತ್ತಿದ್ದೇ!“ ಎಂದು ಎಪ್ಪು ಸಲ
ಇಟ್ಟರೂ ಅಂದುಕೊಂಡರೋ ಅದರ ಲೆಖ್ಚಾ ಚಾರನೇ ಇರಲಿಲ್ಲ. “ಈಗ
ಆ ತಪ್ಪನ್ನು ತಿದ್ದಿಬಿಡಬೇಕು” ಎಂದು ಒಬ್ಬದೊಡನೆ ಒಬ್ಬರು ಎಂದೂ
ಇಲ್ಲದ ವಿಶ್ವಾಸದಿಂದ ನಡೆಯುತ್ತಿದ್ದರು. ಪ್ರಯಾಣದ ಒಂದೊಂದು
ನಿರ್ವಿಷಪ್ತಾ ಅವರ ಹಾಲಿಗೆ ಅನ್ಯತಮಯವಾಗಿತ್ತು. .

“ಬೊಂಬಾಯಿಯಲ್ಲಿ ಸಿಲ್ಲಾಣದಿಂದ ಒಂದು ಟ್ರಾಕ್ಸ್‌ಯನ್ನು
ಮಾಡಿಕೊಂಡು ನೆಟ್ಟಿಗೆ ಮನೆಗೇ ಹೋದರು.

ನಾರಾಯಣ ಮಗುವನ್ನು ಎತ್ತಿಕೊಂಡು, ಮಾಲತಿಯ ಕ್ಷೇಹಿಡಿದು
ಕೊಂಡು ತಂದೆಯ ಕೊತಡಿಯನ್ನು ಪ್ರವೇಶಿಸಿದ.

“ಅಪ್ಪಾ! ಮಾಲತಿ,—ರಾಮಚಂದ್ರ—ಲಕ್ಷ್ಮಣ ಸ್ವಲ್ಪ ಸುಖ ವಾಗಿಲ್ಲ ಆದಕ್ಕೆ ಅವನನ್ನು ಕರೆದುಕೊಂಡು ಬರಲಿಲ್ಲ”

ನಮಸ್ಕರಿಸಿದ ಸೋಸಿಯ ತಲೆಯನ್ನು ಗೋವಿಂದಪ್ಪ ತಡವಿದರು. ಅವರ ಚಳ್ಳುಗಳಲ್ಲಿ ಆನಂದ ಬಾಷ್ಟ ಬಂದಾಗು,

“ದೀರ್ಘ ಸುಮಂಗಲಿಯಾಗು ಮುಗೂ.” ಎಂದು ಆಶೀರ್ವದಿಸಿದರು. ಮುದುಕ ನಾನು, ನಿಮಗೆ ಬಹಳ ಅನ್ಯಾಯ ಮಾಡಿದೆ. ಆದನ್ನೆಲ್ಲ ಕ್ಷಮಿಸು ತಾಯಿ”

“ಅನ್ಯಾಯವೂ ಇಲ್ಲ ಏನೂ ಇಲ್ಲ ಅಪ್ಪಾ. ತಮ್ಮ ಸುಖ ತಾವು ನೋಡಿಕೊಂಡಿದ್ದಾರೆ ಇವರು ನಿಮ್ಮನ್ನು ಲಷ್ಟಿಸದೆ ಸರಿಯಾಗಿ ನೋಡಿದರೆ ಇವರನ್ನು ಜೀಲಿಗೆ ಹಾಕಬೇಕು” ಎಂದು ಹೇಳತ್ತ ಲಲಿತೆ ಹಿಂದಿಸಿದ ಬಂದು ಮಾಲತಿಯ ಕುತ್ತಿಗೆ ಕೈ ಹಾಕಿದಳು.

“ಶ್ರೀ ಬಿಡು ಲಲಿತ. ನಮ್ಮ ಅತ್ಯೇಯವರಿಗೆ ನಮಸ್ಕಾರ ಮಾಡಬೇಕು.” ಎಂದು ಮಾಲಾ ನಗುತ್ತ ಅವಳಿಂದ ಬಿಡಿಸಿಕೊಂಡು ಯಶೋದ್ರಮನವರಿಗೆ ನಮಸ್ಕಾರ ಮಾಡಿದಳು.

“ಸರಿಯಾಗಿ ನೋಡಿದರೆ, ಲಲಿತ, ನೀನು ಮಾಲತಿಗೆ ನಮಸ್ಕಾರ ಮಾಡಬೇಕು” ಎಂದರು ಗೋವಿಂದಪ್ಪ.

“ನಾನೇಕೆ ಮಾಡಬಾರದು? ಒಳ್ಳೆ ಅತ್ಯಿಗೆ! ವಾದುವೆಗೆ ಕೂಡ ನನ್ನನ್ನು ಕರೆಯಲಿಇ ಇವಳಿ—ಇವಳಿಗೆ ನಾನು ನಮಸ್ಕಾರ ಮಾಡಬೇಕಂತೆ, ಕೇಳಿದೆಯಾ ಪಾಪಚ್ಚಿ?” ಲಲಿತೆ ರಾಮುವಿಗೆ ಹೇಳಿದಳು, “ಇವರೆಲ್ಲ ತುಂಬ ಕೆಟ್ಟಿವರು ರಾಮು. ನಾವು ಇವರ ಸಂಗಬಿಟ್ಟು ಬಿಡೊಣ. ಇನ್ನು ಮೇಲೆ ನಿನಾಯಿತು, ನಾನಾಯಿತು. ನೀನು ನಿಮ್ಮನ್ಮ ಮಾಡಿದ ಹಾಗೆ ನಷ್ಟನ್ನು ಬಿಟ್ಟು ಯಾರೊಡನೆಯೂ ಹೋಗುವುದಿಲ್ಲ ತಾನೇ?”

ಅವಳ ಸ್ನೇಹಭರಿತ ವಿಶ್ವಾಸದಿಂದ ರಾಮು ಮಾರುಹೋದ.

“ಇಲ್ಲ”.

ಒಂದೇ ದಿನದಲ್ಲಿ ವರ್ಷಗಟ್ಟಿಲೀಯ ಅಗಲಿಕೆ ಮರೆತುಹೊರಿಯತು.
ಗೋವಿಂದಪ್ಪನವರು ಮಗನಿಗಾಗಿ ದೊಡ್ಡ ಕಾರ್ಯಕ್ರಮವನ್ನು
ಹಾಕಿದ್ದರು.

“ನಿನು, ಮಾಲತಿ ಇಟ್ಟರೂ ಮುಂದಿನ ವರ್ಷ ಆಮೆರಿಕಾಗೆ
ಹೊಗಿ ಬರುವಿರಂತೆ. ಈ ಸಣ್ಣ ನೌಕರಿಗಳಿಗೆ ಸೇರುವುದು ಹುಚ್ಚುತನ್ನ.
ಆದಕ್ಕೆ ಮೊದಲು ನಿನು ಲಲಿತೆಗೊಂದು ಒಳ್ಳೆಯ ವರ ಸಿನ್ಹಾಸ್ತ
ಮಾಡಬೇಕು. ನಾನು ನಾಲ್ಕುರು ಕಡೆ ನೋಡಿದ್ದೇನೆ. ಅವುಗಳಲ್ಲಿ
ಯಾವುದಾದರೂ....”

ಮಾಲತಿ ಕೆಲಸಕ್ಕೆ ಸೇರಿದ ಸಮಾಜಾರ ಕೇಳಿ ಆವರಿಗೆ ವ್ಯಧಿಯೇ
ಆಯಿತು.

“ಮನೆಯಲ್ಲಿ ಆರಾಮದಿಂದ ಇರಬೇಕಾದ ಹೆಣ್ಣು ಮಕ್ಕಳು
ಸಂಪಾದನೆಗೆ ಹೊರಡಬಾರದಮ್ಮು, ಮಕ್ಕಳಿಗೆ ಸದಾ ತಾಯಿಯ ನೇತ್ಯಾತ್ಮ
ಬೇಕು. ಇಲ್ಲಿಂದಲೇ ನಿನ್ನ ಕೆಲಸಕ್ಕೆ ಒಂದು ರಾಜೇನಾಮೆ ಪತ್ರಹಾಕು”
ಎಂದರು.

ಮಾಲತಿ ಆವರು ಹೇಳಿದ ಕೂಡಲೇ, ರಾಜೇನಾಮೆಯ ಪತ್ರವನ್ನು
ಬರೆದು ಹಾಕಿಬಿಟ್ಟಿಳು,

ನಾರಾಯಣ ಅದನ್ನು ನೋಡಿ ಗೊಣಿಕೊಂಡ,

“ನಾನು ಹೇಳಿದಾಗ ಮಾಡಿದ್ದರೆ ಏನಾಗುತ್ತಿತ್ತೊ! ”

ಎರಡು ಮೂರು ದಿನಗಳು ಕಳೆದ ಮೇಲೆ ಒಂದು ದಿವಸ
ಗೋವಿಂದಪ್ಪನವರ ಕೊರಡಿಯಲ್ಲಿ ವಿಶ್ವಂಭರಯ್ಯನವರ ಮಾತು
ಬಂದಿತು.

: “ಅಗ್ಗ ಹತ್ತಿರ ಹತ್ತಿರ ಮೂರು ತಿಂಗಳ ಹಿಂದೆ ವಿಶ್ವಂಭರಯ್ಯ
ನನಗೆ ಕಾಗದ ಬರೆದಿದ್ದು” ಎಂದ ನಾರಾಯಣ.

“ಅವರ ಅಳಿಯಂದಿರ ಮನಗೆ ನಮ್ಮನ್ನು ಉಟ್ಟಿಕ್ಕೆ ಕರೆದಿದ್ದರು”
ಎಂದು ಮಾಲತಿ ಹೇಳಿದಳು.

“ವಿಶ್ವಂಭರನೇ ಕಾಗದ ಬರೆದಿದ್ದು ದು? ಕೇಳಿದೆಯಾ ಯಶೋದ? ‘ನಿಮ್ಮ ಹುಡುಗ ಬೆಂಗಳೂರಿನಲ್ಲಿ ಇಲ್ಲ ಅಂತ ಕೇಳಿದೆ’ ಅಂತ ಇಲ್ಲಿ ಹೇಳಿದ.” ಗೊಎವಿಂದಪ್ಪ ಹೇಳಿದರು.

“ಬೇಕು ಅಂತ ಸುಳ್ಳ ಹೇಳಿದ್ದಾನೆ. ಏಕೆ ಹಾಗೆ ಮಾಡಿದನೇಂಬೇ? ಅವನ ಮಗ ವಿಶ್ವನಾಥಸರ್ಗೆ ಲಲಿತೀಯನ್ನು ಕೊಡುವುದಿಲ್ಲ ಎಂತಲೋ ಏನೋ?”

“ಅವಾಗ ಆ ಮಾತ್ತಿಲ್ಲಿ ಬಂದಿತ್ತು ಯಶೋದ?”

“ಅಪ್ಪ ನೀವು ಹೇಳಿಸುವುದು ನನಗೆ ಆರ್ಥವಾಗಲಿಲ್ಲ. ವಿಶ್ವಂಭರ ಯ್ಯಾನವರಿಗೆ ಈಗ ಮೂರು ಸಾಲ್ಪು ತಿಂಗಳಿಂದ ನನ್ನ ವಿಳಾಸ ಗೊತ್ತೇ ಇದೆ. ಅವರು ಯಾವಾಗ ನಿಮಗೆ ನಾನು “ಬೆಂಗಳೂರಿನಲ್ಲಿ ಇಲ್ಲ ಅಂತ ಹೇಳಿದ್ದು? ನಾನು ಕೊಂಚ ದಿನ ನೀಲಗಿರಿಗೆ ಹೋಗಿದ್ದೆ. ಅದರೆ ಆ ವಿಳಾಸವೂ ಅವರ ಅಳಯಂದಿರಿಗೆ ಗೊತ್ತಿತ್ತು”

ಯಶೋದಮ್ಮ ಹೇಳಿದರು,

“ಸಾರಾಯಣ ಅದೇನೋ ಮಾಡಬೇಕು ಅಂತ ಅವನು ಹೊಂಚು ಹಾಕಿದ್ದ ಅಂತ ತೋರುತ್ತೇ.....”

“ತೋರುತ್ತು ದೆಯಂತೆ! ಸಾರಾಯಣ, ಈ ಉರಿಗೆ ನಾವು ಬಂದ ಲಾಗಾಯ್ತು, ಅವನೇನು ಮಾಡುತ್ತಿದ್ದ ಗೊತ್ತೇ? ನಿತ್ಯ ಬರುವುದು ಮನಿಗೆ, ನಿನ್ನ ವಿಚಾರವಾಗಿ ಏನೇನೋ ಮಾತನಾಡಿ ನನ್ನ ನ್ನು ರೇಗಿಸುವುದು. ಬಹಳ ಚಾಲೂಕು ಮಾತಿನ ಮನುಷ್ಯ ಅವನು. ನಿನ್ನ ಹೈಸರನ್ನು ಹೇಳಿದರೆ ನಾನು ಉರಿದುಬೀಳಬೇಕು ಹಾಗೆ ಮಾಡಿದ ಕೆಲವು ದಿನ.”

“ಬಳಿಕ ಸಮಯ ಸಾಧಿಸಿ ಸೂಚಿಸಿದ, ನಮ್ಮ ಲಲಿತೀಯನ್ನು ತನ್ನ ಮಗನಿಗೆ ತಂದುಕೊಳ್ಳುವುದಕ್ಕೆ ಸಿದ್ಧನಿದ್ದೇನೇ ಅಂತ.” ಯಶೋದಮ್ಮ ಹೇಳಿದರು.

“ಅವನು ಹೇಳಿದ ರೀತಿ ನೇನಿಂದಿದೆ ತಾನೇ ಯಶೋದ? ‘ಅಣ್ಣ ಹೀಗೆಲ್ಲ ಆಡ ಮನೆಯಿಂದ ದೂರವಿದ್ದಾನೆ ಎಂದರೆ ಶಂಗಿಯ ಸ್ವಭಾವ

ಇನ್ನು ಹೇಗೋ ಎಂದು ಜನ ಸಂಶಯಪಡುತ್ತಾರೆ. ಒಕ್ಕೊಯ ವರ ಸಿಗುವುದಿಲ್ಲ. ನಾನು ನಿಮಗಾಗಿ ಇದಕ್ಕೆ ಒಪ್ಪಿತ್ತೇನೇ...’ ಇತ್ಯಾದಿ ಪುರಾಣ ಹೇಳಿದ. ನಾವು ಎಂಥ ದಢ್ಢರು! ಅವನು ಹೇಳಿದ್ದನ್ನೆ ಲಳಿ ನೆಂಬಿದೆವು....”

“ಲಲಿತೀಗೆ ಮಾತ್ರ ಅವರನ್ನು ಕಂಡರೆ ಆಗುತ್ತಿರಲಿಲ್ಲ”

“ಅಮೇಲೆ ಏನು ಮಾಡಿದ ವಿಶ್ವಂಭರ? ಒಂದು ದಿನ ನನಗೆ ಹೇಳುತ್ತಾನೆ, ‘ಈಗಿನ ಶಾಲದ ಮಕ್ಕಳು. ನೆಚ್ಚುವುದಕ್ಕಾಗುವುದಿಲ್ಲ ಅವರನ್ನು. ನಾರಾಯಣ ಮತ್ತೆ ಬಂದು ನಿಮ್ಮನ್ನು ಗೋಳಿ ಹುಯೊಂದಿ ಬಹುದು. ಹಾಗಾಗದಂತೆ ಅವನಿಗೆ ಮಾರು ಶಾಸನಾಳು ಕೊಡದೆ ಆಸ್ತಿ ಯನ್ನೆಲ್ಲ ಲಲಿತೀಯ ಹೆಸರಿಗೆ ಬರೆದುಬಿಡಿ ಅಂತ. ಆಗ ನನಗೆ ಅನುಮಾನ ಶುರುವಾಯಿತು, ಇವನು ದುಡಿಗೇ ಇವ್ವು ನಮ್ಮನ್ನು ಆಶ್ರಯಿಸುತ್ತಿರುವುದು ಅಂತ. ಅವನು ಹೀಗೆ ಮಾತನಾಡಲು ಪ್ರಾರಂಭ ಮಾಡುವ ವೇಳಿಗೆ ನನಗೆ ನಿನ್ನ ಮೇಲೆ ಕೋಪ ಇಳಮುಖವಾಗಿತ್ತು, “ಹೀಗೆ ಬೇಡ, ನಾರಾಯಣನ ವಿಷಯ ತಿಳಿದರೆ ಅವನಿಗೆ ಸ್ವಲ್ಪ ಕೊಟ್ಟಿ ೰ಳಿದುದನ್ನು ಲಲಿತೀಗೆ ಕೊಡಬಹುದು” ಎಂದೆ. “ಹಾಗಾದರೆ ನಾನು ಅವನನ್ನು ಹುಡುಕಿಸುತ್ತೇನೇ” ಎಂದ. ನಾವು ಅನಂತರ ನಮ್ಮ ವಿಳಾಸ, ವನಜಮ್ಮನವರ ಮನೆಯವರ ವಿಳಾಸವೆರಡನ್ನೂ ಕೊಟ್ಟಿವು. ಕೆಲವು ದಿನಗಳಾದಮೇಲೆ ಬಂದು ಹೇಳಿದ, ನಿನ್ನ ಬೆಂಗಳೂರಲ್ಲಿ ಇಲ್ಲವೇ ಇಲ್ಲ ಅಂತ. ದಿನಕೊಂಡು ಕಥೆ ತರುತ್ತಿದ್ದ, “ಅವರು ಹೀಗೆ ಹೇಳಿದರು, ಇವರು ಹಾಗೆ ಹೇಳಿದರು” ಅಂತ. ಅದೆಂತಹ ಕಥೆಗಳು! ಎಷ್ಟು ವಾತ್ಸಲ್ಯವಿದ್ದರೂ ದ್ವೇಷ ಹುಟ್ಟಬೇಕು ಅಂತಹವು.”

“ಆದರೆ” ಯಶೋದನ್ಮೃತ ಹೇಳಿದರು, “ಅವುಗಳ ಪರಿಣಾಮ ಇವರ ಮೇಲೆ ಬೇರೆ ವಿಧದಲ್ಲಿ ಆಯಿತು. “ನನ್ನಿಂದ ನನ್ನ ಮಾಗ ಕೆಟ್ಟು ಹೋದ” ಎಂದುಕೊಂಡರಂತೆ. ಇನ್ನು ನಿನ್ನ ಮೇಲೆ ಹೀಗೆ ಕೋಪವಿರುತ್ತದೆ? ಎಂದೋ ಕೋಪ ಪುನಃ ವಾತ್ಸಲ್ಯಕ್ಕೆ ಎಡ ಕೊಟ್ಟಿತ್ತು. ಆದರೆ ಮೇಲೆ ಮೇಲೆ ಬಿಗುಮಾನ. ಅದೋಂದಿಲ್ಲದಿದ್ದರೆ ನಾನೇ ಅನಂತನಿಗೆ ಬರೆದು ನಿನ್ನನ್ನು ಕರೆಯಿಸುತ್ತಿದ್ದೆ.”

“ಸ್ವಲ್ಪ ತಡೆ ಯಶೋದ, ಅವನಿಗೆ ಪೂರ್ತಿ ಕಥೆ ಹೇಳೋಣ” ಎಂದರು ಗೋವಿಂದಪ್ಪ, “ಅಮೇಲೆ ಇವನು ದಿನವಹಿ ನನಗೆ ಲಲಿತೀಯ ಹೆಸರಿಗೆ ಆಸ್ತಿ ಬರೆಯಬೇಕೆಂದು ಒತ್ತಾಯ ಮಾಡಿಕೊಡಿದ. ಅದಪ್ಪ ಬೇಗ ಲಲಿತೀಯನ್ನು ವಿಶ್ವಾಫಲಿಗೆ ಕೊಟ್ಟು ಮದುವೆಯನ್ನೂ ಮಾಡಿಸಬೇಕೆಂದು ಅವನ ಇಚ್ಛೆ. ಅದರೆ ನನಗೆ ಒಂದು ಕಡೆ ಇವನು ಆಸ್ತಿಯ ಮಾತನ್ನಾಡುವುದು ಇಷ್ಟವಾಗುತ್ತಿರಲ್ಲ. ಜೊತೆಗೆ ಲಲಿತೀಗೆ ಅವನನ್ನು ಕಂಡರೆ ಆಗುವುದಿಲ್ಲವೆಂದೂ ತಿಳಿಯಬಂದಿತು. ಅದಕ್ಕೆ ಒಂದು ದಿನ ಸುಮ್ಮನೆಹೇಳಿದೆ, “ಪಿತ್ರಾರ್ಚಿತ ಆಸ್ತಿ ನನ್ನದು ವಿಶ್ವಂಭರ. ಲಲಿತೀಗೆ ಅದರಲ್ಲಿ ಏನೂ ಬರುವುದಿಲ್ಲ” ಅಂತ. ಮಾರನೇ ದಿನದಿಂದ ಇತ್ತು ಕಡೆ ಅವನು ತಲೆ ಹಾಕಿದ್ದರೆ ಕೇಳು”

“ನಿವ್ಯಾ ಅಪ್ಯೇ ಅಂದಿರಾ? “ಆಸ್ತಿಯ ಆಶೆ ಬಿಡು ವಿಶ್ವಂಭರ.” ಎಂದಿರಿ. ಅವನು ಅದಕ್ಕೆ ಹೇಳಿದ, “ಒಕ್ಕೆಯದು, ನೋಡುತ್ತಿರ. ಈ ಆಸ್ತಿಯ ಉಪಭೋಗ ನನ್ನ ವಂಶಜಿರಿಗೆ ದೊರೆಯುವಂತೆ ಮಾಡಿದ್ದರೆ ನನ್ನ ಹೆಸರು ವಿಶ್ವಂಭರನಲ್ಲ” ಎಂದು ನಕ್ಕರು ಯಶೋದಮ್ಮ “ಒಕ್ಕೆ ಜಗಳಗಂಟ ಗಂಡಷರು.” ಎಂದು

ಸಾರಾಯಣಿಗೆ ಆ ನಿವಿಷದಲ್ಲಿ ಎಲ್ಲ ಅರ್ಥವಾಯಿತು. ಮಾಲತಿಯ ಕಡೆಗೆ ನೋಡಿದ. ಅವಳೂ ಗಂಭೀರಭಾಗಿದ್ದಳು.

ರಾತ್ರಿ, ಸಾರಾಯಣ ಮಾಲತಿಗೆ ಬೇಗ ನಿದ್ರೆ ಬರಲಿಲ್ಲ. ಸ್ವಲ್ಪ ಹೊತ್ತು ಮಾತನಾಡುತ್ತಿದ್ದರು. ಬಳಿಕ ಸಾರಾಯಣ ಅವಳಿಗೆ ಹೇಳಿದ,

“ಮಾಲಾ, ವಿಶ್ವಂಭರಯ್ಯ ಬಹಳ ಬುದ್ಧಿಯನ್ನು ಉಪಯೋಗಿಸಿದ್ದರು. ಸಾನು ಹೆಚ್ಚು ಕಡಿಮೆ ಅವರ ಬಲೆಯೋಳಿಗೆ ಸಿಕ್ಕಿದ್ದೆ. ನಿನಗೆ ಆ ವಿಷಯವನ್ನೆಲ್ಲ ಹೇಳಿದ್ದರೆ ನನಗೆ ವಾಸನ್ನು ಕಗುರವಾಗುವುದಿಲ್ಲ....”

ಮಧ್ಯೆ ಬಾಯಿ ಹಾಕಿ ಮಾಲತಿ ಕೇಳಿದಳು

“ನನ್ನ ದೊಂದು ಮಾತನ್ನು ನಡೆಯಿಸಿಕೊಡುತ್ತೀರಾ?”

“ఏను హేళు మాలా. ఖండిత నడియిసుత్తేఁనే”

మాలతి గంభీరవాగి నసునగుత్తు హేళదళు,

“ఈ విషయ ననగే సుమారాగి గొత్తు. హేళ్ళుగి ఆదన్ను తిలిదుకోళ్ళవుదు బేడవేస్తి సుత్తదే. సిపు దయియిట్టు ననగే ఏనన్ను హేళబేది”

“ఈ విషయ గొత్తే నినగే మాలా? ఆదక్కే అవత్తు శాళియ అవతార తాళిద్దు!” ఎందు విస్తృతనాగి కేళిద నారాయణ, “అష్ట దొడ్డ అపరాధక్కే నిన్న కోఱప బక్కల జిక్క తిక్కే, మాలా. ఏనేనూ సాలదు”

“నిన్న అపరాధవేనో దొడ్డదు” యోచిసుత్త నుడిదళు మాలతి.

“సిజ. ఆదక్కే నీను ననగే ఏను తిక్కేయన్న బేశాదరం కోడు, సంతోషదింద ఆనుభవిసుత్తేఁనే”

మాలతి నక్కలు. నారాయణ కోంచ హొత్తు యోచిసుత్త ఇద్దు అనంతరదల్లి మత్తే మృఘవాగి కేళిద.

“ననగే ఏను తిక్కేయన్న కోడువుదిల్లవే, మాలా?”

మాలతి ఉత్తర కోడలిల్ల.

“మాలా! మాలా!”

“ఓ!” .నిద్రీయింద జడవాద స్వరదల్లి మాలతి ఉత్తర కోట్టు పక్కక్క తిరుగిదళు. నారాయణ దిఱకూకి నోఱిద. మాలతి శాంతిఖాగి నిద్రిసుత్తిద్దటు. విస్తృతనాగి స్ఫూర్తి హొత్తు రాగే ఆవళ నిద్రాసక్త ప్రసన్న ముఖపన్ను ఆవను నోఱిద. నోఱ నోఱుత్త ఆవనిగే నగు బందితు. సణ్ణగే తన్నల్లి తానే నగుత్త దిఱవారిసి హాసిగెయ మేలై ఉయుళకోందు కణ్ణ గళన్న ముచ్చిద. క్షణాధ్యదల్లి ఆవనిగూ జోఱపు హత్తితు.

